

ಕರ್ನಾಟಕ ವಿಧಾನ ಪರಿಷತ್ತು

ಕರ್ನಾಟಕ ವಿಧಾನ ಪರಿಷತ್ತಿನ ಕಾಯ್ದವಿಧಾನ
ಹಾಗೂ
ನೈತಿಕಶಕ್ತಿಯ ನಿಯಮಗಳು

ಭಾರತ ಸಂವಿಧಾನದ 208(1)ನೇ ಅನುಭೂತಿದ ಮೇರೆಗೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ
ವಿಧಾನ ಸೌಧ, ಬೆಂಗಳೂರು

ಮುನ್ನಡಿ

ಭಾರತದ ಸಂಪರ್ಕಾನದ ಅನುಜ್ಞೆದ 208(i) ರೀತ್ಯಾ ರಾಜ್ಯ ವಿಧಾನ ಮಂಡಲ ತನ್ನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳನ್ನು ವಿನಿಯಮನಗೊಳಿಸಲು ಅಧಿಕಾರ ಹೊಂದಿರುತ್ತಾರೆ. ಸದರಿ ಉಪಬಂಧಗಳನ್ನಾಯ ಕನಾಂಟಿಕ ವಿಧಾನ ಪರಿಷತ್ತು ತನ್ನ ಕಾಂರ್ಗಾವಿಧಾನ ಹಾಗೂ ನಡವಳಿಕೆಯ ನಿಯಮಗಳನ್ನು ವಿನಿಯಮನಗೊಳಿಸಲು ನಿಯಮಗಳನ್ನು ರಚಿಸಿರುತ್ತದೆ.

ನಿಯಮ ರಚನೆ ಸಮಿತಿಯ ಶಿಥಾರಸ್ನಿನ ಆಧಾರದ ಮೇಲೆ ಕನಾಂಟಿಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ (7), (8), 13, 25, 28, 31, 37, 39, 49, 51, 56, 68, 103, 127, 135, 138, 153, 154, 155, 169, 178, 179, 206, 210, 216, 217, 229, 238, 245, 255, 256, 265, 283, 286 ನಿಯಮಗಳಿಗೆ ಸದನದ ಅಂಗೀಕಾರ ಪಡೆದು ವರ್ಣಣಾತ್ಮಕ ತಿದ್ದುಪಡಿಗಳನ್ನು ಈ ಅವೃತ್ತಿಯಲ್ಲಿ ಸೇರಿಸಿ ಸದರಿ ನಿಯಮಾವಳಿಯ ಮೂಲಕ ಪಾಠವನ್ನು ತಹಲ್ವರ್ಗೆ ಇಡಲಾಗಿದೆ.

1975ನೇ ಇಸವಿಯಲ್ಲಿ ನಡೆದ ಅಧ್ಯಕ್ಷಾಧಿಕಾರಿಯವರ ಸದ್ಯೋಖನ್ಯಾ ಕಾಲಕ್ಕೆ ವಿಧಾನಮಂಡಲದ ಬಗೆಗಿನ ಸರ್ಕಾರದ ವಿವಿಧ ಇಲಾಖೆಗಳ ಜವಾబ್ದಾರಿಯನ್ನು ವಿಚಿತಪಡಿಸಿಕೊಳ್ಳುವ ಸಲುವಾಗಿ ಅವುಗಳ ಕಾರ್ಯಚಟುವಟಿಕೆಗಳನ್ನು ಗಮನಿಸುವ ದೃಷ್ಟಿಯಿಂದ ವಿಜಯ ಸಮಿತಿ ಪದ್ಧತಿಯನ್ನು ಜಾರಿಗೆ ತರುವ ಬಗೆಗಿನ ಪ್ರಸ್ತಾವಕ್ಕೆ ಒಮ್ಮೆತದ ಅಂಗೀಕಾರ ದೂರಕಿತು. 1980ನೇ ಇಸವಿಯಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ದೇಶದಲ್ಲಿ

ಕೇರಳ ವಿಧಾನಮಂಡಳವು ವಿಷಯ ಸಮಿತಿ ಪದ್ಧತಿಯನ್ನು
ಅಳವಡಿಸಿಕೊಂಡಿತು. ಆ ತರುವಾಯ, 1989ರಲ್ಲಿ ಪಶ್ಚಿಮ ಬಂಗಾಳ
ವಿಧಾನಮಂಡಳದಲ್ಲಿ ಈ ವಿಷಯ ಸಮಿತಿಗಳನ್ನು ರಚಿಸಲಾಯಿತು.
ತಂಬಿ ದೊರ್ಯೆ ಸಮಿತಿ ಹಾಗೂ ಕೇರಳ ವಿಧಾನಮಂಡಳ ಮತ್ತು ಪಶ್ಚಿಮ
ಬಂಗಾಳ ವಿಧಾನಮಂಡಳದ ವಿಷಯ ಸಮಿತಿಗಳ ಪ್ರಕಾರಗಳನ್ನು
ಗಣನೆಗೆ ತೆಗೆದುಕೊಂಡು 1990ನೇ ಇಸವಿಯಲ್ಲಿ ಸಂಸತ್ತು ಸಹ ವಿವಿಧ
ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿತು.

ಕನಾಟಕ ವಿಧಾನ ಪರಿಷತ್ತಿನ ನಿಯಮ ರಚನೆ ಸಮಿತಿಯ ಸನ್ಯಾಸ ವಿಧಾನ ಪರಿಷತ್ತಿನ ಸಭಾಪತಿಯವರು ಮತ್ತು ಸನ್ಯಾಸ ವಿಧಾನ ಸಭಾದ್ಯಕ್ಷರು ಲೋಕಸಭೆ ಮತ್ತು ರಾಜ್ಯಸಭೆಯ ಸನ್ಯಾಸ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾಗೂ ಕೇರಳ ಮತ್ತು ಪಶ್ಚಿಮ ಬಂಗಾಳದ ಸನ್ಯಾಸ ವಿಧಾನ ಸಭಾದ್ಯಕ್ಷರೊಂದಿಗೆ ಚರ್ಚಿಸಿದ ತರುವಾಯ ನೀಡಲಾದ ಸಲಹೆ ಸೂಚನೆಗಳನ್ನು ಪರಿಶೀಲಿಸಿ ವಿಷಯ ಸಮಿತಿಯ ರಚನೆ ಅನಿವಾರ್ಯವೇ ಎಂಬುದನ್ನು ಪರಿಶೀಲಿಸಿ, ಅಂತಿಮವಾಗಿ ಸಮಿತಿಯ “ವಿಷಯ ಸಮಿತಿ” ಎಂದು ಕರೆಯಲಾಗುವ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಸಾಧ್ಯ ಸಮಿತಿಗಳನ್ನು ರಚಿಸಲು ಶಿಥಾರಸ್ಸು ಮಾಡಿತು.

నియమ రచనా సమితియు, ‘మణిళేయరు మత్తు మక్కల కేమాభివృద్ధి సమితి’ ఎంబ హోస సమితియ రచనేగొ సద్ శిఫారస్తు మాడితు.

ವಿಷಯ ಸಮಿಗಳ ರಚನೆ. ಮಹಿಳೆಯರು ಮತ್ತು ಮಕ್ಕಳ ಕೇರೂಭಾಷ್ಯದ್ವಿ ಸಮಿತಿಯ ರಚನೆ ಮತ್ತು ಇತರ ಮಾರ್ಗದರ್ಶಗಳ

ಸಂಬಂಧದಲ್ಲಿ ನಿಯಮ ರಚನೆ ಸಮಿತಿಯ ಮಾಡಿದ ಶಿಥಾರಸ್ವಗಳನ್ನು
ಪರಿಣಾಮಕಾರಿಯಾಗುವಂತೆ ವಾಡಲು ತದನುಸಾರವಾಗಿ,
ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳಿಗೆ ಕೆಲವೊಂದು
ತಿದ್ದುಪಡಿಗಳನ್ನು ದಿನಾಂಕ: 07.09.1994ರಿಂದ ಜಾರಿಯಲ್ಲಿ ಬರುವಂತೆ
ಮಾಡಲಾಗಿದೆ.

ಇಲಾಖಾವಾರು ವಿಷಯ ಸಮಿತಿಗಳಿಗೆ ಸಂಬಂಧಪಟ್ಟ 274
ರಿಂದ 285ರವರೆಗಿನ ನಿಯಮಗಳನ್ನು ಅಧಿಸೂಚನೆ ಸಂಖ್ಯೆ: ಎಲೋಜಿಸಿ/
742/ಎಆರ್ಸಿ/98, ದಿನಾಂಕ: 27.03.1998ರಲ್ಲಿ ರದ್ದುಪಡಿಸಲಾಗಿದೆ.

ಕನಾರಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ
ನಡವಳಿಕೆಯ ನಿಯಮಗಳಲ್ಲಿ ಕೆಲವೊಂದು ನೃನೃತ್ಯಗಳು ಇದ್ದ ಪ್ರಯೋಗಕ್ಕೆ
ಅವುಗಳನ್ನು ಕೂಲಂಕಷಣಾಗಿ ಪರಿಶೀಲಿಸಿ ಸೂಕ್ತ ತಿದ್ದುಪಡಿಗಳೊಂದಿಗೆ
ವರದಿ ಸಲ್ಲಿಸಲು ದಿನಾಂಕ: 09.11.1998 ಸದನದಲ್ಲಿ ಮಾನ್ಯ ಕಾನೂನು
ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮಂಡಿಸಿದ ಪ್ರಸ್ತಾವದ
ಮೇರೆಗೆ ದಿನಾಂಕ: 10.11.1998ರಂದು ನಿಯಮಾವಳಿ ಸಮಿತಿಯನ್ನು
ಪುನರ್ ರಚಿಸಲಾಯಿತು. ಸದರಿ ಸಮಿತಿಯನ್ನು ದಿನಾಂಕ:
09.12.1998ರಂದು ಉಪ ಸಮಿತಿಯೊಂದನ್ನು ರಚಿಸಿದ್ದು ಅದು
16.06.2000ರಲ್ಲಿ ಮುಖ್ಯ ಸಮಿತಿಗೆ ತನ್ನ ವರದಿಯನ್ನು ಸಲ್ಲಿಸಿತು.

2001ನೇ ಸಾಲಿನಲ್ಲಿ ವಿಷಯ ಸಮಿತಿಗಳನ್ನು ಅಧಿಸೂಚನೆ
ಸಂಖ್ಯೆ: ಎಲೋಜಿಸಿ/1129/ಎಆರ್ಸಿ/2001, ದಿನಾಂಕ: 31.03.2001ರಲ್ಲಿ
ಮುನ್ರಾರಚಿಸಿ ಮತ್ತೆ 2005ನೇ ಸಾಲಿನಲ್ಲಿ ಅಧಿಸೂಚನೆ ಸಂಖ್ಯೆ: ಎಲೋಜಿಸಿ/
36/ಆರ್ಸಿ/2005, ದಿನಾಂಕ: 26.07.2005ರಲ್ಲಿ ರದ್ದುಪಡಿಸಲಾಯಿತು.

ನಂತರ ದಿನಾಂಕ: 18.06.2004ರಲ್ಲಿ ಪುನರ್ ರಚಿತವಾದ ನಿಯಮಾವಳಿಗಳ ಸಮಿತಿಯ ರಾಜ್ಯಸಭೆಯ ಹಾಗೂ ಲೋಕಸಭೆಯ ಸಭಾಧ್ಯಕರುಗಳು, ರಾಜ್ಯಸಭೆ ಹಾಗೂ ಲೋಕಸಭೆಯ ಮಾನ್ಯ ವಿರೋಧ ಪಕ್ಷದ ನಾಯಕರುಗಳು ಮತ್ತು ಸೈಕ್ಯಿಲಿ ಜನರಳ್ಗಳೊಂದಿಗೆ ಚರ್ಚಿಸಿದ ತರುವಾಯ ಸದನದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರನ್ನು ಮಾನ್ಯತೆ ಮಾಡುವುದಕ್ಕು ಹಾಗೂ ಸದನ ಸೇರಲು ಬೇಕಾದ ಸದಸ್ಯರ ಸಂಖ್ಯೆಗೆ (ಕೇಳರಂ) ಸಂಬಂಧಿಸಿದ ನಿರ್ವಾಹಿ, ಸಮಿತಿಗಳ ಕಾಲಾವಧಿಯನ್ನು ಒಂದು ವರ್ಷದಲ್ಲಿ ಎರಡು ಪರ್ವಗಳಿಗೆ ವಿಸ್ತರಿಸಿ ತಿದ್ದುಪಡಿಗಳನ್ನು ತಂಡಿದ್ದು ಹಾಗೂ 10(ಎ), 242(ಬಿ), 242(ಸಿ) ಹಾಗೂ 330(ಎ) ನಿಯಮಗಳನ್ನು ಯೋಸದಾಗಿ ಸೇರ್ಪಡಿಸಿಕೊಳ್ಳಲು ಶಿಫಾರಸ್ಸು ವಾಡಿರುವುದಲ್ಲದೆ ಕೆಲವೇಂದು ನಿರ್ವಾಹಿಗಳು ಮನ್ಯಾವಶಿಕ್ಷೆಯಾಗುತ್ತಿದ್ದರಿಂದ ಅವುಗಳನ್ನು ತೇಗೆದೂರೂಪ ಸಮಿತಿಯ ಶಿಫಾರಸ್ಸು ಮಾಡಿರುತ್ತದೆ.

ನಿಯಮಾವಳಿಗಳ ಸಮಿತಿಯು ಮಾಡಿದ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗುವಂತೆ ಮಾಡಲು, ಕನಾರ್ಟಿಕ ವಿಧಾನ ಪರಿಷತ್ತಿನ ಕಾಯ್ದ ವಿಧಾನ ಮತ್ತು ಸದಸ್ಯಾರ್ಥಕ ನಿಯಮಗಳಿಗೆ ಕೆಲವೊಂದು ತಿದ್ದುಪಡಿಗಳನ್ನು ದಿನಾಂಕ: 28.02.2006ರಿಂದ ಜಾರಿಯಲ್ಲಿ ಬರುವಂತೆ ಮಾಡಲಾಗಿರುತ್ತದೆ.

ಎ. ಶ್ರೀಶ್

ಚೆಂಗಳೂರು

ದಿನಾಂಕ : 1-3-2013

ಕುರ್ಯಾದಶೀರ್

ಕನಾರ್ಟಿಕ ವಿಧಾನ ಪರಿಷತ್ತು

**ಕನಾಟಕ ವಿಧಾನ ಪರಿಷತ್ತಿನ ಕಾರ್ಯ-ವಿಧಾನ
ಹಾಗೂ ಸಡವಳಿಕೆಯ ನಿಯಮಗಳು**

ವಿಜ್ಞಾಪನೆ

ನಿಯಮ	ಪಾಠೀ
ಅಧ್ಯಾಯ-1	
ಚಿಕ್ಕ ಹೆಸರು ಮತ್ತು ಅರ್ಥ ವಿವರಣೆಗಳು	
1. ಚಿಕ್ಕ ಹೆಸರು	1
2. ಅರ್ಥ ವಿವರಣೆ	1
ಅಧ್ಯಾಯ-2	
ಸದಸ್ಯರಿಗೆ ಅಹ್ವಾನ ಪತ್ರ ನೀಡುವುದು ಮತ್ತು ಆಗ್ನೇಯ ಚ್ಯಾಮಸ್ಯೆ ಕಲ್ಪಿತವುದು ಪ್ರಮಾಣ ವಚನ ಅಥವಾ ಪ್ರತಿಚಿಂತಾ ವಚನ ಸ್ವೀಕಾರ ಮತ್ತು ಸದಸ್ಯರ ಪಟ್ಟಿ	
3. ಸದಸ್ಯರಿಗೆ ಅಹ್ವಾನ ನೀಡುವುದು	7
4. ಸದಸ್ಯರಿಗಳು ಕುಶಿತುಕೂಳುಬೇಕಾದ ಕ್ರಮ	7
5. ಪ್ರಮಾಣವಚನ ಅಥವಾ ಪ್ರತಿಚಿಂತಾವಚನ ಸ್ವೀಕಾರ	7
6. ಸದಸ್ಯರಿಗಳ ಹೆಸರಿನ ಪಟ್ಟಿ	8
ಅಧ್ಯಾಯ-3	
ಸಭಾಪತಿಯವರ ಮತ್ತು ಉಪಸಭಾಪತಿಯವರ ಬುನಾವಣೆ ಮತ್ತು ಸಭಾಪತಿಯವರ ಕಾದಧಾರಣ ಮಾಡುವವರ ಹೆಸರುಗಳಿರುವ ಪಟ್ಟಿ	
7. ಸಭಾಪತಿಯವರ ಬುನಾವಣೆ	9
8. ಉಪಸಭಾಪತಿಯವರ ಬುನಾವಣೆ	10
9. ಸಭಾಪತಿಯವರ ಪದಧಾರಣ ಮಾಡುವವರ	11
10. ಹೆಸರುಗಳ ಪಟ್ಟಿ	12
10. ಸಭೆಯ ಅದ್ಯಕ್ಷತೆ ವಹಿಸಿಕೊಳ್ಳುವವರ ಅಧಿಕಾರ	12
10. ಐಪ ಸಭಾಪತಿಗಳಿಗೆ ಅಧಿಕಾರಗಳ ಪ್ರತ್ಯೇಕಿಣಿಗೆ	12

ಅಧ್ಯಾಯ-4

ಸದನದ ಉಪವೇಶನಗಳು

11.	ಕ್ರಮಬದ್ಧವಾಗಿ ರಚಿತವಾದ ಪರಿಷತ್ತಿನ ಉಪವೇಶನ	13
12.	ಪರಿಷತ್ತಿನ ಉಪವೇಶನಗಳು	13
13.	ಕೈಜಿಡಲಾಗಿದೆ	13
14.	ಕೈಜಿಡಲಾಗಿದೆ	13
15.	ಕಾರ್ಯಕರ್ತೀಯವರ ವರದಿ	14
16.	ಅಧಿವೇಶನವನ್ನು ಮುಕ್ತಾಯಿಗೊಳಿಸುವುದು	14
17.	ಪ್ರಸ್ತಾವ ತರಾವು ಅಥವಾ ತಿದ್ದುಪಡಿ ರದ್ದಗತಕ್ಕದಲ್ಲಿ	15

ಅಧ್ಯಾಯ-5

**ಸಂವಿಧಾನದ 175 ಮತ್ತು 176ನೇ ಅನುಭೇದದ ಮೇರೆಗೆ
ಸದನವನ್ನುದ್ದೇಶಿ ರಾಜ್ಯಪಾಲರು ಮಾಡುವ ಭಾಷಣ ಮತ್ತು ನೀಡುವ
ಸಂದರ್ಭ**

18.	ರಾಜ್ಯಪಾಲರ ಭಾಷಣ	16
19.	ಚರ್ಚೆಯ ಹಾಸ್ತಿ	16
20.	ತಿದ್ದುಪಡಿಗಳು	17
21.	ಕೈಗೊಳ್ಳಬಹುದಾದ ಇತರ ಕಾರ್ಯಕರ್ತಾಪಗಳು	17
22.	ಉತ್ತರ ಕೊಡುವ ವಿಚಾರದಲ್ಲಿ ಸರ್ಕಾರದ ಹಕ್ಕು	18
23.	ಭಾಷಣಗಳಿಗೆ ಕಾಲಮಿತಿಯನ್ನು ಗೊತ್ತುಮಾಡುವುದು.	18
24.	ಸಂವಿಧಾನದ 175(1)ನೇ ಅನುಭೇದದ ಮೇರೆಗೆ ರಾಜ್ಯಪಾಲರ ಭಾಷಣ	18
25.	ರಾಜ್ಯಪಾಲರ ಸಂದರ್ಭಗಳು	18
26.	ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಶರಿಸಲೇಕಾದ ಕ್ರಮ	19

27.	ಸದನ ಅಥವಾ ಸದನಗಳನ್ನು ಮುಕ್ತಾಯಗೋಳಿಸುವಾಗ ಭಾಷ್ಣ ಮಾಡುವುದು	19
ಅಧ್ಯಾಯ - 6		
	ಕಾರ್ಯಕಲಾಪಗಳ ಏಪಾರಾಟು ಮತ್ತು ಕಾರ್ಯಕಲಾಪಗಳ ಪಟ್ಟಿ	20
28.	ಸರ್ಕಾರಿ ಕಾರ್ಯಕಲಾಪಗಳ ಏಪಾರಾಟು	20
29.	ಖಾಸಗಿ ಕಾರ್ಯಕಲಾಪಗಳಿಗೆ ಕಾಲವನ್ನು ಗೊತ್ತುಮಾಡುವುದು	20
30.	ಖಾಸಗಿ ಸದಸ್ಯರು ಮಂಡಿಸುವ ವಿಧೇಯಕಗಳಿಗೆ ಅಧ್ಯಾತ್ಮ	23
31ಎ.	ಅಭಿನಂದನೆ ಸೂಚನೆ ನಿರ್ಣಯ	27
31ಬಿ.	ಸಂತಾಪ ಸೂಚನೆ ನಿರ್ಣಯ	27
32ಎ.	ಅಭಿನಂದನೆ ಸೂಚನೆ ನಿರ್ಣಯ	27
32ಬಿ.	ಸಂತಾಪ ಸೂಚನೆ ಪ್ರಸ್ತಾಪ	28
33.	ಕಾರ್ಯಕಲಾಪಗಳ ಪಟ್ಟಿ	28
ಅಧ್ಯಾಯ - 7		
ಪ್ರಶ್ನೆಗಳು		
34.	ಪ್ರಶ್ನೋತ್ತರಗಳ ಅವಧಿ	29
35.	ಸೂಚನಾ ಪತ್ರದ ಅವಧಿ	29
36.	ಸೂಚನಾ ಪತ್ರದ ಸ್ವರೂಪ	29
37.	ಅನುಮತಿಸಲಾದ ಪ್ರಶ್ನೆಗಳ ಒಗ್ಗೆ ಸಂಪರ್ಕಿಗೆ ಸೂಚನಾ ಪತ್ರ	29
38.	ಚುಕ್ಕೆ ಗುರುತಿನ ಪ್ರಶ್ನೆಗಳು	30
39.	ಚುಕ್ಕೆ ಗುರುತಿನ ಪ್ರಶ್ನೆಗಳ ಸಂಖ್ಯೆಯ ವಿಧಿ	30
40.	ಪ್ರಶ್ನೆಗಳಿಗೆ ಮೌಖಿಕ ಉತ್ತರಕ್ಕಾಗಿ ದಿನಗಳನ್ನು ಗೊತ್ತುಪಡಿಸುವುದು	30

41.	ಜ್ಯಕ್ಷಿ ಗುರುತಿಷ್ಠದ ಶ್ರವ್ಯಾಗಳಿಗೆ ಲೀಲಿತ ಉತ್ಸರ್ವನ್ಮಾ	
	ಪುಂಡಿತಿವ್ಯಾಧಿ	31
42.	ಶಾಂತಿ ಸರ್ವಸೃಹಿಗಳಿಗೆ ಶ್ರವ್ಯಾಗಣ	32
43.	ಶ್ರವ್ಯಾಗಳ ಅಂಗಿಂಚಾರಕ್ಕೆ ಪರಂಪರ್ಯಗಳು	32
44.	ಕಣ್ಣಾರ್ಥ ಸರ್ವಸರ ಯಂತ್ರ ಧಾರಣ ಸರ್ವಾರದ	
	ಸದ್ವಾಸ ಅಥವಾ ಕರ್ಣಾರ್ಥಿಕ ಸರ್ವಾರದ ಅಥವಾ	
	ಉತ್ತರ ಯೋಧ್ಯಾರ್ಥಿ ಸರ್ವಾರದ ನಾಷಣ್ಯ	
	ಶಂಕುಭೂಷಣ್ಯ ಪತ್ರ ದ್ಯುತಿಪಾತ್ರದ ವಿಜ್ಞಾನ	
	ಪೂರ್ವ ಶ್ರವ್ಯಾಗಣನ್ಮಾ ಕೇಳಬಂದಿದ್ದು	37
45.	ಶ್ರವ್ಯಾಗಣನ್ಮಾ ಅಂಗಿಂಕಲಿಸಬೇಕೇ ಅಥವಾ ಬೇದವೇ	
	ಪರಾಯಾದಿನ್ಮಾ ಸಫಾಲತೆಯಿಲ್ಲಿಂದಾಗಿ ನಿರ್ದಾರಿಸುವ್ಯಾಧಿ	37
46.	ಶ್ರವ್ಯಾಗಣ ಜ್ಯಕ್ಷಿ ಗುರುತಿಂದೆಂಬ ಅಥವಾ ಅಭಿವೃದ್ಧಿಯಿಲ್ಲಿಂದಾಗಿ ಪರಾಯಾದಿನ್ಮಾ ನಿರ್ದಾರಿಸುವ್ಯಾಧಿ	38
47.	ಶ್ರವ್ಯಾಗಳ ಪ್ರಾಣಿ	38
48.	ಶ್ರವ್ಯಾಗಣನ್ಮಾ ಕೇಳಬಂದಿದ್ದು ಶ್ರವ್ಯಾಗಣ	38
49.	ಶ್ರವ್ಯಾಗಣನ್ಮಾ ಮೊದಲನ್ನು ಸಾಧಿಸಬೇಕೇ ಅಭಿವರ್ದನೆ	
	ಎಲ್ಲಂಡು ಸಾಧಿಸಬೇಕು	39
50.	ಶ್ರವ್ಯಾಗಣನ್ಮಾ ಕೇಳಬಂದ ರೀತಿ	39
51.	ಒಳಿತ್ತಿರುವಾಗಿದೆ	40
52.	ಜ್ಯಾನಾರ್ಥಿಗಳಿಂದ	40
53.	ಕರ್ಮಾರ್ಥ ಶ್ರವ್ಯಾಗಣಿಗಳಿಗೆ ಶಂಖೇಷಿ	
	ಅಂತ್ಯಾರ್ಥಿಗಳಿಗೆ	40
54.	ಒಳಿತ್ತಿರುವಾಗಿದೆ	41
55.	ಒಳಿತ್ತಿರುವಾಗಿದೆ	41
56.	ಅಲ್ಭಾಸಾರ್ಥಿ ಶ್ರವ್ಯಾಗಣ ಶಂಖಾರ್ಥಿಸಿದ ಮೂರನ್ನು ಪತ್ರ	41

57.	ಪ್ರಶ್ನಗಳಿಗೆ ಉತ್ತರಗಳನ್ನು ಮುಂದಿತವಾಗಿ ಪ್ರಕಟಿಸಬಹುದು	43
	ಅಥವಾ ಘಣೆ ಚರ್ಚೆ	
58.	ಪ್ರಶ್ನಗಳಿಗೆ ಉತ್ತರವಾಗಿ ಒಂದೆ ಸಾರಾಜಾರಿಕ ಮಹಾತ್ಮವನ್ನುಳ್ಳ ವಿಷಯದ ಮೇಲೆ ಚರ್ಚೆ	43
	ಅಧ್ಯಾಯ-8	
	ಖಾರಾಜನಿಕ ಮಹತ್ವಾಳ್ಳಿ ವಿಷಯದ ಮೇಲೆ ನಿಲ್ಲವೇ ಸೂಚನೆ ತದವ್ಯಾದು	
59.	ನಿಲ್ಲಬಳಿ ಸೂಚನೆ ತದಾಳು ಸಭಾಷಕ್ತಿಯವರೆ ಅಸುಮಾತಿ ಆಗಳ್ಳು	46
60.	ಸೂಚನೆಯನ್ನು ನೀಡಲು ಕಾಲಾವಧಿ	46
61.	ನಿಲ್ಲಬಳಿ ಸೂಚನೆ ತರುವ ಕಥ್ಯಾನ್ನು ನಿರ್ಣಯಿಸಿಸ್ತುದು	46
62.	ಸ್ವಾತಂತ್ರ್ಯಾಧಿಕರಣಗಳು, ಅಯೋಗಗಳು ಮುಂತಾದವ್ಯಾಳ ಮುಂದಿಯವ ವಿಷಯಗಳನ್ನು ಪರಿಶೀಲಿಸಿ ನಿಲ್ಲಬಳಿ ಸೂಚನೆ ತದವ್ಯಾದು	48
63.	ನಿಲ್ಲಬಳಿ ಸೂಚನೆ ತದಾಳು ಅಸುಮಾತಿ ಕೇಳುವುದು	49
64.	ನಿಲ್ಲಬಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳುವ ಕಾಲ	50
65.	ಚರ್ಚೆಗೆ ಕಾಲಾವಧಿಯ ಮುತ್ತಿ	50
66.	ಚರ್ಚೆಯು ಮುಗಿದ ನಂತರ ಪ್ರಶ್ನೆಯನ್ನು ಕೇಳುವುದು	50
67.	ಭಾಷಣಗಳಿಗೆ ಕಾಲಮಾತಿ ಮತ್ತು ಚರ್ಚೆಯನ್ನು ಕ್ರಮಗೊಳಿಸುವುದು	50

	ಅಧ್ಯಾಯ-9	
	ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲೆ ಅಲ್ಪಕಾಲ ಚರ್ಚೆ	
	ನಡೆಮುವುದು	
68.	ಚರ್ಚೆ ನಡೆಸಲು ಸೂಚನೆ ಕೊಡುವುದು	52
69.	ಸೂಚನೆಯನ್ನು ಅಂಗೀಕರಿಸುವ ಮತ್ತು ಕಾಲವನ್ನು ನಿರ್ಣಯಿಸುವ ವಿಚಾರವನ್ನು ಸಭಾಪತಿಯವರು ತೀರ್ಮಾನಿಸುವುದು.	52
70.	ಯಾವುದೇ ವಿದ್ಯುಕ್ತ ಪ್ರಸ್ತಾವವನ್ನು ಮಂಡಿಸಬಾರದು	53
71.	ಭಾಷಣಗಳಿಗೆ ಕಾಲಮಿತಿ	53
	ಅಧ್ಯಾಯ-10	
	ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಗಮನ ಸೆಳೆಯುವುದು	
72.	ಸಾರ್ವಜನಿಕ ಮಹತ್ವದ ವಿಷಯದ ಬಗ್ಗೆ ಗಮನ ಸೆಳೆಯುವ ಕಾರ್ಯ-ವಿಧಾನ	54
	ಅಧ್ಯಾಯ-11	
	ಶಾಸನ ರಚನೆ	
	ಪ್ರಕರಣ 1 ಪರಿಷತ್ತುಸ್ಥಿತಿ ಪ್ರಾರಂಭವಾಗುವ ವಿಧೇಯಕಗಳೇ	
	(ಎ) ವಿಧೇಯಕಗಳನ್ನು ಮಂಡಿಸುವುದು ಮತ್ತು ಪ್ರಕಟಿಸುವುದು	
73.	ವಿಧೇಯಕವನ್ನು ಮಂಡಿಸುವ ಮುಂಚೆ ಅದನ್ನು ಪ್ರಕಟಿಸುವುದು	57
74.	ಖಾಸಗಿ ಸದಸ್ಯರ ವಿಧೇಯಕಗಳನ್ನು ಮಂಡಿಸುವ ಪ್ರಸ್ತಾವದ ಸೂಚನೆ	57
75.	ವಿಧೇಯಕಗಳಿಗೆ ಮತ್ತು ವಿಧೇಯಕಗಳಲ್ಲಿ ಆಧಿಕ ವಿಷಯಗಳಲ್ಲಿನ ವಿಂಡಗಳ ಬಗ್ಗೆ ಆಧಿಕ ಜ್ಞಾಪನ ಪತ್ರ	59

76.	ಶಾಸನ ರಚನಾರ್ಥಿಕಾರವನ್ನು ಪ್ರತ್ಯಾಯೋಜಿಸುವ ವಿಧೇಯಕಗಳಿಗೆ ವಿವರಣೆತ್ತರ ಜ್ಞಾಪನ ಪತ್ರ	59
77.	ಅಧ್ಯಾದೇಶಗಳಿಗೆ ಸಂಬಂಧಿಸಿದಂತೆ ವಿವರಣೆ	60
78.	ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ	60
79.	ಮಂಡನೆಯ ತರುವಾಯ ಪ್ರಕಟಣೆ	61
80.	ವಿಧೇಯಕಗಳ ಭಾಷಾಂಶದ (ಬಿ) ವಿಧೇಯಕಗಳ ಮಂಡನೆಯ ತರುವಾಯ ಪ್ರಸ್ತಾವಗಳು	61
81.	ಮಂಡನೆಯ ತರುವಾಯ ಪ್ರಸ್ತಾವಗಳು	62
82.	ವಿಧೇಯಕದ ಮುಖ್ಯಾಂಶಗಳನ್ನು ಕುರಿತ ಚರ್ಚೆ	63
83.	ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಗೆ ಒಷ್ಣಿಸುವುದಕ್ಕಾಗಿ ಪ್ರಸ್ತಾವ ಮತ್ತು ಅದರ ಪರಿಣಾಮ	65
84.	ವಿಧೇಯಕಗಳಿಗೆ ಸಂಬಂಧಿಸಿದ ಯಂತರ ವ್ಯಕ್ತಿಗಳು ಪ್ರಸ್ತಾವವನ್ನು ಮಂಡಿಸಬಹುದು.	66
(ಸಿ)	ಪರಿಶೀಲನಾ ಸಮಿತಿಯ ಅಧ್ಯಾತ್ಮ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡಿಸಿದ ತರುವಾಯ ಕಾರ್ಯಾವಿಧಾನ	
85.	ಪರಿಶೀಲನಾ ಅಧ್ಯಾತ್ಮ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡಿಸಿದ ತರುವಾಯ ಮಂಡಿಸಬಹುದಾದ ಪ್ರಸ್ತಾವ	68
86.	ಪರಿಶೀಲನಾ ಸಮಿತಿಯ ಅಧ್ಯಾತ್ಮ ಸಂಯುಕ್ತ ಪರಿಶೀಲನಾ ಸಮಿತಿಯ ವರದಿಯ ಮೇಲಿನ ಚರ್ಚೆಯ ವ್ಯಾಪ್ತಿ	69
(ಡಿ)	ಖಂಡಗಳು, ಇತ್ಯಾದಿಗಳ ತಿದ್ದುಪಡಿ ಮತ್ತು ವಿಧೇಯಕಗಳೆ ಪರಿಶೀಲನೆ	
87.	ಖಂಡ ಖಂಡವಾಗಿ ವಿಧೇಯಕದ ಮಂಡನೆ	70
88.	ತಿದ್ದುಪಡಿಯ ಮೂಲಕೆ	72

89.	ತಿದ್ದುಪಡಿಗಳ ಸೂಚನೆಗೆ ಅನುಬಂಧಿತವಾಗಬೇಕಾಗಿರುವ ಮಂಜೂರಾತಿ	73
90.	ತಿದ್ದುಪಡಿಗಳ ಅಂಗೀಕಾರಕ್ಕೆ ಘರತ್ವಗಳು	73
91.	ಹೊಸ ಶಿಂಡಗಳ ಅಥವಾ ತಿದ್ದುಪಡಿಗಳ ಅಯ್ಯಗೆ ಸಭಾಪತಿಂಯವರ ಅಧಿಕಾರ	74
92.	ತಿದ್ದುಪಡಿಗಳ ವ್ಯವಸ್ಥೆ	74
93.	ತಿದ್ದುಪಡಿಗಳ ಕ್ರಮ	75
94.	ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು	75
95.	ಬಿಂಡ ಖಾಡವಾಗಿ ವಿಧೇಯಕದ ಮಂಡನೆ	76
96.	ಖಂಡದ ಮುಂದುವಿರುತ್ತಿರುವ ಮಂಡಣಿ	76
97.	ಅನುಸೂಚಿ	76
98.	ಶಿಂಡಗಳ ಮತ್ತು ಅನುಸೂಚಿಗಳ ಸಮೂಹಗಳ ಮೇಲೆ ಮತದಾನ	77
99.	ಒಂದನೇ ಬಿಂಡ. ಪ್ರಸ್ತಾವನೆ ಮತ್ತು ವಿಧೇಯಕದ ಶೀರ್ಷಿಕೆ	77
(ಇ)	ವಿಧೇಯಕದ ಅಂಗೀಕಾರ, ಪ್ರಮಾಣೇಕರಣ ಮತ್ತು ಮನರ್ಷ ಪರಿಶೀಲನೆ	
100.	ವಿಧೇಯಕದ ಅಂಗೀಕಾರ	78
101.	ವಿಧೇಯಕವನ್ನು ಅಂಗೀಕರಿಸಲು ಸಂಚಿಸುವ ಪ್ರಸ್ತಾವ ಕುರಿತ ಚರ್ಚೆಗೆ ಆಸ್ತುದ	79
102.	ಸ್ವಾತ್ಮ ತಪ್ಪಗಳನ್ನು ತಿದ್ದುಪ್ರದೂ	79
103.	ವಿಧಾನ ಪರಿಷತ್ತು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಸಭೆಗೆ ಕಳುಹಿಸುವುದು	79
104.	ವಿಧಾನ ಪರಿಷತ್ತು ಅನುಮೋದಿಸಿದ ವಿಧೇಯಕವನ್ನು ಮನ್ಯಃ ಪಂಪಾರ್ಥೋಚಿಸುವುದು	80

(ಎಷ್ಟು) ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುಪ್ರದು
ಅಥವಾ ವಿಧೇಯಕಗಳನ್ನು ಹಿಂತೆಗೆದುಕೊಳ್ಳುವುದು ಮತ್ತು
ತೆಗೆದುಹಾಕುವುದು.

105.	ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುಪ್ರದು	80
106.	ವಿಧೇಯಕವನ್ನು ಹಿಂತೆಗೆದುಕೊಳ್ಳುವುದು	81
107.	ವಿಧೇಯಕಗಳ ದಾಖಿಲೆ ಮುಸ್ತಕದಿಂದ ವಿಧೇಯಕವನ್ನು ತೆಗೆದು ಹಾಕುವುದು	81
	ಪ್ರಕರಣ-2	
	ವಿಧಾನ ಪರಿಪತ್ತಿನಲ್ಲಿ ಮೊದಲು ಮಂಡಿಸಲಾದ ಮತ್ತು ವಿಧಾನಕಢಿಯು ಅನುಮೋದಿಸದ ವಿಧೇಯಕಗಳು	
108.	ತಿದ್ದುಪಡಿಯಾದ ವಿಧೇಯಕವನ್ನು ಅದನ್ನು ಮೊದಲು ಮಂಡಿಸಿದ ಸದಸ್ಯಕ್ಕೆ ಹಿಂತಿರುಗಿಸುವುದು	83
109.	ತಿದ್ದುಪಡಿಗಳ ಪರಿಶೀಲನೆಗಾಗಿ ಕಾಲವಸ್ತು ಗೊತ್ತುಪಡಿಸುವುದು	83
110.	ತಿದ್ದುಪಡಿಯ ಪರಿಶೀಲನೆಗಾಗಿ ಕಾರ್ಯವಿಧಾನ	83
111.	ತಿದ್ದುಪಡಿಯ ಪರಿಶೀಲನೆಯ ಪರಿಣಾಮದಿಂದಾಗಿ ಅನುಸರಿಸಬೇಕಾದ ಕಾರ್ಯವಿಧಾನ	84

ಪ್ರಕರಣ-3

	ವಿಧಾನ ಸಭೆಯಲ್ಲಿ ಮೊದಲು ಮಂಡಿಸಲಾಗಿದ್ದ ವಿಧಾನ ಪರಿಪತ್ತಿಗೆ ಕಳುಹಿಸಲಾದ ವಿಧೇಯಕಗಳು	
112.	ವಿಧಾನಕಢಿಯು ಅಂಗಿಕರಿಸಿರುವ ವಿಧೇಯಕಗಳನ್ನು ವಿಧಾನ ಪರಿಪತ್ತಿನಲ್ಲಿ ಮಂಡಿಸುವುದು	86
113.	ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ	86

114.	ಪರಿಶೀಲನೆಗೆ ತೇಗೆದುಕೊಳ್ಳಬೇಕೆಂಬ ಪ್ರಸ್ತಾವ	86
115.	ಚಚೆ	86
116.	ಪರಿಶೀಲನಾ ಸಮಿತಿಗೆ ಕಳುಹಿಸುವುದು	87
117.	ವಿಧೇಯಕಗಳ ಪರಿಶೀಲನೆ ಮತ್ತು ಅನುಮೋದನೆ	87
118.	ತಿದ್ದುಪಡಿಯಲ್ಲದೇ ಅಂಗೀಕರಿಸಲಾಗುವ ವಿಧೇಯಕಗಳು	88
119.	ತಿದ್ದುಪಡಿಯೋಂದಿಗೆ ಅಂಗೀಕರಿಸಲಾಗುವ ವಿಧೇಯಕಗಳು	88
120.	ತಿದ್ದುಪಡಿಯ ಪರಿಶೀಲನೆಯ ತರುವಾಯದ ಕಾರ್ಯವಿಧಾನ	89
121.	ಸೂಚನೆಯ ಅವಧಿಯನ್ನು ಸಡಿಲಗೊಳಿಸಲು ಸಭಾಪತ್ರಿಯವರ ಅಧಿಕಾರ	89
122.	ವಿಧೇಯಕವನ್ನು ಅಧಿಕೃತಗೊಳಿಸುವುದು	90
	ಅಧ್ಯಾಯ-12	
	ಸಂಪಿಠಾನಕ್ಕೆ ಮಾಡಿದ ತಿದ್ದುಪಡಿಯ ಸ್ಥಿರೀಕರಣ	
123.	ಸಂಪಿಠಾನಕ್ಕೆ ಮಾಡಿದ ತಿದ್ದುಪಡಿಯ ಸ್ಥಿರೀಕರಣ	91
124.	ಸಂಪಿಠಾನದ ತಿದ್ದುಪಡಿಯ ಒಗ್ಗೆ ಚಚೆ	91
125.	ಸಂಸತ್ತಿಗೆ ಸಂದೇಶ	92
	ಅಧ್ಯಾಯ-13	
	ಅಧೀಕ್ಷ ಶಾಪನ	
126.	ಸಭೆಯ ಮುಂದ ನಿಬಂಧನೆ, ನಿಯಮ ಇತ್ಯಾದಿಯನ್ನು ಮಂಡಿಸುವುದು	93
127.	ತಿದ್ದುಪಡಿಯ ಜಚೆಗಾಗಿ ಸಮಯದ ಹಂಚಿಕೆ	93
128.	ತಿದ್ದುಪಡಿಯನ್ನು ವಿಧಾನ ಸಭೆಗೆ ಕಳುಹಿಸುವುದು	94
129.	ವಿಧಾನ ಸಭೆಯಿಂದ ಹಿಂಡಕ್ಕೆ ಉಪಹಿಸಿದ ತಿದ್ದುಪಡಿ	94

130.	ಉಭಯ ಸದನಗಳ ನಡುವೆ ಭಿನ್ನಾಭಿಪ್ರಾಯ	95
131.	ತಿದ್ದುಪಡಿಯಾದಂಥ ನಿಬಂಧನೆ, ನಿಯಮ ಮುಂತಾದವುಗಳನ್ನು ಸಭೆಯ ಮುಂದಿಡುವುದು.	95
	ಅಧ್ಯಾಯ-14	
	ಅಧ್ಯಾಯೇಶಗಳನ್ನು ಅನುಮೋದಿಸದೆ ಇರುವ ಬಗ್ಗೆ ನಿರ್ಣಯ	
132.	ಅಧ್ಯಾಯೇಶಗಳನ್ನು ಅನುಮೋದಿಸದೆ ಇರುವ ನಿರ್ಣಯದ ಸೂಚನೆ	96
	ಅಧ್ಯಾಯ -15	
	ಅರ್ಜಿಗಳು	
133.	ಅರ್ಜಿಗಳ ವ್ಯಾಪ್ತಿ	97
134.	ಅರ್ಜಿಯ ಸಾಮಾನ್ಯ ರೀತಿ	98
135.	ಅರ್ಜಿಯನ್ನು ಅಧಿಕೃತಗೊಳಿಸುವುದು	98
136.	ದಸ್ತಾವೇಚಗಳನ್ನು ಲಗತ್ತಿಸದಿರುವುದು	98
137.	ಮೇಲು ರೂಪ	98
138.	ಅರ್ಜಿಯನ್ನು ಒರೆಯುವ ಮತ್ತು ಅದನ್ನು ಮುಕ್ತಾಯಗೊಳಿಸುವ ರೀತಿ	99
139.	ಅರ್ಜಿಯನ್ನು ಒಟ್ಟಿಸುವ ಸೂಚನೆ	99
140.	ಅರ್ಜಿಯನ್ನು ಒಟ್ಟಿಸುವುದು	99
141.	ಅರ್ಜಿಯನ್ನು ಒಟ್ಟಿಸುವ ರೀತಿ	99
142.	ಸಮಿತಿಗೆ ಉಲ್ಲೇಖ	100
	ಅಧ್ಯಾಯ-16	
	ನಿರ್ಣಯಗಳು	
143.	ನಿರ್ಣಯದ ಸೂಚನೆ	101
144.	ನಿರ್ಣಯದ ವಿಷಯ ಮತ್ತು ಅದನ್ನು ಅಂಗೀಕರಿಸಲು ಷರತ್ತಾಗಳು	101

145.	ನಿರ್ಣಯದ ರೀತಿ	102
146.	ಸಭಾಪತಿಯವರು ನಿರ್ಣಯದ ಅಂಗೀಕಾರಾರ್ಥತಯನ್ನು ನಿರ್ಧರಿಸುವುದು	102
147.	ನ್ಯಾಯಾಧಿಕರಣಗಳು, ಆಯೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳ ಮೇಲೆ ಚರ್ಚೆಸುವುದು	103
148.	ನಿರ್ಣಯವನ್ನು ಪ್ರಸ್ತಾವಿಸುವುದು	104
149.	ತಿದ್ದುಪಡಿಗಳು	105
150.	ಭಾಷಣಗಳ ಕಾಲಮಿತಿ	105
151.	ಚರ್ಚೆಯ ವ್ಯಾಪ್ತಿ	106
152.	ನಿರ್ಣಯ ಮತ್ತು ತಿದ್ದುಪಡಿಯನ್ನು ಹಿಂತಗೆಮಾಡುವುದು	106
153.	ನಿರ್ಣಯವನ್ನು ವಿಂಗಡಿಸುವುದು	106
154.	ನಿರ್ಣಯದ ಸೂಚನೆಯನ್ನು	107
155.	ಅಂಗೀಕೃತಪಾದ ನಿರ್ಣಯದ ಪ್ರಶ್ನಿಯನ್ನು ಸಚಿವರಿಗೆ ಕಳುಬಿಕೆಂಡುವುದು	107
ಅಧ್ಯಾಯ-17		
	ಪ್ರಸ್ತಾವಗಳು	
156.	ಪ್ರಸ್ತಾವನೆಯ ಮೂಲಕ ಸಾರ್ವಜನಿಕ ಹಿತದ್ವಾಣಿಯ ವಿಷಯದ ಚರ್ಚೆ	108
157.	ಪ್ರಸ್ತಾವದ ಸೂಚನೆ	108
158.	ಪ್ರಸ್ತಾವನೆಯ ಅಂಗೀಕಾರಕ್ಕೆ ಘರತ್ವಗಳು	108
159.	ಪ್ರಸ್ತಾವಗಳನ್ನು ಅಂಗೀಕರಿಸುವ ಬಗ್ಗೆ ಸಭಾಪತಿಯವರ ನಿರ್ಧಾರ	109
160.	ನ್ಯಾಯಾಧಿಕರಣಗಳು, ಆಯೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳು	110

161.	ಕಾಲಾವಧಿಯನ್ನು ಗೊತ್ತುಮಾಡುವುದು ಮತ್ತು ಪ್ರಸ್ತಾವಗಳನ್ನು ಚರ್ಚೆ ಮಾಡುವುದು	110
162.	ಸಭಾಪತಿಯವರು ಗೊತ್ತುಪಡಿಸಿದ ಸಮಯದಲ್ಲಿ ಪ್ರಶ್ನೆ ಹಾಕುವುದು	111
163.	ಭಾಷಣಗಳಿಗೆ ಕಾಲಮೀತಿ	111
	ಅಧ್ಯಾಯ-18	
	ರಾಜೇನಾಮೆ ಕೊಟ್ಟಿರುವ ಸಚಿವರ ಹೇಳಿಕೆ	
164.	ರಾಜೇನಾಮೆಯನ್ನು ಕೊಟ್ಟಿರುವ ಸಚಿವರ ಹೇಳಿಕೆ	112
	ಅಧ್ಯಾಯ-19	
	ಸಭಾಪತಿಯವರನ್ನು ಅಥವಾ ಉಪ-ಸಭಾಪತಿಯವರನ್ನು ಹುದ್ದೆಗಳಿಂದ ತೆಗೆದು ಹಾಕುವುದಕ್ಕಾಗಿ ನಿರ್ಣಯ	
165.	ಸಭಾಪತಿಯವರನ್ನು ಅಥವಾ ಉಪ-ಸಭಾಪತಿಯವರನ್ನು ತೆಗೆದು ಹಾಕಲು ಮಾಡಿರುವ ನಿರ್ಣಯದ ಸಂಬಂಧವಾದ ಸೂಚನೆ	113
166.	ನಿರ್ಣಯವನ್ನು ಪರಿಶೀಲನೆಗೆ ತೆಗೆದುಕೊಳ್ಳಲು ಪರಿಷತ್ತಿನ ಅನುಮತಿಯನ್ನು ಕೋರುವುದು	113
167.	ಗೊತ್ತುಪಡಿಸಿದ ದಿನದಂದು ಕಾರ್ಯಕರಣಗಳ ಪಟ್ಟಿಯಲ್ಲಿ ನಿರ್ಣಯವನ್ನು ಸೇರಿಸುವುದು	114
168.	ಭಾಷಣಗಳಿಗೆ ಕಾಲಮೀತಿ	115
	ಅಧ್ಯಾಯ-20	
	ಹಣಕಾಮ ವಿಷಯಗಳಲ್ಲಿ ಅನುಸರಿಸಬೇಕಾದ ಕಾರ್ಯ-ವಿಧಾನ	
169.	ಒಬ್ಬಬ್ರಹ್ಮ	116
170.	ಒಬ್ಬಬ್ರಹ್ಮ ಮಂಡಿಸಿದಾಗ ಆ ಬಗ್ಗೆ ಚರ್ಚೆ ನಡೆಸಕೂಡುದು	116
171.	ಆಯವ್ಯಯ ಮೇಲಿನ ಸಾಮಾನ್ಯ ಚರ್ಚೆ	116

172.	ಬಜೆಟನ್ನು ಭಾಗಗಳಾಗಿ ಮಂಡಿಸುವುದು	117
173.	ಮೂರಕ ಅಥವಾ ಹೆಚ್ಚಿನ ವೆಚ್ಚದ ವಿವರಣೆ	117
	ಅಧ್ಯಾಯ-21	
	ಹಕ್ಕುಭಾಧ್ಯತೆಗಳು	
	(ಎ) ಹಕ್ಕುಭಾಧ್ಯತೆ ಪ್ರಶ್ನೆಗಳು	
174.	ಹಕ್ಕುಭಾಧ್ಯತೆ ಪ್ರಶ್ನೆ	118
175.	ಹಕ್ಕುಭಾಧ್ಯತೆ ಪ್ರಶ್ನೆಯ ಸಂಬಂಧದಲ್ಲಿ ಸೂಚನಾ ಪತ್ರ	118
176.	ಹಕ್ಕುಭಾಧ್ಯತೆ ಪ್ರಶ್ನೆಯನ್ನು ಅನುಮತಿಸಲು ಷರತ್ತುಗಳು	118
177.	ಹಕ್ಕುಭಾಧ್ಯತಾ ಪ್ರಶ್ನೆಯನ್ನು ಹಾಕುವ ರೀತಿ	119
178.	ಅನುಮತಿಸಲಾದ ಹಕ್ಕುಭಾಧ್ಯತೆ ಪ್ರಶ್ನೆಯನ್ನು ಸದನವು ಪರಿಶೀಲಿಸುವುದು ಅಥವಾ ಹಕ್ಕುಭಾಧ್ಯತೆ ಸಮಿತಿಗೆ ಒಪ್ಪಿಸುವುದು	120
179.	ಸಮಿತಿಗೆ ಹಕ್ಕುಭಾಧ್ಯತೆ ಪ್ರಶ್ನೆಯನ್ನು ಕಳುಹಿಸಲು ಸಭಾಪತಿಯವರ ಅಧಿಕಾರ	120
180.	ಕಾರ್ಯವಿಧಾನವನ್ನು ಕ್ರಮಬದ್ಧಗೊಳಿಸುವುದು	120
	(ಬಿ) ದಸ್ತಗಿರಿ	
181.	ದಸ್ತಗಿರಿ ಕಾರ್ಯವಿಧಾನ	121
182.	ಸದಸ್ಯರ ದಸ್ತಗಿರಿ, ಬಂಧನ, ಬಿಡುಗಡೆ ಇತ್ಯಾದಿಯ ಬಗ್ಗೆ ಮ್ಯಾಡಿಸ್ಟ್ಸೇಟರು ಸಭಾಪತಿಯವರಿಗೆ ತಿಳಿಸಬೇಕು	121
183.	ಸದಸ್ಯರು ಬಿಡುಗಡೆಯಾದನ್ನು ಸಭಾಪತಿಯವರಿಗೆ ತಿಳಿಸಬೇಕು	122
184.	ವಿಷಯವನ್ನು ತಿಳಿಸುವ ರೀತಿ	122

ಅಧ್ಯಾಯ-22

ಪರಿಷತ್ತಿನ ಸ್ಥಾನಗಳಿಗೆ ರಾಜೀನಾಮೆ ಮತ್ತು ಸ್ಥಾನಗಳು
ಶಾಲಿಯಾಗುವುದು

- | | | |
|------|---|-----|
| 185. | ಪರಿಷತ್ತಿನ ಸ್ಥಾನಗಳಿಗೆ ರಾಜೀನಾಮೆ | 123 |
| 186. | ಸದನದ ಅಧಿವೇಶನಗಳಿಗೆ ಗೈರುಹಾಜರಾಗಲು
ಅನುಮತಿಯನ್ನು ಪಡೆಯುವುದು | 126 |
| 187. | ಸದಸದ್ಯಲ್ಲಿ ಸದಸ್ಯರ ಸ್ಥಾನಗಳು ಶಾಲಿ ಬೇಳುವುದು | 126 |

ಅಧ್ಯಾಯ-23

ರಾಜ್ಯಪಾಲರ ಮತ್ತು ಸಫರ್ಯ ನಡುವಣ ಪತ್ರ ವ್ಯವಹಾರ

- | | | |
|------|------------------------------------|-----|
| 188. | ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳು | 128 |
| 189. | ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು | 128 |

ಅಧ್ಯಾಯ-24

ಸಮಿತಿಗಳು

(ಎ) ಸಾಮಾನ್ಯ ನಿಯಮಗಳು

- | | | |
|------|--|-----|
| 190. | ಸಮಿತಿಗಳಿಗೆ ಅನ್ಯಾಯಿಸುವ ಸಾಮಾನ್ಯ
ನಿಯಮಗಳು | 129 |
| 191. | ಸಮಿತಿಗಳ ಅಧಿಕಾರಾವಧಿ | 129 |
| 192. | ಆಕ್ಷಯಕವಾಗಿ ಶಾಲಿ ಬೇಳುವ ಸದಸ್ಯ ಸ್ಥಾನವನ್ನು
ಭರ್ತೀ ಮಾಡುವುದು | 129 |
| 193. | ಸಮಿತಿಗೆ ಸದಸ್ಯರ ರಾಜೀನಾಮೆ | 130 |
| 194. | ಸಮಿತಿಗೆ ಅಧ್ಯಕ್ಷರು | 130 |
| 195. | ಕೇರಂ (ಗಳಿಮಾತ್ರ) | 132 |
| 196. | ಸಮಿತಿಯ ಉಪವೇಶನಗಳಿಗೆ ಗೈರುಹಾಜರಾದ
ಸದಸ್ಯರನ್ನು ತೆಗೆದುಹಾಕುವುದು | 132 |
| 197. | ಸಮಿತಿಯಲ್ಲಿ ಮತದಾನ | 133 |

198.	ಸಮಿತಿಯ ಅಧ್ಯಕ್ಷರು ನಿರ್ವಹಣೆಯ ಮತದಾನ ಮಾಡುವುದು	133
199.	ಉಪ ಸಮಿತಿಗಳನ್ನು ನೇಮಿಸಲು ಅಧಿಕಾರ	133
200.	ಸಮಿತಿಯ ಉಪವೇಶನಗಳು	133
201.	ಸದಸ್ಯ ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ ನಡೆಸಬಹುದು	134
202.	ಖಾಸಗಿಯಾಗಿ ಸಮಿತಿಯ ಉಪವೇಶನಗಳು	134
203.	ಉಪವೇಶನಗಳ ಸ್ಥಳ	134
204.	ಸಮಿತಿಯು ಜಿಫೀ ನಡೆಸುತ್ತಿರುವಾಗ ಅವರಿಗಿರುವ ಮೂರಿಗೆ ಮೋಗತ್ತುದು	134
205.	ಸಾಕ್ಷ್ಯ ತೆಗೆದುಕೊಳ್ಳುವುದಕ್ಕೆ ಅಥವಾ ಕಾಗದ ಪತ್ರಗಳನ್ನು ಅಭಿಲೇಖಿಗಳನ್ನು ಅಥವಾ ದಸ್ತಾವೇಚುಗಳನ್ನು ತರಿಸಿಕೊಳ್ಳುವ ಅಧಿಕಾರ	135
206.	ಜನರನ್ನು ಕರೆಸುವುದಕ್ಕೆ ಕಾಗದಪತ್ರಗಳನ್ನು ಕುಟ್ಟು ಅಭಿಲೇಖಿಗಳನ್ನು ತರಿಸಿಕೊಳ್ಳುವುದಕ್ಕೆ ಸಮಿತಿಯ ಅಧಿಕಾರ	135
207.	ಸಾಕ್ಷ್ಯ ಪರವಾಗಿ ಸಾಕ್ಷ್ಯಾಯಾದಿ	136
208.	ಪ್ರಮಾಣ ಮಾಡಿ ಸಾಕ್ಷ್ಯ ಹೇಳುವುದು	136
209.	ಸಾಕ್ಷ್ಯಗಳನ್ನು ವಿಚಾರಣೆ ಚಾಡುವ ವಿಧಾನ	136
210.	ತೀರ್ಮಾನದ ಅಭಿಲೇಖಿಗಳು	137
211.	ಸಾಕ್ಷ್ಯ ವರದಿ ಮತ್ತು ಸಮಿತಿಯ ಕಾರ್ಯವಾಳಿಗಳು ರಹಸ್ಯವಾದವುಗಳಿಂದು ಪರಿಗಣಿಸುವುದು	138
212.	ದಿರ್ತೇಷು ವರದಿಗಳು	138
213.	ಸಮಿತಿಯ ವರದಿ	139

214.	ವರದಿಯನ್ನ ಮಂಡಿಸುವುದಕ್ಕೆ ಮುಂಚೆ ಅದು ಉಕ್ತರಕ್ಕೆ ಉಭ್ಯಪಾಗಾವಂತೆ ಹಾಡುವುದು	139
215.	ವರದಿಯನ್ನ ಒಷ್ಟಿಸುವುದು	140
216.	ವರದಿಯನ್ನ ವಿಧಾನ ಪರಿಷತ್ತಿನಲ್ಲಿ ಮಂಡಿಸುವುದಕ್ಕೆ ಮುಂಚೆ ಅದರ ಮುದ್ರೆ, ಪ್ರಕಟನೆ ಅಥವಾ ಅದರ ಪ್ರತಿಗಳ ಹಾಚೆ	140
217.	ಇನ್ವಿರೊ ಮೇಲೆ ಜರ್ಕಿನಗಳು	141
218.	ಕಾರ್ಯವಿಧಾನದ ಮೇಲೆ ಸಲಹೆಗಳನ್ನು ಹಾಡುವುದಕ್ಕೆ ಅಥಿಕಾರ	141
219.	ವರದಿಯನ್ನ ನಿರ್ಯಾಗಣನ್ನು ರಚಿಸಲು ಸಮಿತಿಯ ಅಧಿಕಾರ	141
220.	ಕಾರ್ಯವಿಧಾನ ಕುರಿತು ಅಥವಾ ತನ್ನಿಂದ ನಿರ್ದೇಶನ ನೀಡಲು ಸಭಾಪತ್ತಿಯವರ ಅಧಿಕಾರ	141
221.	ಪರಿಷತ್ತಿನ ಅಧಿಕೀರಣದ ಮುಂದೂಡಿಕೆಯಿಂದಾಗಿ ಸಮಿತಿಯ ಕಾರ್ಯಕ್ರಾಂತಿಗಳು ನಿಂತು ರೋಗಕೂಡು	142
221(a).	ಕಾರ್ಯನದ ಸಮಿತಿಯ ಅಷ್ಟಣ್ಣ ಕೆಲಸ (ಬಿ) ಕಾರ್ಯಕಲಾಪಗಳ ಸಲಹಾ ಸಮಿತಿ	142
222.	ಸಮಿತಿಯ ರಚನೆ	142
223.	ಸಮಿತಿಯ ಪ್ರಕಾರ್ಯಗಳು	143
224.	ಸಮಿತಿಯ ವರದಿ	144
225.	ವರದಿಯ ಮೇಲಿನ ಪ್ರಸ್ತಾವನೆಯನ್ನು ಪರಿಷತ್ತಿನಲ್ಲಿ ಮಂಡಿಸುವುದು	144
226.	ಕಾಲಾವಕಾಶದ ಹಂಚಿಕೆಯ ಅದೇಶ	144

227.	ಇತ್ಯಾರ್ಥವಾಗದೇ ಇರುವ ವಿಷಯಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ವಿಲೇ ಮಾಡುವುದು	144
228.	ಕಾಲಾವಕಾಶದ ಹಂಚಿಕೆಯ ಆದೇಶದಲ್ಲಿ ಬದಲಾವಣೆ	145
	(ಸಿ) ವಿಧೇಯಕಗಳ ಪರಿಶೀಲನಾ ಸಮಿತಿ	
229.	ಪರಿಶೀಲನಾ ಸಮಿತಿಯ ರಚನೆ	145
230.	ಪರಿಶೀಲನಾ ಸಮಿತಿಯ ಸಭೆಗಳು	146
231.	ಪರಿಶೀಲನಾ ಸಮಿತಿಯಲ್ಲಿನ ತಿದ್ದುಪಡಿಗಳ ಸೂಚನೆಗಳು ಮತ್ತು ಸಾಮಾನ್ಯ ಕಾರ್ಯವಿಧಾನ	146
232.	ಪರಿಶೀಲನಾ ಸಮಿತಿ ಸದಸ್ಯರುಗಳಲ್ಲಿದೆ ಸದಸ್ಯರುಗಳಿಂದ ತಿದ್ದುಪಡಿಗಳಿಗೆ ಸಂಬಂಧಿಸಿದ ಸೂಚನಾಪತ್ರ	147
233.	ತಜ್ಞರ ಸಾಕ್ಷಿವನ್ನು ಕೇಳಲು ಅಧಿಕಾರ	147
234.	ಸಮಿತಿಯ ವರದಿ	148
235.	ವರದಿಗಳನ್ನು ಮುದ್ರಿಸುವುದು ಮತ್ತು ಪ್ರಕಟಿಸುವುದು	150
	(ಡಿ) ಜಂಟಿ ಪರಿಶೀಲನಾ ಸಮಿತಿಗಳು	
236.	ಜಂಟಿ ಪರಿಶೀಲನಾ ಸಮಿತಿಯ ರಚನೆ	150
237.	ಅಂಥ ಒಂದು ಸಮಿತಿಯನ್ನು ಸ್ಥಾಪಿಸಲು ವಿಧಾನ ಸಭೆಯ ಒಪ್ಪಿಗೆ	150
238.	ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸುವುದಕ್ಕೆ ವಿಧಾನ ಪರಿಷತ್ತಿನ ಒಪ್ಪಿಗೆ	151
239.	ಜಂಟಿ ಪರಿಶೀಲನಾ ಸಮಿತಿಯಲ್ಲಿರಬೇಕಾದ ಸದಸ್ಯರುಗಳ ಸಂಖ್ಯೆ	151
240.	ಮೊದಲನೆ ಸಭೆಯ ಸಮಯ ಮತ್ತು ಸ್ಥಳವನ್ನು ಗೊತ್ತುಪಡಿಸುವುದು	152

241.	ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರು	152
242.	ಜಂಟಿ ಪರಿಶೀಲನಾ ಸಮಿತಿಯ ಕಾರ್ಯವಿಧಾನ	152
242ಇ	ವಿಶೇಷ ಸದಸೆ ಸಮಿತಿಯ ರಚನೆ	152
	(ಇ) ಶಫಿಲೀಯ ಸಂಸ್ಥೆಗಳ ಮತ್ತು ಪಂಚಾಯತ್ರೋ ರಾಜ್ಯ ಸಂಸ್ಥೆಗಳ ಸಮಿತಿ	
242ಇ. (ಇ)	ಸಮಿತಿ ರಚನೆ	153
	(ಎಫ್‌) ನೀತಿ ನಿರೂಪಕ್ಕಾ ಸಮಿತಿ	
242ಇ. (1)	ಸಮಿತಿ ರಚನೆ	155
	(2) ಸಮಿತಿಯ ಪ್ರಕಾರ್ಯಗಳು	155
	(ಜಿ) ಅಜ್ಞಾಗಳ ಪರಿಶೀಲನಾ ಸಮಿತಿ	
243.	ಸಮಿತಿಯ ರಚನೆ	158
244.	ಸಮಿತಿಯ ಪ್ರಕಾರ್ಯಗಳು	159
	(ಹೆಚ್) ಸಾರ್ವಜನಿಕ ಲೇಕ್ಷ್ಯಪತ್ರಗಳ ಸಮಿತಿ	
245.	ಸಮಿತಿಯ ರಚನೆ	160
246.	ಸಮಿತಿಯ ಪ್ರಕಾರ್ಯಗಳು	160
247.	ಸಾರ್ವಜನಿಕ ಲೇಕ್ಷ್ಯಪತ್ರಗಳ ಸಮಿತಿಯ ವರದಿಯನ್ನು ಮಂಡಿಸುವುದು	163
	(ಬಿ) ಸಾರ್ವಜನಿಕ ಉದ್ದೇಶಗಳ ಸಮಿತಿ	
248.	ಸಮಿತಿಯ ರಚನೆ	163
249.	ಸಮಿತಿಯ ಪ್ರಕಾರ್ಯಗಳು	164
	(ಜಿ) ಹಕ್ಕು ಭಾಧ್ಯತೆಗಳ ಸಮಿತಿ	
250.	ಸಮಿತಿಯ ರಚನೆ	165
251.	ಸಮಿತಿಯಿಂದ ಪ್ರಶ್ನೆಗಳ ಪರಿಶೀಲನೆ	165
252.	ವರದಿ ಪರಿಶೀಲನೆ	166
253.	ಸಮಿತಿಯ ವರದಿಯ ಪರಿಶೀಲನೆಗೆ ಅಧ್ಯಾತ್ಮ	167

(ಕ) ಅಧೀಕ ಶಾಸನ ರಚನಾ ಸಮಿತಿ	
254. ಸಮಿತಿಯ ರಚನೆ	167
255. ಸಮಿತಿಯ ಪ್ರಕಾರ್ಯಗಳು	168
256. ಸಮಿತಿಯ ಕಾರ್ಯಗಳು	168
257. ಸಮಿತಿಯ ವರ್ಣನೆ	169
258. ನೀರೋಲಿಸ ಸ್ವಾಧೀನ ಸಭಾಪತಿಯವರ ಆರ್ಥಿಕ ವಿಧಾನ	170
(ಎಲ್ಲಾ) ಕಾರ್ಯರ ಭರದವೀಗಳ ಸಮಿತಿ	
259. ಸಮಿತಿಯ ರಚನೆ	170
260. ಸಮಿತಿಯ ಪ್ರಕಾರ್ಯಗಳು	171
(ಹಿನ್ನೆಲೆ) ಸದಸ್ಯರ್ಥಕ ಮಾರ್ಗದರ್ಶಕ ಸಭೆಯ ಸಂಖ್ಯೆ ವಿಧಾನಗಳು	
261. ಸದಸ್ಯರ್ಥಕ ಸಂಖ್ಯೆ	171
262. ಪರಿಸರದ ಸದಸ್ಯರ ಪರಿಸರಕ್ಕಾಗಿ ಸಾರ್ಥಕ ಸಂಖ್ಯೆ	172
263. ವಿಧಾನ ಪ್ರಕಾರ್ಯಗಳ ಸದಸ್ಯರ ಸಂಖ್ಯೆ ವಿಧಾನಗಳು	172
(ಹಿನ್ನೆಲೆ) ಅನುಷ್ಠಾನಿಕ ಪ್ರಕಾರ ಸದಸ್ಯರ ಸಂಖ್ಯೆ ವಿಧಾನಗಳು	
264. ಸದಸ್ಯರ್ಥಕ ಸಂಖ್ಯೆ	173
265. ಸದಸ್ಯರ್ಥಕ ಸಂಖ್ಯೆಗಳು	174
266. (i) ಸದಸ್ಯರ್ಥಕ ಉದ್ದೇಶಗಳು	174
(ii) ಸದಸ್ಯರ್ಥಕ (ಸೆಂಟ್ರಲ್)	174
(ಒ) ಹಿಂದಿನ ಕಾರ್ಯಾಲಯ ಪ್ರಾಣ ಅಧಿಕಾರಿಗಳ ಕಲ್ಪನೆ ಸಮಿತಿ	
267. ಸದಸ್ಯರ್ಥಕ ಸಂಖ್ಯೆ	174
268. ಸದಸ್ಯರ್ಥಕ ಪ್ರಕಾರ್ಯಗಳು	175
269. ಸದಸ್ಯರ್ಥಕ	176

(ಸ) ಸಭೆಯ ಮಂಡಿದಲಾಗುವ ಕಾಗದ ಪತ್ರಗಳ ರೀತಿ		
270.	ಸಮಿತಿಯ ರಚನೆ	176
271.	ಸಮಿತಿಯ ಪ್ರಕಾರ್ಯಗಳು	176
272.	ಸಭೆಯೇ ಮಂಡಿಸಲಾದ ಕಾಗದದತ್ತಗಳಿಗೆ ಸಂಖಣಿಸಿದಂತೆ ಪ್ರಕೃಷ್ಟಿಸಲು ನಿರ್ಬಂಧ	177
	(ಕ್ರೂ) ಮಹಿಳೆ ಮತ್ತು ಮಕ್ಕಳ ಕಲ್ಪನೆ ಸಮಿತಿ	
273.	(i) ಸಮಿತಿಯ ರಚನೆ	177
	(ii) ಸಮಿತಿಯ ಪ್ರಕಾರ್ಯಗಳು	178
274.	ರಾಜ್ಯ ಪಡಿಸಲಾಗಿದೆ	180
275.	ರಾಜ್ಯ ಪಡಿಸಲಾಗಿದೆ	180
276.	ರಾಜ್ಯ ಪಡಿಸಲಾಗಿದೆ	180
277.	ರಾಜ್ಯ ಪಡಿಸಲಾಗಿದೆ	180
278.	ರಾಜ್ಯ ಪಡಿಸಲಾಗಿದೆ	180
279.	ರಾಜ್ಯ ಪಡಿಸಲಾಗಿದೆ	180
280.	ರಾಜ್ಯ ಪಡಿಸಲಾಗಿದೆ	180
281.	ರಾಜ್ಯ ಪಡಿಸಲಾಗಿದೆ	180
282.	ರಾಜ್ಯ ಪಡಿಸಲಾಗಿದೆ	180
283.	ರಾಜ್ಯ ಪಡಿಸಲಾಗಿದೆ	180
284.	ರಾಜ್ಯ ಪಡಿಸಲಾಗಿದೆ	180
285.	ರಾಜ್ಯ ಪಡಿಸಲಾಗಿದೆ	180
ಅಧ್ಯಾಯ-25		
ಕಾರ್ಯ-ದಿಕ್ಷಾನಾದ ಖಾಮೊನ್ಯ ನಿಯಮಗಳು ಹಾಗೂ ಸೂಚನೆಗಳು		
286.	ಸದಸ್ಯರೀತಿ ಸೂಚನೆಗಳು	182
287.	ಸೂಚನೆ ಮತ್ತು ಕಾಗದ ಪತ್ರಗಳನ್ನು ಸದಸ್ಯರಿಗೆ ಕಳುಹಿಸುವುದು	182

288.	ಪ್ರಶ್ನೆಗಳು ಮತ್ತು ಪ್ರಸ್ತಾವಗಳು, ಮೊದಲಾದ ಸಂಬಂಧಪಟ್ಟ ಸೂಚನೆಗಳನ್ನು ಸಭಾಪತಿಯವರು ತಿದ್ದುಪಡಿ ಮಾಡುವುದು	183
	ಪ್ರಸ್ತಾವಗಳು	
289.	ಪ್ರಸ್ತಾವದ ಪುನರಾವೃತ್ತಿ	183
290.	ಸಭಾಪತಿಯವರು ಪ್ರಸ್ತಾವವನ್ನು ನಿರಾಕರಿಸುವುದು ಅಥವಾ ತಿದ್ದುಪಡಿ ಮಾಡುವುದು	183
291.	ಪ್ರಸ್ತಾವಗಳನ್ನು ಅಂಗೀಕರಿಸುವವರುಗೆ ಪ್ರಕಟಿಸಬಾರದು	184
292.	ಪ್ರಸ್ತಾವಗಳನ್ನು ಮಂಡಿಸುವುದು	184
293.	ಪ್ರಸ್ತಾವವನ್ನು ಹೀಗೆದುಕೊಳ್ಳುವುದು	185
294.	ಪ್ರಶ್ನೆಯನ್ನು ಪ್ರಸ್ತಾವಿಸುವುದು	186
295.	ಪ್ರಸ್ತಾವದ ಮೇಲಿನ ಜಚ್ಚೆಯನ್ನು ಮುಂದೂಡುವುದು	186
296.	ಪರಿಷತ್ತಿನ ನಿಯಮಗಳನ್ನು ದುರುಪಯೋಗಪಡಿಸುವಲ್ಲಿ ವಿಳಂಬಕರ ಪ್ರಸ್ತಾವ	186
297.	ಕಾರ್ಯನೀತಿ ಅಥವಾ ಪರಿಸ್ಥಿತಿ ಅಥವಾ ವಿವರಣೆ ಅಥವಾ ಯಾವುದೇ ಇತರ ವಿಷಯದ ಪರಿಶೀಲನೆಗಾಗಿ ಪ್ರಸ್ತಾವ ಜಚ್ಚೆಯನ್ನು ನಿರೀಕ್ಷಿಸುವುದು	187
298.	ಜಚ್ಚೆಯನ್ನು ನಿರೀಕ್ಷಿಸುವುದು ತಿದ್ದುಪಡಿಗಳು	188
299.	ತಿದ್ದುಪಡಿಗಳ ವ್ಯಾಪ್ತಿ	188
300.	ತಿದ್ದುಪಡಿಗಳ ಸೂಚನೆ	189
301.	ತಿದ್ದುಪಡಿಗಳ ಶಯ್ಯೆ	189
302.	ತಿದ್ದುಪಡಿಗಳನ್ನು ಮುಂದಿಡುವುದು	189

ಸದಸ್ಯರು ಪಾಲಿಸಚೇಕಾದ ನಿಯಮಗಳು		
303.	ಸದನದಲ್ಲಿ ಉಪಸ್ಥಿತಿರಿದ್ದಾಗ ಸದಸ್ಯರು ಪಾಲಿಸಚೇಕಾದ ನಿಯಮಗಳು	189
303ಎ.	ವಿಧಾನ ಪರಿಷತ್ತಿನ ಹೊರಗೆ ಸದಸ್ಯರು ಪಾಲಿಸಚೇಕಾದ ನಿಯಮಗಳು	193
303ಬಿ.	ವಿಧಾನ ಪರಿಷತ್ತಿನ ಅಧವಾ ವಿಧಾನಮಂಡಲ ಸಮಿಕ್ಷಿಗಳ ಆಧ್ಯಯನ ಪ್ರವಾಸಗಳ ಆವಧಿಯಲ್ಲಿ ಸದಸ್ಯರು ಪಾಲಿಸಚೇಕಾದ ನಿಯಮಗಳು	197
303ಃ.	ವಿದೇಶಗಳಿಗೆ ನಿಯೋಗ ಹೋದಾಗ ಪಾಲಿಸಚೇಕಾದ ನೀತಿ ಸಂಹಿತೆ	198
304.	ಸಭಾಪತಿಯವರಿಂದ ಕರೆಬಂದಾಗ ಸದಸ್ಯರು ಮಾತನಾಡುವುದು	199
305.	ಸದನವನ್ನು ಉದ್ದೇಶಿಸಿ ಮಾತನಾಡುವ ರೀತಿ	199
306.	ಮಾತನಾಡುವಾಗ ಪಾಲಿಸಚೇಕಾದ ನಿಯಮಗಳು	199
307.	ಒಬ್ಬ ವ್ಯಕ್ತಿಯನ್ನು ಕುರಿತ ಆಪಾದನೆಯ ಒಗ್ಗೆ ಕ್ಯಾಸ್ಟ್‌ಫೇಕಾದ ಕಾರ್ಯವಿಧಾನ	202
308.	ವಿಧಾನ ಸಭೆಯಲ್ಲಿ ಮಾಡಲಾದ ಭಾಷಣಗಳನ್ನು ಉದ್ದರಿಸುವುದಕ್ಕೆ ಪ್ರತಿಬಂಧ	203
309.	ಪ್ರಶ್ನೆಗಳನ್ನು ಸಭಾಪತಿಯವರ ಮೂಲಕ ಕೇಳತಕ್ಕುದ್ದು	203
310.	ಆಸಂಬಂಧಿತ ಅಧವಾ ಮನರುಕ್ತಿ	203
311.	ವ್ಯಯಕ್ತಿಕ ವಿವರಣೆಗಳು ಭಾಷಣಗಳ ಅನುಕ್ರಮ ಮತ್ತು ಉತ್ತರ ನೀಡಲು ಹಕ್ಕು	204
312.	ಭಾಷಣಗಳ ಅನುಕ್ರಮ ಮತ್ತು ಉತ್ತರ ನೀಡಲು ಹಕ್ಕು	204

313.	ಪ್ರಸ್ತಾಪ ಮಂಡಿಸಿದವರ ಶುತ್ತರದೇಂದಿಗೆ ಉಚ್ಚಂಹ ಸಮಾಷ್ಟಿ ಭಾಷಣಗಳ ಕಾಲಾವಧಿ	205
314.	ಭಾಷಣಗಳ ಕಾಲಾವಧಿ ಸಭಾಪತ್ರಿಯವರ ಭಾಷಣ	205
315.	ಸಭಾಪತ್ರಿಯವರ ಭಾಷಣ	205
316.	ಕೃಷಿದಣಾಗಿಂದ ಮೊಕ್ಕೆಯ	206
317.	ಮೊಕ್ಕೆಯ	206
318.	ಜರ್ಕ್‌ರೊಯ ಪರಿಮೀತಿ ಶೀಮಾನಕ್ಕಾಗಿ ಬ್ರಹ್ಮ ಸದಸಾರ ನೋರ್ಮೆನನ್ನು ಪಡೆಲೂಲು ಅನುಕರಿಸಬೇಕಾದ ಕಾರ್ಯಗಾವಿಧಾನ	206
319.	ಪ್ರಸ್ತಾಪ ಮತ್ತು ಪ್ರಶ್ನೆಯನ್ನು ಅಭಿಪ್ರಾಯಕ್ಕಾಗಿ ಸಾಕುವುದು	207
320.	ಘ್ರನಿಮುತ್ತವನ್ನು ಪಡೆದುಕೊಂಡ ಮೇಲೆ ಸದಸ್ಯರು ಅ ವಿಷಯದ ಮೇಲೆ ಮಾತನಾಡಕೊಡು	208
321.	ಪ್ರಸ್ತಾಪಿಸಿದ ಕಾಗದ ಪತ್ರಗಳನ್ನು ಸಭೆಯ ಮುಂದೆ ಇಡುವುದು	
322.	ಪ್ರಸ್ತಾಪಿಸಲ್ಪಟ್ಟ ಕಾಗದ ಪತ್ರಗಳನ್ನು ಸಭೆಯ ಮುಂದೆ ಇಡುವುದು	208
323.	ಸಭೆಯ ಮುಂದಿಟ್ಟ ಕಾಗದಪತ್ರಗಳ ಒಗ್ಗಿನ ವ್ಯವಹಾರ	208
324.	ಮಂತ್ರಿಗಳಿಂದ ಹೇಳಿಕೆ	209

ಮತಗಳನ್ನು ಏಷಸುವುದು

325.	ಅಭಿಮತ	209
	ಸದಸ್ಯರುಗಳನ್ನು ಸದನದಿಂದ ಹೊರಕ್ಕೆ ಕಳುಹಿಸುವುದು ಮತ್ತು ಕೆಲಕಾಲ ಸದನಕ್ಕೆ ಬರದಂತೆ ಆದೇಶ ಮಾಡುವುದು	
326.	ಸದಸ್ಯರು ಸದನದ ಹೊರಕ್ಕೆ ಚೇಗೆರೆಕೆಂದು ಆದೇಶ ಮಾಡುವುದು	211
327.	ಸದಸ್ಯರನ್ನು ಕೆಲಕಾಲ ಸದನಕ್ಕೆ ಬರದಂತೆ ತಡ ಹಿಡಿಯುವುದು	211
	ಉಪವೇಶನವು ಕೆಲಕಾಲ ನಡೆಯದಂತೆ ಆದೇಶ ಮಾಡುವುದು	
328.	ಸದನವು ಕೆಲಕಾಲ ನಡೆಯದಂತೆ ಮುಂದಕ್ಕೆ ಹಾಕುವುದಕ್ಕೆ ಅಥವಾ ಉಪವೇಶನವು ಕೆಲಕಾಲ ನಡೆಯದಂತೆ ಆದೇಶ ಮಾಡುವುದಕ್ಕೆ ಸಭಾಪತಿಯವರ ಆಧಿಕಾರ	212
	ಕ್ರಿಯಾಲೋಪಗಳು	
329.	ಕ್ರಿಯಾಲೋಪಗಳು ಮತ್ತು ಅಪ್ರಾಗಳ ಬಗ್ಗೆ ನಿರ್ಜಾಯಗಳು	212
330.	ಕ್ರಿಯಾಲೋಪವಲ್ಲಾದ ಒಂದು ವಿಜಾರಣನ್ನೆತ್ತುವುದು	214
330.a.	ಎಲೀಷ ಪ್ರಸ್ತಾವಗಳು (ರೂಸ್‌ವೇಳೆಗೆ ಬದಲಾಗಿ) ಶಿಸ್ತಪೂಲನೆ	214
331.	ಸಭಾಪತಿಯವರು ವ್ಯವಸ್ಥೆಯನ್ನು ಪಾಲಿಸುವುದು ಮತ್ತು ತಮ್ಮ ತೀರ್ಮಾನಗಳು ಆಚರಣೆಗೆ ಬರುವಂತೆ ಮಾಡುವುದು	215
	ಸಭೆಯ ನಡವಳಿಕೆಗಳ ಮೇಲಿನ ವರದಿ	
332.	ಸದನದ ನಡವಳಿಕೆಗಳ ಮೇಲಿನ ವರದಿ	215
333.	ಚಚೆಯ ವರದಿಯಿಂದ ಕೆಲವು ಪದಗಳನ್ನು ತೆಗೆದುಹಾಕುವುದು	215

334.	ಹಾಗೆ ತೆಗೆದುಹಾಕಿದ ವಿಷಯಗಳ ಬಗ್ಗೆ ಮುದ್ರಿತ ವರದಿಗಳಲ್ಲಿ ಸೂಚನೆ	216
	ದಸ್ತಾವೇಜುಗಳ ಮುದ್ರಣ ಮತ್ತು ಪ್ರಕಟಕೆ	
335.	ಇತರ ದಸ್ತಾವೇಜುಗಳೇ ಮೊದಲಾದಪುಗಳನ್ನು ಅಚ್ಚು ಮಾಡಿಸುವುದು ಮತ್ತು ಪ್ರಕಟಿಸುವುದು	216
336.	ಕಾಗದ ಪತ್ರಗಳನ್ನು ವರದಲ್ಲಿಟ್ಟುಕೊಂಡಿರುವುದು	217
337.	ಅಪರಿಚಿತರುಗಳಿಗೆ ಪ್ರವೇಶ	217
338.	ಅಪರಿಚಿತರನ್ನು ಸದನದಿಂದ ಹೊರಡುವಂತೆ ಆದೇಶ ಮಾಡುವುದು	218
339.	ಅಪರಿಚಿತರನ್ನು ಸದನದಿಂದ ಹೊರಡೂಡುವುದು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳುವುದು	218
340.	ನಿಯಮಗಳ ನಿಬಂಧನೆ	218
	ಕಾರ್ಯದರ್ಶಿಯವರ ಕರ್ತವ್ಯಗಳು	
341.	ಕಾರ್ಯದರ್ಶಿಯವರ ಕರ್ತವ್ಯಗಳು	219
342.	ಉಳಿದ ಅಧಿಕಾರಗಳು	220
	ಅಧ್ಯಾಯ-26	
	ನಿಯಮಗಳ ತಿದ್ದುಪಡಿ	
343.	ನಿಯಮಗಳನ್ನು ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾವ ಕುರಿತ ಸೂಚನೆ	221
344.	ಕಾರ್ಯವಿಧಾನ	221
345.	ವಿಶೇಷ ಸಮಿತಿಗೆ ಕಳುಹಿಸುವುದು	222
346.	ತಿದ್ದುಪಡಿಗಳ ಪರಿಶೀಲನೆ	222
347.	ಸಮಿತಿಯ ರಚನೆ	222
348.	ಮುಂದಿನ ಕಾರ್ಯವಿಧಾನ	222

	ಅಧ್ಯಾಯ-27	
	ವಸತಿ ಸಮಿತಿ	
349.	ವಸತಿ ಸಮಿತಿ	224
	ಗ್ರಂಥಾಲಯ ಸಮಿತಿ	
350.	ಗ್ರಂಥಾಲಯ ಸಮಿತಿ	224
	1ನೇ ಅನುಸೂಚಿ	226
	2ನೇ ಅನುಸೂಚಿ	230
	3ನೇ ಅನುಸೂಚಿ	233
	ಪ್ರಾಯೋಗಿಕ	241

* * *

	ಅಧ್ಯಾಯ-27	
	ವಸತಿ ಸಮಿತಿ	
349.	ವಸತಿ ಸಮಿತಿ	224
	ಗ್ರಂಥಾಲಯ ಸಮಿತಿ	
350.	ಗ್ರಂಥಾಲಯ ಸಮಿತಿ	224
	1ನೇ ಅನುಸೂಚಿ	226
	2ನೇ ಅನುಸೂಚಿ	230
	3ನೇ ಅನುಸೂಚಿ	233
	ವಿಷಯಸೂಚಿ	241

* * *

ಕರ್ನಾಟಕ ವಿಧಾನ ಪರಿಷತ್ತು
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ
ನಿಯಮಗಳು
ಅಧ್ಯಾಯ - I
ಚಿಕ್ಕ ಹೆಸರು ಮತ್ತು ಅರ್ಥ ವಿವರಣೆಗಳು

1. ಚಿಕ್ಕ ಹೆಸರು: ಈ ನಿಯಮಗಳನ್ನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು ಎಂದು ಕರೆಯಲಾಗುತ್ತದೆ.

2. ಅರ್ಥ ವಿವರಣೆ: (1) ಈ ನಿಯಮಗಳಲ್ಲಿ ಸಂದರ್ಭವು ಅನ್ವಯಾ ಅಗತ್ಯಪಡಿಸಿದ ಹೂರತ್ತು-

“ಸಭೆ” ಎಂದರೆ ಕರ್ನಾಟಕ ರಾಜ್ಯದ ವಿಧಾನ ಸಭೆ;

“ಲಭ್ಯ ಪ್ರಕಟಣೆ” ಎಂದರೆ (ಎ) ಪರಿಷತ್ತಿನ ಪ್ರತಿಯೊಂದು ಅಧಿವೇಶನದಲ್ಲಿ ನಡೆದ ಕಾರ್ಯವಾಹಿಗಳ ಸಂಕ್ಷಿಪ್ತ ವರದಿಯನ್ನು; (ಒ) ಪರಿಷತ್ತಿನ ನಡವಳಿಕೆಗೆ ಸಂಬಂಧಪಟ್ಟ ಅಥವಾ ಸಂಬಂಧದ್ವಾದ್ಯ ಯಾವುದೇ ವಿಷಯದ ಅಥವಾ ಸಭಾಪತಿಯವರ ಅಭಿಪ್ರಾಯದಂತೆ ಅದರಲ್ಲಿ ಸೇರಿಸಬಹುದಾದ ಇತರ ವಿಷಯದ ಒಗ್ಗಿನ ಮಾಹಿತೀಯನ್ನು ಮತ್ತು (ಃ) ವಿಧಾನ ಮಂಡಳದ ಸಮಿತಿಗಳಿಗೆ/ವಿಧಾನ ಪರಿಷತ್ತಿನ ಸಮಿತಿಗಳಿಗೆ ಸಂಬಂಧಪಟ್ಟ ಮಾಹಿತೀಯನ್ನು ಒಳಗೊಂಡಿರುವ ಪರಿಷತ್ತಿನ ಲಘು ಪ್ರಕಟಣೆ.

“ಪೂರ್ತಿ ದಿನಗಳು” ಎಂಬ ಪದದಲ್ಲಿ ಭಾನುವಾರಗಳು ಮತ್ತು ರಜು ದಿನಗಳು ಸೇರುತ್ತವೆ.

‘ಸಭಾಪತಿ’ ಎಂದರೆ ವಿಧಾನ ಪರಿಷತ್ತಿನ ಸಭಾಪತಿ

“ಸಮಿತಿ” ಎಂದರೆ ಪರಿಷತ್ತು ನೇಮಕ ಮಾಡಿದ ಅಥವಾ ಆಯ್ದು ಮಾಡಿದ ಅಥವಾ ಸಭಾಪತಿಯವರು ನಾಮನಿರ್ದೇಶನ ಮಾಡಿದ ಒಂದು ಸಮಿತಿಯಾಗಿದ್ದ ಇದು ಸಭಾಪತಿಯವರ ನಿರ್ದೇಶಾನುಸಾರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಮಿತಿಯ ತನ್ನ ವರದಿಯನ್ನು ಪರಿಷತ್ತಿಗೆ ಅಥವಾ ಸಭಾಪತಿಯವರಿಗೆ ಸಲ್ಲಿಸುತ್ತದೆ.

“ಸಂವಿಧಾನ” ಎಂದರೆ ಭಾರತ ಸಂವಿಧಾನ ;

“ಪರಿಷತ್ತು” ಎಂದರೆ ಕನಾಂಟಿಕ ರಾಜ್ಯದ ವಿಧಾನ ಪರಿಷತ್ತು ;

“ಹಣಕಾಸು ಮಂತ್ರಿ” ಎಂದರೆ ಹಣಕಾಸು ಇಲಾಖೆಯ ಮಂತ್ರಿ, ಇದರಲ್ಲಿ (ಹಣಕಾಸು ಮಂತ್ರಿಯ ಕರ್ತವ್ಯಗಳನ್ನು ನಿರ್ವಹಿಸುವ) ಯಾವೊಬ್ಬ ಮಂತ್ರಿಯೂ ಸೇರಿರುತ್ತಾರೆ;

“ರಾಜ್ಯಪತ್ರ” ಎಂದರೆ ಕನಾಂಟಿಕ ರಾಜ್ಯಪತ್ರ;

*“ಸಭಾನಾಯಕ” ಎಂದರೆ ಮುಖ್ಯಮಂತ್ರಿಯವರು ಪರಿಷತ್ತಿನ ಸದಸ್ಯರಾಗಿದ್ದರೆ ಅವರು ಅಥವಾ ಪರಿಷತ್ತಿನ ಸದಸ್ಯರಾಗಿರುವ ಹಾಗೂ ಸಭಾನಾಯಕರಾಗಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಯವರಿಂದ ನಾಮನಿರ್ದೇಶಿತರಾದ ಮಂತ್ರಿ ;

“ಲಾಬಿ” ಎಂದರೆ ಕೊತಡಿಗೆ ಹೊಂದಿಕೊಂಡಿರುವ ಹಾಗೂ ಅದಕ್ಕೆ ಸಮಾನಾಂತರದಲ್ಲಿರುವ ಮೇಲ್ಮೈವರ್ಣೀಯಿರುವ ಮೇಗಸಾಲೆ ;

“ವಿಧಾನಮಂಡಳ ಸಚಿವಾಲಯ” ಎಂದರೆ ಬೆಂಗಳೂರಿನಲ್ಲಿರುವ ಸಚಿವಾಲಯ ಹಾಗೂ ತಾತ್ಕಾಲಿಕವಾಗಿ ಬೆಂಗಳೂರಿನ ಹೊರಗಿನ ಯಾವುದೇ ಸ್ಥಳದಲ್ಲಿ ಅಥವಾ ಅಧ್ಯಕ್ಷರ ಆಡೆತದ ಮೇರೆಗೆ ವ್ಯವಸ್ಥೆ

* ನಿರ್ದಿಷ್ಟಕಾರ್ಯ ಕ್ಷಣಿಯ ಶಿಕ್ಷಾರ್ಥಿನಂತೆ ದಿ:14.02.2006 ರಂದು ಅಭಿವೃದ್ಧಿಕಾರಿಗೆ

ಮಾಡಲಾಗುವ ಯಾವುದೇ ಬಿಡಾರದ (ಮೊಕ್ಕಾಗಳು) ಕಳೇರಿಯೂ ಒಳಗೊಳ್ಳುತ್ತದೆ ;

“ಸದಸ್ಯ” ಎಂದರೆ ವಿಧಾನ ಪರಿಷತ್ತಿನ ಸದಸ್ಯ ;

“ವಿಧೇಯಕವನ್ನು ಮಂಡಿಸಿರುವ ಸದಸ್ಯ” ಎಂದರೆ ವಿಧೇಯಕವನ್ನು ಮಂಡಿಸಿರುವ ಸದಸ್ಯ ಮತ್ತು ಸರ್ಕಾರಿ ವಿಧೇಯಕದ ಸಂದರ್ಭದಲ್ಲಿ ಇತರೆ ಯಾರೇ ಸಚಿವರು;

‘ಸಚಿವರು’ ಎಂದರೆ ಮಂತ್ರಿಮಂಡಲದ ಒಬ್ಬ ಸದಸ್ಯ ಮತ್ತು ಇದು ರಾಜ್ಯ ಸಚಿವರು, ಉಪ ಸಚಿವರು, ಸರ್ಕಾರಿ ಮುಖ್ಯ ಸಚೇತಕರು ಮತ್ತು ಸಂಸದೀಯ ಕಾರ್ಯದಾರೀ ಒಳಗೊಳ್ಳುತ್ತದೆ;

“ಘ್ರಾಂತಿಕಾವ” ಎಂದರೆ ಈ ನಿರ್ಬಂಹಗಳಿಗನುಸಾರವಾಗಿ ಪರಿಶೀಲನೆಗಾಗಿ ವಿಧಾನ ಪರಿಷತ್ತಿನ ಮುಂದೆ ಮಂಡಿಸಲಾದ ಯಾವುದೇ ವಸ್ತು ಏಷಯಾ;

*“ವಿಧಾನ ಪರಿಷತ್ತಿನ ಕೋರಂ” ಎಂದರೆ ಪರಿಷತ್ತಿನ ಸಭೆಯು ನಡೆಯಲು ಪರಿಷತ್ತಿನ ಒಟ್ಟು ಸದಸ್ಯರ ಸಂಪೂರ್ಣ ಹತ್ತನೇ ಒಂದು ಭಾಗವು (1/10) ಅಂದರೆ, ಹತ್ತು ಸದಸ್ಯರು ಪರಿಷತ್ತಿನ ಸಭೆಗೆ ಬೇಕಾದ ಕೋರಂ ಆಗಿರತಕ್ಕೂದ್ದು.

‘ವಿಧಾನ ಪರಿಷತ್ತಿನ ಆವರಣಗಳು’ ಎಂದರೆ, ಸಭಾಮುದ್ದಿರ, ಲಾಂಡ್, ಗ್ರಾಮೀಣಗಳು, ಶಾಸಕರ ಭವನ ಮತ್ತು ಅಧ್ಯಕ್ಷರು ಆಗಿಂದಾಗ್ಗೆ ನಿರ್ದಿಷ್ಟಪಡಿಸಬಹುದಾದಂಥ ಇತರ ಸ್ವಭಾಗಗಳು;

‘ಶಾಖೆಗಿ ಸದಸ್ಯ’ ಎಂದರೆ ಮಂತ್ರಿಯಿಳಿದ ಇತರ ಸದಸ್ಯ ;

* ನಿರ್ಯಾಮಾವಳಿ ಸಮಿತಿಯ ಶಿಥಾರಸ್ವಿನಂತೆ ದಿ:14.02.2006 ರಂದು ಶೇರಿಸಲಾಗಿರೆ.

‘ಕಾರ್ಯದರ್ಶಿ’ ಎಂದರೆ, ವಿಧಾನ ಪರಿಷತ್ತಿನ ಕಾರ್ಯದರ್ಶಿ ಹಾಗೂ ಇದರಲ್ಲಿ ಸಭಾಪತಿಯದರ ಅನುಮತಿ ಪಡೆದು ಕಾರ್ಯದರ್ಶಿಗಳ ಕರ್ತವ್ಯಗಳನ್ನು ನಿರ್ವಹಿಸಲು ಕಾರ್ಯದರ್ಶಿಗಳಿಂದ ಅಧಿಕಾರ ಪಡೆದ ಯಾವೇಣಿ ಪಶ್ಚಾಂತರ ಅಧಿಕಾರ ತಾತ್ಕಾಲಿಕವಾಗಿ ಕಾರ್ಯದರ್ಶಿಯ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾವೇಣಿ ಪ್ರಕ್ರಿಯೆ ಸೇರುತ್ತಾನೆ;

‘ಅಧಿಕ್ಷೇತನ’ ಎಂದರೆ ಸಂಪಿಠಾನದ 174(1)ನೇ ಅನುಜ್ಞೆದದ ಮೇರೆಗೆ ರಾಜ್ಯಪಾಲರ ಆಹಾರದ ಮೇರೆಗೆ ಸೇರಿದ ವಿಧಾನ ಪರಿಷತ್ತಿನ ಮೂದಲ ಸಚ್ಯಾಯ ಹಾಗೂ ಅದರ (2)ನೇ ವಿಂಡದ ಮೇರೆಗೆ ಸಚ್ಯಾಯ ಮೂಕಾಯವಾಗುವುದಕ್ಕೆ ನಡುವಣ ಅವಧಿ :

‘ಶಾಸನ ಬಡ್ಡ ಪ್ರಸ್ತಾವ’ ಎಂದರೆ ತತ್ವಾಲಿದಲ್ಲಿ ಜಾರಿಯಲ್ಲಿರುವ ಯಾವುದೇ ಶಾಸನ ಅಥವಾ ಅಧಿನಿಯಮಕ್ಕನುಸಾರವಾಗಿ ವಾಡಲಾದ ಪ್ರಸ್ತಾವ.

‘ಪುಂಡಿದುವುದು’ ಎಂದರೆ ಪ್ರಸ್ತಾವವನ್ನು ಸಂಖೇಯ ಮುಂದಿದುವುದು.

(2) ಭಾರತ ಸಂವಿಧಾನದಲ್ಲಿ ಹಾಗೂ ಈ ನಿಯಮಗಳಲ್ಲಿ ಬಳಸಲಾದ ಪದಗಳು ಹಾಗೂ ಅಭಿಪ್ರೇಕೆಯು, ಸಂದರ್ಭವು ಅನ್ವಯಾ ಆಗತ್ಯಪಡಿಸಿದ ಮೇರಡು, ಭಾರತ ಸಂವಿಧಾನದಲ್ಲಿ ಅದಕ್ಕೆ ನೀಡಲಾದ ಅಥವಾವನ್ನೇ ಹೊಂದಿರತಕ್ಕುದು.

ಮಂಡನೆ ಸದನ :

‘ಮಂಡನೆ ಸದನ’ ಎಂದರೆ. ವಿಧೇಯಕವನ್ನು ಮೂಲತೆ ಮಂಡಿಸಲಾದ ಸದನ.

ಪಕ ಅಧ್ಯವಾ ತಂಡದ ಮಾನ್ಯತೆ :

ಸಭಾಪತಿಯವರು ಸದನದ ಕಾರ್ಯಕಲಾಪಗಳನ್ನು ನಡೆಸುವ ಉದ್ದೇಶಕ್ಕಾಗಿ ಸದಸ್ಯರ ಸಮೂಹವನ್ನು ಸಂಸದೀಯ ಪಕ್ಷ ಅಥವಾ

ತಂಡವೆಂದು ಮಾನ್ಯತೆ ಮಾಡಬಹುದು ಮತ್ತು ಅವರ ತೀರ್ಮಾನವು ಅಂತಿಮವಾಗಿರತಕ್ಕದ್ದು.

ನಿರ್ಣಯ :

“ನಿರ್ಣಯ” ಎಂದರೆ, ಫೋಂಷನ್‌ಯ ಅಥವಾ ಒಂದು ಅಭಿಪ್ರಾಯಿದ ಅಥವಾ ಒಂದು ಶಿಫಾರಸ್ಸಿನ ರೂಪದಲ್ಲಿರಬಹುದಾದ ಸದಸರದ ಮೂಲಕ ಒಂದು ಕೃತ್ಯವನ್ನು ಅಥವಾ ಸರ್ಕಾರದ ಕಾರ್ಯನೇತೆಯನ್ನು ಅನುಮೋದಿಸುವ ಅಥವಾ ಅನುಮೋದಿಸದಿರುವ ರೂಪದಲ್ಲಿರಬಹುದಾದ ಅಥವಾ ಸಂದೇಶವನ್ನು ಸಾರುವ ಅಥವಾ ಆಜ್ಞೆ ಸೇದುವ ಅಥವಾ ಒಂದು ಕೃತ್ಯವನ್ನು ಒತ್ತಾಯಿಸುವ ಅಥವಾ ಕೋರುವ ರೂಪದಲ್ಲಿರಬಹುದಾದ ಅಥವಾ ಯಾಜ್ಯದೇ ಏಜಂಟದತ್ತ ಗಮನ ಕ್ಷಳಿಸುವ ಅಥವಾ ಸರ್ಕಾರವು ಪರಿಶೀಲಿಸುವಂತೆ ತೀಳಿಸುವ ಸನ್ವಿದೇಶದ ರೂಪದಲ್ಲಿರುವ ಅಥವಾ ಸಭಾಪತಿಯವರು ತಾವು ಯುಕ್ತವೆಂದು ಪರಿಶೀಲಿಸಬಹುದಾಂಥ ಇತರ ಯಾವುದೇ ರೂಪದಲ್ಲಿರುವ ಸಾರ್ವಜನಿಕ ಹಿತಾಸ್ತಕೀಯ ವಿಷಯವನ್ನು ಜರ್ಜೀಸುವ ಉದ್ದೇಶಕ್ಕಾಗಿ ಇರುವ ಶಾಸನಪ್ರಾಧತ್ತ ನಿರ್ಣಯವಲ್ಲದ ಒಂದು ನಿರ್ಣಯ.

ಸರ್ಕಾರಿ ಕಾರ್ಯಕಲಾಪ :

‘ಸರ್ಕಾರಿ ಕಾರ್ಯಕಲಾಪವು’ ಖಾಸಗಿ ಸದಸ್ಯರ ಕಾರ್ಯಕಲಾಪವಲ್ಲದ ಎಲ್ಲಾ ಕಾರ್ಯಕಲಾಪವನ್ನು ಒಳಗೊಳ್ಳುತ್ತದೆ.

ವಿಶೇಧ ಪಕ್ಷದ ನಾಯಕರು :

*‘ವಿಶೇಧಪಕ್ಷದ ನಾಯಕರು’ ಎಂದರೆ ಸರ್ಕಾರವನ್ನು ರಚಿಸುವ ಪಕ್ಷ/ಪಕ್ಷಗಳನ್ನು ಹೊರತುಪಡಿಸಿ ಸದಸ್ಯದಲ್ಲಿನ ಒಟ್ಟು ಸದಸ್ಯರ 1/10

* ನಿಮ್ಮವಾರೆ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯಿಸಿಕೊಂಡಿರುತ್ತದೆ

ಕೋರಂ ಸಂಖ್ಯೆಯಷ್ಟು ಸದಸ್ಯರನ್ನು ಹೊಂದಿರುವ ಪಕ್ಷದ ನಾಯಕನನ್ನು ಹಾಗೂ ಸಭಾಪತಿಯವರಿಂದ ‘ವಿರೋಧ ಪಕ್ಷದ ನಾಯಕ’ ಎಂದು ಮಾನ್ಯತೆ ಪಡೆದ ವಿಧಾನಮಂಡಲ ಪಕ್ಷದ ನಾಂಮೀಕ ;

ಪರಂತು, ವಿರೋಧ ಪಕ್ಷದ ನಾಯಕರೆಂದು ಮಾನ್ಯತೆ ಪಡೆಯಲು ಒಟ್ಟು ಸದಸ್ಯರ ಸಂಖ್ಯೆಯು $1/10$ ಕ್ಕಿಂತ ಕಡಿಮೆ ಇದ್ದಲ್ಲಿ ಇತರೆ ವಿರೋಧ ಪಕ್ಷ / ಪಕ್ಷಗಳ ಬೆಂಬಲ ಪಡೆದ ಅಂತಹ ಪಕ್ಷದ ನಾಯಕ ;

ಪರಂತು, ಒಂದಕ್ಕಿಂತ ಹೆಚ್ಚು ಪಕ್ಷವು ಅಪ್ಪೇ ಸಂಖ್ಯೆಯ ಸದಸ್ಯರನ್ನು ಹೊಂದಿದ್ದು ಮಾನ್ಯತೆಗಾಗಿ ಸ್ಥಾಪಿಸಿದ್ದರೆ, ಆಗ ವಿರೋಧ ಪಕ್ಷದ ನಾಯಕ ಮದ್ದೆಯನ್ನು ಒಟ್ಟಿರ ತರುವಾಯ ಮತ್ತೊಬ್ಬರು ಪರಿಸರದಾಗಿ ಧಾರಣ ಮಾಡತಕ್ಕಿಂತ್ತು ಮತ್ತು ಆ ಹುದ್ದೆಯನ್ನು ಅವರು ಯಾವ ಕ್ರಮದಲ್ಲಿ ಧಾರಣ ಮಾಡಬೇಕೆಂಬುದನ್ನು ಜೀಟಿ ಎಲ್ಲಾವ ಮೂಲಕ ನಿರ್ಧರಿಸತಕ್ಕದ್ದು.

ವಿಧಾನಮಂಡಲ ತಂಡ :

ವಿಧಾನಮಂಡಲ ತಂಡ ಎಂದರೆ, ಸಂಖ್ಯಾಬಿಲದ (ಕೋರಂ) $1/4$ ರಷ್ಟು ಎಂದರೆ ವಿಧಾನಮಂಡಲ ಪಕ್ಷಕ್ಕೆ ಸೇರಿದ 3 ಮಾಂದಿ ಸದಸ್ಯರ ತಂಡವು ಒಂದು ವಿಧಾನಮಂಡಲ ತಂಡವನ್ನು ರಚಿಸತಕ್ಕದ್ದು ಮತ್ತು ವಿಧಾನಮಂಡಲ ಪಕ್ಷವೆಂದು ಮಾನ್ಯತೆ ಪಡೆಯತಕ್ಕದ್ದು.

ಅಧ್ಯಾಯ - II

ಸದಸ್ಯರಿಗೆ ಆಹ್ವಾನ ಪತ್ರ ನೀಡುವುದು

ಮತ್ತು ಅವನ ವ್ಯಾಸಕ್ರಿಯೆಗೆ ಮತ್ತು

ಪ್ರಮಾಣವಚನ ಅಥವಾ ಪ್ರತಿಜ್ಞಾವಚನ ಸ್ವೀಕಾರ ಮತ್ತು
ಸದಸ್ಯರ ಪಟ್ಟ

3. ಸದಸ್ಯರಿಗೆ ಆಹ್ವಾನ ಪತ್ರ ನೀಡುವುದು : ಕಾರ್ಯದರ್ಶಿಗಳು ವಿಧಾನ ಕರಿಷ್ಮತ್ವಿನ ಅಧಿವೇಶನ ನಡೆಯುವ ದಿನಾಂಕ ಮತ್ತು ಸ್ಥಳವನ್ನು ನಮ್ಮೆಲ್ಲಿಸಿರುವ ಆಹ್ವಾನಪತ್ರಗಳನ್ನು ಪ್ರತಿಂದಿಷ್ಟಿ ಸದಸ್ಯರಿಗಳ ಕಳುಹಿತಕ್ಕೂದು.

ಅಲ್ಲದೆ, ಅಲ್ಲಿ ಕಾಲಾವಕಾಶದಲ್ಲಿ ಅಥವಾ ಇರುವುದು ಪರಿಸ್ಥಿತಿಯಲ್ಲಿ ಸಭೆಯ ಅಧಿವೇಶನದನ್ನು ನಡೆಸುವೀಕಾದ ಸಂದರ್ಭದಲ್ಲಿ ಸ್ಥಾಪಿಸುವುದು. ಕಾರ್ಯಕ್ರಮಗಳ ಪ್ರತ್ಯೇಕ ಆಹ್ವಾನ ನೀಡುವುದು ಸಾಧ್ಯವಾಗಲಾರದು, ಅದರೆ ಅಧಿವೇಶನ ನಡೆಯುವ ವಿಷಾಂಕ ಮತ್ತು ಸ್ಥಳವನ್ನು ರಾಷ್ಟ್ರ ಪತ್ರದಲ್ಲಿ ಮತ್ತು ಪತ್ರ ಪತ್ರಿಕೆಗಳಲ್ಲಿ ಪ್ರಕಟಿಸಬಹುದು ನಾಗ್ರಂತಿಕ ಸದಸ್ಯರಿಗೆ ತಂತ್ರ ಸಂದರ್ಭ ನೀಡುವ ಮೂಲಕ ತೀಳಿಯುವುದಕ್ಕೂದು.

4. ಸದಸ್ಯರ ಕುಳಿತುಕೊಳ್ಳಬೇಕಾದ ಕ್ರಮ : ಸಭಾಜಾತಿಯಾವರು ಗೊತ್ತುದಿಸುವುದಾದಂತಹ ಕ್ರಮಾಂಕ ಸದಸ್ಯರಾಗಳ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲಿಕ್ಕಾದು.

5. ಪ್ರಮಾಣವಚನ ಅಥವಾ ಪ್ರತಿಜ್ಞಾಪಚನ ಸ್ವೀಕಾರ : ಸಂಪಾದಕಾರೀ 188ನೇ ಉನ್ನಿತ್ತಿನಿಂದ ಮೇರೆಗೆ ಪ್ರತಿಯೊಳ್ಳಿ ನೀಡಿದ್ದು ಪ್ರಮಾಣವಚನ

ಅಥವಾ ಪ್ರತಿಜ್ಞಾಪಕಸಂಸ್ಕಾರ ಸದಸ್ಯರು ಈ ಸಂಬಂಧದಲ್ಲಿ ಕಾರ್ಯದಾರೀಗೆ ಪ್ರೋಫೆಬಾಟಾಗಿ ಲೆಪಿತ ಮುಂತಹ ಸೂಚನೆಯನ್ನು ಕೊಟ್ಟ ತರುತಾಯಿ. ಪರಿಷತ್ತಿನ ಅಧಿವೇಶನವು ಪ್ರಾರಂಭಮಾಡಾಗ ಅಥವಾ ಪರಿಷತ್ತಿನ ಅಧಿವೇಶನವು ನಿರ್ಣಯದ ಯಾವುದೇ ಏನಾದಲ್ಲಿ, ಅಧ್ಯಕ್ಷರು ನಿರ್ದೇಶಿಸಬಹುದಾದಂಥ ಇತರ ಎರಾಣುದೇ ಕಾಲದಲ್ಲಿ ಹಾಗೆ ಪ್ರಮಾಣವಾಗಿ ಸದಸ್ಯ ಅಥವಾ ಪ್ರತಿಜ್ಞಾಪಕಸಂಸ್ಕಾರ ತೆಗೆದುಕೊಂಡು ಅಂತ್ಯ ತಮ್ಮ ರೂಪವನ್ನು ಹಾಕಬಹುದು.

6. ಸದಸ್ಯರುಗಳ ಮೇರಿನ ಘಟ್ಟಿ: ಪ್ರತಿಯೇಣ್ಣ ಸದಸ್ಯರು ಹಾಗೆ ಪ್ರಮಾಣ ವಾಟಾ ಅಥವಾ ಪ್ರತಿಜ್ಞಾಪಕಸಂಸ್ಕಾರ ಮೂರು ಮುಂತಹ ತರುತಾಯಿ ತಮ್ಮ ಕ್ಷಾಪಣೆಯಲ್ಲಿ ಕುರಿತುಕೊಳ್ಳಲಿದ್ದರೆ ಮುಂಜಿತಮಾಗಿ ಕಾಂಪಾರ್ಟೆಂಟ್‌ನಲ್ಲಿ ಸಾಫ್ಟ್‌ಕ್ಲಾಡ್‌ದಲ್ಲಿ ಸರ್ವೋರ್ಗಾಂಗಲ್‌ಸರ್ಕಾರ್‌ನೇನ್ನಡೆ ಪ್ರಸ್ತುತಿಯಲ್ಲಿ ಮುಂತಹಾದತ್ತಕ್ಕಾಗೆ.

ಅಧ್ಯಾಯ - III

ಸಭಾಪತಿಯವರ ಮತ್ತು ಉಪ ಸಭಾಪತಿಯವರ ಬುನಾವಣ ಮತ್ತು
ಸಭಾಪತಿಯವರ ಪದಧಾರಣೆ ಮಾಡುವವರ ಹೆಸರುಗಳಿರುವ ಪಟ್ಟಿ

7. ಸಭಾಪತಿಯವರ ಬುನಾವಣೆ : (1) ಸಭಾಪತಿಯವರ ಬುನಾವಣೆಯು ರಾಜ್ಯಾಳಿರೂ ಗೋತ್ತುವರಾಡಬಹುದಾದಂಥ ದಿನಾಂಕದಂದು ನಡೆಯಲ್ಪಡುತ್ತದು ಮತ್ತು ಮಾರ್ಗ ದಿನಾಂಕವನ್ನು ಗೋತ್ತುಮಾಡಿದ ತರುವಾಯ ಆ ದಿನಾಂಕವನ್ನು ಕುರಿತು ಸೂಚನೆಯನ್ನು ಕೂಡಾ ದರ್ಶಿಸಿದರೆ ಯೋಜನೆ ಪ್ರತಿಯೊಬ್ಬ ಸದಸ್ಯರಿಗೆ ಕಳುಹಿಸಬೇಕು.

(2) ಮೀರೆ ಹೇಳಿದಂತೆ ಗೋತ್ತುಮಾಡಿದ ದಿನಾಂಕದ ಹಿಂದಿನ ರಿನ ಮಧ್ಯಾಹ್ನಕ್ಕೆ ವೇದಾಳ್ಯ ಯಾವುದೇ ಕಾಲಿದಾಳ್ಯ ಯಾವೇಂಬ್ರಾ ಸದಸ್ಯನ್ನು ಇನ್ನೊಳಿಬ್ರಾ ಸದಸ್ಯನನ್ನು ಸಭಾಪತಿಯರಾಗಿ ಅರಿಸಬೇ ಎಗ್ರಿ ಕೂಡಾ ದರ್ಶಿಸಿದರೆ ವಿಭಾಸಕ್ಕೆ ಲೀಖಿತ ಮೂಲಕ ಸೂಚನೆಯನ್ನು ಕೊಡಬಹುದು ಮತ್ತು ಆ ಸೂಚನೆಯನ್ನು ಮೂರಿನೇ ಸದಸ್ಯನು ಅನುಮೋದಿಸತಕ್ಕದು ಪುತ್ತು ರೂಪ ಸದಸ್ಯರ ಹೇಳಿರು ಸೂಚಿತಮಾಡುವೇ ಅವನು ತಾವು ಸಭಾಪತಿಯರಾಗಿ ಬುನಾಯಿತರುದ್ದು ಸಭಾಪತಿಯಾಗಿ ಸೇವೆ ಸಲ್ಲಿಸಲು ಒಟ್ಟಿರುವರೆಂದು ತಿಳಿಸುವ ಹೇಳಿಕೆಯನ್ನು ಆ ಸೂಚನೆಗೆ ಲಗ್ತಿಸತಕ್ಕುವು.

ಪರಂತು, ಯಾವೊಬ್ಬ ಸದಸ್ಯನು ತನ್ನ ಹೇಸರನ್ನು ತಾನೇ ಸೂಚಿಸತಕ್ಕದ್ದು ಅಥವಾ ತನ್ನ ಹೇಸರನ್ನು ಸೂಚಿಸುವ ಯಾವುದೇ ಪ್ರಸ್ತಾವವನ್ನು ಅನುಮೋದಿಸತಕ್ಕದ್ದು ಅಥವಾ ಒಂದಕ್ಕಿಂತ ಹೆಚ್ಚು ಪ್ರಸ್ತಾವಗಳನ್ನು ಸೂಚಿಸತಕ್ಕದ್ದು ಮತ್ತು ಅನುಮೋದಿಸತಕ್ಕದ್ದು.

(3) ಅಂಥ ಸೂಚನೆಯನ್ನು ಅಭ್ಯರ್ಥಿ, ಸೂಚಕರು ಅಥವಾ ಅನುಮೋದಕರು ಕಾರ್ಯದರ್ಶಿಗೆ ಮಿದ್ದಾಗಿ ಒಟ್ಟಿಸತಕ್ಕುದು ಮತ್ತು ಹಾಗೆ ಮಿದ್ದಾಗಿ ಒಟ್ಟಿಸದೇ ಇರುವ ಸೂಚನೆಯೂ ಮಾನ್ಯವಾಗಲ್ಪಡಲ್ಲ.

(4) ಕಾರ್ಯಕರ್ತಾವಾಗಳ ಪಬ್ಲಿಕಲ್ಲೈ ಯಾವ ಸದಸ್ಯನ ಹೆಸರಿನಲ್ಲಿ ಪ್ರಸ್ತಾಪವಿರುವುದೇ ಆ ಸದಸ್ಯನು ಅವರ ಹೆಸರನ್ನು ಕರೆದಾಗ ಪ್ರಸ್ತಾಪವನ್ನು ಮಂಡಿಸಬಹುದು ಅಥವಾ ಹೀಂತೆಗೆದೂಳಬಹುದು ; ಅಂಥ ಸಂಧಭಾವದಲ್ಲಿ ಅವರು ಆ ಬಗ್ಗೆ ಹೇಳಿಕೊಂಡಿನ್ನು ಮಾತ್ರ ಕೊಡತಕ್ಕುದು.

(5) ಮಂಡಿಸಲಾದ ಮತ್ತು ಕ್ರಮವಾಗಿ ಅನುಮೋದಿಸಲಾದ ಪ್ರಸ್ತಾಪಗಳನ್ನು ಅದೇ ಅನುಕ್ರಮಪಳ್ಳಿ ಒಂದೊಂದಾಗಿ ಆದೃಶ್ಯವಾದಲ್ಲಿ ವಿಂಗಡಿಸುವ ಮುಂತಾರ್ಥ ಸದನದ ತೀವ್ರಾನಕ್ಕೆ ಒಟ್ಟಿಸತಕ್ಕುದು, ಯಾವುದಾದರೂ ಒಂದು ಪ್ರಸ್ತಾಪವು ಅಂಗೀಕಾರವಾದಲ್ಲಿ, ಸಭೆಯ ಸಭಾಪತಿ ಆಗಿರುವ ವ್ಯಕ್ತಿಯು ಆ ಶರೂವಾಯಿ ಪ್ರಸ್ತಾಪಗಳನ್ನು ಮಂಡಿಸಿದೆ, ಪ್ರಸ್ತಾಪದಲ್ಲಿ ಸಂಜಿತಾದಾರಾಫ ಸದಸ್ಯನು ಸಭಾಪತಿಯೊಗಿ ಇಂಟಿಯಾಗಿರುವುದಾಗಿ ಖೋಚಿಸತಕ್ಕುದು.

(6) ವಿಧಾನ ಪರಿಷತ್ತಿನ ಸಭಾಪತಿಯವರ ಮಂಡ್ಯಾಯಿ ಪೂಲೀಯಾದಾಗ ಅವರ ನೇಮಕಾತಿಯ ಶಲುವಾಗಿ ನಿಗದಿಪಡಿಸಲಾದ ದಿನಾಂಕವು ನಿಕಳಿಕ್ಕೇತ್ತಿರ ಅಥವೇಶನದ ದಿನಾಂಕಕ್ಕೆಂತ ಕಂಡಿತುಯಿರತಕ್ಕುದ್ದಿ.

8. ಉಪ ಸಭಾಜಂತಿಯವರ ಜೀವನಾಳೆ : (1) ಉಪ ಸಭಾಜಂತಿಯವರ ಜೀವನಾಳೆಯು ಸಾಧ್ಯಾದಾಜ್ಞು ಬೇಗನೆ ಸಭಾಪತಿಯವರು ಗೌತಮಪದಿಸಬಹುದಾರ ದಿನಾಂಕದಂದು ನಡೆಯುತಕ್ಕುದು ಮತ್ತು ಕಾಂತು ದರ್ಶಿಸಿಯು ಹಾಗೆ ಗೌತಮಪದಿಸಿದ ದಿನಾಂಕದ ಬಗ್ಗೆ ಸೂಚನೆಯನ್ನು ಪ್ರತಿಯೊಬ್ಬ ಶರ್ವಸ್ವಾರ್ಥ ಕಣ್ಣಿಸತಕ್ಕುದು.

(2) 7ನೇ ನಿಯಮದ 2 ರಿಂದ 6ರ ಪರೇಗಿನ ಉಪನಿಯಮಗಳು ಅಂಥ ಚುನಾವಣೆಗೆ ಅನ್ವಯಿಸತಕ್ಕುದು.

*(3) ಉಪ ಸಭಾಪತಿಯವರ ಹುದ್ದೆಯು ತರವಾದಲ್ಲಿ ಸಭಾಪತಿಯಿಂದುವರ ಜುನಾಪಣೆಯಲ್ಲಿ ಅನುಸರಿಸುವ ಕಾರ್ಯವಿಧಾನಗಳಿಗನುಸಾರವಾಗಿ ಉಪ ಸಭಾಪತಿ ಹುದ್ದೆಯ ಚುನಾವಣೆ ನಡೆಯತಕ್ಕುದು.

(4) ಹಾಗೆ ನಿಗದಿಪಡಿಸಲಾದ ದಿನಾಂಕವು ನಿಕಟೋತ್ತರ ಅಧಿಕೇಶನದ ತರುವಾಯದ ದಿನಾಂಕವಾಗಿರತಕ್ಕುದಲ್ಲ.

9. ಸಭಾಪತಿಯವರ ಪದಧಾರಣ ಮಾಡುವವರ ಹೆಸರುಗಳ ಪಟ್ಟಿ :

(1) ಪ್ರತಿಯೊಂದು ಅಧಿಕೇಶನದ ಆರಂಭದಲ್ಲಿ ಅಥವಾ ಕಾಲಕಾಲಕ್ಕೆ ಸಂದರ್ಭಾನುಸಾರವಾಗಿ, ಸಭಾಪತಿಯವರು ಸದನದ ಸದಸ್ಯರ ಪ್ರೇಕ್ಷಣೆಯಲ್ಲಿ ಜನರಿಗೆ ಏರದಂತೆ ಅಧ್ಯಕ್ಷತೆ ವಹಿಸುವವರ ಹೆಸರಿನ ಪಟ್ಟಿಯನ್ನು ಸೂಚಿಸಿ, ನಾಮನಿರ್ದೇಶನದ ಮೂಲಕ ಅವರನ್ನು ನೇಮಕ ಮಾಡತಕ್ಕುದು. ಅವರ ಪ್ರೇಕ್ಷಣೆಯಾರಾದರೂ ಒಬ್ಬರು ಸಭಾಪತಿಯವರ ಅಥವಾ ಉಪ ಸಭಾಪತಿಯವರ ಗೃಹಾಜರಿಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಬೇಕೆಂದು ಸಭಾಪತಿಯವರು, ಅಥವಾ ಅವರ ಗೃಹಾಜರಿಯಲ್ಲಿ ಉಪ ಸಭಾಪತಿಯವರು ಅಥವಾ ಅಧ್ಯಕ್ಷತೆ ವಹಿಸಿರುವವರು ಕೋರಿದಾಗ ಸಭೆಯನ್ನು ಅಧ್ಯಕ್ಷತೆಯನ್ನು ವಹಿಸಿಕೊಳ್ಳಬಹುದು;

(1)ನೇ ಉಪನಿಯಮದ ಮೇರೆಗೆ ನಾಮನಿರ್ದೇಶಿತರಾದ, ಅಧ್ಯಕ್ಷತೆ ವಹಿಸುವವರ ಹೆಸರುಗಳಿರುವ ಪಟ್ಟಿಯಲ್ಲಿರುವ ಸದಸ್ಯರು ಹೊಸ ಪಟ್ಟಿಯನ್ನು ತಯಾರಿಸುವವರೆಗೆ ಸಭಾಪತಿಯವರ ಗೃಹ ತಾಜರಿಯಲ್ಲಿ ಸಭಾಪತಿಯವರ ಹೆಸರುಗಳಿರುವ ಪಟ್ಟಿಯನ್ನು ತಯಾರಿಸಿಕೊಂಡಿರುವುದು.

* ಕರ್ನಾಟಕ ನಾಯಕತ್ವ ಕ್ಷಫಾರಸ್ಕ್ರಿಪ್ತವು ದಿ:14.02.2006 ರಂತಹ ಮುಖ್ಯಮಂತ್ರಿಯಾಗಿರುವುದು.

ಅಲ್ಲದೆ, ಸಭಾಪತಿ ಮತ್ತು ಉಪ ಸಭಾಪತಿ ಇಬ್ಬರೂ ಗೃಹಾಜರಾದಾಗ ಮತ್ತು ಮೇರೆ ಹೇಳಿದಂತೆ ಅಧ್ಯಕ್ಷತೆ ವಹಿಸುವಂತೆ ಯಾರೂ ಈರೆಡೆ ಇದ್ದಾಗ ಸಭಾಪತಿಯವರು ಪಟ್ಟಿಯಲ್ಲಿ ಹೇಳಿದ ಕ್ರಮದಲ್ಲಿ ಅಧ್ಯಕ್ಷತೆ ವಹಿಸುವವರ ಹೇಸರುಗಳಿರುವ ಪಟ್ಟಿಯಲ್ಲಿ ತೋರಿಸಿದ ಯಾವನೇ ಸದಸ್ಯನು ಸದನದ ಅಧ್ಯಕ್ಷತೆ ವಹಿಸತಕ್ಕದ್ದು.

10. ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವವರ ಅಧಿಕಾರ : ಪರಿಷತ್ತಿನ ಉಪವೇಶನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಕ್ಕಮರಾದ ಉಪ ಸಭಾಪತಿ ಅಥವಾ ಇತರೆ ಸದಸ್ಯರು ಹಾಗೆ ಅಧ್ಯಕ್ಷತೆ ವಹಿಸಿದ ಅವಧಿಯಲ್ಲಿ ಸಭಾಪತಿಯವರು ಅಧ್ಯಕ್ಷತೆ ವಹಿಸಿರುವಾಗ ಹೊಂದಿರುವಂತಹುದೇ ಅಧಿಕಾರಗಳನ್ನು ಹೊಂದಿರತಕ್ಕದ್ದು, ಮತ್ತು ಈ ನಿಯಮಗಳಲ್ಲಿ ಸಭಾಪತಿಯವರಿಗೆ ಸಂಬಂಧಿಸಿದ ಎಲ್ಲ ಉಲ್ಲೇಖಿಗಳನ್ನು ಈ ಸಂದರ್ಭಗಳಲ್ಲಿ ಸಭೆಯ ಅಧ್ಯಕ್ಷತೆ ವಹಿಸುವ ಅಂಥ ಯಾರೇ ವ್ಯಕ್ತಿಗೆ ಸಂಬಂಧಿಸಿದ ಉಲ್ಲೇಖಿಗಳೆಂಬುದಾಗಿ ಭಾವಿಸತಕ್ಕದ್ದು.

***10. ಉಪ ಸಭಾಪತಿಗಳಿಗೆ ಅಧಿಕಾರಗಳ ಪ್ರತ್ಯಾಯೋಜನೆ :** ಅನಾರೋಗ್ಯದ ಕಾರಣದಿಂದ ಅಥವಾ ಭಾರತದಲ್ಲಿ ಇಲ್ಲದಿರುವ ಕಾರಣದಿಂದ ಅಥವಾ ಯಾವುದೇ ಇತರ ಯುಕ್ತ ಕಾರಣಗಳಿಂದ ಸಭಾಪತಿಯವರಿಗೆ ತಮ್ಮ ಯಾವುದೇ ಅಧಿಕಾರಗಳನ್ನು ಚಲಾಯಿಸಲು ಅಥವಾ ಪ್ರಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದೆ ಹೋದಲ್ಲಿ, ಅವರು ಲಿಖಿತ ಆದೇಶದ ಮೂಲಕ ತಾನು ಸೂಕ್ತವೆಂದು ಭಾವಿಸಬಹುದಾದಂಥ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಉಪ ಸಭಾಪತಿಯವರಿಗೆ ಪ್ರತ್ಯಾಯೋಜಿಸಬಹುದು. ಆದೇ ರೀತಿ ಅಂಥ ಅಧಿಕಾರಗಳ ಮತ್ತು ಪ್ರಕಾರ್ಯಗಳ ಪ್ರತ್ಯಾಯೋಜನೆಯನ್ನು ರದ್ದುಪಡಿಸಬಹುದು.

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಸೇರಿಸಲಾಗಿದೆ.

ಅಧ್ಯಾಯ - IV

ಸದನದ ಉಪವೇಶನಗಳು

***11.** ಕ್ರಮಬದ್ಧವಾಗಿ ರಚಿತವಾದ ಪರಿಷತ್ತಿನ ಉಪವೇಶನ : ಪರಿಷತ್ತಿನ ಉಪವೇಶನದ ಅಧ್ಯಕ್ಷತೆಯನ್ನು ಸಭಾಪತಿಯವರು ಅಥವಾ ಉಪ ಸಭಾಪತಿಯವರು ಅಥವಾ ಸಭಾಪತಿಗಳ ಪಟ್ಟಿಯಿಂದ ಯಾರಾದರೂ ಒಣ್ಣರು ಅಥವಾ ಈ ನಿಯಮಗಳ ಮೇರೆಗೆ ಪರಿಷತ್ತಿನ ಉಪವೇಶನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಭಾಪತಿಯವರಿಂದ ಅಥವಾ ಉಪ ಸಭಾಪತಿಯವರಿಂದ ಅಧಿಕಾರ ಪಡೆದ ಯಾರೇ ಒಣ್ಣ ಸದಸ್ಯರು ಅಧ್ಯಕ್ಷತೆ ವಹಿಸಿಕೊಂಡಾಗ ಸದನದ ಉಪವೇಶನವು ಕ್ರಮಬದ್ಧವಾಗಿ ರಚಿತಗೊಳ್ಳುತ್ತದೆ.

***12.** ಪರಿಷತ್ತಿನ ಉಪವೇಶನಗಳು : ಸಭಾಪತಿಯವರು ಸದನದ ಕಾರ್ಯಕಲಾಪಗಳ ಸ್ವರೂಪವನ್ನು ಗಮನದಲ್ಲಿರಿಸಿಕೊಂಡು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ದಿನಾಂಕಗಳಂದು ಪರಿಷತ್ತಿನ ಉಪವೇಶನ ನಡೆಯತಕ್ಕುದು.

ಪರಿಷತ್ತಿನ ಉಪವೇಶನಗಳನ್ನು ಸಾಮಾನ್ಯವಾಗಿ ಸಭಾಪತಿಯವರ ನಿರ್ದೇಶನಗಳಿಗೂಳಪಟ್ಟು ಬೇಳಿಗೆ 11:00 ಗಂಟೆಯಿಂದ ಸಾಯಂಕಾಲ 06:00 ಗಂಟೆಯವರೆಗೆ ನಡೆಸತಕ್ಕುದ್ದು. ಸಭಾಪತಿಯವರು ಪರಿಷತ್ತಿನ ಉಪವೇಶನವನ್ನು ಅನಿರ್ದಿಷ್ಟ ಕಾಲದವರೆಗೆ ಅಥವಾ ಒಂದು ದಿನ ಅಥವಾ ದಿನದ ಒಂದು ಭಾಗಕ್ಕೆ ಮುಕ್ತಾಯಗೊಳಿಸುವ ಅಧಿಕಾರವನ್ನು ಹೊಂದಿರತಕ್ಕುದ್ದು :

**** 13. ಕೈ ಬಿಡಲಾಗಿದೆ.**

**** 14. ಕೈ ಬಿಡಲಾಗಿದೆ.**

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ.

** ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಕೈ ಬಿಡಲಾಗಿದೆ.

15. ಕಾರ್ಯದರ್ಶಿಗಳ ವರದಿ : ಪ್ರತಿ ಅಧಿಕೇಶನದ ಪ್ರಾರಂಭದಲ್ಲಿ ಮತ್ತು ಹೊಸ ಸದಸ್ಯರು ಯಾರಾದರೂ ಇದ್ದರೆ, ಅವರು ಪ್ರಮಾಣ ವಚನ ಸ್ವೀಕರಿಸಿ ತಮ್ಮ ತಮ್ಮ ಸಾಫ್ಟನಗಳಲ್ಲಿ ಕುಳಿತುಕೊಂಡ ತರುವಾಯ ಕಾರ್ಯದರ್ಶಿಗಳು, ರಾಜ್ಯಪಾಲರ ಆಥವಾ ರಾಷ್ಟ್ರಪತಿಯ ಅನುಮತಿ ದೋರೆ ವಿಧೇಯಕಗಳ ಪಟ್ಟಿಯನ್ನು ಪರಿಷತ್ತಿನ ಮುಂದಿಡತಕ್ಕುದು.

***16. ಅಧಿಕೇಶನವನ್ನು ಮುಕ್ತಾಯಗೋಳಿಸುವುದು :-** ಪರಿಷತ್ತಿನ ಅಧಿಕೇಶನವನ್ನು ಸಮಾಪನಗೋಳಿಸುವ ಮೂಲಕ ಅಂತ್ಯಗೋಳಿಸಬಹುದು.

ಸದನದ ಉಪವೇಶನವು ಮುಕ್ತಾಯವಾದಾಗ ಇತ್ಯಧ್ರವಾಗಿರುವ ಸೂಚನೆಗಳ ರದ್ದಿಯಾಗಿ :

(1) ಸದನದ ಉಪವೇಶನವು ವುಂಕ್ತಾಂತವಾದಾಗ ಇತ್ಯಧ್ರವಾಗಿರುವ ಸೂಚನೆಗಳು ರದ್ದಾಗತಕ್ಕುದ್ದು.

(2) ಪರಿಷತ್ತಿನ ಅಧಿಕೇಶನವನ್ನು ಸಮಾಪನಗೋಳಿಸಿದ ತರುವಾಯ ಪರಿಶೀಲನೆಗಾಗಿ ಮುಂದಿನ ಅಧಿಕೇಶನಕ್ಕೆ ಮುಂದೂಡಲಾದ ಪ್ರಸ್ತಾವಗಳು ಮತ್ತು ಮಂಡಿಸಿದ ವಿಧೇಯಕಗಳನ್ನು ಹೂರಪುಪಿಸಿ ಬಾಕೆಯಿರುವ ಎಲ್ಲಾ ಸೂಚನೆಗಳು ರದ್ದಾಗತಕ್ಕುದ್ದು ಮತ್ತು ಮುಂದಿನ ಅಧಿಕೇಶನದಲ್ಲಿ ಹೊಸ ಸೂಚನೆಗಳನ್ನು ಹೊಡತಕ್ಕುದ್ದು.

(3) ಮಂಡಿಸಿಲಾದ ವಿಧೇಯಕಗಳನ್ನು ಮುಂದಿನ ಅಧಿಕೇಶನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ತೋರಿಸತಕ್ಕುದ್ದು;

ಪರಿಂತು, ವಿಧೇಯಕದ ಪ್ರಭಾರದಲ್ಲಿರುವ ಸದಸ್ಯರು, ಅದರ ಸಂಬಂಧದಲ್ಲಿ ಇರಿಸು ಪ್ರಾರ್ಥಿ ಕಾರ್ಖಿಕೆಯನ್ನಾಗಳಲ್ಲಿ ಪ್ರಸ್ತಾವ

* ನಾಯಕರಾಷ್ಟ್ರ ಸಾಂಕ್ಷಿಕ ಶಿಕ್ಷಾಬಹುದಾರಿ ನಿ:14.02.2006 ರಂದು ಪ್ರತಿಷ್ಠಿತವಾಗಿರುತ್ತದೆ.

ಮಾಡದಿರುವಲ್ಲಿ ವಿಧೇಯಕವನ್ನು ಮುಂದುವರಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸದಸ್ಯರ ಪ್ರಸ್ತಾವದ ಮೇಲೆ ಹರಿಹತ್ತು ವಿಶೇಷ ಆದೇಶವನ್ನು ಮಾಡುವ ಹೊರತು ವಿಧೇಯಕವು ರದ್ದಾಗತಕ್ಕೂದು.

17. ಪ್ರಸ್ತಾವ ತರಾವು ಅಥವಾ ತಿದ್ದುಪಡಿ ರದ್ದಾಗತಕ್ಕೂದಲ್ಲ : (1) ಸದನದಲ್ಲಿ ಮಂಡಿಸಲಾಗಿದ್ದ ಇತ್ಯಧ್ವಾಗದೇ ಉಳಿದ ಯಾವುದೇ ಪ್ರಸ್ತಾವ, ತರಾವು, ಅಥವಾ ತಿದ್ದುಪಡಿಯು ಅಧಿವೇಶನವನ್ನು ಮುಕ್ತಾಯಗೋಳಿಸಿದ ಕಾರಣದಿಂದ ಮಾತ್ರವೇ ನಿಂತು ಹೋಗತಕ್ಕೂದಲ್ಲ.

*(2) ಸಮಿತಿಯ ಮುಂದೆ ಇತ್ಯಧ್ವಾಗದೇ ಉಳಿದಿರುವ ಯಾವುದೇ ಕಾರ್ಯಕಲಾಪವು ಸದನವನ್ನು ಮುಕ್ತಾಯಗೋಳಿಸಿದ ಕಾರಣದಿಂದ ಮಾತ್ರವೇ ನಿಂತುಹೋಗತಕ್ಕೂದಲ್ಲ ಹಾಗೂ ಹಾಗೆ ಮುಕ್ತಾಯಗೋಂಡಿದ್ದರೂ ಸಹ, ಸಮಿತಿಯ ತನ್ನ ಪ್ರಕಾರ್ಯಗಳನ್ನು ಮುಂದುವರಿಸತಕ್ಕೂದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಸೇರಿಸಲಾಗಿದೆ.

ಅಧ್ಯಾಯ - V

ಸಂವಿಧಾನದ 175 ಮತ್ತು 176ನೇ ಅನುಚ್ಛೇದದ ಮೇರೆಗೆ
ಸದನವನ್ನದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ ಮತ್ತು ನೀಡುವ
ಸಂದೇಶ

18. ರಾಜ್ಯಪಾಲರ ಭಾಷಣ:- (1) ರಾಜ್ಯಪಾಲರು ವಿಧಾನವಂಡಲವನ್ನದ್ದೇಶಿಸಿ ಭಾಷಣ ಮಾಡಿರುತ್ತಾರೆಂದು ಕಾರ್ಯದರ್ಶಿಯವರು ಸದನಕ್ಕೆ ತಿಳಿಸತಕ್ಕುದು ಹಾಗೂ ಅದರ ಒಂದು ಪ್ರತಿಯನ್ನು ಸದನದ ಮುಂದೆ ಮಂಡಿಸತಕ್ಕುದು.

(2) ರಾಜ್ಯಪಾಲರು ಭಾಷಣ ಮಾಡಿದ ದಿನ, ಭಾಷಣದ ಸಂತರ, ರಾಜ್ಯಪಾಲರ ಭಾಷಣದ ಪ್ರತಿಯನ್ನು ಸಭೆಯಲ್ಲಿ ಮಂಡಿಸಲು ಹಾಗೂ ಜಿಪಚಾರಿಕ ಕಾಂಪು ಕಲಾಪಗಳನ್ನು ನಡೆಸಲು ಸದನವು ಉಪವೇಶನಗೊಳ್ಳತಕ್ಕದ್ದು.

(3) ಸಭಾಪತಿಯವರು, ಭಾರತ ಸಂವಿಧಾನದ 176ನೇ ಅನುಚ್ಛೇದದ ಮೇರೆಗೆ ಸದನಗಳನ್ನು ಉದ್ದೇಶಿಸಿ ಮಾಡಿದ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾವಿಸಿರುವ ವಿಷಯದ ಬಗೆಗಿನ ಚಚೆಗೆ ಸಂಬಂಧಪಟ್ಟಂತೆ, ವಿರೋಧ ಪಕ್ಷದ ನಾಯಕರೂ ಸೇರಿದಂತೆ ಸಭಾನಾಂರುಕರೊಂದಿಗೆ ಸವಾಲೋಚಿಸಿ ಕಾಲಾವಧಿಯನ್ನು ಗೊತ್ತುಪಡಿಸತಕ್ಕುದು.

19. ಚಚೆಯ ವ್ಯಾಪ್ತಿ : ಅಂಥ ಭಾಷಣದ ಸಂಬಂಧದಲ್ಲಿ ವಂದನಾಪಣಣೆಯ ಸೂಚಕವಾದ ನಿರ್ಣಯವನ್ನು ಒಳಗೊಂಡಿ ಸದಸ್ಯರು ಸದಸ್ಯರು ಮಂಡಿಸಿ, ಇನ್ನೊಳಿಸು ಸದಸ್ಯರು ಅದನ್ನು ಅನುಮೋದಿಸಿದ ತರುವಾಯ ಆ ಭಾಷಣದಲ್ಲಿ ಪ್ರಸ್ತಾವಿಸಿರುವ ವಿಷಯಗಳ ಬಗ್ಗೆ ಅಂಥ ದಿನ ಅಥವಾ

ದಿನಗಳಂದು ಅಂಥ ಯಾವುದೇ ದಿನದ ಯಾವುದೇ ಸಮಯದಲ್ಲಿ ಚರ್ಚೆಸುವ ಸ್ವಾತಂತ್ರ್ಯವನ್ನು ಸದನವು ಹೊಂದಿರತಕ್ಕುದು.

20. ತಿದ್ದುಪಡಿಗಳು : ಸಭಾಪತಿಂದುವರು ಸೂಕ್ತವೆಂದು ಪರಿಗಣಿಸಬಹುದಾದ ರೀತಿಯಲ್ಲಿ ಅಂತಹ ವಂದನಾರ್ಥಣಾ ಮೂಚಕವಾದ ನಿಷಾಯದ ಸಂಬಂಧದಲ್ಲಿ ತಿದ್ದುಪಡಿಗಳನ್ನು ಸೂಚಿಸಬಹುದು.

21. ಕೃಗೋಳಭಯದಾದ ಇತರೆ ಕಾರ್ಯಕಲಾಪಗಳು : ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆಸಲು ಒಂದು ದಿನವನ್ನು ಗೊತ್ತುಪಡಿಸಿದಾಗ್ನೇ ಸಹ -

(i) ವಿಧೇಯಕ ಅಧವಾ ವಿಧೇಯಕಗಳನ್ನು ಮಂಡಿಸಲು ಈಸುವುತ್ತಿ ಕೋರಿರುವ ಪ್ರಸ್ತಾವವನ್ನು ಅಧವಾ ಪ್ರಸ್ತಾವಗಳನ್ನು ಮಾಡಬಹುದು ಮತ್ತು ಅಂಥ ದಿನದಂದು ವಿಧೇಯಕ ಅಧವಾ ವಿಧೇಯಕಗಳನ್ನು ಮಂಡಿಸಬಹುದು ; ಮತ್ತು

(ii) ಸದನವು ಭಾಷಣದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುವುದಕ್ಕೆ ಅಧವಾ ಮುಂದುವರಿಸುವುದಕ್ಕೆ ಮುಂಚಿತವಾಗಿ, ಅಂಥ ದಿನದಂದೂ ಜಿಪಚಾರಿಕ ಸ್ವರೂಪದ ಇತರ ಕಾರ್ಯಕಲಾಪಗಳನ್ನು ನಡೆಸಬಹುದು.

(2) ಭಾಷಣದ ಬಗ್ಗೆ ಚರ್ಚೆ ನಡೆಸುವುದನ್ನು ಸಭಾಪತಿಯಾಗಿ ಗೊತ್ತುಪಡಿಸುವಂಥ ಮುಂದಿನ ದಿನಕ್ಕೆ ಮುಂದೂಡಬೇಕೆಂಬ ಪ್ರಸ್ತಾವವನ್ನು ತಂದ ತರುವಾಯ ಸರ್ಕಾರಿ ವಿಧೇಯಕ ಅಧವಾ ಇತರ ಸರ್ಕಾರಿ ಕಾರ್ಯಕಲಾಪಗಳನ್ನು ಚರ್ಚೆಸುವುದಕ್ಕಾಗಿ ಭಾಷಣದ ಬಗೆಗಿನ ಚರ್ಚೆಯನ್ನು ಮುಂದೂಡಬಹುದು. ಸಭಾಪತಿಯವರು ಆ ಕೂಡಲೇ ಪ್ರಶ್ನೆಯನ್ನು ಹಾಕಬೇಕು ಮತ್ತು ತಿದ್ದುಪಡಿಯನ್ನು ತರುವುದಕ್ಕಾಗಿ ಅಧವಾ ಚರ್ಚೆ ನಡೆಸುವುದಕ್ಕಾಗಿ ಅವಕಾಶ ಕೊಡಬೇಕಾದದು.

(3) 59ನೇ ನಿಯಮದ ಮೇರೆಗೆ ಸದನದ ಕಾರ್ಯಕಲಾಪಗಳನ್ನು ಮುಂದೂಡಬೇಕೆಂಬ ಸೂಚನೆಯ ಪ್ರಸ್ತಾವದ ಮೂಲಕ ಉಪವೇಶನದಲ್ಲಿ ನಡೆಯುತ್ತಿರುವ ವಂದನಾಪರಣಾ ಭಾಷಣದ ಬಗೆಗಿನ ಚರ್ಚೆಯನ್ನು ತಡೆಯಿಡಿಯತಕ್ಕದ್ದು.

22. ಉತ್ತರ ಕೊಡುವ ವಿಭಾಗದಲ್ಲಿ ಸರ್ಕಾರದ ಹಕ್ಕು: ಮುಖ್ಯಮಂತ್ರಿಗಳು ಅಥವಾ ಇತರ ಯಾರೇ ಮಂತ್ರಿಯವರು ಹಿಂದೆ ಚರ್ಚೆಯಲ್ಲಿ ಭಾಗವಹಿಸಿರಲೀ ಅಥವಾ ಭಾಗವಹಿಸದಿರಲೀ, ಚರ್ಚೆಯ ಕೊನೆಯಲ್ಲಿ ಸರ್ಕಾರದ ನಿಲುವನ್ನು ವಿಷದಪಡಿಸಲು ಸರ್ಕಾರದ ಪರವಾಗಿ ಸಾಮಾನ್ಯವಾದ ಹಕ್ಕನ್ನು ಹೊಂದಿರುತ್ತಾರೆ ಮತ್ತು ಚರ್ಚೆಯನು ಮುಕ್ತಾಯವಾಗುವ ಸಮಯವನ್ನು ನಿಗದಿಪಡಿಸುವ ಸಲುವಾಗಿ ಭಾಷಣಕ್ಕೆ ಎಪ್ಪು ಕಾಲಾವಧಿ ಅವಶ್ಯವೆಂಬುದನ್ನು ಸಭಾಪತಿಯವರು ಕೇಳಬಹುದು.

23. ಭಾಷಣಗಳಿಗೆ ಕಾಲಮಿತಿಯನ್ನು ಗೊತ್ತುಮಾಡುವುದು : ಸದನದ ಅಭಿಮತವನ್ನು ತಿಳಿದುಕೊಂಡ ಮೇಲೆ ಸಭಾಪತಿಯವರು ತಮಗೆ ಯುಕ್ತವೆನಿಸಿದಲ್ಲಿ ಭಾಷಣಗಳಿಗೆ ಕಾಲಮಿತಿಯನ್ನು ಗೊತ್ತುಮಾಡಬಹುದು.

24. ಸಂವಿಧಾನದ 175(1)ನೇ ಅನುಭೇದದ ಮೇರೆಗೆ ರಾಜ್ಯಪಾಲರ ಭಾಷಣ: ಸಂವಿಧಾನದ 175(1)ನೇ ಅನುಭೇದದ ಮೇರೆಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಚರ್ಚೆಸಲು ಸಭಾಪತಿಯವರು ಸಮಯವನ್ನು ಗೊತ್ತುಮಾಡಬಹುದು.

25. ರಾಜ್ಯಪಾಲರ ಸಂದೇಶಗಳು : ಸಂವಿಧಾನದ 175(2)ನೇ ಅನುಭೇದದ ಮೇರೆಗೆ ರಾಜ್ಯಪಾಲರಿಂದ ಸಂದೇಶವು ಸಭಾಪತಿಯವರಿಗೆ ಬಂದರೆ, ಆ ಸಂದೇಶವನ್ನು ಅವರು ಸದನದ ಮುಂದೆ ಓದತಕ್ಕದ್ದು ಹಾಗೂ ಸಂದೇಶದಲ್ಲಿ ಹೇಳಿದ ವಿಷಯಗಳನ್ನು ಪರಿಶೀಲಿಸಲು

ಅನುಸರಿಸಬೇಕಾದ ಕಾಯ್ದುಕ್ರಮಗಳಿಗೆ ಸಂಬಂಧಿಸಿದ ಅವಶ್ಯಕ ನಿರ್ದೇಶನಗಳನ್ನು ನೀಡತಕ್ಕುದು. ನಿರ್ದೇಶನಗಳನ್ನು ಕೊಡುವಾಗ, ಅವಶ್ಯಕವಾದಪ್ಪು ಮಟ್ಟಿಗೆ ನಿಯಮಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯವ ಇಲ್ಲವೇ, ಬದಲಾಯಿಸುವ ಅಧಿಕಾರವುಳ್ಳವರಾಗಿರಬೇಕು.

*26. ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮ:
ಸಂವಿಧಾನದ 175 ಅಥವಾ 176ನೇ ಅನುಚ್ಛೇದದ ಮೇರೆಗೆ ವಿಧಾನಮಂಡಲದ ಉಭಯ ಸದನಗಳು ಒಟ್ಟಿಗೆ ಸಭೆ ಸೇರುವಾಗ ಅಥವಾ 175ನೇ ಅನುಚ್ಛೇದದ ಮೇರೆಗೆ ವಿಧಾನ ಪರಿಷತ್ತು ಮಾತ್ರ ಸಭೆ ಸೇರಿದಾಗ ಆ ಸಮಯದಲ್ಲಿ ರಾಜ್ಯಪಾಲರು ಬರುವಾಗ ಅಥವಾ ಹೊರಡುವಾಗ ಅಥವಾ ಅವರ ಭಾಷಣದ ಅವಧಿಯಲ್ಲಿ ಯಾರೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೇತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆಯಾಗಲಿ ಅಥವಾ ತರುವಾಯವಾಗಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡತಕ್ಕುದಲ್ಲ ಅಥವಾ ವಿಷ್ಣುವನ್ನುಂಟುಮಾಡತಕ್ಕುದಲ್ಲ ಮತ್ತು ಅಂಥ ಅಡ್ಡಿಯನ್ನು ಅಥವಾ ವಿಷ್ಣುವನ್ನು ಸದನದ ಆದೇಶದ ತೀವ್ರ ಪರಿಗಣಿಸತಕ್ಕುದ್ದು ಮತ್ತು ಅಂಥ ಸದಸ್ಯ ಅಥವಾ ಸದಸ್ಯರನ್ನು ಸದನದಲ್ಲಿ ಮಂಡಿಸಬಹುದಾದ ಪ್ರಸ್ತಾವದ ಮೇರೆಗೆ ಅಧಿವೇಶನದ ಗೊತ್ತುಪಡಿಸಿದ ಅವಧಿಗೆ ಅಥವಾ ಉಳಿದ ಅವಧಿಗೆ ಅವಾನತ್ತುಗೊಳಿಸತಕ್ಕುದ್ದು.

27. ಸದನ ಅಥವಾ ಸದನಗಳನ್ನು ಮುಕ್ತಾಯಗೊಳಿಸುವಾಗ ಭಾಷಣ ಮಾಡುವುದು : ರಾಜ್ಯಪಾಲರು ವಿಧಾನಮಂಡಲದ ಸದನವನ್ನು ಅಥವಾ ಸದನಗಳನ್ನು ವುಕ್ತಾಂರುಗೊಳಿಸುವಾಗ ಸದನ ಅಥವಾ ಸಂದರ್ಭಾನುಸಾರವಾಗಿ ಸದನಗಳನ್ನುದ್ದೇಶಿಸಿ ಭಾಷಣ ಮಾಡಬಹುದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು
ಪ್ರತ್ಯಾಯೋಜಿಸಲಾಗಿದೆ

ಅಧ್ಯಾಯ - VI

ಕಾರ್ಯಕಲಾಪಗಳ ವಿವಾಚಣೆ ಮತ್ತು ಕಾರ್ಯಕಲಾಪಗಳ ಪಟ್ಟಿ

*28. ಸರ್ಕಾರಿ ಕಾರ್ಯಕಲಾಪಗಳ ವಿವಾಚಣೆ : ಹಾರದಲ್ಲಿ ಒಂದು ದಿನವನ್ನು ಖಾಸಗಿ ಸದಸ್ಯರ ವಿಧೇಯಕಗಳಿಗೆ ಹಾಗೂ ನಿರ್ಣಯಗಳಿಗಾಗಿ ಇಡುತ್ತಕ್ಕಾದ್ದು. ಶುಕ್ರವಾರದ ಉಪವೇಶನವನ್ನು ಪ್ರಶ್ನೋತ್ತರ ವೇಳೆಗೆ ಹಾಗೂ ಖಾಸಗಿ ಸದಸ್ಯರ ವಿಧೇಯಕಗಳು ಹಾಗೂ ನಿರ್ಣಯಗಳಿಗೆ ಸಂಬಂಧಪಟ್ಟ ಕಾರ್ಯಕಲಾಪಗಳನ್ನು ನಡೆಸಲು ಹಂಚಿಕೆ ಮಾಡತಕ್ಕಾದ್ದು. ಖಾಸಗಿ ಸದಸ್ಯರ ಸಾಕಷ್ಟು ವಿಧೇಯಕಗಳು ಹಾಗೂ ನಿರ್ಣಯಗಳಿರದಿದ್ದರೆ ಇತರೆ ಸರ್ಕಾರಿ ಕಾರ್ಯಕಲಾಪಗಳನ್ನು ಕೈಗೊಳ್ಳಲು ಸಭಾಪತಿಯವರಿಗೆ ಅಧಿಕಾರವಿರತಕ್ಕಾದ್ದು.

*29. ಖಾಸಗಿ ಕಾರ್ಯಕಲಾಪಗಳಿಗೆ ಕಾಲವನ್ನು ಗೊತ್ತುಮಾಡುವುದು: 1) ಪ್ರತಿ ಶುಕ್ರವಾರದ ಪ್ರಶ್ನೋತ್ತರ ವೇಳೆಯ ನಂತರದ ಸಮಯವನ್ನು ಸದಸ್ಯರ ಖಾಸಗಿ ಕಾರ್ಯಕಲಾಪಗಳಿಗೆ ಗೊತ್ತುಪಡಿಸತಕ್ಕಾದು.

ಪರಂತು, ಖಾಸಗಿ ಸದಸ್ಯರ ಸಾಕಷ್ಟು ಕಾರ್ಯಕಲಾಪಗಳಿರದಿದ್ದರೆ ಸಭಾಪತಿಯವರು ಇತರ ಯಾವುದೇ ಸರ್ಕಾರಿ ಕಾರ್ಯಕಲಾಪವನ್ನು ತೆಗೆದುಹೊಳ್ಳುವ ಅಧಿಕಾರ ಹೊಂದಿರುತ್ತಾರೆ.

2.ಅಷ್ಟೇ ಅಲ್ಲದೆ, ಶುಕ್ರವಾರದಂದು ರಜಾದಿನವಾಗಿದ್ದರೆ, ಸಭಾಪತಿಯವರು, ಸದಸ್ಯರ ಖಾಸಗಿ ಕಾರ್ಯಕಲಾಪಗಳಿಗಾಗಿ ಇತರ ಯಾವುದೇ ಅನುಕೂಲಕರವಾದ ದಿನವನ್ನು ಗೊತ್ತುಪಡಿಸಬಹುದು.

2(ಎ) ಯಾವುದೇ ಅಧಿವೇಶನದಲ್ಲಿ ಖಾಸಗಿ ಸದಸ್ಯರ ಕಾರ್ಯಕಲಾಪಗಳ ಇತ್ಯಾಧಿಕಾರಿ ದಿನವನ್ನು ಗೊತ್ತುಪಡಿಸಿರುವ ದಿನದಂದು

* ನಿಯಮಾವಳಿ ಸಮಿತಿಯ ಶಿಥಾರಸ್ಸಿನಂತೆ ದಿ:14.02.2006 ರಂದು
ಪ್ರತ್ಯಾಯೇಜೆಸಲಾಗಿದೆ

(1)ನೇಯ ಉಪನಿಷತ್ತುಮದ ಮೇರೆಗೆ ಯಾವುದೇ ವಿಶಿಷ್ಟ ವರ್ಗದ ಕಾರ್ಯಕಲಾಪಕ್ಕಾಗಿ ಯಾವುದೇ ದಿವಸಗಳನ್ನು ಗೊತ್ತುಪಡಿಸಿರುವ ಹೂರತು ಕೆಳಕಂಡ ಆದ್ಯತಾ ಕ್ರಮಗಳಲ್ಲಿ ಕಾರ್ಯಕಲಾಪಗಳನ್ನು ಎತ್ತಿಕೊಳ್ಳಲ್ಪಡು.

- (i) ಮಂಡಿಸಲ್ಪಕ್ಕಾಗಿ ವಿಧೇಯಕಗಳು ;
- (ii) ಸಂಪಿಠಾನದ 200 ಅಥವಾ 201ನೇಯ ಅನುಜ್ಞೀದದ ಮೇರೆಗೆ ರಾಜ್ಯಪಾಲರು ಹಿಂತಿರುಗಿಸಿದ ವಿಧೇಯಕಗಳು ;
- (iii) ಪರಿಷತ್ತಿನಲ್ಲಿ ಅನುಮೋದಿತವಾಗಿದ್ದ ವಿಧಾನಸಭೆಯ ಶಿಕ್ಷಣಪಡಿಗಳೊಂದಿಗೆ ಹಿಂತಿರುಗಿಸಿದ ವಿಧೇಯಕಗಳು ;
- (iv) ವಿಧಾನಸಭೆಯಲ್ಲಿ ಅನುಮೋದಿತವಾಗಿ ಪರಿಷತ್ತಿಗೆ ಕಳುಹಿಸಲಾದ ವಿಧೇಯಕಗಳು ;
- (v) ಪರಿಷತ್ತಿನಿಂದ ಅನುಮೋದಿತವಾದ ಮತ್ತು ವಿಧಾನಸಭೆಯಿಂದ ತಿರಸ್ಕಾರವಾದ ಅಥವಾ ವಿಧೇಯಕವನ್ನು ವಿಧಾನಸಭೆಯ ಮುಂದೆ ಮಾಡಿಸಿದ ದೀನಾಂಕದಿಂದ ಮಾರು ತಿಂಗಳ ಅವಧಿಯೇಳಿಗಾಗಿ ವಿಧಾನಸಭೆಯಿಂದ ಅನುಮೋದಿತವಾಗಿರುವ ವಿಧೇಯಕಗಳು ;
- (vi) 184ನೆಂಬ ನಿಂತುಮದ ಮೇರೆಗೆ ರಾಜ್ಯಪಾಲರು ಭಾಷೇ ಮಾಡಿರುವುದಕ್ಕೆ ಪ್ರಸ್ತಾವನೆಗಳು.

II ನಿರ್ಣಯಗಳು

(ಬಿ) ವಿಧೇಯಕಗಳಿಗೆ ಮಾತ್ರ ಸಂಬಂಧಿಸಿದ ಖಾಸಗಿ ಸದಸ್ಯರ ಕಾರ್ಯಕಲಾಪಗಳ ವಿಲೇಗಾಗಿ ಯಾವುದೇ ದಿವಸಗಳನ್ನು ಗೊತ್ತು ಮಾಡಿದ್ದರೆ ಈ ಉಪನಿಯಮದ (ಎ) ವಿಂಡದ (i) (ii) (iii) (iv) ಮತ್ತು (v)ನೇಯ ಉಪಭಿಂಡದಲ್ಲಿ ನಿರ್ದಿಷ್ಟಪಡಿಸಿದ ಕ್ರಮದಲ್ಲಿ ಅಂಥ ದಿವಸಗಳಂದು ಕಾರ್ಯಕಲಾಪಗಳನ್ನು ನಡೆಸತಕ್ಕದು.

(3) ಸಭಾಪತಿಯವರು ಪರಿಷತ್ತಿನಲ್ಲಿ ಘೋಷಿಸಬಹುದಾದ ವಿಶೇಷ ಆದೇಶದನ್ನುಯ ತಾನು ಅವಕ್ಷವೆಂದು ಅಥವಾ ಅನುಕೂಲಕರವೆಂದು ಭಾವಿಸಬಹುದಾದಂತ (2)ನೇ ಉಪ-ನಿಯಮದಲ್ಲಿ ವಿವರಿಸಿದ ವಿಧೇಯಕಗಳ ಆಧ್ಯತ್ಮಗೆ ಸಂಬಂಧಿಸಿದಂತೆ ಅಂಥ ವ್ಯತ್ಯಾಸಗಳನ್ನು ಮಾಡಬಹುದು.

(4) (2)ನೇಯ ಉಪನಿಯಮದ ಉಪಭಂಧಗಳಿಗೂಳಿಪಟ್ಟಿ :

(i) ಹೆಚ್ಚು ಮುಕ್ತಾದ ವಿಧೇಯಕಗಳಿಗೆ ಆಧ್ಯತ್ಮ ನೀಡುವ ಹಾಗೆ ವಿಧೇಯಕಗಳನ್ನು ಮಂಡಿಸಲು ವ್ಯವಸ್ಥೆ ಮಾಡತಕ್ಕದು.

(ii) ಒಂದೇ ಹಂತದಲ್ಲಿರುವ ವಿಧೇಯಕಗಳ ಆಧ್ಯತ್ಮ ಕ್ರಮವನ್ನು ಸಭಾಪತಿಯವರು ಗೊತ್ತುಪಡಿಸಬಹುದಂಥ ದಿನದಂದು ಮತ್ತು ಅಂಥ ಕಾರ್ಯವಿಧಾನಕ್ಕನುಸಾರವಾಗಿ ಮತದಾನದ ಮೂಲಕ ನಿರ್ಧರಿಸತಕ್ಕದ್ದು.

(5) ನಿರ್ಣಯಗಳ ಆಧ್ಯತ್ಮ ಕ್ರಮವನ್ನು 1ನೇ ಅನುಸೂಚಿಯಲ್ಲಿ ವಿವರಿಸಿದ ಕಾರ್ಯವಿಧಾನಕ್ಕನುಸಾರವಾಗಿ ನಡೆಸುವ ಮತದಾನದ ಮೂಲಕ ನಿರ್ಧರಿಸತಕ್ಕದ್ದು.

(6) ಈ ನಿಯಮದ (1) ರಿಂದ (4)ನೇ ಉಪನಿಯಮಗಳಲ್ಲಿ ಅಥವಾ 143ನೇ ನಿಯಮದಲ್ಲಿ ಏನೇ ಇದ್ದರೂ, ಸಭಾಪತಿಯವರು

ಖಾಸಗಿ ಸದಸ್ಯರ ಕಾರ್ಯಕಲಾಪಕ್ಕೆ ಗೊತ್ತುಪಡಿಸಿದ ಯಾವುದೇ ದಿನದಂದು, ಮಂಡಿಸುವ ಸದಸ್ಯರ ಕೋರಿಕೆಯ ಮೇರೆಗೆ ಅಂಥ ಕಾರ್ಯಕಲಾಪದ ಯಾವುದೇ ವಿಷಯಕ್ಕೆ ಆಧ್ಯತ್ಮಿಕೆಯಾಗಿ ಹೀಗೆ ಕೊಡಬಹುದು.

*30. ಖಾಸಗಿ ಸದಸ್ಯರು ಮಂಡಿಸುವ ವಿಧೇಯಕಗಳಿಗೆ ಆಧ್ಯತ್ಮಿಕೆ :-(1)
ಖಾಸಗಿ ಸದಸ್ಯರ ಕಾರ್ಯಕಲಾಪಗಳಿಗೆ ಗೊತ್ತುಪಡಿಸಿರುವ ದಿನದಂದು ಅವುಗಳನ್ನು ಈ ಮುಂದಿನ ಕ್ರಮದಲ್ಲಿ ತೆಗೆದುಕೊಳ್ಳತಕ್ಕಾದ್ದು :-

(ಎ) ವಿಧೇಯಕವನ್ನು ಮಂಡಿಸಲು ಅನುಮತಿ ನೀಡಬೇಕೆಂದು ಪ್ರಸ್ತಾಪಿಸಲಾದಂಥ ವಿಧೇಯಕ ;

(ಬಿ) ಸಂವಿಧಾನದ 200 ಅಥವಾ 201ನೇ ಅನುಚ್ಛೇದದ ಮೇರೆಗಿನ ಸೂಚನೆಯೊಂದಿಗೆ ರಾಜ್ಯಪಾಲರು ಹಿಂತಿರುಗಿಸಿದ ವಿಧೇಯಕಗಳು ;

ಪರಂತು, ಯಾವುದೇ ದಿನಗಳನ್ನು ಒಂದು ನಿರ್ದಿಷ್ಟ ವರ್ಗದ ಕಾರ್ಯಕಲಾಪಗಳಿಗಾಗಿ ಗೊತ್ತುಪಡಿಸಲಾಗಿದ್ದರೇ ಆ ವರ್ಗದ ಕಾರ್ಯಕಲಾಪಗಳಿಗೆ ಆಧ್ಯತ್ಮಿಕೆ ನೀಡತಕ್ಕಾದ್ದು.

(ಸಿ) ಪರಿಷತ್ತಿನಲ್ಲಿ ಅನುಮೋದಿತವಾಗಿದ್ದ ವಿಧಾನಸಭೆಯು ತಿದ್ದುಪಡಿಗಳೊಂದಿಗೆ ಹಿಂತಿರುಗಿಸಿದ ವಿಧೇಯಕಗಳು ;

(ಡಿ) ವಿಧಾನ ಸಭೆಯಲ್ಲಿ ಅನುಮೋದಿತವಾಗಿ ವಿಧಾನ ಪರಿಷತ್ತಿಗೆ ಕಳುಹಿಸಲಾದ ವಿಧೇಯಕಗಳು;

(ಇ) ವಿಧೇಯಕವ್ರೋಂದರ ಸಂಬಂಧದಲ್ಲಿ ಅದನ್ನು ಪರಿಶೀಲಿಸಬಹುದೆಂದು ಪ್ರಸ್ತಾಪವನ್ನು ಮಂಡಿಸಲಾಗಿರುವ ವಿಧೇಯಕಗಳು;

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು
ಪ್ರತ್ಯೇಕೀಜಿಸಲಾಗಿದೆ

(ಎಫ್) ಜಂಟಿ ಸಮಿತಿ ಅಥವಾ ಆಯ್ದು ಸಮಿತಿಯು ವರದಿ ಸಲ್ಲಿಸಿರುವಂಥ ವಿಧೇಯಕಗಳು;

(ಜಿ) ಅಭಿಪ್ರಾಯವನ್ನು ತೀಳಿಯುವ ಸಲುವಾಗಿ ಕಳುಹಿಸಿದ ವಿಧೇಯಕಗಳು;

(ಹೆಚ್) ವಿಧೇಯಕಗಳನ್ನು ಮಂಡಿಸಿದ್ದು ಆದರೆ, ಯಾವುದೇ ಪ್ರಸ್ತಾವವನ್ನು ಮಂಡಿಸದಿರುವ ಅಥವಾ ಮುಂದುವರೆಸದಿರುವಂತೆ ವಿಧೇಯಕಗಳು; ಮತ್ತು

(ಒ) ಇತರ ವಿಧೇಯಕಗಳು.

(2) (1)ನೇ ಉಪನಿಷತ್ತುಮುದ ಆದೇ ಶಿಂಡದ ವ್ಯಾಖ್ಯಾನೋಳಪಡುವ ವಿಧೇಯಕಗಳ ಆದ್ಯತೆಯನ್ನು ಸಭಾಪತಿಯವರು ಹೊರಡಿಸುವ ಆದೇಶಗಳಾಗನುಸಾರ ಮತ್ತು ಅವರು ನಿರ್ದೇಶಿಸಬಹುದಾದಂಥ ದಿನದಂದು ಮತ್ತು ಅಂತಹ ವಿಧಾನದಲ್ಲಿ ಘಟತಾನದ ಘೂರ್ಣಕ ವಿಧೌರಿಸತಕ್ಕದ್ದು:—

ಪರಂತು, (1) ಸೇ ಉಪನಿಷತ್ತುಮುದ (ಕ) ಶಿಂಡದ ಮೇರೆಗಿನ ವಿಧೇಯಕಗಳ ಸಂಭಂಧದಲ್ಲಿ ಮಂಡಿಸಲಾದ ಪ್ರಸ್ತಾವನ್ನು ಅಂತದ ಪ್ರಸ್ತಾವಗಳ ಒಂದಿಗೆ ಸಂಚೇಸುಗಳಾದ್ದು ಸ್ವೀಕರಿಸಲಾದ ಸಮಯಕ್ಕಾನುಸಾರವಾಗಿ ಕಾರ್ಯಕರ್ತೃತ್ವದಲ್ಲಿ ಆದೇ ಕ್ರಮದಲ್ಲಿ ನಮೂದಿಸತಕ್ಕದ್ದು:

ಮತ್ತು ಪರಂತು, ಖಾಸಗಿ ಸದಸ್ಯರ ವಿಧೇಯಕಗಳು ಮತ್ತು ನಿಜಾಂಯಗಳ ಸಮಿತಿಯು 'ಎ'ವರ್ಗದ ಪರಿಸರದ (ಇ)ನೇ ಉಪನಿಷತ್ತುಮುದ (ಹೆಚ್) ಶಿಂಡದ ಆಡಿಯಲ್ಲಿ ಬರುವ ವಿಧೇಯಕಗಳು, 'ಜಿ' ವರ್ಗದ ಪರಿಸರ ಪರಿಸರದ ವಿಧೇಯಕಗಳಿಗೆ ಹೆಚ್ಚಿನ ಆದ್ಯತೆ ಹೊಂದಿರುತ್ತಕ್ಕದ್ದು ಮತ್ತು ಪ್ರತಿಯೊಂದು ವರ್ಗದಲ್ಲಿರುವ ವಿಧೇಯಕಗಳು

ನಡುವಳಿ ಆದ್ಯತಾ ಕ್ರಮವನ್ನು ಪ್ರತ್ಯೇಕ ಮತ ಜಲಾವಣೆಯ ಮೂಲಕ ನಿರ್ದರ್ಶಿಸತಕ್ಕಿದ್ದು;

ಮತ್ತು ಪರಂತು, (1)ನೇ ಉಪನಿಧಿಮುದ (ಹೆಚ್) ಏಂಡಪಲ್ಲಿರುವ ವಿಧೇಯಕಗಳನ್ನು 'ಎ' ವರ್ಗದವುಗಳಿಂದ ಮತ್ತು 'ಬೆ' ವರ್ಗದವುಗಳಿಂದ ಸಮಿತಿಯ ವರ್ಗೀಕರಿಸದಿರುವಲ್ಲಿ, ಈ ವಿಧೇಯಕಗಳನ್ನು ಕಲಾಪಗಳ ಪಟ್ಟಿಯಲ್ಲಿ ಯಾವ ಆದ್ಯತಾ ಕ್ರಮದಲ್ಲಿರಿಸಬೇಕೆಂಬ ಬಗ್ಗೆ ಸಭಾಪತಿಯವರು ನೀಡುವ ನಿರ್ದೇಶನಗಳಿಗನುಸಾರವಾಗಿ ಮತ ಜಲಾವಣೆಯ ಮೂಲಕ ನಿರ್ದರ್ಶಿಸತಕ್ಕಿದ್ದು.

ಸಭಾಪತಿಯವರು (1)ನೇ ಉಪನಿಧಿಮುದಲ್ಲಿ ತೆಳಿಸಿದ ವಿಧೇಯಕಗಳ ನಡುವಳಿ ಆದ್ಯತೆ ಕ್ರಮಗಳ ಸಂಬಂಧದಲ್ಲಿ ಆವರು ಅವಶ್ಯಕವೆಂದು ಅಧಿವಾ ಅನುಕೂಲಕರವೆಂದು ಪರಿಗೆಣಸುವಂಥ ವೃತ್ತಾಕಾರಗಳನ್ನು ವಿಶೇಷ ಆದೇಶವನ್ನು ಸದನದಲ್ಲಿ ಫೋಣಿಸುವ ಮೂಲಕ ಮಾಡಬಹುದು.

ಖಾಸಗಿ ಸದಸ್ಯರ ನಿರ್ಣಯ

(3) ನಿರ್ಣಯವನ್ನು ಮಂಡಿಸಲು ಇಚ್ಛಿಸುವ ಸದಸ್ಯರುಗಳ ಹೆಸರುಗಳ ಜಿಂಟಿಯನ್ನು ವಿಧಾನಪರಿಷತ್ತಿನ ಸಭಾಪತಿಯವರು ಹೊರಡಿಸಿದ ಆದೇಶಗಳಿಗನುಸಾರವಾಗಿ, ವಿಧಾನ ಪರಿಷತ್ತಿನ ಸಭಾಪತಿಯವರು ನಿರ್ದೇಶಿಸಬಹುದಾದಂಥ ದಿನಾಂಕದಿಂದ ಹೊರಡಿಸತಕ್ಕಿದ್ದು.

(4) ದಿನದ ಕೊನೆಯಲ್ಲಿ ಇತ್ಯಾಧಿಕಾರಗಳೇ ಉಳಿದಿರುವ ಕಾರ್ಯಕಲಾಪಗಳು:- ಖಾಸಗಿ ಸದಸ್ಯರ ಕಾರ್ಯಕಲಾಪಗಳು ನಡೆಯಲು ಗೊತ್ತುಪಡಿಸಲಾದ ದಿನದಿಂದು ಆ ದಿನಕ್ಕೆ ಗೊತ್ತುಪಡಿಸಿದ ಕಾರ್ಯಕಲಾಪವು ಅಂದೇ ಇತ್ಯಾಧಿಕಾರಗಳೇ ಇದ್ದರೆ ಆ ದಿನ

ನಡೆಯಬೇಕಾದ ಕಾರ್ಯಕಲಾಪಗಳನ್ನು ಕುರಿತು ನಡೆಸಿದ ಮತ್ತ
ಚಲಾವಣೆಯ ಮೂಲಕ ನಿರ್ಧರಿಸಿದ ಅನುಕ್ರಮದಲ್ಲಿ ಸದರಿ
ಕಾರ್ಯಕಲಾಪಕ್ಕೆ ಆದೃತೆ ದೊರೆಕಿದ್ದ ಹೊರತು ಅಂಥ
ಕಾರ್ಯಕಲಾಪಗಳನ್ನು ಆ ತರುವಾಯದ ಯಾವುದೇ ದಿನದಂದು
ನಡೆಸತಕ್ಕಿದ್ದಲ್ಲಿ:-

ಪರಂತು, 30 (2) ಮತ್ತು (3) ನೇ ನಿಯಮಗಳಲ್ಲಿ ಏನೇ ಇದ್ದರೂ ಆ ದಿನದ ಕೊನೆಯಲ್ಲಿ ಚಚೆ ನಡೆಯುತ್ತಿರುವ ಅಂಥ ಯಾವುದಾದರೂ ಕಾರ್ಯಕಲಾಪವನ್ನು ಆ ವರ್ಗದ ಕಾರ್ಯಕಲಾಪವನ್ನು ನಡೆಸಲು ಗೊತ್ತು ಮಾಡಲಾಗಿರುವ ಮುಂದಿನ ದಿನ ನಡೆಸತಕ್ಕದು, ಮತ್ತು ಆ ದಿನ ನಡೆಯಬೇಕೆಂದು ಗೊತ್ತುಪಡಿಸಿರುವ ಇತರ ಎಲ್ಲ ಕಾರ್ಯಕಲಾಪಗಳಿಗಂತಲೂ ಸದರಿ ಕಾರ್ಯಕಲಾಪವು ಆದೃತೆ ಹೊಂದಿರತಕ್ಕದು.

(5) ಮುಂದೂಡಲಾದ ಖಾಸಗಿ ಸದಸ್ಯರ ವಿಧೇಯಕ ಅಥವಾ ನಿರ್ಣಯದ ಮೇಲಿನ ಚಚೆಯನ್ನು ಮುಂದುವರಿಸುವುದು:- (1) ಖಾಸಗಿ ಸದಸ್ಯರ ವಿಧೇಯಕ ಅಥವಾ ನಿರ್ಣಯದ ಮೇಲಿನ ಪ್ರಸ್ತಾವದ ಚಚೆ ನಡೆಯುತ್ತಿದ್ದಾಗ ಚಚೆಯನ್ನು ಅದೇ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಖಾಸಗಿ ಸದಸ್ಯರ ಕಾರ್ಯಕಲಾಪಗಳಿಗಾಗಿ ಗೊತ್ತು ವರಾಡಲಾಗಿರುವ ಮುಂದಿನ ದಿನಕ್ಕೆ ಮುಂದಾಡಿದಾಗ, ಮತ್ತು ಚಲಾವಣೆಯಿಂದ ನಿರ್ಧರಿಸಲಾದ ಕ್ರಮದಲ್ಲಿ ಇದು ಆದೃತೆಯನ್ನು ಪಡೆದುಹೊಂಡಿದ್ದ ಹೇಳಿತು, ಆದರೆ ಮೇಲಿನ ಹೆಚ್ಚಿನ ಚಚೆಗೆ ಅವಕಾಶ ಕೊಡತಕ್ಕಿದ್ದಲ್ಲಿ.

(2) ಖಾಸಗಿ ಸದಸ್ಯರ ವಿಧೇಯಕ ಅಥವಾ ನಿರ್ಣಯದ ಮೇಲಿನ ಚಚೆಯನ್ನು ಅನಿರ್ಣಯಿಸುತ್ತಾಲು ಮುಂದೂಡಲಾಗಿದ್ದರೆ, ವಿಧೇಯಕವನ್ನು

ಮಂಡಿಸಿರುವ ಸದಸ್ಯನು ಅಥವಾ ಸಂದರ್ಭಾನುಸಾರ ನಿರ್ಣಯ ಮಂಡಿಸಿದವನು, ಖಾಸಗಿ ಸದಸ್ಯರ ಕಾರ್ಯಕಲಾಪಗಳು ನಡೆಯಲು ಗೊತ್ತುಪಡಿಸಿದ ಮುಂದಿನ ದಿನ, ಅಂಥ ವಿಧೇಯಕ ಅಥವಾ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರಿಸಬೇಕೆಂದು ಅಪೇಕ್ಷಿಸಿದರೆ, ಮುಂದೂಡಿದ ಚರ್ಚೆಯನ್ನು ಪ್ರಾರಂಭಿಸಲು ಅವರು ಸೂಚನಾ ಪತ್ರ ಕಳುಹಿಸಬಹುದು ಮತ್ತು ಅಂಥ ಸೂಚನಾ ಪತ್ರ ತಲುಪಿದ ತರುವಾಯ ಅಂದೇ ವಿಧೇಯಕದ ಅಥವಾ ನಿರ್ಣಯದ ಆದ್ಯತೆಯನ್ನು ಮತ್ತ ಚಲಾವಣೆಯ ಮೂಲಕ ನಿರ್ದರ್ಶಿಸಬಹುದು.

31.(ಎ) ಅಭಿನಂದನೆ ಸೂಚನಾ ನಿರ್ಣಯ : ಅಭಿನಂದನಾ ಸೂಚನೆಯ ನಿರ್ಣಯವನ್ನು ಸಭಾಪತಿಯವರ ಅನುಮತಿ ಪಡೆದು ಮತ್ತು ನಿರ್ಣಯಗಳ ಚರ್ಚೆಯನ್ನು ವಿನಿಮಯಗೊಳಿಸುವ ಉಪಬಂಧಗಳಿಗೂಳಿಪಟ್ಟಿ ಯಾವುದೇ ಕಾಲದಲ್ಲಿ ಮಂಡಿಸಬಹುದು.

(ಬಿ). ಸಂತಾಪದ ಸೂಚನಾ ನಿರ್ಣಯ : ಸಂತಾಪ ಸೂಚನಾ ನಿರ್ಣಯವನ್ನು ಸಭಾಪತಿಯವರ ಅನುಮತಿ ಪಡೆದು ಮತ್ತು ನಿರ್ಣಯದ ಚರ್ಚೆಯನ್ನು ವಿನಿಮಯಗೊಳಿಸುವ ಉಪಬಂಧಗಳಿಗೂಳಿಪಟ್ಟಿ ಯಾವುದೇ ಕಾಲದಲ್ಲಿ ಮಂಡಿಸಬಹುದು.

32(ಎ). ಅಭಿನಂದನೆಯ ಸೂಚನೆ ಪ್ರಸ್ತಾಪ :- ಸಚಿವರು ಅಥವಾ ಸದಸ್ಯರು ಅಭಿನಂದನೆಯ ವಿಷಯವನ್ನು ಸಭಾಪತಿಯವರ ಅನುಮತಿ ಪಡೆದು ಪ್ರಸ್ತಾಪಿಸಬಹುದು ಮತ್ತು ಸದನದಲ್ಲಿ ಸೂಕ್ತವಾಗಿ ಪ್ರಸ್ತಾಪಿಸಲಾದ ವಿಷಯವನ್ನು ವಾಡಿಕೆಯ ನಿರ್ಣಯ ರೂಪದಲ್ಲಿ ಮಂಡಿಸದೆ ಪರಿಷತ್ತು ಅಂಗೀಕರಿಸಬಹುದು.

(ಬಿ). ಸಂತಾಪ ಸೂಚನೆ ಪ್ರಸ್ತಾಪ :- ಸಚಿವರು ಅಥವಾ ಸದಸ್ಯರು ಸಂತಾಪದ ವಿಷಯವನ್ನು ಸಭಾಪತಿಯವರ ಅನುಮತಿ ಪಡೆದು

ಪ್ರಸ್ತಾಪಿಸಬಹುದು ಮತ್ತು ಸದನದಲ್ಲಿ ಸೂಕ್ತವಾಗಿ ಪ್ರಸ್ತಾಪಿಸಲಾದ ವಿಷಯವನ್ನು ವಾಡಿಕೆಯ ನಿರ್ಣಯ ರೂಪದಲ್ಲಿ ಮಂಡಿಸದೆ ಪರಿಷತ್ತು ಅಂಗೀಕರಿಸಬಹುದು.

33. ಕಾರ್ಯಕಲಾಪಗಳ ಪಟ್ಟಿ :- (1) ಆ ದಿನದ ಕಾರ್ಯಕಲಾಪಗಳ ಪಟ್ಟಿಯನ್ನು ಕಾರ್ಯದತ್ತಿರ್ಯಾಯವರು ಸಿದ್ಧಪಡಿಸತಕ್ಕುದು. ಅದರ ಒಂದು ಪ್ರತಿಯೊಂದು ಮತ್ತು ಅದರೊಂದಿಗೆ ಇತರ ಕಾಗದ ಪತ್ರಗಳು ಯಾವುದಾದರೂ ಇದ್ದರೆ, ಅವುಗಳನ್ನು ಆ ದಿನದ ಹಿಂದಿನ ದಿನವೇ ಪ್ರತಿಯೊಬ್ಬು ಸದಸ್ಯನಿಗೂ ದೂರೆಯುವಂತೆ ಮಾಡತಕ್ಕದ್ದು.

ಪರಂತು, ಸಭಾಪತಿಯವರು, ಯಾವುದೇ ನಿರ್ದಿಷ್ಟ ದಿನದ ಸಂಬಂಧದಲ್ಲಿ ಅಥವಾ ದಿನಗಳ ಸಂಬಂಧದಲ್ಲಿ, ಈ ನಿಯಮದ ಜಾರಿಯನ್ನು ನಿಲಂಬನಗೊಳಿಸಬಹುದು.

(2) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿದುದನ್ನಾಗಿದು, ಆ ದಿನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿಸಿರದ ಯಾವ ಕಾರ್ಯಕಲಾಪಗಳನ್ನು ಸಭಾಪತಿಯವರ ಅನುಮತಿಯಿಲ್ಲದೆ ಯಾವ ಉಪವೇಶವದಲ್ಲಿಯೂ ನಡೆಸತಕ್ಕದಲ್ಲ.

(3) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿದುದನ್ನಾಗಿದು, ಅಥವಾ ಸಭಾಪತಿಯವರು ಅನ್ಯಥಾ ನಿರ್ದೇಶಿಸಿದ ಹೋರತು, ಸೂಚನಾ ಪತ್ರದ ಅಗತ್ಯವಿರುವ ಯಾವ ಕಾರ್ಯಕಲಾಪವನ್ನು ಆ ವರ್ಗದ ಕಾರ್ಯಕಲಾಪಕ್ಕೆ ಅವಶ್ಯಪಡಿಸಿದ ಸೂಚನಾ ಪತ್ರದ ಅವಧಿಯು ಮುಕ್ತಾಯವಾಗುವ ದಿನಕ್ಕೆ ಮುಂಚಿತವಾಗಿ ಅದನ್ನು ನಡೆಸತಕ್ಕದಲ್ಲ.

*(4) ಬಿಟ್ಟು ಬಿಡಲಾಗಿದೆ.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಕೃಬಿಡಲಾಗಿದೆ

ಅಧ್ಯಾಯ - VII

ಪ್ರಶ್ನೆಗಳು

34. ಪ್ರಶ್ನೋತ್ತರಗಳ ಅವಧಿ : ಸಭಾಪತಿಯವರು ಅನ್ಯಧಾ ನಿರ್ದೇಶಿಸಿದ ಹೊರತು ಪ್ರತಿಯೊಂದು ದಿನದ ಉಪವೇಶನದ ಪ್ರಾರಂಭದ ಮೊದಲನೇಯ ಒಂದು ಗಂಟೆಯ ಅವಧಿಯಲ್ಲಿ ಪ್ರಶ್ನೆ ಕೇಳುವುದಕ್ಕೆ ಮತ್ತು ಉತ್ತರಿಸುವುದಕ್ಕೆ ಇರತಕ್ಕುದು.

35. ಸೂಚನಾ ಪತ್ರದ ಅವಧಿ : ಸಭಾಪತಿಯವರು ಅನ್ಯಧಾ ನಿರ್ದೇಶಿಸಿದ ಹೊರತು, ಒಂದು ಪ್ರಶ್ನೆಯ ಬಗ್ಗೆ ಸೂಚನಾ ಪತ್ರವನ್ನು ಹತ್ತು ಪೂರ್ತಿ ದಿನಗಳಿಗೆ ಕಡಿಮೆಯಲ್ಲಿದಂತೆ ಮತ್ತು ಮೂವತ್ತು ಪೂರ್ತಿ ದಿನಗಳಿಗೆ ಹಜ್ಜಿಲ್ಲಿದಂತೆ ಕೊಡತಕ್ಕುದು.

36. ಸೂಚನಾ ಪತ್ರದ ಸ್ವರೂಪ : (1) ಪ್ರಶ್ನೆಯ ಬಗ್ಗೆ ಸೂಚನಾ ಪತ್ರವನ್ನು ಕಾಂರ್ಯದ ಶೀರ್ಷ ಯಥಾರ್ಥ ಲಿಖಿತವಾಗಿ ಕೊಡತಕ್ಕುದು ಮತ್ತು ಕೆಳಕಂಡವುಗಳನ್ನು ಅದರಲ್ಲಿ ನಿರ್ದಿಷ್ಟಪಡಿಸತಕ್ಕುದು, ಎಂದರೆ -

(ಎ) ಯಾರಿಗೆ ಪ್ರಶ್ನೆಯನ್ನು ಕೇಳಲಾಗಿದೆಯೋ, ಆ ಸಚಿವರ ಪದನಾಮ ಮತ್ತು

(ಬಿ) ಉತ್ತರಕಾಗಿ ಪ್ರಶ್ನೆಗಳ ಪಟ್ಟಿಯಲ್ಲಿ ಪ್ರಶ್ನೆಯನ್ನು ಕೇಳಲು ಉದ್ದೇಶಿಸಲಾದ ದಿನಾಂಕ ;

37. ಅನುಮತಿಸಲಾದ ಪ್ರಶ್ನೆಗಳ ಬಗ್ಗೆ ಸಚಿವರಿಗೆ ಸೂಚನಾ ಪತ್ರ : ಸಭಾಪತಿಯವರು ಅನ್ಯಧಾ ನಿರ್ದೇಶಿಸಿದ ಹೊರತು ಅಂಥ ಪ್ರಶ್ನೆಯನ್ನು ಯಾವಾಗ ಸಚಿವರಿಗೆ ಕಾರ್ಯದ ಶೀರ್ಷ ಯಥಾರ್ಥ ಮೂಲಕ ಕಣ್ಣಿಸಲಾಗಿತ್ತೋ

ಆ ದಿನದಿಂದ ಹತ್ತು ದಿನಗಳ ಅವಧಿಯು ಮುಕ್ತಾಯವಾಗುವವರೆಗೆ, ಯಾವುದೇ ಪ್ರಶ್ನೆಯನ್ನು ಉತ್ತರಕಾಗಿ ಪ್ರಶ್ನೆಗಳ ಪಟ್ಟಿಗೆ ಸೇರಿಸತಕ್ಕುದಲ್ಲ.

38. ಚುಕ್ಕೆ ಗುರುತಿನ ಪ್ರಶ್ನೆಗಳು : ತನ್ನ ಪ್ರಶ್ನೆಗೆ ಮೌಲಿಕ ಉತ್ತರವನ್ನು ಅಪೇಕ್ಷಿಸುವ ಸದಸ್ಯನು ಚುಕ್ಕೆ ಗುರುತಿನ ಮೂಲಕ ಅದನ್ನು ಪ್ರಶ್ನೇಕಿಸತಕ್ಕುದು. ಅವನ್ನು ಚುಕ್ಕೆ ಗುರುತು ಮಾಡುವ ಮೂಲಕ ಪ್ರಶ್ನೇಕಿಸದಿದ್ದರೆ, ಆ ಪ್ರಶ್ನೆಯನ್ನು ಲಿಖಿತ ಉತ್ತರದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕುದು.

***39. ಚುಕ್ಕೆ ಗುರುತಿನ ಪ್ರಶ್ನೆಗಳ ಸಂಖ್ಯೆಯ ವಿತಿ :-**(1) ಒಬ್ಬ ಸದಸ್ಯನು ಕೇಳಬಹುದಾದ ಪ್ರಶ್ನೆಗೆ ಸಂಬಂಧಪಟ್ಟಿಂತೆ, ಯಾವುದೇ ಒಂದು ದಿನಕಾಗಿ ಚುಕ್ಕೆ ಗುರುತಿನ ಎರಡು ಪ್ರಶ್ನೆಗಿಂತ ಹೆಚ್ಚಿಲ್ಲದಂಥ ಪ್ರಶ್ನೆಯನ್ನು ಮತ್ತು ಒಟ್ಟು ಹದಿನ್ಯೇದು ಪ್ರಶ್ನೆಗಳನ್ನು ಮೀರದಂತೆ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕುದು.

(2) ಮೌಲಿಕ ಉತ್ತರಕಾಗಿ, ಕಳುಹಿಸಬೇಕಾದ ಪ್ರಶ್ನೆಗಳ ಆಧ್ಯಾತ್ಮಿಕ ಮತ್ತು ಸೂಜನಾ ಪತ್ರವನ್ನು ಹೊಡುವ ಸದಸ್ಯರು ತಿಳಿಸತಕ್ಕುದು ಮತ್ತು ಅಂಥ ಆಧ್ಯಾತ್ಮಿಕ ಮತ್ತು ಶಿಳಿಸಿರದಿದ್ದರೆ, ಪ್ರಶ್ನೆಗಳ ಸೂಜನಾ ಪತ್ರಗಳನ್ನು ಸ್ವೀಕರಿಸಿದ ಕ್ರಮಕ್ಕನ್ನು ಸಾರವಾಗಿ ಮೌಲಿಕ ಉತ್ತರಕಾಗಿ ಇರುವ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕುದು.

(3) ಲಿಖಿತ ಉತ್ತರಗಳಿಗಾಗಿ ಅಯ್ಯೆಯಾದ ಪ್ರಶ್ನೆಗಳನ್ನು ಲಿಖಿತದ ಮೂಲಕ ಉತ್ತರಿಸುವ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕುದ್ದು.

40. ಪ್ರಶ್ನೆಗಳಿಗೆ ಮೌಲಿಕ ಉತ್ತರಕಾಗಿ ದಿನಗಳನ್ನು ಗೊತ್ತಪಡಿಸುವುದು :- ಪ್ರಶ್ನೆಗಳಿಗೆ ಉತ್ತರಿಸುವುದಕಾಗಿ ಇರುವ ಅವಧಿಯನ್ನು

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾರ್ಯೋಚನಾಗಿದೆ

ಸಭಾಪತಿಯವರು, ಕಾಲಕಾಲಕ್ಕೆ ಅವಕಾಶ ನೀಡಬಹುದಾದಂಥ ಇಲಾಖೆ ಅಧಿಕಾರ ಸಚಿವರು ಸಂಬಂಧಪಟ್ಟ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ, ಬೇರೆ ಬೇರೆ ದಿನಗಳನ್ನು ಸರದಿ ಪ್ರಕಾರ ಗೊತ್ತುಪಡಿಸಬಹುದು ಮತ್ತು ಅಂಥ ಪ್ರತಿಯೊಂದು ದಿನದಂದು ಸಭಾಪತಿಯವರು ಸಂಬಂಧಪಟ್ಟ ಸಚಿವರ ಒಮ್ಮೆಗೆ ಪಡೆದು ಅನುಭಾಗ ನಿರ್ದೇಶಿಸದ ಹೋರತು, ಆ ಯಾವುದೇ ಇಲಾಖೆಗೆ ಅಧಿಕಾರ ಸಚಿವರಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಆ ದಿನದಂದು ಮಾತ್ರವೇ ಮೌಲ್ಯಿಕ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕದ್ದು.

41. ಈಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ಮಂಡಿಸುವುದು:-

(1) ಮೌಲ್ಯಿಕವಾಗಿ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸಿಲ್ಲದ ಅಂಗೀಕೃತ ಪ್ರಶ್ನೆಗಳನ್ನು, ಸಭಾಪತಿಯವರ ಆದೇಶಕ್ಕನುಸಾರವಾಗಿ ಲಿಖಿತದ ಮೂಲಕ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕದ್ದು.

(2) ಒಬ್ಬ ಸದಸ್ಯರು ಮೌಲ್ಯಿಕವಾಗಿ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿಯಲ್ಲಿ, ಒಂದು ಪ್ರಶ್ನೆಯನ್ನು ಕೇಳಿದ್ದರೆ, ಸದರಿ ಸದಸ್ಯರಿಂದ ನಾಲ್ಕು ಪ್ರಶ್ನೆಗಳನ್ನು ಮೀರದ ಮತ್ತು ಮೌಲ್ಯಿಕವಾಗಿ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿಯಲ್ಲಿ ಅವರ ಯಾವುದೇ ಪ್ರಶ್ನೆಯನ್ನು ಸೇರಿಸಿರದಿದ್ದರೆ ಇದು ಪ್ರಶ್ನೆಗಳನ್ನು ಮೀರದಂತೆ ಒಟ್ಟು 230 ಪ್ರಶ್ನೆಗಳಿಗಿಂತ ಹೆಚ್ಚಿಲ್ಲದಂತೆ ಯಾವುದೇ ಒಂದು ದಿನಾಂಕದಂಡು ಲಿಖಿತ ಮೂಲಕ ಉತ್ತರಿಸಬೇಕಾದ ಪಟ್ಟಿಯಲ್ಲಿ ಸೇರಿಸತಕ್ಕದ್ದು.

(3) ಲಿಖಿತ ಉತ್ತರ ನೀಡಿದ ಯಾವ ಪ್ರಶ್ನೆಗೂ ಮೌಲ್ಯಿಕ ಉತ್ತರವನ್ನು ನೀಡತಕ್ಕದ್ದಲ್ಲ ಮತ್ತು ಅದರ ಬಗ್ಗೆ ಯಾವುದೇ ಉವ ಪ್ರಶ್ನೆಯನ್ನು ಕೇಳತಕ್ಕದ್ದಲ್ಲ.

42. ಖಾಸಗಿ ಸದಸ್ಯರುಗಳಿಗೆ ಪ್ರಶ್ನೆಗಳು : ಖಾಸಗಿ ಸದಸ್ಯರಿಗೆ ಪ್ರಶ್ನೆಯನ್ನು ಕೇಳಬಹುದು. ಆದರೆ ಪ್ರಶ್ನೆಯ ವಿಷಯವು ಸಭೆಯ ಕಾರ್ಯಕ್ರಾಂತಿಗಳ ಸಂಬಂಧದಲ್ಲಿ ಸದಸ್ಯರು ಜವಾಬ್ದಾರರಾಗಿರುವಂಥ ನಿರ್ದಿಷ್ಟ ವಿಧೇಯಕ. ನಿರ್ಣಯ ಅಥವಾ ಇತರ ವಿಷಯಕ್ಕೆ ಸಂಬಂಧಪಟ್ಟಿದಾಗಿರಬೇಕು ಮತ್ತು ಅಂಥ ಪ್ರಶ್ನೆಯ ಸಂಬಂಧದಲ್ಲಿನ ಕಾರ್ಯವಿಧಾನವು ಸಭಾಪತಿಯವರು ಅವಶ್ಯಕ ಅಥವಾ ಯುಕ್ತವೆಂದು ಭಾವಿಸಬಹುದಾದಂಥ ವ್ಯತ್ಯಾಸಗಳ ಸಹಿತ ಸಚಿವರನ್ನು ಕುರಿತು ಕೇಳುವ ಪ್ರಶ್ನೆಗಳ ಸಂಬಂಧದಲ್ಲಿ ಸಾಧ್ಯವಾದವ್ಯಾಪ್ತಿಗೆ ಅನುಸರಿಸುವ ಕಾರ್ಯವಿಧಾನವೇ ಆಗಿರಬೇಕು.

43. ಪ್ರಶ್ನೆಗಳ ಅಂಗೀಕಾರಕ್ಕೆ ಘರತ್ತುಗಳು : (1) 2ನೇ ಉಪಪ್ರಕರಣದ ಅವಕಾಶಗಳಿಗೂಳಿಪಟ್ಟಿ, ಎರಾವ ಸಚಿವರಿಗೆ ಪ್ರಶ್ನೆಯನ್ನು ಸಂಭೋದಿಸಲಾಗಿಕೊಂಡೇ ಆ ಮಂತ್ರಿಯ ವಿಶೇಷ ತಿಳಿವಳಕೆಗೆ ಒಳಪಟ್ಟಿ ಸಾರ್ವಜನಿಕ ಮಹತ್ವವಿರುವ. ವಿಷಯದ ಮೇಲೆ ಮಾಹಿತಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಪ್ರಶ್ನೆಯನ್ನು ಕೇಳಬಹುದು.

(2) ಪ್ರಶ್ನೆಯನ್ನು ಕೇಳುವುದಕ್ಕಿರುವ ಹಾಕ್ಕು, ಈ ಕೆಳಕಂಡ ಘರತ್ತುಗಳಿಗೂಳಿಪಟ್ಟಿರುತ್ತದೆ :-

- (i) ಆ ಪ್ರಶ್ನೆಯು ಒಂದೇ ಒಂದು ವಿಜಾರಕ್ಕೆ ಸಂಬಂಧಪಟ್ಟಿರತಕ್ಕೂದ್ದು
- (ii) ಅದು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಒಂದು ಕೋರಿಕೆಯ ರೂಪದಲ್ಲಿರತಕ್ಕೂದು;
- (iii) ಆದು ಸಂದಿಗ್ಗುವಾಗಿಂದಾಗಲಿ ಅಥವಾ ಅಧ್ಯವಾಗದಂತೆಯಾಗಲಿ ಇರಕೂಡದು ;
- (iv) ಪ್ರಶ್ನೆಯನ್ನು ಅಧ್ಯವಾಗಾವಂತೆ ವಾಡುವುದಕ್ಕೆ ಅವಶ್ಯಕವಾಗಿಲ್ಲದ ಯಾವ ಹೆಸರಾಗಲಿ ಅಥವಾ ಹೇಳಿಕೆಯಾಗಲಿ ಆದರಲ್ಲಿರತಕ್ಕೂದಲ್ಲ;

(v) ಅದು ಒಂದು ಹೇಳಿಕೆಯನ್ನು ಒಳಗೊಂಡಿದ್ದಲ್ಲಿ, ಆ ಹೇಳಿಕೆಯ ಸತ್ಯತೆಯ ಬಗ್ಗೆ ಸದಸ್ಯರು ತಾವೇ ಜವಾಬ್ದಾರರಾಗಿರತಕ್ಕುದು ;

(vi) ಅದು, ಚರ್ಚೆಗಳನ್ನು, ಅನುಮಾನಿತ ನಿರ್ಧಾರಗಳನ್ನು, ಅಣಕದ ವೂತುಗಳನ್ನು, ದೋಷಾರೋಪಣಗಳನ್ನು, ಶಾಖಾನೇ, ವಿಶೇಷಣಗಳನ್ನು ಅಥವಾ ಅಪಮಾನ ಹಾನಿಕರ ಹೇಳಿಗಳನ್ನು ಒಳಗೊಂಡಿರತಕ್ಕುದಲ್ಲ ;

(vii) ಅದರಲ್ಲಿ ಯಾವುದಾದರೂ ಒಂದು ವಿಚಾರದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದಾಗಲೀ ಅಥವಾ ಒಂದು ಜಟಿಲವಾದ ಕಾನೂನು ಸಂಬಂಧದ ವಿಚಾರಕ್ಕೆ ಅಥವಾ ಕಾಲ್ಪನಿಕ ವಿಚಾರಕ್ಕೆ ಪರಿಹಾರ ತೀಳಿಸಬೇಕೆಂದಾಗಲೀ ಕೇಳತಕ್ಕದಲ್ಲಿ :

(viii) ಅದರಲ್ಲಿ ಯಾರೇ ವ್ಯಕ್ತಿಯ ಸರ್ಕಾರಿ ಕೆಲಸಕ್ಕೆ ಅಥವಾ ಅವನ ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸುವವು ಮಟ್ಟಿಗೆ ಹೊರತು, ಅವನ ನಡತೆಯ ವಿಚಾರದಲ್ಲಾಗಲೀ ಅಥವಾ ಶೀಲ ಸ್ವಭಾವಗಳ ವಿಚಾರದಲ್ಲಾಗಲೀ ಪ್ರಶ್ನೆಯನ್ನು ಕೇಳತಕ್ಕದಲ್ಲಿ;

(ix) ಅದು, ಸಾಮಾನ್ಯವಾಗಿ ನೂರ್ಯೈವತ್ತು ಪದಗಳನ್ನು ಮೀರತಕ್ಕದಲ್ಲಿ;

(x) ರಾಜ್ಯ ಸರ್ಕಾರಕ್ಕೆ ಸಂಬಂಧಪಡದ ಯಾವುದೇ ವಿಷಯದಲ್ಲಿ ಪ್ರಶ್ನೆಯನ್ನು ಕೇಳತಕ್ಕದಲ್ಲಿ ;

(xi) ವಿಧಾನ ವುಂಡಲದ್ ಠರಾವ ಸಮಿತಿಂರು ಪರಿಶೀಲನೆಯಲ್ಲಿರುವ ವಿಷಯಗಳ ಮೇಲೆ ವಾಹಿತಿಯನ್ನು ಕೇಳುವಂಥದ್ದಾಗಿರತಕ್ಕದಲ್ಲಿ ;

(xii) ಸಮಿತಿಯ ವರದಿಯನ್ನು ಸದಸದ ಮುಂದೆ ಮಂಡಿಸದಿರುವ ಸಮಿತಿಯ ನಡವಳಕ್ಕಾಗಳ ಬಗ್ಗೆ ಯಾವ ಪ್ರಶ್ನೆಯನ್ನು ಕೇಳತಕ್ಕದಲ್ಲಿ ;

(xiii) ಯಾವ ವ್ಯಕ್ತಿಯ ವರದಿನೆಯನ್ನು ದಿಹಿತ ಕ್ರಮದಲ್ಲಿ ಮಾಡಿದ ಪ್ರಸ್ತಾವದ ಮೇಲೆ ಮಾತ್ರ ಆಕ್ಷೇಪಿಸಬಹುದಾಗಿದೆಯೋ ಅಂಥ ಯಾರೇ ವ್ಯಕ್ತಿಂರು ಶೀಲ ಅಥವಾ ವರದಿನೆಂರು ಹೇಳೆ ಅದು ಪ್ರತಿಬಂಜಸುವಂತಿರತಕ್ಕದಲ್ಲಿ ;

(xiv) ಅದು, ವ್ಯಕ್ತಿ ಸಂಬಂಧವಾದ ದೂಷಣೆಯನ್ನು ವರಾಡ ಕೂಡಿದು ಅಥವಾ ಅಂಥ ದೂಷಣೆಯನ್ನು ದ್ವಾರಿತಗೊಳ್ಳುವಂತಿರತಕ್ಕದಲ್ಲಿ;

(xv) ಒಂದು ಪ್ರಶ್ನೆಗೆ ಹೊಡುವ ಉತ್ತರದ ಮಿತಿಗೆ ಒಳಪಡಿಸಲಾಗದೆ ಇರುವಂಥ ಬೃಹತ್ ಕಾರ್ಯನೀತಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಕುರಿತು ಪ್ರಶ್ನಿಸತಕ್ಕದಲ್ಲಿ :

(xvi) ಮೊದಲೇ ಉತ್ತರ ಹೊಟ್ಟಿರುವ ಪ್ರಶ್ನೆಗಳಲ್ಲಿ ಅಥವಾ ಯಾವ ಪ್ರಶ್ನೆಗಳಿಗೆ ಉತ್ತರವನ್ನು ನಿರಾಕರಿಸಲಾಗಿದೆಯೋ ಅಂಥ ಪ್ರಶ್ನೆಗಳಲ್ಲಿ ಅಡಕವಾಗಿರುವ ಅಂಶಗಳನ್ನೇ ಕುರಿತು ಆ ಪ್ರಶ್ನೆಯನ್ನು ಪ್ರಾಣಿ ಕೇಳತಕ್ಕದಲ್ಲಿ;

(xvii) ಅದರಲ್ಲಿ ಕ್ಷಿಲ್ಲಕ ವೈಷಯಿಗಳ ಬಗ್ಗೆ ವಿವರಗಳನ್ನು ಕೇಳತಕ್ಕದಲ್ಲಿ;

(xviii) ಅದರಲ್ಲಿ ಸಾಮಾನ್ಯಪಾಠಿಗತ ಗತ ಇತಿಹಾಸದ ವಿಚಾರವನ್ನು ಕುರಿತು ಯಾವ ವಿವರಗಳನ್ನು ಕೇಳತಕ್ಕದಲ್ಲಿ .

(xix) ಅದರಲ್ಲಿ ಸುಲಭಪಾಠಿಗಿ ಕಾರ್ಯಯೋಚ ಕಾರ್ಯಕ್ರಾಂತಿಗಳಲ್ಲಿ ವಿಧಾನ ಸಾಮಾನ್ಯ ಕಾಳ್ಜಿತ ಪ್ರಾಣಿಗಳಲ್ಲಿ ಸಾಮಾನ್ಯದಿಖ್ಯಾತ ವಿವರಗಳನ್ನು ಕೇಳತಕ್ಕದಲ್ಲಿ .

(xx) ಅದರಲ್ಲಿ ರಾಜ್ಯ ಸರ್ಕಾರಕ್ಕೆ ವುಂಟುವಾಗಿ
ಜವಾಬ್ದಾರಿಂಗಾಗಿಲ್ಲದ ಸಂಸ್ಥೆಗಳ ಅಧ್ಯಾತ್ಮ ವೈಕುಗಳ
ನಿಯಂತ್ರಣಕ್ಕೆಷ್ಟಾಗಿರುವ ವಿಷಯಗಳನ್ನು ಕುರಿತು ಪ್ರಶ್ನಾತ್ಮಕದ್ದಲ್ಲಿ ;

(xxi) ಅದರಲ್ಲಿ, ಭಾರತದ ಯಾವುದಾದರೂ ಭಾಗದಲ್ಲಿ ಅಧಿಕಾರ
ವ್ಯಾಪ್ತಿಯಾಗಿ ಒಂದು ನ್ಯಾಯಾಲಯದವರು ವಿಚಾರಣೆ ನಡೆಸುತ್ತಿರುವ
ವಿಷಯದ ಮೇಲೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಪ್ರಶ್ನಾತ್ಮಕದ್ದಲ್ಲಿ ;

(xxii) ಅದರಲ್ಲಿ ಯಾವ ವಿಷಯದಲ್ಲಿ ಸಚಿವರು ಅಧಿಕೃತವಾಗಿ
ಸಂಬಂಧಪಟ್ಟಿರುವುದಿಲ್ಲವೋ ಅಂಥ ವಿಷಯಕ್ಕೆ ಸಂಬಂಧಿಸಿದ
ಪ್ರಶ್ನೆಯಾಗಿರತಕ್ಕದ್ದಲ್ಲಿ ;

(xxiii) ಅದರಲ್ಲಿ ರಹಸ್ಯ ಸ್ವರೂಪದ ವಿಷಯಗಳ ಬಗ್ಗೆ
ಮಾಹಿತಿಯನ್ನು ಬಯಸುವ ಪ್ರಶ್ನೆಯಾಗಿರತಕ್ಕದ್ದಲ್ಲಿ ;

(xxiv) ಅದರಲ್ಲಿ ಮಂತ್ರಿಮಂಡಲದಲ್ಲಿ ನಡೆಯುವ ಚರ್ಚೆಗಳು
ಅಥವಾ ಯಾವ ವಿಷಯದ ಸಂಬಂಧದಲ್ಲಿ ಮಾಹಿತಿಯನ್ನು
ಬಹಿರಂಗಗೊಳಿಸಕೂಡದೆಂಬುದಾಗಿ ಸಂವಿಧಾನಾತ್ಮಕ, ಶಾಸನಾತ್ಮಕ
ಅಥವಾ ಸಾಂಪ್ರದಾಯಿಕವಾದ ಹೊಣೆಗಾರಿಕೆ ಇರುವುದೋ ಅಂಥ
ವಿಷಯದ ಸಂಬಂಧದಲ್ಲಿ ರಾಜ್ಯಪಾಲರಿಗೆ ನೀಡಿರುವ ಸಲಹೆಗಳ ಬಗ್ಗೆ
ಮಾಹಿತಿಯನ್ನು ಕೇಳತಕ್ಕದಲ್ಲಿ ;

(xxv) ಅದರಲ್ಲಿ ನ್ಯಾಯಿಕ ಅಥವಾ ಅರೇನ್ಯಾಯಿಕ
ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಶಾಸನಬಿಧಿ
ನ್ಯಾಯಾಧಿಕರಣ ಅಥವಾ ಶಾಸನಬಿಧಿ ಅಧಿಕಾರವರ್ಗದವರ ಮುಂದೆ
ಅಥವಾ ಯಾವುದೇ ವಿಷಯದ ವಿಚಾರಣೆ ಅಥವಾ ತನಿಖೆ ನಡೆಸಲು

ನೇವುಕಗೊಂಡ ಯಾವುದೇ ಅಯೋಗ ಅಥವಾ ವಿಚಾರಣೆ ನ್ಯಾಯಾಲಯದ ಮುಂದೆ ಇತ್ತೀರ್ಥವಾಗದೆ ಉಳಿದಿರುವ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಪ್ರಶ್ನಿಸತಕ್ಕುದಲ್ಲ. ಆದರೆ, ನ್ಯಾಯಾಧಿಕರಣ ಅಥವಾ ಸಮಿತಿ ಅಥವಾ ವಿಚಾರಣೆ ನ್ಯಾಯಾಲಯವು ಆ ವಿಷಯವನ್ನು ಪರಿಶೀಲಿಸುವುದಕ್ಕೆ ಬಾಧಕವುಂಟಾಗುವ ಸಂಭವವಿಲ್ಲದಿರುವ ಪಕ್ಷದಲ್ಲಿ. ಕಾರ್ಯವಿಧಾನ ಅಥವಾ ವಿಚಾರಣೆ ಹಂತಕ್ಕ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಬಹುದು.

(xxvi) ಅದರಲ್ಲಿ, ಆತಿ ಜರೂರು ಪ್ರಾಮುಖ್ಯತೆಯುಳ್ಳ ವಿಷಯದ ಸಂಬಂಧದಲ್ಲಿ ಸರ್ಕಾರದ ಉದ್ದೇಶಗಳ ಬಗ್ಗೆ ಸ್ವಾಂತ್ರ್ಯಕರಣವನ್ನು ಕೇಳಬಹುದು; ಆದರೆ, ಒಟ್ಟಿನಲ್ಲಿ ಪ್ರಶ್ನೆಯನ್ನು ಕೇಳುವ ಸದಸ್ಯರು ತಮ್ಮ ಪ್ರಶ್ನೆಯಲ್ಲಿ ಕೇಳಿದ ವಿಷಯ ಕ್ಷೇಗೊಂಡ ಯಾವುದೇ ನಿರ್ದಿಷ್ಟ ಕ್ರಮದ ಬಗ್ಗೆ ಅದು ಸಲಹೆ ಆಗಿರಬಾರದು.

*(3) ನಿಯಮಪಾಲನೆಯನ್ನು ವಿಚಿತಪಡಿಸಿಕೊಳ್ಳುವುದಕ್ಕಾಗಿ ಪ್ರಶ್ನೆಗಳನ್ನು ತಿದ್ದುಪಡಿ ಮಾಡುವುದು :- ಸಫಾಪತಿಯವರ ಅಭಿಪ್ರಾಯದಲ್ಲಿ, ಒಂದು ಪ್ರಶ್ನೆಯ ಸ್ವರೂಪ ಅಥವಾ ವಿಷಯವು ನಿಯಮಗಳನ್ನು ಉಲ್ಲಂಘಿಸುತ್ತಿದ್ದರೇ, ನಿಂರೂಪಗಳ ಪಾಲನೆರೂನ್ನು ವಿಚಿತಪಡಿಸಿಕೊಳ್ಳುವುದಕ್ಕಾಗಿ ಅವರು ಪ್ರಶ್ನೆಯನ್ನು ತಿದ್ದುಪಡಿ ಮಾಡಿ, ಅದನ್ನು ಸಂಬಂಧಪಟ್ಟ ಸದಸ್ಯರಿಗೆ ತಿಳಿಸಬಹುದು.

*(4) ಸದಸ್ಯರಿಗೆ ಕಳುಹಿಸಿದ ಮತ್ತು ಇತ್ತೀರ್ಥವಾಗದೆ ಉಳಿದ ಪ್ರಶ್ನೆಗಳು ರದ್ದಾಗುವುದು :- ಪ್ರಶ್ನೆ ಕೇಳಿರುವ ಸೂಚನೆ ಪತ್ರವನ್ನು ಸದಸ್ಯರಿಗೆ ಕಳುಹಿಸಿಕೊಟ್ಟಿ ನಿಗದಿತ ಸಮಯದೊಳಗೆ ಉತ್ತರ ಬರದಿದ್ದಾಗ, ಅಂತಹ ಸೂಚನಾ ಪತ್ರಗಳು ರದ್ದಾಗಿವೆ ಎಂದು ಭಾವಿಸತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

44. ಕನಾಡಕ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಅಥವಾ ಕನಾಡಕ ಸರ್ಕಾರ ಅಥವಾ ಇತರ ಯಾವುದೇ ಸರ್ಕಾರದ ನಡುವೆ ನಡೆಯುತ್ತಿರುವ ಪತ್ರ ವ್ಯವಹಾರದ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಬಂದು :- ಕನಾಡಕ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಅಥವಾ ಕನಾಡಕ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರದ ನಡುವೆ ನಡೆಯುತ್ತಿರುವ ಪತ್ರ ವ್ಯವಹಾರಗಳ ವಿಷಯದ ಮೇಲೆ, ವಿದ್ಯಾಮಾನ ರೂಪವಿಷಯಗಳ ಸಂಬಂಧದಲ್ಲಿ ಹೋರತು, ಯಾವ ಪ್ರಶ್ನೆಯನ್ನು ಕೇಳತಕ್ಕದಲ್ಲಿ ಮತ್ತು ಅದಕ್ಕೆ ಹೊಡುವ ಉತ್ತರವು ವಿದ್ಯಾಮಾನ ರೂಪದ ಹೇಳಿಕೆ ಮಾತ್ರವಾಗಿರತಕ್ಕದು.

45. (1) ಪ್ರಶ್ನೆಗಳನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದನ್ನು ಸಭಾಪತಿಯವರು ನಿರ್ಧರಿಸುವುದು : ಈ ನಿಯಮಗಳ ಮೇರೆಗೆ, ಒಂದು ಪ್ರಶ್ನೆಯನ್ನು ಅಥವಾ ಅದರ ಯಾವುದಾದರೂ ಒಂದು ಭಾಗವು ಕಾಂಪ್ಯಾಕ್ರಮದ ಪಟ್ಟಿಗೆ ಸೇರಲು ಅವಕಾಶಕೊಟ್ಟು ಅದನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದನ್ನು ಸಭಾಪತಿಯವರು ನಿರ್ಧರಿಸತಕ್ಕದು ಮತ್ತು ಯಾವುದೇ ಪ್ರಶ್ನೆಯು ಅಥವಾ ಅದರ ಒಂದು ಭಾಗವು ಪ್ರಶ್ನೆಯನ್ನು ಕೇಳುವ ಹಕ್ಕನ್ನು ದುರುಪಯೋಗಪಡಿಸುತ್ತದೆ ಎಂಬುದಾಗಿ ಅಥವಾ ಸದನದ ಸದವಳಿಕೆಗೆ ಅಡಚಣೆಯನ್ನುಂಟುಮಾಡುತ್ತದೆ ಎಂಬುದಾಗಿ ಅಥವಾ ಈ ನಿಯಮಗಳ ಉಲ್ಲಂಘನೆಯೆಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಲ್ಲಿ, ಅಂಥ ಪ್ರಶ್ನೆ ಅಥವಾ ಅದರ ಒಂದು ಭಾಗವನ್ನು ಕಾಂಪ್ಯಾಕ್ರಮದ ಪಟ್ಟಿಗೆ ಸೇರಿಸಲು ನಿರಾಕರಿಸಬಹುದು.

(2). 40ನೇ ನಿಯಮದ ಉಪಭಂದಗಳಿಗೆ ಒಳಪಟ್ಟು ಸಭಾಪತಿಯವರು ಯಾವುದೇ ಪ್ರಶ್ನೆಯನ್ನು ಅಂಗೀಕರಿಸಬೇಕೇ ಅಥವಾ

ಬೇಡವೇ ಎಂಬುದನ್ನು ನಿರ್ಣಯಿಸಲು ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅಭಿಪ್ರಾಯವಹಿಸಿರು; ಸದಸ್ಯರು ತಮ್ಮ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರುವದಕ್ಕಿಂತ ತಡವಾದ ದಿನಾಂಕವನ್ನು ಅದನ್ನು ಉತ್ತರಿಸುವ ಸಲುವಾಗಿ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸುವಂತೆ ನಿರ್ದೇಶಿಸಬಹುದು.

46. ಪ್ರಶ್ನೆಯು ಈಕ್ಕೆ ಗುರುತಿನದೇ ಅಥವಾ ಅಲ್ಲವೇ ಎಂಬುದನ್ನು ಸಭಾಪತಿಯವರು ನಿರ್ಧರಿಸುವುದು : ಮೌಲಿಕ ಉತ್ತರವನ್ನು ಅಪೇಕ್ಷಿಸಿ ಕೇಳಲಾದ ಯಾವುದೇ ಪ್ರಶ್ನೆಗೆ ಲಿಖಿತ ಉತ್ತರವು ಹೆಚ್ಚು ಸೂಕ್ತವೆಂದು ಸಭಾಪತಿಯವರು ಅಭಿಪ್ರಾಯವಹುದಾದರೆ, ಅವರು ಅಂಥ ಪ್ರಶ್ನೆಯನ್ನು ಲಿಖಿತ ಉತ್ತರಕ್ಕಾಗಿ ಕಣ್ಣಿಸಿದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸುವಂತೆ ನಿರ್ದೇಶಿಸಬಹುದು ;

ಪರಿಂತು, ಸಭಾಪತಿಯವರು ಅವರಿಗೆ ಸೂಕ್ತವೆನಿಸಿದರೆ ಮೌಲಿಕ ಉತ್ತರವನ್ನು ಅಪೇಕ್ಷಿಸಿ ಪ್ರಶ್ನೆಯನ್ನು ಕೇಳಿರುವ ಸದಸ್ಯನನ್ನು ಕರೆಯಿಸಿ ಮೌಲಿಕ ಉತ್ತರ ಅಪೇಕ್ಷಿಸಿರುವ ಒಗ್ಗೆ ಕಾರಣಗಳನ್ನು ಸಂಕ್ಷಿಪ್ತವಾಗಿ ತಿಳಿಸಲು ಕೇಳಬಹುದು ಮತ್ತು ಅರಥ ಕಾರಣಗಳನ್ನು ಪರಿಶೀಲಿಸಿದ ತರುವಾಯ ಆ ಪ್ರಶ್ನೆಯನ್ನು ಲಿಖಿತ ಉತ್ತರ ಹೊರಿ ಬಂದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸುವಂತೆ ನಿರ್ದೇಶಿಸಬಹುದು.

47. ಪ್ರಶ್ನೆಗಳ ಪಟ್ಟಿ : ಅನುಮತಿಸಿರುವ ಪ್ರಶ್ನೆಗಳನ್ನು ಸಭಾಪತಿಯವರ ಶದೇಶಗಳಿಗನುಸಾರದಾಗಿ ಸಂದರ್ಭಾನುಸಾರ. ಮೌಲಿಕ ಅಥವಾ ಲಿಖಿತ ಉತ್ತರ ಹೊರಿ ಕೇಳಲಾದ ಪ್ರಶ್ನೆಗಳನ್ನು ಆ ದಿನದ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿಸತಕ್ಕುದು.

48. ಪ್ರಶ್ನೆಗಳನ್ನು ಕೇಳಬೇಕಾದ ಕ್ರಮ : (1) ಯಾವುದೇ ಮೌಲಿಕ ಉತ್ತರಗಳನ್ನು ಅಪೇಕ್ಷಿಸಲಾದ ಯಾವುದೇ ಪ್ರಶ್ನೆಗಳನ್ನು, ಪ್ರಶ್ನೆಗಳಿಗೆ

* ನಿಯಮಾವಳಿ ಸಮಿತಿಯ ಶಿಪಾರಸ್ಸಿನಂತೆ ದಿ:14.02.2006 ರಂದು ಪ್ರತ್ಯುಂಟುಜೆಸಲಾಗಿದೆ

ಅವಕಾಶ ಮಾಡಿಕೊಡಲಾದ ಸಮಯದಲ್ಲಿ ಕಾಲಾವಕಾಶವಿದ್ದರೆ. ಸಭೆಯ ಮುಂದೆ ಬೇರೆ ಯಾವುದೇ ಕಲಾಪವನ್ನು ಇಡುವುದಕ್ಕೆ ಮುಂಚೆ ಅವು ಪಟ್ಟಿಯಲ್ಲಿ ಇರುವ ಕ್ರಮದಲ್ಲಿ ಕೇಳತಕ್ಕದ್ದು.

ಪರಂತು, ಸಚಿವರು ಹೌಳಿಕ ಉತ್ತರಕ್ಕಾಗಿ ಅಪೇಕ್ಷಿಸಿಲ್ಲದ ಪ್ರಶ್ನೆಯು ತಾವು ಉತ್ತರ ನೀಡಬಿಲ್ಲಿಸುವಂಥ ವಿಶೇಷ ಮಹತ್ವಾಲ್ಕಣ ಪ್ರಶ್ನೆಯೆಂದು ಸಭಾಪತಿಯವರಿಗೆ ಸ್ವಾಷಾಪದಿಸಿದರೆ, ಸಭಾಪತಿಯವರ ಅನುಮತಿ ಪಡೆದು ಪ್ರಶ್ನೋತ್ತರ ಸಮಂಬ ಮುಗಿದ ನಂತರ ಉತ್ತರ ನೀಡಬಹುದು.

*49 ಪ್ರಶ್ನೆಗಳನ್ನು ಹಿಂಫಡೆಯುವುದು ಅಥವಾ ಮುಂದೂಡುವುದು:- ಯಾರೇ ಸದಸ್ಯರು ಯಾವ ಸಭೆಯ ಕಾರ್ಯಕ್ರಮದ ಪಟ್ಟಿಯಲ್ಲಿ ತನ್ನ ಪ್ರಶ್ನೆಯನ್ನು ಇಡಲಾಗಿದೆಯೋ ಆ ಸರ್ಬ ನಡೆಯುವುದಕ್ಕೆ ಮುಂಚೆ ಯಾವುದೇ ಸಮಯದಲ್ಲಿ ನೋಟೀಸ್ ನೀಡುವ ಮೂಲಕ ತನ್ನ ಪ್ರಶ್ನೆಯನ್ನು ಒಂದಕ್ಕೆ ತೆಗೆದುಕೊಳ್ಳಬಹುದು, ಅಥವಾ ನೋಟೀಸಿನಲ್ಲಿ ನಿರ್ದಿಷ್ಟಪಡಿಸುವಂಥ ತರುವಾಯಿರುತ್ತಿರುವ ದಿನಕ್ಕೆ ಮುಂದೂಡುವುದು ಮತ್ತು ಅಂಥ ಮುಂದೂಡಿದ ದಿನದಂದು ಸೂಚನೆಗೆ ಒಳಪಟ್ಟಿ ಮತ್ತು ನಿಯಮದ ಉಪಬಂಧಗಳ ಪ್ರಕಾರ ಪ್ರಶ್ನೆಯನ್ನು ಪಟ್ಟಿಯಲ್ಲಿ ಹಾಗೆ ಮುಂದೂಡುವುದು ಇರುವಂಥ ಎಣಿ ಪ್ರಶ್ನೆಗಳನ್ನು ಶೇರಿಸತಕ್ಕದ್ದು :

ಪರಂತು, ಮುಂದೂಡುವಾದ ಪ್ರಶ್ನೆಯನ್ನು, ಮುಂದೂಡಿದ ಬಗ್ಗೆ ಕಾರ್ಯಕರ್ತೀಯವರು ನೋಟೀಸಿಸಿದ್ದ ಸಮಯದಿಂದ ಏರಪು ಮೂರ್ಬೆ ದಿನಗಳು ಮುಗಿಯುವವರಿಗೆ ಪಟ್ಟಿಯಲ್ಲಿ ಸೇರಿಸತಕ್ಕದ್ದು.

50. ಪ್ರಶ್ನೆಗಳನ್ನು ಕೇಳುವ ರೀತಿ.- (1)ಪ್ರಶ್ನೆಗಳನ್ನು ಕೇಳುವ ಸಮಯ ಬಂದಾಗ, ಸಭಾಪತಿಯವರು. ಪಟ್ಟಿಯಲ್ಲಿ ಪ್ರಶ್ನೆಯಾಗಿರುವ ಇರುವ ಪ್ರತಿಯೊಬ್ಬ ಕದಕ್ಕಾರ ಹೇಸಡನ್ನು ಒಟ್ಟಿರ ನಂತರ ಒಣ್ಣಿರಂತೆ ಕರೆಯತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಥಾರಸ್ವರೂಪ ದಿ:14.02.2006 ರಂದು ಪ್ರತ್ಯೇಕೋಜಿಸಲಾಗಿದೆ

(2) ಸಭಾಪತಿಯವರು ಸದಸ್ಯನನ್ನು ಹಾಗೆ ಕರೆದಾಗ ಸದಸ್ಯನು ತಾನು ಕುಳಿತ ಸ್ಥಳದಿಂದ ಎಡ್‌ನ್ನು ನಿಂತುಕೊಳ್ಳಲಿಕ್ಕಾದು ಮತ್ತು ತನ್ನ ಹೆಸರಿನ ಮುಂದೆ ಇರುವ ಪ್ರಶ್ನೆಯನ್ನು ಕೇಳಲು ತನಗೆ ಉದ್ದೇಶವಿಲ್ಲವೆಂದು ತಿಳಿಸಿದ ಹೇರಣಿ, ಪ್ರಶ್ನೆಗಳ ಪಟ್ಟಿಯಲ್ಲಿ ಇರುವ ತನ್ನ ಪ್ರಶ್ನೆಯ ಸಂಪೂರ್ಣವಾಗಿ ಮಾಡಿಕೊಂಡಿ ಆ ಪ್ರಶ್ನೆಯನ್ನು ಕೇಳಲಿಕ್ಕಾದು.

*(3) ಯಾವುದೇ ಪ್ರಶ್ನೆಯನ್ನು ಕೇಳಲು ಆವಕಾಶ ನೀಡಿದಾಗ ಆ ಪ್ರಶ್ನೆಯನ್ನು ಕೇಳದಿದ್ದರೆ ಅಥವಾ ಯಾವ ಸದಸ್ಯರ ಹೆಸರಿನಲ್ಲಿ ಆ ಪ್ರಶ್ನೆಯಿತ್ತು ಆ ಸದಸ್ಯನು ಗೃಹ ವಾಜರಾಗಿದ್ದರೆ, ಸಭಾಪತಿಯವರು. ಯಾರೇ ಸದಸ್ಯರ ಹೋರಿಕೆಯ ಮೇರೆಗೆ ಆ ಪ್ರಶ್ನೆಗೆ ಉತ್ತರ ನೀಡಬೇಕಂದು ನಿರ್ದೇಶಿಸಬಹುದು ಅಥವಾ ಯಾರೇ ಸದಸ್ಯರ ಹೆಸರಿನಲ್ಲಿರುವ ಪ್ರಶ್ನೆಯನ್ನು ಸದಸ್ಯರು ಅಧಿಕಾರ ನೀಡಲಾದ ಸದಸ್ಯರಿಗೆ ಕೇಳಲು ಅನುಮತಿಸಬಹುದು.

*(4) ಪ್ರಶ್ನೋತ್ತರ ಸಮಯವಿಲ್ಲಿ ಯಾವುದೇ ಚರ್ಚೆಗೆ ಅನುಮತಿ ನೀಡತಕ್ಕಾದ್ದಾಗಿ, ಆದಾಗ್ಯಾ, ಸಭಾಪತಿಯವರು ತಮ್ಮ ವಿಚೇಚನಾನುಸಾರ, ಉತ್ತರವಾಗಿ ನೀಡಿರುವ ರಂಧ್ರಾಧಿಕಾರಿ ಯಾವುದೇ ಯಾವುದೂ ಅಂತರದ ಸ್ತುತಿಕರಣದ ಉದ್ದೇಶಕಾರ್ಯಗ್ರಾಹಿ ಅಂತರಕ ಪ್ರಕ್ರಿಯನ್ನು ಕೇಳಲು ಅನುಮತಿಸಬಹುದು.

**51. ಒಂಟ್‌ನ ವಿಜಳಾಗಿದೆ.

**52. ವಿಷ್ಣು ವಿಜಳಾಗಿದೆ.

53. ಸದಸ್ಯ ಜ್ಯಾವಜವಣಿಗಳನ್ನು ಉಳ್ಳೇಖಿಸಿ ಉತ್ತರಿಸದಿರುವುದು:-
ಜ್ಯಾವಜಕ್ಕಿನಾಳ್ಳಿ ಕೇಳಲಾದ ಪ್ರಶ್ನಾಕ್ಷರಗೆ ನೀಡುವ ಉತ್ತರವು, ಪ್ರಸಕ್ತ ಅರ್ಥವಾಗಿ ಪ್ರಶ್ನೆಗೆ ನೀಡಿದ ಉತ್ತರವಾಗ್ನು ಅಥವಾ ವ್ಯವಹರಣೆಗಳನ್ನು ಉಳ್ಳೇಖಿಸಿ ಉರತಕ್ಕಾದ್ದಾಗಿ.

* ನಿರ್ವಹಣಾವಳಿ ಸಮಿತಿಯ ಶಿಕ್ಷಾರ್ಥಿಸಂತ ದಿ:14.02.2006 ರಂದು ನೇರಿಸಬಗಿದೆ

** ನಿರ್ವಹಣಾವಳಿ ಸಮಿತಿಯ ಶಿಕ್ಷಾರ್ಥಿಸಂತ ದಿ:14.02.2006 ಕ್ಕೆ ಬಿಜಳಾಗಿದೆ.

*54. ಬಿಟ್ಟು ಬಿಡಲಾಗಿದೆ.

*55. ಬಿಟ್ಟು ಬಿಡಲಾಗಿದೆ.

**56. ಅಲ್ಲಕಾಲಿಕ ಪ್ರಶ್ನೆಗಳಿಗೆ ಸಂಬಂಧಿಸಿದ ಸಾಚನಾ ಪತ್ರ:-

(1) ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು, ಅದನ್ನು ಕೇಳಲು ಇರುವ ಕಾರಣವನ್ನು ಸಂಕ್ಷಿಪ್ತವಾಗಿ ವಿವರಿಸಿ ಹಣ್ಟು ದಿನಗಳಿಗಂತ ಕಡಿಮೆ ಆವಧಿಯ ಸೂಚನಾ ಪತ್ರ ಕೊಟ್ಟಿ ಕೇಳಬಹುದು. ಪ್ರಶ್ನೆಯನ್ನು ತುತ್ತಾ ಸ್ವರೂಪದ್ವಾಗಿದೆ ಎಂದು ಸಭಾಪತಿಯವರು ಅಭಿಪ್ರಾಯಪಡುವುದಾದರೆ, ಸಂಬಂಧಪಟ್ಟ ಸಚಿವರು ಉತ್ತರಿಸಲು ಸಾಧ್ಯವೇ ಮತ್ತು ಹಾಗಿದ್ದರೆ ಯಾವ ದಿನಾಂಕದಂದು ಉತ್ತರಿಸಬವರು ಎಂಬುದನ್ನು ತಿಳಿದುಕೊಂಡು ಆವರು ನಿರ್ದೇಶಿಸಬಹುದು.

(2) ಸಂಬಂಧಪಟ್ಟ ಸಚಿವರು ಉತ್ತರಿಸಲು ಒಷ್ಣಿದರೆ, ಸಚಿವರು ಸೂಚಿಸುವ ದಿನಾಂಕದಾದು ಉತ್ತರ ಕೋರಲಾದ ವರ್ಣಾವಿಕ ಪ್ರಶ್ನೆಗಳ ಪಟ್ಟಿಯಲ್ಲಿರುವ ಪ್ರಶ್ನೆಗಳನ್ನು ಕೇಳುವುದು ಮುಗಿದ ಕೂಡಲೇ ನೀಡತಕ್ಕದ್ದು ಅಥವಾ ಸಭಾಪತಿಯವರು ನಿರ್ಧರಿಸುವಂಥ ಸಮಯದಲ್ಲಿ ತಂಥ ಪ್ರಶ್ನೆಗೆ ಉತ್ತರ ನೀಡತಕ್ಕದ್ದು.

(3) ಅಲ್ಲ ಕಾಲದಲ್ಲಿಯೇ ಪ್ರಶ್ನೆಗೆ ಉತ್ತರಿಸಲು ಸಚಿವರಗೆ ಸಾಧ್ಯವಾಗದಿದ್ದರೆ ವಂತ್ತು ಸದನದಲ್ಲಿ ವರ್ಣಾವಿಕವಾಗಿ ಉತ್ತರ ಪಡೆಯಬೇಕಾಗಿರುವ ಪ್ರಶ್ನೆಯು ಸಾಕಷ್ಟು ಸಾರ್ವಜನಿಕ ಮಹತ್ವದ್ವಾಗಿದೆ ಎಂದು ಸಭಾಪತಿಯವರು ಅಭಿಪ್ರಾಯಪಡುವುದಾದರೆ, ಆವರು ಆ ಪ್ರಶ್ನೆಗೆ 35ನೇ ನಿಯಮಾದ ಮೇರೆಗೆ ಉತ್ತರ ನೀಡಬೇಕಾಗುವ ದಿನಾಂಕದಂದು ಪ್ರಶ್ನೆಗಳ ಪಟ್ಟಿಯಲ್ಲಿ ವೊದಲನೇ ಪ್ರಶ್ನೆಯಾಗಿ ಸೇರಿಸತಕ್ಕದೆಂದು ನಿರ್ದೇಶಿಸಬಹುದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

** ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ಕ್ಕೆ ಒಜಲಾಗಿದೆ.

(4) ಪ್ರಶ್ನೆಯನ್ನು ಪುರಿತು ಅಲ್ಲ ಕಾಲಿಕ ಸೂಚನಾ ಪತ್ರಕ್ಕೆ ಒಬ್ಬರಿಗಿಂತ ಹೆಚ್ಚು ಸದಸ್ಯರು ಸಹಿ ಮಾಡಿದ್ದಳ್ಲಿ ಅದನ್ನು ವೇದಲು ಸಹಿ ಮಾಡಿದವರು ಮಾತ್ರ ಹೊಟ್ಟಿದ್ದಾರೆ ಎಂದು ಭಾವಿಸತಕ್ಕದ್ದು.

(5) ಒಂದೇ ಏಷಣೆ ಕುರಿತು ಇಬ್ಬರು ಅಥವಾ ಹೆಚ್ಚು ಸದಸ್ಯರು ಅಲ್ಲಿಕಾಲಿಕ ಸೂಚನಾ ಪತ್ರವನ್ನು ನೀಡಿರುವ ಪ್ರಶ್ನೆಗಳನ್ನು ಕೆಳಪ್ಪಿದ್ದವಲ್ಲಿ ಮತ್ತು ಅವುಗಳ ವ್ಯಾಕೆ ಒಂದು ಪ್ರಶ್ನೆಯು ಅಲ್ಲಿಕಾಲಿಕ ನೋಟೀಸಿಗೆ ಉತ್ತರಿಸಲು ಸ್ವೀಕೃತವಾದರೆ, ಮತದಾನದ ನಿಣಾಯಿಕೆನ್ನಾರೆ ಯಾರ ನೋಟೀಸೆ ಸ್ವೀಕೃತವಾಗಿದೆಯೋ ಅದರ ಹೆಸರಲ್ಲದೆ ಇತರ ನಾಲ್ಕುಂತ ಹೆಚ್ಚಿಲ್ಲದ ಸದಸ್ಯರ ಹೆಸರುಗಳನ್ನು ಸ್ವೀಕೃತವಾದ ಪ್ರಶ್ನೆಗಳ ಮುಂದೆ ತೋರಿಸತಕ್ಕದ್ದು:

ಆರಂತು, ಸಭಾಪತಿಯವರು, ಸದಸ್ಯರು ಎತ್ತಿದೆ ಎಲ್ಲ ಪ್ರಮುಖ ಅಂತಹ ಗಳನ್ನೂ ಗೊಂದ ಸರ್ವಾಗ್ರಾಹಿ ಪ್ರಶ್ನೆಂತರಾಗಿರಬೇಕೆಂದು ಅಭಿಪ್ರಾಯ ಪಡುವುದಾದರೆ, ಅವರು ಎಲ್ಲ ಸೂಚನಾ ಪತ್ರಗಳು ಒಂದೇ ಸೂಚನಾ ಪತ್ರದಲ್ಲಿ ಕ್ರೋಡಿಕ್ಕು ತಾಂತ್ರಿಕೆಂದು ನಿರ್ದೇಶಿಸಬಹುದು ಮತ್ತು ತರುವಾಯಿ ಸಚಿವರು ಕ್ರೋಡಿಕ್ಕು ಪ್ರಶ್ನೆಗೆ ಉತ್ತರಿಸತಕ್ಕದ್ದು:

ಪುತ್ತಳಿ ಆರಂತು, ಕ್ರೋಡಿಕ್ಕು ಪ್ರಶ್ನೆಯ ಸಂದರ್ಭದಲ್ಲಿ ಮತದಾನ ನಿಣಾಯಿಕೆನ್ನಾರೆಯಾಗಿ ಯಾರ ನೋಟೀಸೆ ಸ್ವೀಕೃತವಾಗಿವೆಯೋ ಅ ಸದಸ್ಯರ ಹೆಸರಿನ್ನೂಬಿಗೆ ಇತರ ನಾಲ್ಕುಂತ ಹೆಚ್ಚಿಲ್ಲದ ಸದಸ್ಯರುಗಳ ಹೆಸರುಗಳನ್ನು ಪ್ರಶ್ನೆಗಳ ಮುಂದೆ ತೋರಿಸತಕ್ಕದ್ದು.

(6) ಇತರ ಸಂದರ್ಭಗಳಲ್ಲಿ ಸಭಾಪತಿಯವರು ಅವಶ್ಯಕ ಅಥವಾ ಸೂಕ್ತ ಎಂದು ಪರಿಗಣಿಸಬಹುದಾದಂತಹ ಮಾಪಾರಿಟುಗಳೊಂದಿಗೆ,

ಅಲ್ಲಾಕಾಲೆಕ ಪ್ರಶ್ನೆಗಳಿಗೆ ಸಂಬಂಧಿಸಿದ ಕಾರ್ಯ ವಿಧಾನವು, ಮೌಲಿಕ ಉತ್ತರಕ್ಕಾಗಿ ಇರುವ ಸಾಮಾನ್ಯ ಪ್ರಶ್ನೆಗಳಿರುವಂತೆಯೇ ಇರತಕ್ಕದ್ದು.

(7) ಪ್ರಶ್ನೆಯ ಸೂಚನಾ ಪತ್ರವನ್ನು ಕೊಟ್ಟಿರುವ ಸದಸ್ಯನು, ಸಭಾಪತಿಯವರು ಕರೆದಾಗ ಪ್ರಶ್ನೆಗಳ ಪಟ್ಟಿಯಲ್ಲಿರುವ ಪ್ರಶ್ನೆ ಸಂಖ್ಯೆಗಳನ್ನಾರವಾಗಿ ಪ್ರಶ್ನೆ ಕೇಳಲು ಹಾಜರಿರತಕ್ಕದ್ದು ಮತ್ತು ಸಂಬಂಧಪಟ್ಟ ಸಚಿವರು ಹೊಡಲೇ ಉತ್ತರಿಸತಕ್ಕದ್ದು.

ಪರಂತು, ಒಂದು ಪ್ರಶ್ನೆಯನ್ನು ಒಬ್ಬರಿಗಿಂತ ಹೆಚ್ಚು ಸದಸ್ಯರು ಕೇಳಿರುವಾಗ ಸಭಾಪತಿಯವರು ಮೂದಲನೇ ಸದಸ್ಯರ ಹೆಸರನ್ನು ಅಫಾವಾ ಅವರು ಗೈರುಹಾಜರಿದ್ದರೆ, ಆ ಪ್ರಕ್ರಿಯೆ ಇತರೆ ಸದಸ್ಯರ ಹೆಸರು ಕರೆಯತಕ್ಕದ್ದು.

(8) ಇತರ ಸಂದರ್ಭಗಳಲ್ಲಿ ಸಭಾಪತಿಯವರು ಆವಶ್ಯಕ ಅಥವಾ ಸೂಕ್ತ ಎಂದು ಪರಿಗಣಿಸಬಹುದಾದಂಥ ಮಾಪಾರಿಂಗಳೊಂದಿಗೆ, ಅಲ್ಲಾಕಾಲೆಕ ಪ್ರಶ್ನೆಗಳಿಗೆ ಸಂಬಂಧಿಸಿದ ಕಾರ್ಯವಿಧಾನವು, ಮೌಲಿಕ ಉತ್ತರಕ್ಕಾಗಿ ಇರುವ ಸಾಮಾನ್ಯ ಪ್ರಶ್ನೆಗಳಿರುವಂತೆಯೇ ಇರತಕ್ಕದ್ದು.

57. ಪ್ರಶ್ನೆಗಳಿಗೆ ಉತ್ತರಗಳನ್ನು ಮುಂಚಿತವಾಗಿ ಪ್ರಕಟಿಸಬೋದು :-
ಕೇಳಲಾದ ಪ್ರಶ್ನೆಗಳಿಗೆ ಸಚಿವರು ಪರಿಷತ್ತಿನಲ್ಲಿ ಕೊಡಲು ಉದ್ದೇಶಿಸಿರುವ ಉತ್ತರಗಳನ್ನು ಪರಿಷತ್ತಿನಲ್ಲಿ ವಾಸ್ತವವಾಗಿ ಕೊಟ್ಟ ಹೊರತು ಅಥವಾ ಮಂಡಿಸದ ಹೊರತು ಪ್ರಕಟಿಸಬೇಕಾಗಿ ಬಿಡುಗಡೆ ಮಾಡತಕ್ಕದ್ದಲ್ಲ.

ಅರ್ಥ ಗಂಟೆ ಚರ್ಚೆ

*58. ಪ್ರಶ್ನೆಗಳಿಗೆ ಉತ್ತರವಾಗಿ ಬಂದ ಸಾರ್ವಜನಿಕ ಮಹತ್ವವನ್ನುಳ್ಳ ವಿವರಿಸಿ ಮೇಲೆ ಚರ್ಚೆ :- (1) ಸಭಾಪತಿಯವರು ವಾರದಲ್ಲಿ ಎರಡು ದಿನ, ಎಂದರೆ ಮಂಗಳವಾರ ಮತ್ತು ಗುರುವಾರಗಳಂದು ಅಯಾ ದಿನಗಳ

* ಸಂದರ್ಭದಾರಿಗೆ ಸರಿಸಿದ ತಿಖಾರಿಸ್ತಾರೆ ರಿ.14.02.2016 ರಂತಹ ಶ್ರಾಂಕೀಯ ಸಾರ್ವಜನಿಕ

ಸಭಾ ಕಲಾಪವು ಮುಕ್ತಾಯವಾಗುವ ಸಂದರ್ಭದಲ್ಲಿ ಪರಿಷತ್ತಿನಲ್ಲಿ ಇತ್ತೀಚೆಗೆ ಪ್ರಸ್ತಾಪಿಸಲಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಂಥ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಲಾಗಿದೆಯೇ ಅಥವಾ ಅಂಥ ಪ್ರಶ್ನೆಗಳಿಗೆ ಉತ್ತರವನ್ನು ಸದನದ ಮುಂದಿಡಲಾಗಿದೆಯೇ ಮತ್ತು ಪ್ರಶ್ನೆಗಳ ಮೇಲಿನ ಉತ್ತರವು ವಿಷಯದ ಮೇಲೆ ವಿವರಣೆಯನ್ನು ಅಪೇಕ್ಷಿಸುತ್ತದೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು, ಸಾರ್ವಜನಿಕ ಮಹತ್ವವುಳ್ಳ ವಿಷಯದ ಮೇಲೆ ಚರ್ಚೆ ನಡೆಸಲು ಅರ್ಥ ಗಂಟೆ ಸಮಯವನ್ನು ಗೊತ್ತುಪಡಿಸತಕ್ಕದ್ದು.

ಪರಂತು, ಸಭಾಪತಿಯವರು ಮಂಗಳವಾರ ಮತ್ತು ಗುರುವಾರಗಳಿಗೆ ಬದಲು ತಾನು ಅವಶ್ಯ ಅಥವಾ ಸೂಕ್ತವೆಂದು ಅಳಿಪ್ಪಾಯಪಡುವ ಬೇರಾವುದೇ ದಿನವನ್ನು ಗೊತ್ತುಪಡಿಸಬಹುದು.

(2) ವಿಷಯವನ್ನು ಪ್ರಸ್ತಾಪಿಸಲು ಅಪೇಕ್ಷಿಸುವ ಸದಸ್ಯರು ಯಾವ ರಿಂದಂದು ವಿಷಯವನ್ನು ಪ್ರಸ್ತಾಪಿಸಲು ಇಚ್ಛಿಸುತ್ತಾರೋ ಆ ದಿನಕ್ಕಿಂತ ಮೂರು ದಿನಗಳ ಮುಂಚಿತವಾಗಿ ಕಾರ್ಯದರ್ಶಿಯವರಿಗೆ ಲಿಖಿತ ರೂಪದಲ್ಲಿ ಸೂಚನೆ ಕೊಡತಕ್ಕದ್ದು ಮತ್ತು ತಾವು ಪ್ರಸ್ತಾಪಿಸಲು ಅಪೇಕ್ಷಿಸಿರುವ ವಿಷಯ ಅಥವಾ ವಿಷಯಗಳ ಒಗ್ಗೆ ಸಂಕ್ಷಿಪ್ತವಾಗಿ ತಿಳಿಸತಕ್ಕದ್ದು.

ಪರಂತು, ಸೂಚನೆಯ ಜೂತಗೆ ಪ್ರಶ್ನೆ ವಿಷಯದ ಜರ್ಚರ್ಗೆ ಇರುವ ಕಾರಣಗಳನ್ನು ತಿಳಿಸುವ ವಿವರಣಾತ್ಮಕ ಟಿಪ್ಪಣೀಯೊಂದು ಇರತಕ್ಕದ್ದು.

ಮತ್ತು ಪರಂತು, ಸಭಾಪತಿಯವರು, ಸಂಬಂಧಪಟ್ಟ ಸಚಿವರ ಒಟ್ಟಿಗೆ ಪಡೆದು ಸೂಚನೆಯ ಅವಧಿಗೆ ಸಂಬಂಧಿಸಿದಂತೆ ಪೂರ್ವಸರ್ವೇಕಾದ ಅಗತ್ಯಗಳನ್ನು ಬಿಟ್ಟು ಬಿಡಬಹುದು.

(3) ಸಭಾಪತಿಯವರು, ಚರ್ಚೆಗೆ ತೆಗೆದುಕೊಳ್ಳಬೇಕಾದ ವಿಷಯ ಸಾಕಷ್ಟು ಸಾರ್ವಜನಿಕ ಮಹತ್ವಾಳ್ಳಿದ್ದೇ ಎಂಬುದನ್ನು ನಿರ್ದರ್ಶಿಸತಕ್ಕದ್ದು ಮತ್ತು ಕರ್ಜೀರಿಯಲ್ಲಿ ಸ್ವೀಕರಿಸಿದ ಕ್ರಮಾನುಸಾರವಾಗಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳತಕ್ಕದ್ದು.

(4) ಪರಿಷತ್ತಿನ ಮುಂದೆ ಯಾವುದೇ ಜಿಪ್‌ಕಾರಿಕ ಪ್ರಸ್ತಾವವನ್ನು ಇಡತಕ್ಕದ್ದಲ್ಲ ಅಥವಾ ಮತ ಪಡೆಯತಕ್ಕದ್ದಲ್ಲ. ಸೂಚನೆಯನ್ನು ಕೊಟ್ಟಿರುವ ಸದಸ್ಯರು ಆ ಬಗ್ಗೆ ಸಂಕೀರ್ಣ ವಿವರಣೆಯನ್ನು ನೀಡಬಹುದು ಮತ್ತು ಸಂಬಂಧಪಟ್ಟ ಸಚಿವರು ಸಂಕೀರ್ಣವಾಗಿ ಉತ್ತರವನ್ನು ಕೊಡತಕ್ಕದ್ದು. ಸಭಾಪತಿಯವರು ಮುಂಡಿಕವಾಗಿ ತಿಳಿಸಿರುವ ಯಾರೇ ಸದಸ್ಯರಿಗೆ ಯಾವುದೇ ವಸ್ತು ವಿಷಯದ ಬಗ್ಗೆ ಮತ್ತು ಸ್ವೀಕರಣಾವನ್ನು ಪಡೆಯುವ ಉದ್ದೇಶಕ್ಕಾಗಿ ಪ್ರಶ್ನೆ ಕೇಳಲು ಅವಕಾಶ ಕೊಡತಕ್ಕದ್ದು.

ಅಧ್ಯಾಯ - VIII

**ಸಾರ್ವಜನಿಕ ಮಹತ್ವಪೂರ್ಣ ವಿವರದ ಮೇಲೆ ನಿಲುವಳಿ ಸೂಚನೆ
ತರುವುದು**

59. ನಿಲುವಳಿ ಸೂಚನೆ ತರಲು ಸಭಾಪತಿಯವರ ಅನುಮತಿ ಅಗತ್ಯ:-
ಈ ನಿಯಮಗಳ ಉಪಬಂಧಗಳಗೇ ಉಪಟ್ಟಿ ಸಾರ್ವಜನಿಕವಾಗಿ ಅತ್ಯಂತ
ಮಹತ್ವಪೂರ್ಣ ಒಂದು ನಿರ್ವಿಷ್ಟ ವಿವರದ ಮೇಲೆ ಚರ್ಚೆ ನಡೆಸುವ
ಉದ್ದೇಶಕ್ಕಾಗಿ ಸಭಾಪತಿಯವರ ಅನುಮತಿಯೊಂದಿಗೆ ಸದನದ
ಕಾರ್ಯಕಲಾಪಗಳ ನಿಲುವಳಿ ಬಗ್ಗೆ ಸೂಚನೆಯನ್ನು ತರಬಹುದು.

60. ಸೂಚನೆಯನ್ನು ನೀಡಲು ಕಾಲಾವಧಿ : ನಿಲುವಳಿ ಸೂಚನೆಯನ್ನು
ಯಾವ ದಿನಾಂಕದಂದು ತರಬೇಕೆಂದು ಉದ್ದೇಶಿಸಲಾಗಿದೆಯೋ ಆ
ದಿನದ ಉಪಪೇಠನವು ಪ್ರಾರಂಭವಾಗುವುದಕ್ಕೆ ಒಂದು ಗಂಟೆ ಮುಂಚೆಯೇ
ಕಾರ್ಯದರ್ಶಿಯವರಿಗೆ ಕಳುಹಿಸಬೇಕುದು ಮತ್ತು ಅದರ ಪ್ರತಿಗಳನ್ನು:

- (ಅ) ಸಭಾಪತಿಯವರು ;
- (ಆ) ಸದನದ ನಾಯಕರು ;
- (ಇ) ಸಂಬಂಧಪಟ್ಟ ಸಚಿವರು ; ಮತ್ತು
- (ಆ) ಸಂಕಾರಿ ವ್ಯವಹಾರಗಳ ಸಚಿವರು :

ಇವರಿಗೆ ಕಳುಹಿಸಬೇಕುದು.

61. ಸಿಫಾರಣೆ ಮಾಡಿರುವ ಕಾಲ ಅಥವಾ ಸಿಫಾರಣೆ ಮಾಡಿರುವ
ಮಹತ್ವಪೂರ್ಣ ಒಂದು ಉಪಭೋಗ ವಿಧಾನ ಮೇಲೆ ಚರ್ಚೆ ನಡೆಸುವ

ಉದ್ದೇಶಕ್ಕಾಗಿ ನಿಲುವಳಿ ಸೂಚನೆಯನ್ನು ತಾರುವ ಹಕ್ಕು ಕೆಳಕಂಡ ನಿರ್ದಿಂಧಗಳಿಗೆ ಒಳಪಟ್ಟಿರತಕ್ಕುದು:

- (i) ಒಂದು ಉಪವೇಶನದಲ್ಲಿ ಅಂಥ ಒಂದಕ್ಕಿಂತ ಹೆಚ್ಚು ನಿಲುವಳಿ ಸೂಚನೆಯನ್ನು ಹೊಡತಕ್ಕುದಲ್ಲ ;
- (ii) ಒಂದು ನಿಲುವಳಿ ಸೂಚನೆಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯ ಚರ್ಚೆಸಹಿತದು;
- (iii) ನಿಲುವಳಿ ಸೂಚನೆಯು ಇತ್ತೀಚಿಗೆ ನಡೆದ ನಿರ್ದಿಷ್ಟ ವಿಷಯಕ್ಕಾಗೇ ಸೀಮಿತವಾಗಿರಬೇಕು;
- (iv) ನಿಲುವಳಿ ಸೂಚನೆಯು ಹಕ್ಕು ಬಾಧ್ಯತೆಯನ್ನು ಪ್ರಶ್ನಿಸುವಂತಿರುತ್ತದೆ;
- (v) ಅದೇ ಅಧಿವೇಶನದಲ್ಲಿ ಚರ್ಚೆಯಾಗಿರುವ ವಿಷಯದ ಮೇಲೆ ವ್ಯಾಪಕ ಚರ್ಚೆಗಾಗಿ ನಿಲುವಳಿ ಸೂಚನೆ ಇರತಕ್ಕುದಲ್ಲ ;
- (vi) ನಿಲುವಳಿ ಸೂಚನೆಯು, ಈ ಹಿಂದೆಯೇ ಪರಿಶೀಲನೆಗೆ ಗೊತ್ತುಪಡಿಸಿದ ವಿಷಯವನ್ನು ಒಳಗೊಂಡಿರಬಾರದು. ಪರಿಶೀಲನೆಗಾಗಿ ಮೂದಲೇ ಗೊತ್ತುಪಡಿಸಿದ್ದ ವಿಷಯವು ನಿಲುವಳಿ ಸೂಚನೆಯಲ್ಲಿ ಸೇರಿದೆಯಂಬ ಕಾರಣದಿಂದ ಚರ್ಚೆಯು ಕ್ರಮಬದ್ಧವಾಗಿಲ್ಲವೆಂಬುದನ್ನು ನಿರ್ಧರಿಸುವಾಗ ಸಭಾಪತಿಯವರು ಹಾಗೆ ನಿಲುವಳಿ ಸೂಚನೆಯಲ್ಲಿ ಸೇರಿರುವ ವಿಷಯವನ್ನು ಯುಕ್ತಕಾಲದೊಳಗೆ ಸದನದಲ್ಲಿ ಪ್ರಸ್ತಾವಿಸುವ ಸಂಭಾವ್ಯತೆಯ ಬಗ್ಗೆ ಗಮನ ಹೊಡತಕ್ಕುದು ;
- (viii) ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ

ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿರತಕ್ಕೂದಲ್ಲ.
ಮತ್ತು

(viii) ಸಂಪಿಠಾನದ ಮೇರೆಗೆ ಅಥವಾ ಈ ನಿಯಮಗಳ ಮೇರೆಗಿನ ಯಾವುದೇ ಪ್ರಶ್ನೆ ಎತ್ತುವಂಥ ನಿಲುವಳಿ ಸೂಚನೆ ಇರತಕ್ಕೂದಲ್ಲ. ಕಾರ್ಯದರ್ಶಿಯವರಿಗೆ ಲಿಖಿತ ನೋಟೀಸನ್ನು ನೀಡುವುದರ ಮೂಲಕ ಮಾತ್ರವೇ ಅಂಥ ಪ್ರಶ್ನೆಗಳನ್ನು ಎತ್ತಬಹುದು.

62. ನ್ಯಾಯಾಧಿಕರಣಗಳು, ಅಯೋಗಗಳು ಮುಂತಾದವರ್ಗಳ ಮುಂದಿರುವ ವಿಷಯಗಳನ್ನು ಹುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು: ಯಾವುದೇ ನ್ಯಾಯಿಕ ಅಥವಾ ನ್ಯಾಯಿಕ ಸ್ವರೂಪದ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಶಾಸನಬಢ್ಣ ನ್ಯಾಯಾಧಿಕರಣ ಅಥವಾ ಶಾಸನಬಢ್ಣ ಪ್ರಾಧಿಕಾರದ ಮುಂದೆ ಅಥವಾ ಯಾವುದೇ ವಿಷಯದ ಒಗ್ಗೆ ವಿಚಾರಣೆ ಅಥವಾ ತನಿಬೆ ನಡೆಸಲು ನೇಮಿತವಾದ ಯಾವುದೇ ಅಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಷಯದ ಮೇಲೆ ಚರ್ಚಿಸುವ ಯಾವುದೇ ನಿಲುವಳಿ ಸೂಚನೆಯನ್ನು ತರಲು ಸಾಮಾನ್ಯವಾಗಿ ಅವಕಾಶವನ್ನು ಕೊಡತಕ್ಕೂದಲ್ಲ ;

ಪರಂತು, ಅಂಥ ವಿಚಾರವನ್ನು ಚರ್ಚಿಸಲು ಅವಕಾಶ ಕೊಡುವುದರಿಂದ ಶಾಸನಬಢ್ಣ ನ್ಯಾಯಾಧಿಕರಣ, ಪ್ರಾಧಿಕಾರ, ಅಯೋಗ ಅಥವಾ ವಿಚಾರಣಾ ನ್ಯಾಯಾಲಯದವರು ಆ ವಿಷಯವನ್ನು ಪರಿಶೀಲಿಸಲು ಬಾಧಕವುಂಟಾಗುವ ಸಂಭವವಿಲ್ಲವೆಂದು ಸಭಾಪತಿಯವರಿಗೆ ಮನವರಿಕೆಯಾದರೆ ಅವರು ತಮ್ಮ ವಿವೇಚಾನುಸಾರ ವಿಚಾರಣೆಯ ಕಾರ್ಯವಿಧಾನ ಅಥವಾ ವಿಷಯ ಅಥವಾ ಹಂತಕ್ಕೆ ಸಂಬಂಧಪಟ್ಟಂತೆ,

ಅಂಥ ವಿಷಯವನ್ನು ಕುರಿತು ಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ಕೊಡಬಹುದು.

63. ನಿಲುವಳಿ ಸೂಚನೆ ತರಲು ಅನುಮತಿ ಕೇಳುವುದು :

(1) ಸಭಾಪತಿಯವರು 59ನೇ ನಿಯಮದ ಮೇರೆಗೆ ಒಪ್ಪಿಗೆ ಕೊಟ್ಟರೆ ಮತ್ತು ಚರ್ಚೆಯವರು ಉದ್ದೇಶಿಸಿರುವ ವಿಷಯವು ಕ್ರಮಬದ್ಧವಾಗಿದೆಯೆಂದು ಅಭಿಪ್ರಾಯಪಟ್ಟರೆ ಪಶ್ಮೋತ್ತರಗಳ ತರುವಾಯ ಹಾಗೂ ಕಾರ್ಯಕ್ರಮಗಳ ಪಟ್ಟಿಯಲ್ಲಿರುವ ಇತರ ವಿಷಯವನ್ನು ಪ್ರಾರಂಭಿಸುವುದಕ್ಕೆ ಮುಂಚೆ ಸಂಬಂಧಪಟ್ಟ ಸದಸ್ಯನ ಹೇಸರನ್ನು ಕರೆಯಬೇಕು. ಅಂಥ ಸದಸ್ಯನು ತನ್ನ ಸಾಫಾರಿ ಎದ್ದು ನಿಂತು ಸದನದಲ್ಲಿ ನಿಲುವಳಿ ಸೂಚನೆಯನ್ನು ತರಲು ಅನುಮತಿ ಕೇಳತಕ್ಕುದು.

ಪರಂತು, ಸಭಾಪತಿಯವರು 59ನೇ ನಿಯಮದ ಮೇರೆಗೆ ತನ್ನ ಒಪ್ಪಿಗೆ ನೀಡಲು ನಿರಾಕರಿಸಿದರೆ ಅಥವಾ ಚರ್ಚೆಯವರು ಉದ್ದೇಶಿಸಿರುವ ವಿಷಯವು ಕ್ರಮಬದ್ಧವಾಗಿಲ್ಲವೆಂದು ಅಭಿಪ್ರಾಯಪಟ್ಟರೆ ತಾನು ಅವಶ್ಯಕವೆಂದು ಭಾವಿಸಿದರೆ ನಿಲುವಳಿ ಸೂಚನೆಯನ್ನು ಓದಿ ಹೇಳಬಹುದು ಮತ್ತು ತಾನು ನಿಲುವಳಿ ಸೂಚನೆಯನ್ನು ತರಲು ಒಪ್ಪಿಗೆಯನ್ನು ನಿರಾಕರಿಸುವುದರ ಹಾಗೂ ನಿಲುವಳಿ ಸೂಚನೆ ಕ್ರಮಬದ್ಧವಾಗಿಲ್ಲವೆಂದು ಅಭಿಪ್ರಾಯಪಟ್ಟ ಕಾರಣಗಳನ್ನು ತಿಳಿಸಬಹುದು;

2) ನಿಲುವಳಿ ಸೂಚನೆಯನ್ನು ತರಲು ನೀಡಲಾದ ಅನುಮತಿಗೆ ಅಕ್ಕೆಪಟೆಗಳು ಒಂದಲ್ಲಿ ಸಭಾಪತಿಯವರು ಆ ನಿಲುವಳಿ ಸೂಚನೆಯು ಸಭೆಯಲ್ಲಿ ಬರಬೇಕೆಂದು ಬಯಸುವ ಸದಸ್ಯರುಗಳು ತಮ್ಮ ಸಾಫಾರಿಗಳಲ್ಲಿ ಎದ್ದು ನಿಲ್ಲಬಂತೆ ವಿನಂತಿಸಿಕೊಳ್ಳಬೇಕು, ಹತ್ತು ಸದಸ್ಯರುಗಳಿಗೆ ಕಡಿಮೆ ಇಲ್ಲದಷ್ಟು ಸದಸ್ಯರು ಎದ್ದು ನಿಂತರೆ, ನಿಲುವಳಿ ಸೂಚನೆಗೆ ಅನುಮತಿ

ಸಿಕ್ಕಿದೆ ಎಂದು ಸದನಕ್ಕೆ ತಿಳಿಸಬೇಕು. ಹತ್ತು ಸದಸ್ಯರುಗಳಿಗಿಂತ ಕಡಿಮೆ ಸದಸ್ಯರು ಎದ್ದು ನಿಂತರೆ ನಿಲುವಳಿ ಸೂಚನೆಯನ್ನು ತರಲು ಆ ಸದಸ್ಯನಿಗೆ ಸದನವು ಅನುಮತಿ ನೀಡಿಲ್ಲವೆಂಬುದಾಗಿ ಸಭಾಪತಿಯವರು ತಿಳಿಸತಕ್ಕುದು.

64. ನಿಲುವಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳುವ ಕಾಲ: - ನಿಲುವಳಿ ಸೂಚನೆಯನ್ನು ಆ ದಿನದ ಕಾಂಪುಕಲಾಪಗಳು ಮುಕ್ತಾಯವಾಗುವುದಕ್ಕೆ ಗೊತ್ತುಪಡಿಸಿದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಚರ್ಚೆಗೆ ತೆಗೆದುಕೊಳ್ಳತಕ್ಕುದು ಅಥವಾ ಸಭಾಪತಿಯವರು ಸಭಾ ನಾಯಕರೊಡನೆ ಸಮಾರ್ಥೋಚನೆ ನಡೆಸಿದ ತರುವಾಯ ಹಾಗೆ ನಿರ್ದೇಶಿಸಿದರೆ ದಿನದ ಕಾರ್ಯಕಲಾಪಗಳು ಮುಕ್ತಾಯವಾಗುವುದಕ್ಕೆ ಮುಂಚೆ ಯಾವುದೇ ಸಮಯದಲ್ಲಾದರೂ ಚರ್ಚೆಗೆ ತೆಗೆದುಕೊಳ್ಳಬಹುದು.

65. ಚರ್ಚೆಗೆ ಕಾಲಾವಧಿಯ ಮಿತಿ: - ಒಂದು ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಕುರಿತು ಚರ್ಚೆ ನಡೆಸಬೇಕೆಂಬ ನಿಲುವಳಿ ಸೂಚನೆಯ ಮೇಲೆ ನಡೆಸುವ ಚರ್ಚೆಯ ಆ ಮುಂಚಿತೀ ಮುಕ್ತಾಯವಾಗದಿದ್ದರೆ, ಪ್ರಾರಂಭವಾಗಿ ಎರಡು ಗಂಟೆಗಳು ಮುಗಿದ ಕಾಡಲೇ ತಾನಾಗಿಯೇ ಮುಕ್ತಾಯವಾಗತಕ್ಕದ್ದು ಮತ್ತು ಅದಾದ ಬಳಿಕ ಯಾವುದೇ ಪ್ರಶ್ನೆಯನ್ನು ಕೇಳತಕ್ಕದ್ದಲ್ಲ.

66. ಚರ್ಚೆಯ ಮುಗಿದ ನಂತರ ಪ್ರಶ್ನೆಯನ್ನು ಕೇಳುವುದು: - ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಚರ್ಚೆಸುವ ಉದ್ದೇಶಕ್ಕಾಗಿ ನಿಲುವಳಿ ಸೂಚನೆಯನ್ನು ತಂದ ಮೇಲೆ “ಈ ಸದನವನ್ನು ಈಗ ಮುಂದಕ್ಕೆ ಹಾಕಬೇಕಾಗಿದೆ” ಎಂಬ ಒಂದು ಪ್ರಶ್ನೆಯನ್ನು ಮಾತ್ರವೇ ಕೇಳಬಹುದು.

67. ಭಾಷಣಗಳಿಗೆ ಕಾಲಮಿತಿ ಮತ್ತು ಚರ್ಚೆಯನ್ನು ಕ್ರಮಗೊಳಿಸುವುದು: - ಚರ್ಚೆ ನಡೆಯುತ್ತಿರುವಾಗ ಯಾವ ಭಾಷಣವೇ ಆಗಲಿ, ಸಭಾಪತಿಯವರ

ಅನುಮತಿ ಪಡೆದ ಸಂದರ್ಭದಲ್ಲಿ ಹೊರತು, ಜೇರೆ ಸಂದರ್ಭಗಳಲ್ಲಿ
ಹಡಿಸ್ಯೆದು ನಿಮಿಷಗಳ ಕಾಲಾವಧಿಗಿಂತ ಹೆಚ್ಚು ಮುಂದುವರಿಯತಕ್ಕದ್ದಲ್ಲ.

ಪರಂತು, ನಿಲುವಳಿ ಸೂಚನೆ ತಂದ ವೃತ್ತಿಯು ಸಭಾಪತಿಯವರ
ಅನುಮತಿಯೊಂದಿಗೆ ಅಥ ಗಂಟೆಯವರೆಗೆ ಮಾತನಾಡಬಹುದು.

ಅಧ್ಯಾಯ - IX

**ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲೆ ಅಲ್ಪಕಾಲ
ಚರ್ಚೆ ನಡೆಸುವುದು**

68. ಚರ್ಚೆ ನಡೆಸಲು ಸೂಚನೆ ಕೊಡುವುದು - ಸಾರ್ವಜನಿಕ ಮಹತ್ವದ ಒಂದು ಜರೂರು ವಿಷಯದ ಮೇಲೆ ಚರ್ಚೆ ನಡೆಸಲು ಅರ್ಥಕ್ಕಿಸುವ ಯಾರೇ ಒಬ್ಬ ಸದಸ್ಯರು, ಚರ್ಚೆಗೆ ತರಬೇಕೆಂದಿರುವ ವಿಷಯವನ್ನು ಸಾಫ್ಟ್‌ವಾಗಿ ಮತ್ತು ನಿರ್ದಿಷ್ಟವಾಗಿ ನಮೂದಿಸಿರುವ ಲಿಖಿತ ಸೂಚನೆಯನ್ನು ಕಾರ್ಯದರ್ಶಿಯವರಿಗೆ ಕೊಡಬಹುದು ;

ಅಲ್ಲದೆ, ಆ ಸೂಚನೆಯೊಂದಿಗೆ ಆ ವಿಷಯದ ಸಂಬಂಧದಲ್ಲಿ ಚರ್ಚೆ ನಡೆಸಲು ಇರುವ ಕಾರಣಗಳನ್ನು ನಮೂದಿಸಿರುವ ವಿವರಣಾತ್ಮಕ ಟಿಪ್ಪಣಿಯನ್ನು ಸಹ ಕಳುಹಿಸಬೇಕು. ಅಷ್ಟೇ ಅಲ್ಲದೆ, ಆ ಸೂಚನೆಯು ಕನಿಷ್ಠ ಇಬ್ಬರು ಸದಸ್ಯರುಗಳ ಸಹಿಯನ್ನು ಹೊಂದಿರಬೇಕು.

69. ಸೂಚನೆಯನ್ನು ಅಂಗೀಕರಿಸುವ ಮತ್ತು ಕಾಲವನ್ನು ನಿರ್ಣಯಿಸುವ ವಿಚಾರವನ್ನು ಸಭಾಪತಿಯವರು, ತಮಗೆ ಅವಕ್ಷವೆಂದು ಕಂಡುಬರಬಹುದಾದಂಥ ವಿವರಗಳನ್ನು ಒದಗಿಸಬೇಕೆಂದು ಸೂಚನೆಯನ್ನು ಕೊಟ್ಟಿರುವ ಸದಸ್ಯರನ್ನು ಮತ್ತು ಸಚಿವರನ್ನು ಕೋರಿದ ತರುವಾಯ ಸೂಚನೆಯ ವಿಚಾರವು ಶೀಘ್ರದಲ್ಲಿಯೇ ಸಭೆಯಲ್ಲಿ ಚರ್ಚೆ ನಡೆಸುವಪ್ರಸ್ತಾಪ ಜರೂರು ಮತ್ತು ಸಾಕಷ್ಟು ಹುಬ್ಬಿವಾದ ವಿಚಾರವಾಗಿದೆ ಎಂದು ಸಭಾಪತಿಯವರಿಗೆ ಮನವರಿಕೆಯಾದರೆ, ಅವರು ಸೂಚನೆಯನ್ನು ಅಂಗೀಕರಿಸಬಹುದು ಮತ್ತು ಸಭಾ ನಾಯಕರೂ ಸಮಾಲೋಚಿಸಿ ಆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವ ದಿನವನ್ನು ಗೊತ್ತು ಮಾಡಬಹುದು ಮತ್ತು ಆ

ಸನ್ನಿಹೆಗಳಲ್ಲಿ ತಾವು ಸೂಕ್ತವೆಂದು ಪರಿಗಣಿಸುವಂಥ ಮತ್ತು ಒಂದು ಗಂಟೆಗೆ ಮೀರದ ಕಾಲಾವಧಿಯನ್ನು ಚಚ್ಚೆಗೆ ನೀಡಬಹುದು ;

ಅಲ್ಲದೆ, ವಿಷಯವನ್ನು ಕುರಿತು ಚಚ್ಚೆ ನಡೆಸಲು ಶೀಫ್ಸ್ ಅವಕಾಶ ದೊರೆತ ಹೂರಲು ಸೂಚನೆಯನ್ನು ಅಂಗೀಕರಿಸಲು, ಸಭಾಪತ್ರಿಯವರು ನಿರಾಕರಿಸಬಹುದು.

(2) ಸಭಾಪತ್ರಿಯವರು ಅಂಥ ವಿಷಯಗಳ ಚಚ್ಚೆಗಾಗಿ ಒಂದು ವಾರದಲ್ಲಿ ಎರಡು ಉಪಹೆಗಳನ್ನು ಗೊತ್ತುಪಡಿಸಬಹುದು ಮತ್ತು ಈ ಉಪಹೆಗಳನದ ಕೊನೆಯಲ್ಲಿ ಅಥವಾ ಮುಂಚೆ ಈ ಸಂದರ್ಭದಲ್ಲಿ ತಾನು ಸೂಕ್ತವೆಂದು ಭಾವಿಸುವಂಥ ಒಂದು ಗಂಟೆಗೆ ಮೀರದಂತಹ ಅವಧಿಯನ್ನು ಚಚ್ಚೆಗಾಗಿ ಒದಗಿಸಿಕೊಡಬಹುದು.

70. ಯಾವುದೇ ವಿದ್ಯುತ್ ಪ್ರಸ್ತಾವವನ್ನು ಮಂಡಿಸಬಾರದು- ಸದನದ ಮುಂದೆ ಯಾವುದೇ ವಿದ್ಯುತ್ ಪ್ರಸ್ತಾವವನ್ನು ಮಂಡಿಸಬಾರದು ಅಥವಾ ಅದನ್ನು ಮತ್ತಕ್ಕೆ ಹಾಕಬಾರದು. ಸೂಚನೆಯನ್ನು ಕೊಟ್ಟಿರುವ ಸದಸ್ಯನು ಒಂದು ಸಂಕ್ಷಿಪ್ತ ಹೇಳಿಕೆಯನ್ನು ನೀಡಬಹುದು ಮತ್ತು ಸಚಿವರು ಸಂಕ್ಷಿಪ್ತವಾಗಿ ಉತ್ತರ ನೀಡಬೇಕು. ಸಭಾಪತ್ರಿಯವರಿಗೆ ಮುಂಚಿತವಾಗಿ ತಿಳಿಸಿ ಅನುಮತಿ ಪಡೆದ ಯಾರೇ ಸದಸ್ಯರು ಚಚ್ಚೆಯಲ್ಲಿ ಭಾಗವಹಿಸಬಹುದು.

71. ಭಾಷಣಗಳಿಗೆ ಕಾಲಮಿತಿ- ಸಭಾಪತ್ರಿಯವರು, ತಾವು ಸೂಕ್ತವೆಂದು ಭಾವಿಸಿದರೇ, ಭಾಷಣಗಳಿಗೆ ಒಂದು ಕಾಲಮಿತಿಯನ್ನು ಗೊತ್ತುಪಡಿಸಬಹುದು.

ಅಧ್ಯಾಯ - X

**ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ
ಗಮನ ಸೆಳೆಯುವುದು**

***72. ಸಾರ್ವಜನಿಕ ಮಹತ್ವದ ವಿಷಯದ ಬಗ್ಗೆ ಗಮನ ಸೆಳೆಯುವ ಕಾರ್ಯ-**
ವಿಧಾನ :- (1)ಯಾರೇ ಒಟ್ಟು ಸದಸ್ಯರು ಪ್ರಾರ್ಥಿತಾವಿಂಬಾಗಿ
ಸಭಾಪತಿಯವರ ಅನುಮತಿಯನ್ನು ತೆಗೆದುಕೊಂಡು ಸಾರ್ವಜನಿಕ
ಮಹತ್ವದ ಯಾವುದಾದರೂ ಜರೂರು ವಿಚಾರವನ್ನು ಸಚಿವರ ಗಮನಕ್ಕೆ
ತರಬಹುದು ಮತ್ತು ಸಚಿವರು ಸಂಕ್ಷಿಪ್ತವಾಗಿ ಒಂದು ಹೇಳಿಕೆಯನ್ನು
ಕೊಡಬಹುದು ಅಥವಾ ಸ್ವಲ್ಪ ಸಮಯದ ನಂತರ ಅಥವಾ ಇನ್ನೊಂದು
ದಿನ ತಮ್ಮ ಹೇಳಿಕೆ ನೀಡಲು ಕಾಲಾವಕಾಶ ನೀಡಬೇಕೆಂದು
ಕೇಳಿಕೊಳ್ಳಬಹುದು ;

ಪರಂತು, ಯಾರೇ ಸದಸ್ಯರು ಯಾವುದೇ ಒಂದು ಉಪವೇಶನದಲ್ಲಿ
ಅಂಥ ಇದಕ್ಕಿಂತ ಹೆಚ್ಚು ಸೂಚನೆಗಳನ್ನು ಕೊಡತಕ್ಕೂದಲ್ಲ.

(2) ಹೇಳಿಕೆಯನ್ನು ನೀಡಲಾದ ಕಾಲದಲ್ಲಿ ಅಂಥ ಹೇಳಿಕೆಯ
ಮೇಲೆ ಯಾವ ಜಚ್ಚೆಯನ್ನು ಮಾಡತಕ್ಕೂದಲ್ಲ, ಆದರೆ ಕಾರ್ಯಕಲಾಪಗಳ
ಪಟ್ಟಿಯಲ್ಲಿ ಈ ವಿಷಯವು ಯಾರ ಹೆಸರಿನಲ್ಲಿ ಇದೆಯೋ ಆ ಪ್ರತಿಯೊಬ್ಬ
ಸದಸ್ಯರು ಸಭಾಪತಿಯವರ ಅನುಮತಿಯೊಂದಿಗೆ ಸ್ವಷ್ಟಿಕರಣ
ಕೇಳಬಹುದು;

* ನಿಯಮಾವಳಿ ಸಮಿತಿಯ ಶಿಥಾರಣಿನಂತೆ ದಿ:14.02.2006 ರಂದು
ಪ್ರತಾಯೋಜಿಸಲಾಗಿದೆ

ಪರಂತು, ಕಾಯ್ದಕಲಾಪದ ಪಟ್ಟೆಯಲ್ಲಿ ಇದು ಮಂದಿ ಸದಸ್ಯರಿಗಿಂತ ಹೆಚ್ಚಿನ ಸದಸ್ಯರ ಹೆಸರುಗಳನ್ನು ತೋರಿಸತಕ್ಕದ್ದಲ್ಲ.

ವಿವರಣೆಗಳು:- i) ಸೂಚನೆಗೆ ಒಬ್ಬರಿಗಿಂತ ಹೆಚ್ಚು ಮಂದಿ ಸದಸ್ಯರು ಸಹಿ ವಾಡಿರುವಲ್ಲಿ, ಮೊದಲು ಸಹಿ ವಾಡಿರುವವರೇ ಆದನ್ನು ನೀಡಿದ್ದಾರೆಂದು ಭಾವಿಸತಕ್ಕುದು;

ii) ಆ ದಿನದ ಉಪವೇಶನವು ಪ್ರಾರಂಭವಾಗುವುದಕ್ಕೆ ಒಂದು ಗಂಟೆ ಮುಂಚೆ ಸ್ವೀಕರಿಸಲಾದ ದಿನದ ಉಪವೇಶನದ ಬಗೆಗಿನ ಸೂಚನೆಗಳಿಗೆ ಮತ್ತು ಬ್ಯಾಲೆಂಟ್‌ಗೆ ಸಂಬಂಧಿಸಿದಂತೆ ಅದೇ ವಿಷಯದ ಹೇಳಿನ ಅಂಥ ಪ್ರತಿಂಬೋಂದು ಸೂಚನೆಯು ಆದ್ಯತೆಯನ್ನು ನಿರ್ಧರಿಸತಕ್ಕುದು. ಒಂದು ಗಂಟೆಯ ತರುವಾಯ ಸ್ವೀಕರಿಸಲಾದ ಸೂಚನೆಗಳನ್ನು ತರುವಾಯದ ಉಪವೇಶನಕ್ಕೆ ನೀಡಲಾಗಿದೆಯೆಂದು ಭಾವಿಸತಕ್ಕುದ್ದು.

*(3) ಒಂದು ಉಪವೇಶನದಲ್ಲಿ ಅಂಥ ಇದಕ್ಕಿಂತ ಹೆಚ್ಚು ವಿಷಯಗಳನ್ನು ಎತ್ತತಕ್ಕದ್ದಲ್ಲಿ :

ಪರಂತು, ಮೊದಲನೇ ವಿಷಯವನ್ನು ಎತ್ತಿದ ಸದಸ್ಯರೇ ಎರಡನೇ ವಿಷಯವನ್ನು ಎತ್ತತಕ್ಕದ್ದಲ್ಲಿ. ಸಭಾಪತಿಯವರು ನಿಗದಿಪಡಿಸಬಹುದಾದಂತೆ ಆದನ್ನು ಉಪವೇಶನದ ಕೊನೆಗೆ ಆಧವಾ ಆದಕ್ಕಿಂತ ಸ್ವಲ್ಪ ಮುಂಚೆ ಗಮನಕ್ಕೆ ತರತಕ್ಕುದ್ದು.

(4) ಒಂದೇ ದಿನ ಒಂದಕ್ಕಿಂತ ಹೆಚ್ಚಿಗೆ ವಿಷಯವನ್ನು ಈ ರೀತಿ ಮಂಡಿಸಿರುವ ಸಂದರ್ಭದಲ್ಲಿ ಸಭಾಪತಿಯವರ ಅಭಿಪ್ರಾಯದಲ್ಲಿ ಯಾವ

ವಿವರಿಸುವುದೆಲ್ಲಾಗಿ ಜರೂರಾದುದು ಮತ್ತು ಮುಖ್ಯವಾದುದೆಂದು ಕಂಡು
ಬರುತ್ತದೆಯೋ ಅಂಥ ವಿವರಿಸುತ್ತೇ ಈದ್ದಂತಕ್ಕಾದ್ದು.

(5) ಯಾವ ಉದ್ದೇಶಕ್ಕಾಗಿ ಎಲ್ಲಾ ಸೂಚನೆಗಳನ್ನು
ನೀಡಲಾಗಿದೆಯೋ ಅವುಗಳನ್ನು ಒಂದು ವಾರದ ಅವಧಿಯಾಗಿ
ಕ್ಕೆಗೆತ್ತಿಕೊಳ್ಳಿದ್ದರೆ, ಸಭಾಪತಿಯವರು ತರುವಾಯದ ಉಪವೇಶನಕ್ಕಾಗಿ
ಅವುಗಳಲ್ಲಿ ಯಾವುದನ್ನಾದರೂ ಅಂಗೀಕರಿಸಿದ ಹೂರತು ವಾರದ ಅಂತ್ಯದ
ವೇಳೆಗೆ ಅವುಗಳ ಅವಧಿ ಮುಗಿದು ರದ್ದುಗತಕ್ಕಾದ್ದು :

ಪರಂತು, ಸಚಿವರನ್ನು ಉಲ್ಲೇಖಿಸಿ ಕೋರಿರುವ ಸೂಚನೆಯು
ಸಭಾಪತಿಯವರು ಏಲೆ ಮಾಡುವವರೆಗೆ ರದ್ದುಗತಕ್ಕಾದ್ದಲ್ಲ.

ಅಧ್ಯಾಯ - XI

ಶಾಸನ ರಚನೆ

ಪ್ರಕರಣ I ಪರಿಪೂರ್ತಿನಲ್ಲಿ ಪ್ರಾರಂಭವಾಗುವ ವಿಧೇಯಕಗಳು

(ಎ) ವಿಧೇಯಕಗಳನ್ನು ಮಂಡಿಸುವುದು ಮತ್ತು ಪ್ರಕಟಿಸುವುದು.

73. ವಿಧೇಯಕವನ್ನು ಮಂಡಿಸುವ ಮುಂಚೆ ಅದನ್ನು ಪ್ರಕಟಿಸುವುದು:-
ಒಂದು ವಿಧೇಯಕವನ್ನು ಮಂಡಿಸಲು ಸಭಾಪತಿಯವರಿಗೆ ಅನುಮತಿ
ಕೋರಿ ಪ್ರಸ್ತಾವವನ್ನು ಮಾಡದಿದ್ದರೂ ಯಾವುದೇ ವಿಧೇಯಕವನ್ನು
(ಅದರೊಂದಿಗೆ ಅದಕ್ಕೆ ಸಂಬಂಧಿಸಿದ ಉದ್ದೇಶಗಳ ಮತ್ತು ಕಾರಣಗಳ
ವಿವರ ಮತ್ತು ಶಾಸನ ರಚನಾಧಿಕಾರದ ಜ್ಞಾಪನಪತ್ರ ಹಾಗೂ ಆರ್ಥಿಕ
ಜ್ಞಾಪನ ಪತ್ರಗಳೊಂದಿಗೆ) ರಾಜ್ಯಪತ್ರದಲ್ಲಿ ಪ್ರಕಟಿಸುವ ಬಗ್ಗೆ ಆದೇಶ
ಮಾಡಬೇಕೆಂದು ಸಭಾಪತಿಯವರಿಗೆ ಮನವಿ ಬಂದರೆ, ಆ ವಿಧೇಯಕವನ್ನು
ಹಾಗೆ ಪ್ರಕಟಿಸಲು ತವರು ಆದೇಶ ಮಾಡಬಹುದು. ಅಂಥ ಸಂದರ್ಭದಲ್ಲಿ
ವಿಧೇಯಕವನ್ನು ಮಂಡಿಸಲು ಅನುಮತಿಯನ್ನು ಕೋರಿರುವ
ಸೂಚನೆಯನ್ನು ಪ್ರಸ್ತಾಪಿಸುವ ಅವಶ್ಯಕತೆ ಇಲ್ಲ ಮತ್ತು ಆ ಬಳಿಕೆ
ವಿಧೇಯಕವನ್ನು ಸಭೆಯಲ್ಲಿ ಮಂಡಿಸಿದರೆ ಅದನ್ನು ಮತ್ತೆ ಪ್ರಕಟಿಸಬೇಕಾದ
ಅವಶ್ಯಕತೆ ಇಲ್ಲ.

74. ಖಾಸಗಿ ಸದಸ್ಯರ ವಿಧೇಯಕಗಳನ್ನು ಮಂಡಿಸುವ ಪ್ರಸ್ತಾವದ
ಸೂಚನೆ:- (1) ಒಂದು ವಿಧೇಯಕವನ್ನು ಸಭೆಯಲ್ಲಿ ಮಂಡಿಸಲು
ಅನುಮತಿಯನ್ನು ಪಡೆಯುವುದಕ್ಕಾಗಿ ಅಪೇಕ್ಷಿಸುವ ಸಚಿವರಲ್ಲದ ಯಾರೇ
ಇತರ ಸದಸ್ಯರು ತಮ್ಮ ಉದ್ದೇಶದ ಬಗ್ಗೆ ಸೂಚನೆಯನ್ನು ಕೊಡತಕ್ಕದ್ದು.
ಮತ್ತು ಆ ಸೂಚನಾಪತ್ರದೊಡನೆ ಆ ವಿಧೇಯಕದ ಒಂದು ಪ್ರತಿಯನ್ನು

ಮತ್ತು ವಾದಂಶಿಲ್ಲದ ಉದ್ದೇಶ ಮತ್ತು ಕಾರಣಗಳ ವಿವರಣಾತ್ಮಕ ಹೇಳಿಕೆಯನ್ನು ಅದರೊಂದಿಗೆ ಒಳಗೊಂಡಿರುತ್ತದ್ದು.

ಪರಂತು, ಸಭಾಪತಿಯವರು ತಾವು ಸೂಕ್ತವೆಂದು ಭಾವಿಸಿದರೆ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯನ್ನು ಪರಿಷ್ಕರಿಸಬಹುದು.

(2) ಈ ವಿಧೇಯಕವು ಸಂವಿಧಾನದ ಮೇರೆಗೆ ಪ್ರೋವರ್ ವುಂಜಾರಾತಿ ಅಥವಾ ಶಿಫಾರಸ್ಸುಗಳಿಲ್ಲದೆ ವುಂಡಿಸಲು ಸಾಧ್ಯವಿಲ್ಲದಿರುವಂಥ ವಿಧೇಯಕವಾಗಿದ್ದರೆ, ಅದನ್ನು ಮಂಡಿಸುವ ಸದಸ್ಯನು ಮಂಜಾರಾತಿಯ ಅಥವಾ ಶಿಫಾರಸ್ಸುಗಳ ಒಂದು ಪ್ರತಿಯನ್ನು ಸೂಚನಾಪತ್ರದೊಡನೆ ಲಗತ್ತಿಸತ್ಕಾದ್ದು ಮತ್ತು ಈ ಅಗತ್ಯಗಳನ್ನು ಪೂರ್ವೇಸದ ಹೊರತು, ಸೂಚನಾ ಪತ್ರ ಮಾನ್ಯವಾಗತಕ್ಕಾದ್ದಲ್ಲ.

(3) ಈ ನಿಯಮದ ಮೇರೆಗೆ ವಿಧೇಯಕವನ್ನು ಮಂಡಿಸಲು ಅವಕಾಶ ಕೋರುವ ಪ್ರಸ್ತಾವದ ಒಗ್ಗೆ ಸೂಚನಾ ಪತ್ರವನ್ನು ಕೊಡುವ ಅವಧಿಯು, ವಿಧೇಯಕವನ್ನು ಮಂಡಿಸಲು ಸದಸ್ಯನು ಇಟ್ಟಿಸುವ ಅಧಿಕೇಶನದ ಪೂರಂಭಕ್ಕೆ ಮೊದಲು, ಸಭಾಪತಿಯವರು ಇನ್ನೂ ಕಡಿಮೆ ಅವಕಾಶದ ಒಗ್ಗೆ ಸೂಚನಾ ಪತ್ರ ಕೊಡಲು ಅನುಮತಿಸಿದ್ದ ಹೊರತಾಗಿ, ಈ ಅವಧಿಯು ಏಳು ಸ್ವಷ್ಟ ದಿನಗಳಾಗಿರತಕ್ಕಾದ್ದು.

(4) ಕಾರ್ಯಕಲಾಪಗಳ ಪಟ್ಟಿಯಲ್ಲಿನ ವಿಧೇಯಕವನ್ನು ಮಂಡಿಸಲು ಅವಕಾಶ ಮಾಡಿಕೊಡುವ ಪ್ರಸ್ತಾವವನ್ನು ಯಾವ ದಿನಾಂಕದಂದು ಸೇರಿಸಲಾಗಿದೆಯೋ ಆ ದಿನಾಂಕದಂದು ಸೂಚನಾ ಪತ್ರವನ್ನು ಕೊಡುವ ಸದಸ್ಯನು ವಿಧೇಯಕದ ಪ್ರಸ್ತಾವವನ್ನು ಮಂಡಿಸಬಹುದು.

75. ವಿಧೇಯಕಗಳಿಗೆ ಮತ್ತು ವಿಧೇಯಕಗಳಲ್ಲಿ ಆರ್ಥಿಕ ವಿವರಗಳಲ್ಲಿನ ವಿಂಡಗಳ ಬಗ್ಗೆ ಆರ್ಥಿಕ ಜ್ಞಾಪನ ಪತ್ರ:- (1) ವೆಚ್ಚವನ್ನು ಒಳಗೊಂಡಂಥ ವಿಧೇಯಕಕ್ಕೆ ಆರ್ಥಿಕ ಜ್ಞಾಪನ ಪತ್ರವನ್ನು ಲಗತ್ತಿಸತಕ್ಕದ್ದು ಮತ್ತು ಅದು ವೆಚ್ಚವನ್ನು ಒಳಗೊಂಡ ವಿಂಡಗಳಿಗೆ ನಿರ್ದಿಷ್ಟ ಗಮನವನ್ನು ಸೂಚಿಸತಕ್ಕದ್ದು ಮತ್ತು ವಿಧೇಯಕವು ಆರ್ಥಿಕಿಯಾಗಿ ಜಾರಿಗೆ ಬಂದ ಸಂದರ್ಭದಲ್ಲಿ ಆ ಬಗ್ಗೆ ಅಗತ್ಯವಾದ ಆವರ್ತನಕ ಮತ್ತು ಅನಾವರ್ತನಕ ವೆಚ್ಚದ ಅಂದಾಜನ್ನು ಸಹ ಒದಗಿಸತಕ್ಕದ್ದು.

(2) ಸಂಚಿತ ನಿರ್ದಿಖಾಂದ ವೆಚ್ಚ ವಹಿಸತಕ್ಕ ವಿಧೇಯಕದಲ್ಲಿರುವ ವಿಂಡಗಳು ಅಥವಾ ಉಪಬಂಧಗಳನ್ನು ದಪ್ಪ ಅಥವಾ ಓರೆ ಅಕ್ಷರಗಳಲ್ಲಿ ಮುದ್ರಿಸತಕ್ಕದ್ದು:

ಪರಂತು, ವಿಧೇಯಕದಲ್ಲಿರುವ ವೆಚ್ಚವನ್ನೂ ಒಳಗೊಂಡಿರುವಂಥ ವಿಂಡಗಳನ್ನು ದಪ್ಪ ಮತ್ತು ಓರೆ ಅಕ್ಷರಗಳಲ್ಲಿ ಮುದ್ರಿಸದಿರುವಂಥ ಸಂದರ್ಭದಲ್ಲಿ, ಅಂಥ ವಿಂಡಗಳನ್ನು ವಿಧಾನ ಪರಿಷತ್ತಿನ ಗಮನಕ್ಕೆ ತರಲು ಅದನ್ನು ಪ್ರಸ್ತಾಪಿಸಿರುವ ಸದಸ್ಯನಿಗೆ ಸಭಾಪತಿಯವರು ಅನುಮತಿ ನೀಡಬಹುದು.

76. ಶಾಸನ ರಚನಾಧಿಕಾರವನ್ನು ಪ್ರತ್ಯಾಯೋಚಿಸುವ ವಿಧೇಯಕಗಳಿಗೆ ವಿವರಣಾತ್ಮಕ ಜ್ಞಾಪನ ಪತ್ರ:- ಶಾಸನ ರಚನಾಧಿಕಾರವಾಗುವ ಪ್ರತ್ಯಾಯೋಚಿಸುವ ಪ್ರಸ್ತಾವಗಳನ್ನು ಒಳಗೊಂಡಂಥ ವಿಧೇಯಕಕ್ಕೆ ಅಂಥ ಪ್ರಸ್ತಾವಗಳನ್ನು ಮತ್ತು ಆ ಪ್ರಸ್ತಾವಗಳ ವ್ಯಾಪ್ತಿಗೆ ಗಮನ ಸೆಳೆಯುವ ಮತ್ತು ಅವು ಸಾಧಾರಣ ಅಥವಾ ಅಸಾಧಾರಣ ಸ್ವರೂಪದಾಗಿವೆಯೇ ಎಂಬುದನ್ನು ನಮೂದಿಸುವ ವಿವರಣಾತ್ಮಕ ಜ್ಞಾಪನ ಪತ್ರವನ್ನು ಲಗತ್ತಿಸತಕ್ಕದ್ದು.

77. ಅಧ್ಯಾದೇಶಗಳಿಗೆ ಸಂಬಂಧಿಸಿದಂತೆ ವಿವರಣೆ:- (1) ವಾಪಾರಿಗಳು ಅಥವಾ ವಾಪಾರಿಗಳು ಇಲ್ಲದೆಯೇ ಅಧ್ಯಾದೇಶವನ್ನು ಬದಲಾಯಿಸುವ ಆರ್ಥಿಕವುಳ್ಳ ವಿಧೇಯಕವನ್ನು ಸದನದಲ್ಲಿ ಮಂಡಿಸಿದಾಗಲೇಲ್ಲ, ಅಧ್ಯಾದೇಶದ ಮೂಲಕ ತಕ್ಷಣ ಶಾಸನ ರಚನೆಯನ್ನು ಅಗತ್ಯಪಡಿಸುವಂಥ ಪರಿಸ್ಥಿತಿಗಳನ್ನು ವಿವರಿಸುವ ವಿವರಣೆಯನ್ನು ವಿಧೇಯಕದ ಜೊತೆಗೆ ವಿಧಾನ ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು.

(2) ವಿಧಾನ ಪರಿಷತ್ತಿನ ಮುಂದೆ ಇತ್ಯಾರ್ಥದಲ್ಲಿರುವ ವಿಧೇಯಕದ ಉಪಭಂಧಗಳನ್ನು ಪ್ರಣೋವಾಗಿ ಅಥವಾ ಭಾಗಶಃ ಅಥವಾ ವಾಪಾರಿಗಳನ್ನು ಒಳಗೊಂಡಿರುವ ಅಧ್ಯಾದೇಶವನ್ನು ಜಾರಿಗೊಳಿಸಿದ ತರುವಾಯ ಸ್ವಂತ ಅಧಿವೇಶನದ ಪ್ರಾರಂಭಕ್ಕೆ ಅಧ್ಯಾದೇಶದ ಮೂಲಕ ತಕ್ಷಣ ಶಾಸನ ರಚನೆಯನ್ನು ಅಗತ್ಯಪಡಿಸಿದಂಥ ಪರಿಸ್ಥಿತಿಗಳನ್ನು ವಿವರಿಸುವ ವಿವರಣೆಯನ್ನು ವಿಧಾನಪರಿಷತ್ತಿನ ಮುಂದೆ ಮಂಡಿಸತಕ್ಕದ್ದು.

78. ಮಂಡನೆಗೆ ಅನುಮತಿ ಕೋರಿ ಪ್ರಸ್ತಾವಃ:- (1) ವಿಧೇಯಕವನ್ನು ಮಂಡಿಸುವ ಪ್ರಸ್ತಾವಕ್ಕೆ ಅನುಮತಿ ದೊರೆತ ನಂತರ, ಪ್ರಸ್ತಾವದ ಸಂಬಂಧದಲ್ಲಿ ವಿಧೇಯಕವನ್ನು ಮಂಡಿಸುವವರು ಸಂಕೀರ್ಣ ವಿವರಣಾತ್ಮಕ ಹೇಳಿಕೆಯನ್ನು ಕೂಡಬಹುದು ಅದಕ್ಕೆ ವರೋಧ ಕಂಡು ಬಂದಾಗ್ಗೆ, ಅದನ್ನು ವರೋಧಿಸುವ ಸದಸ್ಯರಿಗೆ ಸಂಕೀರ್ಣ ವಿವರಣಾತ್ಮಕ ಹೇಳಿಕೆಯನ್ನು ನೀಡಲು ಹಾಗೂ ವಿಧೇಯಕವನ್ನು ಮಂಡಿಸಿದ ಸದಸ್ಯರಿಗೆ ಸಂಕೀರ್ಣ ಉತ್ತರ ನೀಡಲು ಅನುಮತಿ ಕೂಡಬಹುದು ಮತ್ತು ಆ ತರುವಾಯ ಯಾವುದೇ ಚರ್ಚಿಗೆ ಅವಕಾಶವಿಲ್ಲದೆ ಆ ಕುರಿತು ಪ್ರಶ್ನೆ ಹಾಕತಕ್ಕದ್ದು:

ಪರಂತು, ವಿಧೇಯಕವು ಸದನದ ಶಾಸನ ರಚನೆ ಸಕ್ಕಮತೆಗೆ ಹೋರತಾದ ಶಾಸನ ರಚನೆಯನ್ನು ಪ್ರಾರಂಭಿಸುವುದೆಂಬ ಕಾರಣಕ್ಕಾಗಿ ಪ್ರಸ್ತಾವವನ್ನು ವಿರೋಧಿಸಿರುವ ಸಂದರ್ಭದಲ್ಲಿ, ಸಭಾಪತಿಯವರು, ಆ ಕುರಿತು ಪ್ರಾಣೀ ಜಚ್ಚೆಗೆ ಅನುಮತಿ ನೀಡಬಹುದು.

(2) ವಿಧೇಯಕವನ್ನು ಮಂಡಿಸಲು ಅನುಮತಿ ಕೊಟ್ಟರೆ, ವಿಧೇಯಕವನ್ನು ಮಂಡಿಸುವವರು ಆ ಜೊಡಳೇ ವಿಧೇಯಕವನ್ನು ಮಂಡಿಸತಕ್ಕದ್ದು.

(3) ಆ ವಿಧೇಯಕವನ್ನು 73ನೇ ನಿಯಮದ ಉಪಬಂಧಗಳ ಮೇರೆಗೆ ಪ್ರಕಟಿಸಿದ ಸಂದರ್ಭದಲ್ಲಿ, ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು ಅಗತ್ಯವಾಗತಕ್ಕದ್ದಾಗ್ನಿ, ಆ ತರುವಾಯಾದ ಅಂಥ ಕಾಯ್ದೆಕಲಾಪಕ್ಕೆ ಲಭ್ಯವಿರುವ ಯಾವುದೇ ಬಿಸಂಪಾದ್ಯಾ ವಿಧೇಯಕವನ್ನು ಮಂಡಿಸುವ ಸದಸ್ಯರು ಆದನ್ನು ಮಾರಡಿಸಬಹುದು.

79. ಮಂಡನೆಯ ತರುವಾಯ ಜ್ಞಾನಕ್ಕೆ ವಿಧೇಯಕವನ್ನು ಮಂಡಿಸಿದ ತರುವಾಯ ಆದಷ್ಟು ಬೇಗನೆ, ಆದನ್ನು ಒಳಗೊಳಿಸಿ ಪ್ರಕಟಿಸಿಲ್ಲದ ಹೋರತು, ರಾಜ್ಯಪತ್ರದಲ್ಲಿ ಪ್ರಕಟಸತಕ್ಕದ್ದು.

***80.** ವಿಧೇಯಕಗಳ ಭಾಷಾಂತರ:- ಹೀಗೆ ಇವನ್ನು ಮಂಡಿಸಿದ ನಂತರ ಅಥವಾ 73ನೇ ನಿಯಮದಡಿ ಪ್ರಕಟಿಸಲಾಗಿದೆ ಅಥವಾ ಪ್ರಕಟ ಸಂಬಂಧದಲ್ಲಿ, ವಿಧೇಯಕ ಹಾಗೂ ಉದ್ದೇಶ ಮತ್ತು ಅಂತರಾಳ ಹೇಳಿಕೆಯು ಕನ್ನಡ ಮತ್ತು ಅಂಗ್ಲ ಭಾಷೆಗಳ ರದರಲ್ಲಿ ಸಿದ್ಧಪಡಿಸಿ ಕಲ್ಪಿಸತಕ್ಕದ್ದು ಮತ್ತು ಅವುಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.

* ನಿಯಮಾವಳಿ ಸಮಿತಿಯ ವಿಫಾರಣೆಯೇ 14.02.2006 ರಂದು ಪ್ರತ್ಯಾಯೋಜಿಸಲಾಗಿದೆ

(ಬಿ) ವಿಧೇಯಕಗಳ ಮಂಡನೆಯ ತರುವಾಯ ಪ್ರಸ್ತಾವಗಳು

81. ಮಂಡನೆಯ ತರುವಾಯ ಪ್ರಸ್ತಾವಗಳು:- ವಿಧೇಯಕವನ್ನು ಮಂಡಿಸಿದಾಗ ಅಥವಾ ಆ ತರುವಾಯ ಯಾವುದೇ ಒಂದು ಸಂದರ್ಭದಲ್ಲಿ ವಿಧೇಯಕ ಮಂಡಿಸುವ ಸದಸ್ಯರು ತಮ್ಮ ವಿಧೇಯಕಕ್ಕೆ ಸಂಬಂಧಿಸಿದಂತೆ ಈ ಮುಂದಿನ ಪ್ರಸ್ತಾವಗಳ ಪ್ರಕ್ರಿಯೆಗಳನ್ನು ಪ್ರಸ್ತಾವವನ್ನು ಮಂಡಿಸಬಹುದು, ಎಂದರೆ :-

(i) ಅದನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು; ಅಥವಾ

(ii) ಅದನ್ನು ಸದನದ ಪರಿಶೀಲನಾ ಸಮಿತಿಗೆ ಉಲ್ಲೇಖಿಸತಕ್ಕದ್ದು;

ಅಥವಾ

(iii) ವಿಧಾನ ಸಭೆಯ ಸಮೂತ್ತಿ ಪಡೆದು ಸದನಗಳ ಜಂಟಿ ಪರಿಶೀಲನಾ ಸಮಿತಿಗೆ ಉಲ್ಲೇಖಿಸತಕ್ಕದ್ದು;

ಅಥವಾ

(iv) ಅದರ ಸಂಬಂಧದಲ್ಲಿ ಒಫಿಷಾಲಿಯಗಳನ್ನು ಪಡೆಯಲು ಕಳುಹಿಸತಕ್ಕದ್ದು.

ಘರಂತು, ಸಂವಿಧಾನದ ಅನುಚ್ಛೇದ 199ರ (1)ನೇ ವಿಂಡರ (ಎ) ಯಿಂದ (ಎಫ್) ಉಪ ಶಿಂಡಗಳಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಪ್ರಕ್ರಿಯೆಗಳನ್ನು ಮಂಡಿಸಿದರೆ ಬಗ್ಗೆ ಉಪಬಂಧ ಕಲ್ಪಿಸುವ ವಿಧೇಯಕಕ್ಕೆ ಸಂಬಂಧಿಸಿ (iii)ನೇ ವಿಂಡದಲ್ಲಿ ಉಲ್ಲೇಖಿತವಾದ ಯಾವುದೇ ಅಂಥ ಪ್ರಸ್ತಾವವನ್ನು ಮಾಡತಕ್ಕದ್ದು.

ಮತ್ತು ಪರಂತು, ಸದಸ್ಯರ ಉಪಯೋಗಕ್ಕಾಗಿ ವಿಧೇಯಕದ ಪ್ರತಿಗಳನ್ನು ಒದಗಿಸುವವರೆಗೆ ಅಂಥ ಯಾವುದೇ ಪ್ರಸ್ತಾವವನ್ನು ಮಾಡತಕ್ಕದ್ದಲ್ಲಿ ಮತ್ತು ಪ್ರಸ್ತಾವವನ್ನು ಮಂಡಿಸಿದ ದಿನಕ್ಕೆ 2 ದಿನಗಳಿಗೆ ಮುಂಚೆ ವಿಧೇಯಕದ ಪ್ರತಿಗಳನ್ನು ಒದಗಿಸಿದ ಹೊರತು, ಅಂಥ ಯಾವುದೇ ಪ್ರಸ್ತಾವವನ್ನು ಮಂಡಿಸಲು ಸಭಾಪತಿಯವರು ಅನುಮತಿ ಕೊಟ್ಟಿ ಹೊರತು ಅಂಥ ಆಕ್ಷೇಪವು ಪರಿಣಾಮಕಾರಿಯಾಗತಕ್ಕದ್ದಲ್ಲ.

82. ವಿಧೇಯಕದ ಮುಖ್ಯಾಂಶಗಳನ್ನು ಕುರಿತ ಚರ್ಚೆ:- (1) 78ನೇ ನಿಯಮದಲ್ಲಿ ಉಲ್ಲೇಖಿತವಾದ ಪ್ರಸ್ತಾವವನ್ನು ಮಂಡಿಸಿದ ತರುವಾಯ, ವಿಧೇಯಕದ ಮುಖ್ಯಾಂಶ ಮತ್ತು ಅದರ ಉಪಬಂಧಗಳನ್ನು ಸಾಮಾನ್ಯವಾಗಿ ಚರ್ಚೆಸಬಹುದು. ಆದರೆ ವಿಧೇಯಕದ ಮುಖ್ಯಾಂಶಗಳನ್ನು ವಿವರಿಸಲು ಅಗತ್ಯವಾಗಿರುವದಕ್ಕಿಂತ ಹೆಚ್ಚಾಗಿ ವಿಧೇಯಕದ ವಿವರಗಳನ್ನು ಚರ್ಚೆಸತಕ್ಕದ್ದಲ್ಲ.

(2) ಈ ಹಂತದಲ್ಲಿ ವಿಧೇಯಕಕ್ಕೆ ಯಾವುದೇ ತಿದ್ದುಪಡಿಗಳನ್ನು ಸೇರಿಸಲಾಗದು, ಆದರೆ :-

(ಎ) ವಿಧೇಯಕವನ್ನು ಮಂಡಿಸುವ ಸದಸ್ಯನು ವಿಧೇಯಕವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಪ್ರಸ್ತಾಪ ಮಾಡಿದರೆ ಯಾರೇ ಸದಸ್ಯರು ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿಗೆ ಅಥವಾ ವಿಧಾನಸಭೆಯ ಸಮೃತಿ ಪಡೆದು ಸದನಗಳ ಸಂಯುಕ್ತ ಸಮಿತಿಗೆ ಉಲ್ಲೇಖಿಸಬೇಕೆಂದು ಅಥವಾ ಪ್ರಸ್ತಾವದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದೊಳಗೆ ಅದರ ಮೇಲೆ ಅಭಿಪ್ರಾಯಗಳನ್ನು ಪಡೆಯುವ ಸಲುವಾಗಿ ಸದಸ್ಯರಿಗೆ ಕಳುಹಿಸತಕ್ಕದ್ದೇಂದು ತಿದ್ದುಪಡಿಯನ್ನು ಮಂಡಿಸಬಹುದು.

(ಬಿ) ವಿಧೇಯಕದ ವಿಷಯವನ್ನು ಮಂಡಿಸುವ ಸದಸ್ಯರು ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿಗೆ ಅಥವಾ ವಿಧಾನಸಭೆಯ ಸಮೂತ್ಪದೆಯ ಪಡೆದು ಸದನಗಳ ಸಂಯುಕ್ತ ಸಮಿತಿಗೆ ಉಲ್ಲೇಖಿಸಬೇಕೆಂದು ಪ್ರಸ್ತಾವ ಮಂಡಿಸಿದರೆ, ಯಾರೇ ಸದಸ್ಯರು ವಿಧೇಯಕವನ್ನು ಸಂದರ್ಭಾನುಸಾರ ವಿಧಾನಸಭೆಯ ಸಮೂತ್ಪದೆಯ ಪಡೆದು ಸದನಗಳ ಸಂಯುಕ್ತ ಪರಿಶೀಲನಾ ಸಮಿತಿಗೆ ಉಲ್ಲೇಖಿಸತಕ್ಕದೆಂದು ಅಥವಾ ಪ್ರಸ್ತಾವದಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದೋಳಗೆ ಅಭಿಪ್ರಾಯಗಳನ್ನು ಪಡೆಯುವ ಸಲುವಾಗಿ ಸದಸ್ಯರಿಗೆ ಕಳುಹಿಸಬೇಕೆಂದು ತಿದ್ದುಪಡಿರುವನ್ನು ಮಂಡಿಸಬಹುದು.

(3) ವಿಧೇಯಕದ ಸಂಬಂಧದಲ್ಲಿ ಅಭಿಪ್ರಾಯವನ್ನು ನಜೆಯುವ ಉದ್ದೇಶಕ್ಕಾಗಿ ಅದನ್ನು ಸದಸ್ಯರಿಗೆ ಕಳುಹಿಸಬೇಕೆಂಬ ಪ್ರಸ್ತಾವವು ತೀವ್ರಾನವಾದ ಸಂದರ್ಭದಲ್ಲಿ ಮತ್ತು ವಿಧೇಯಕವನ್ನು ಆ ನಿರ್ದೇಶನಗಳಿಗನುಸಾರವಾಗಿ ಸದಸ್ಯರಿಗೆ ಕಳುಹಿಸಿ ಹೊಣ್ಣಗ ಮತ್ತು ಅದರ ಸಂಬಂಧದಲ್ಲಿ ಅಭಿಪ್ರಾಯಗಳನ್ನು ಸ್ವೀಕರಿಸಿದ ತರುವಾಯ ವಿಧೇಯಕವನ್ನು ಮಂಡಿಸುವ ಸದಸ್ಯನು ಆ ತರುವಾಯ ವಿಧೇಯಕಕ್ಕ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ಬಂರುಸಿದರೆ, ಸಭಾಪತಿಯವರು ವಿಧೇಯಕವನ್ನು ಪರ್ಯಾಯೋಚನೆಗೆ ತೆಗೆದುಹೊಳ್ಳಬೇಕೆಂಬ ಪ್ರಸ್ತಾವಕ್ಕೆ ಅನುಮತಿ ಹೊಟ್ಟ ಹೊರತು ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿಗೆ ಪರಿಷತ್ತಿನ ಸಮೂತ್ಪದೆಯ ಪಡೆದು ಸದನಗಳ ಸಂಯುಕ್ತ ಸಮಿತಿಗೆ ಉಲ್ಲೇಖಿಸತಕ್ಕದೆಂದು ಪ್ರಸ್ತಾವ ಮಂಡಿಸತಕ್ಕದ್ದು:

ಪರಂತು, ಈ ನಿಯಮದ ಮೇರೆಗೆ ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ ನೇಮಕಾತಿಗಾಗಿ ತಿದ್ದುಪಡಿ ಅಥವಾ ಪ್ರಸ್ತಾವವನ್ನು ಮಂಡಿಸಿದ್ದರೆ, ಯಾವ ಪರಿಶೀಲನಾ ಸಮಿತಿಗೆ ಅಥವಾ ಸಂಯುಕ್ತ

ಪರಿಶೀಲನಾ ಸಮಿತಿಗೆ ವಿಧೇಯಕವನ್ನು ಉಲ್ಲೇಖಿಸಬಹುದೆಂದು ಪ್ರಸ್ತಾಪಿಸಲಾಗಿದೆಯೋ ಆ ವಿಧೇಯಕದಲ್ಲಿ ಕೆಲವು ನಿರ್ದಿಷ್ಟ ಅಥವಾ ಹೆಚ್ಚಿನ ಉಪಭಂಧವನ್ನು ರಚಿಸಬಹುದೆಂದು ಮತ್ತು ಅಗತ್ಯವಾದರೆ ವಿಧೇಯಕವು ಯಾವುದರ ಮೂಲಕ ಅಧಿನಿಯಮವನ್ನು ತಿದ್ದುಪಡಿ ಮಾಡಬಯಸುವುದೋ ಆ ಅಧಿನಿಯಮಕ್ಕೆ ಪ್ರಸ್ತಾಪಿಸಬಹುದಾದ ತಿದ್ದುಪಡಿಗಳನ್ನು ಪರ್ಯಾಯೋಚಿಸಿ ವರದಿ ಮಾಡತಕ್ಕದೆಂದು ಯಾರೇ ಸದಸ್ಯರು ಸೂಚಿಸಬಹುದು.

ಮತ್ತು ಪರಂತು, ಸಂವಿಧಾನದ 199ನೇ ಅನುಚ್ಛೇದದ 4ನೇ ಖಂಡದ (ಎ) ಯುಂದ (ಎಫ್) ವರೆಗಿನ ಉಪಖಂಡದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ವಿಷಯಗಳ ಬಗ್ಗೆ ಉಪಭಂಧ ಕಲ್ಪಿಸುವಂದ ವಿಧೇಯಕಕ್ಕೆ ಸಂಬಂಧಿಸಿ ಈ ನಿಯಮದ ಮೇರೆಗೆ ಸಂಯುಕ್ತ ಸಮಿತಿಯ ನೇಮಕಾತಿಗಾಗಿ ಯಾವುದೇ ತಿದ್ದುಪಡಿಯನ್ನು ಅಥವಾ ಪ್ರಸ್ತಾವವನ್ನು ಮಂಡಿಸತಕ್ಕದ್ದಲ್ಲ.

83. ಪರಿಶೀಲನಾ ಅಥವಾ ಸಂಂಪುರ್ಣ ಪರಿಶೀಲನಾ ಸಮಿತಿಗೆ ಒಳಿಸುವುದಕ್ಕಾಗಿ ಪ್ರಸ್ತಾವ ಮತ್ತು ಅದರ ಪರಿಣಾಮ:- (1) ವಿಧಾನ ಪರಿವರ್ತನೆ ಮೂಲಕ ಒಂದು ವಿಧೇಯಕವನ್ನು ಪರಿಶೀಲಿಸಬೇಕೆಂಬ ಒಂದು ಪ್ರಸ್ತಾವವನ್ನು ಅಂಗೀಕರಿಸಿದಾಗ ವಿಧೇಯಕದ ವಿಷಯವನ್ನು ಮಂಡಿಸಿರುವ ಸದಸ್ಯರು ಅಥವಾ ಇತರ ಯಾರೇ ಸದಸ್ಯರು ಆ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಅಥವಾ ಜಂಟಿ ಪರಿಶೀಲನಾ ಸಮಿತಿಗೆ ಒಳಿಸಬಹುದು.

(2) ವಿಧೇಯಕವನ್ನು ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಗೆ ಒಳಿಸಬೇಕೆಂಬ ಪ್ರಸ್ತಾವವನ್ನು ನಿರಾಕರಿಸಿದಾಗ ಅಥವಾ ಅಂಥ

ಯಾವ ಪ್ರಸ್ತಾವವನ್ನೂ ಮಾಡಿಲ್ಲದಿದ್ದಾಗ ಸಭಾಪತಿಯವರು 92ನೇ ನಿಯಮದ ಮೇರೆಗೆ ವಿಧೇಯಕವನ್ನು ಅಥವಾ ವಿಧೇಯಕದ ಯಾವುದೇ ಭಾಗವನ್ನು ವಿಧಾನ ಪರಿಷತ್ತಿಗೆ ಒಂದು ವಿಂಡದ ತರುವಾಯ ಮತ್ತೊಂದು ವಿಂಡವನ್ನು ಸಲ್ಲಿಸಬಹುದು.

(3) ವಿಧೇಯಕದ ಸಂಬಂಧದಲ್ಲಿ ಅಭಿಪ್ರಾಯವನ್ನು ಪಡೆಯುವ ಉದ್ದೇಶಕ್ಕಾಗಿ ಅದನ್ನು ಸದಸ್ಯರಿಗೆ ಕಳುಹಿಸಬೇಕೆಂಬ ಪ್ರಸ್ತಾವವು ಅಂಗಿಂತಾರವಾದ ಸಂದರ್ಭದಲ್ಲಿ ಹಾಗೂ ವಿಧೇಯಕವನ್ನು ಆ ನಿರ್ದೇಶನಗಳಿಗನುಸಾರವಾಗಿ ಕಳುಹಿಸಿಕೊಳ್ಳಾಗ ಮತ್ತು ಅದರ ಸಂಬಂಧದ ಅಭಿಪ್ರಾಯವನ್ನು ಸ್ವೀಕರಿಸಿದ ತರುವಾಯ ವಿಧೇಯಕವನ್ನು ಮಂಡಿಸಿರುವ ಸದಸ್ಯರು ಆ ತರುವಾಯ ವಿಧೇಯಕಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನಿಂದ ಮುಂದಿನ ಕ್ರಮ ಕ್ಯಾಗ್ನಾಳಬೇಕೆಂದು ಬಯಸಿದರೆ ಹಾಗೂ ಅಂಥ ಪ್ರಸ್ತಾವವನ್ನು ತೀರ್ಮಾನಗೊಳಿಸಿದರೆ ಈ ನಿಯಮವನ್ನು ಸಭಾಪತಿಯವರು ಅನುಮತಿಸಿದ ಹೊರತು ಆ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬಹುದೆಂದು ಪ್ರಸ್ತಾವಿಸತಕ್ಕದ್ದು:

ಪರಂತು, ಪ್ರಸ್ತಾವದ ದಿನಕ್ಕೆ ಎರಡು ದಿನಗಳ ಮುಂಚೆ ವಿಧೇಯಕದ ಪ್ರತಿಗಳನ್ನು ಒದಗಿಸಿಲ್ಲಿದ್ದರೆ, ಅಂಥ ಯಾವ ಪ್ರಸ್ತಾವವನ್ನೂ ಮಾಡತಕ್ಕದ್ದಲ್ಲ ಮತ್ತು ಅಂಥ ಯಾವುದೇ ಪ್ರಸ್ತಾವಕ್ಕೆ ಯಾರೇ ಸದಸ್ಯರು ಆಕ್ಸೇಪ್ ಎತ್ತಬಹುದು ಮತ್ತು ಮಾಡಬೇಕಾದ ಪ್ರಸ್ತಾವವನ್ನು ಸಭಾಪತಿಯವರು ಅನುವಂತಿಸುವ ಹೊರತು ಅಂಥ ಆಕ್ಸೇಪ್ ಟೌಂಟು ಪರಿಣಾಮಕಾರಿಯಾಗತಕ್ಕದ್ದಲ್ಲ.

84. ವಿಧೇಯಕಗಳಿಗೆ ಸಂಬಂಧಿಸಿದ ಯಾವ ವ್ಯಕ್ತಿಗಳು ಪ್ರಸ್ತಾವವನ್ನು ವುಂಡಿಸಬಹುದಾಗಿ:- ವಿಧೇಯಕವನ್ನು ಪರ್ಯಾಲೋಚನೆಗೆ

ತೆಗೆದುಕೊಳ್ಳಬೇಕೆಂದು ಅಥವಾ ಅಂಗೀಕರಿಸಬೇಕೆಂದು ವಿಧೇಯಕವನ್ನು ಮಂಡಿಸಿರುವ ಸದಸ್ಯರನ್ನಾಳಿದು ಯಾರೇ ಸದಸ್ಯರು ಯಾವುದೇ ಪ್ರಸ್ತಾವವವನ್ನು ಮಂಡಿಸತಕ್ಕದ್ದಲ್ಲ ಮತ್ತು ವಿಧೇಯಕವನ್ನು ಮಂಡಿಸಿರುವ ಸದಸ್ಯರು ಮಾಡಿರುವ ಪ್ರಸ್ತಾವದ ತಿದ್ದುಪಡಿಯ ಹೇರತು, ಯಾರೇ ಸದಸ್ಯರು ವಿಧೇಯಕದ ಮೇಲಿನ ಅಭಿಪ್ರಾಯವನ್ನು ಸಂಗ್ರಹಿಸುವ ಉದ್ದೇಶಕ್ಕಾಗಿ ಅದನ್ನು ಪರಿಚಲಿಸತಕ್ಕದ್ದಲ್ಲ ಅಥವಾ ಪ್ರನಃ ಪರಿಚಲಿಸತಕ್ಕದ್ದಲ್ಲ ;

ಪರಂತು, ವಿಧೇಯಕವನ್ನು ಮಂಡಿಸಿದ ತರುವಾಯ ತದನಂತರದ ಯಾವುದೇ ಹಂತದಲ್ಲಿ ವಿಧೇಯಕವನ್ನು ಮಂಡಿಸಿರುವ ಯಾರೇ ಸದಸ್ಯರಿಗೆ ವಿಧೇಯಕಕ್ಕೆ ಸಂಬಂಧಿಸಿದಂತೆ ಮುಂದಿನ ಪ್ರಸ್ತಾವವವನ್ನು ಮಂಡಿಸಲು ಸಾಧ್ಯವಾಗದಿದ್ದರೆ, ಸಭಾಪತಿಯವರ ಅನುಮೋದನೆಯನ್ನು ಪಡೆದು, ಆ ನಿರ್ದಿಷ್ಟ ಪ್ರಸ್ತಾವವವನ್ನು ಮಂಡಿಸಲು ಇನ್ನೊಬ್ಬ ಸದಸ್ಯರಿಗೆ ಅವರು ಅಧಿಕಾರ ನೀಡಬಹುದು.

ವಿವರಣೆ:- ಈ ಪರಂತುಕದಲ್ಲಿನ ಉಪಬಂಧಗಳು ಏನೇ ಒಳಗೊಂಡಿದ್ದರೂ, ವಿಧೇಯಕವನ್ನು ಮಂಡಿಸುವ ಯಾರೇ ಸದಸ್ಯರು ವಿಧೇಯಕ ಮಂಡಿಸಿರುವ ಸದಸ್ಯರಾಗಿ ಮುಂದುವರೆಯತಕ್ಕದ್ದು.

(ವಿಧೇಯಕದಲ್ಲಿ ಪರಿಶೀಲನಾ ಮತ್ತು ಸಂಯುಕ್ತ ಸಮಿತಿಗೆ ಸಂಬಂಧಪಟ್ಟ ನಿಯಮಗಳಾಗಿ ಈ ನಿಯಮಗಳ ಅಧ್ಯಾಯ XXIV ರ 229-242ನೇ ನಿಯಮಗಳನ್ನು ನೋಡಿ)

(ಸಿ) ಪರಿಶೀಲನಾ ಸಮಿತಿಯ ಅಥವಾ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡಿಸಿದ ತರುವಾಯ ಕಾರ್ಯವಿಧಾನ.

85. ಪರಿಶೀಲನಾ ಅಥವಾ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡಿಸಿದ ತರುವಾಯ ಮಂಡಿಸಬಹುದಾದ ಪ್ರಸ್ತಾಪ:- (1) ವಿಧೇಯಕದ ಮೇಲೆ ಪರಿಶೀಲನಾ ಅಥವಾ ಜಂಟಿ ಪರಿಶೀಲನಾ ಸಮಿತಿಯ ಅಂತಿಮ ವರದಿಯನ್ನು ಮಂಡಿಸಿದ ತರುವಾಯ ವಿಧೇಯಕವನ್ನು ಮಂಡಿಸಿರುವ ಸದಸ್ಯರು.-

(ಎ) ಪರಿಶೀಲನಾ ಅಥವಾ ಜಂಟಿ ಪರಿಶೀಲನಾ ಸಮಿತಿಯು ವರದಿ ವಾಡಿದಂಥ ವಿಧೇಯಕವನ್ನು ಪರಿಶೀಲನೆಗೆ ಮಂಡಿಸಬಹುದು:

ಪರಂತು ಸದಸ್ಯರ ಉಪಯೋಗಕ್ಕಾಗಿ ಸದರಿ ವರದಿಯ ಪ್ರತಿಯನ್ನು ಮೂರು ದಿನಗಳವರೆಗೂ ಒದಗಿಸದಿದ್ದ ಸಂದರ್ಭದಲ್ಲಿ ಸದನದ ಯಾವನೇ ಸದಸ್ಯರು ಆ ವಿಧೇಯಕವನ್ನು ಆ ರೀತಿ ಪರಿಶೀಲನೆಗೆ ತೆಗೆದುಕೊಳ್ಳಲು ಆಕ್ಷೇಪಣೆ ವಾಡಬಹುದು ಮತ್ತು ಅಧ್ಯಕ್ಷರು ವಿಧೇಯಕವನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳಲು ಅನುಮತಿಸದ ಹೊರತು ಅಂಥ ಆಕ್ಷೇಪಣೆಗಳು ಪರಿಣಾಮಕಾರಿಯಾಗತಕ್ಕದಲ್ಲ.

(ಬಿ) ಸದನದ ಪರಿಶೀಲನಾ ಸಮಿತಿ ಅಥವಾ ಸದನಗಳ ಸಂಯುಕ್ತ ಪರಿಶೀಲನಾ ಸಮಿತಿಯು ವರದಿ ಮಾಡಿದಂಥ ವಿಧೇಯಕವನ್ನು ಸಂದರ್ಭಾನುಸಾರ, ಅದೇ ಪರಿಶೀಲನಾ ಸಮಿತಿಗೆ ಅಥವಾ ಹೊಸ ಪರಿಶೀಲನಾ ಸಮಿತಿಗೆ ಅಥವಾ ಅದೇ ಸಂಯುಕ್ತ ಪರಿಶೀಲನಾ ಸಮಿತಿಗೆ ಅಥವಾ ವಿಧಾನ ಸಭೆಯ ಸಮೃತಿಯನ್ನು ಪಡೆದು ಹೊಸ ಸಂಯುಕ್ತ ಪರಿಶೀಲನಾ ಸಮಿತಿಗೆ : -

(i) ಪರಿಮಿತಿ ಇಲ್ಲದೆ ; ಅಥವಾ

(ii) ನಿರ್ದಿಷ್ಟ ವಿಂಡಗಳು ಅಥವಾ ತಿದ್ದುಪಡಿಗಳಿಗೆ ಮಾತ್ರ ಸಂಬಂಧಿಸಿದಂತೆ; ಅಥವಾ

(iii) ವಿಧೇಯಕದಲ್ಲಿ ಕೆಲವು ನಿರ್ದಿಷ್ಟ ಅಥವಾ ಹಚ್ಚಿನ ಉಪಬಂಧ ರಚಿಸಲು ಸಮಿತಿಗೆ ಸೂಚನೆಗಳ ಸಹಿತ ಪುನಃ ಒಟ್ಟಿಸಬಹುದು; ಅಥವಾ

(ಿ) ಸದನದ ಪರಿಶೀಲನಾ ಸಮಿತಿ ಅಥವಾ ಸದನದ ಸಂಯುಕ್ತ ಪರಿಶೀಲನಾ ಸಮಿತಿಯು ವರದಿ ಮಾಡಿದಂಥ ವಿಧೇಯಕವನ್ನು ಸಂದರ್ಭಾನುಸಾರ ವಿಧೇಯಕದ ಮೇಲಿನ ಅಭಿಪ್ರಾಯವನ್ನು ಅಥವಾ ಹಚ್ಚಿನ ಅಭಿಪ್ರಾಯವನ್ನು ಸಂಗ್ರಹಿಸುವ ಉದ್ದೇಶಕ್ಕಾಗಿ ಪರಿಚಲಿಸತಕ್ಕದ್ದು ಅಥವಾ ಪುನಃ ಪರಿಚಲಿಸತಕ್ಕದ್ದು.

(2) ಪರಿಶೀಲನಾ ಸಮಿತಿಯು ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯು ವರದಿ ಮಾಡಿದಂಥ ವಿಧೇಯಕವನ್ನು, ವಿಧೇಯಕವನ್ನು ಮಂಡಿಸಿರುವ ಯಾರೇ ಸದಸ್ಯನು ಮಂಡಿಸಿದರೆ, ವಿಧೇಯಕದ ಮೇಲಿನ ಅಭಿಪ್ರಾಯವನ್ನು ಅಥವಾ ಹಚ್ಚಿನ ಅಭಿಪ್ರಾಯವನ್ನು ಸಂಗ್ರಹಿಸುವ ಉದ್ದೇಶಕ್ಕಾಗಿ, ಆ ವಿಧೇಯಕವನ್ನು ಪುನಃ ಪಯೋಜಿಸಿದೆ ಒಟ್ಟಿಸತಕ್ಕದ್ದೆಂಬ ಅಥವಾ ಪರಿಚಲಿಸತಕ್ಕದ್ದೆಂಬ ಅಥವಾ ಪುನಃ ಪರಿಚಲಿಸತಕ್ಕದೆಂಬ ತಿದ್ದುಪಡಿಯನ್ನು ಯಾರೇ ಸದಸ್ಯರು ಮಂಡಿಸಬಹುದು.

86. ಪರಿಶೀಲನಾ ಸಮಿತಿಯ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ ವರದಿಯ ಮೇಲಿನ ಚರ್ಚೆಯ ವ್ಯಾಪ್ತಿ:- ಪರಿಶೀಲನಾ ಸಮಿತಿ ಅಥವಾ

ಸಂಯುಕ್ತ ಪರಿಶೀಲನಾ ಸಮಿತಿಯ ವರದಿ ಮಾಡಿದಂಥ ವಿಧೇಯಕವನ್ನು
ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂದು ಸೂಚಿಸುವ ಪ್ರಸ್ತಾವವನ್ನು ಕುರಿತ
ಚರ್ಚೆಯ ಪರಿಶೀಲನಾ ಸಮಿತಿಯ ಅಥವಾ ಸಂಯುಕ್ತ ಪರಿಶೀಲನಾ
ಸಮಿತಿಯ ವರದಿಯ ಮತ್ತು ಆ ವರದಿಯಲ್ಲಿ ಉಲ್ಲೇಖಿಸಲಾಗಿರುವ
ವಿಷಯಗಳ ಅಥವಾ ವಿಧೇಯಕದ ತತ್ವಕ್ಕೆ ಸುಸಂಗತವಾದ ಯಾವುದೇ
ಒಬ್ಬೆ ಸಲಹೆಗಳ ಪರ್ಯಾಲೋಚನೆಗೆ ಪರಿಮಿತವಾಗಿರತಕ್ಕದ್ದು.

(ಡಿ) ಖಂಡಗಳು, ಇತ್ಯಾದಿಗಳ ತಿದ್ದುಪಡಿ ಮತ್ತು ವಿಧೇಯಕಗಳ
ಪರಿಶೀಲನೆ

87. ಖಂಡ ಖಂಡವಾಗಿ ವಿಧೇಯಕದ ಮಂಡನೆ :- (1) ವಿಧೇಯಕವನ್ನು
ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವವನ್ನು ಸದನವು
ಅಂಗೀಕರಿಸಿದ ತರುವಾಯ ಸಭಾಪತಿಯವರು ಖಂಡ ಖಂಡವಾಗಿ
ವಿಧೇಯಕವನ್ನು ಸದನದಲ್ಲಿ ಮಂಡಿಸತಕ್ಕದ್ದು.

(2) ರೂಪ್ಯಾರೇ ಸದಸ್ಯರು ಈ ಹಂತದಲ್ಲಿ ವಿಧೇಯಕಕ್ಕೆ
ತಿದ್ದುಪಡಿಯನ್ನು ಮಂಡಿಸಬಹುದು.

(3) ಹೊಸ ಖಂಡಗಳನ್ನು ಅಥವಾ ಪ್ರಸ್ತಾವಿಸಲಾಗುವ
ತಿದ್ದುಪಡಿಗಳನ್ನು ಆಯ್ದು ಮಾಡುವ ಅಧಿಕಾರವನ್ನು ಸಭಾಪತಿಯವರು
ಹೊಂದಿರತಕ್ಕದ್ದು ಮತ್ತು ಅವರು ಸೂಕ್ತವಂದು ಭಾವಿಸಿದರೆ ತಿದ್ದುಪಡಿಯ
ಬಗ್ಗೆ ಸೂಚನೆ ಕೊಟ್ಟಿಂಥ ಸದಸ್ಯರಿಗೆ ತಿದ್ದುಪಡಿಯನ್ನು ಕುರಿತು
ಸಭಾಪತಿಯವರಿಗೆ ತೀವ್ರಾನ ಕೈಗೊಳ್ಳಲು ಅನುಕೂಲವಾಗುವಂತೆ
ಆ ತಿದ್ದುಪಡಿಯ ಉದ್ದೇಶವನ್ನು ಕುರಿತು ವಿವರಣೆ ಕೊಡುವಂತೆ
ಕೇಳಬಹುದು.

(4) ತಿದ್ದುಪಡಿಗಳನ್ನು, ಅವು ರೂಪ ಖಿಂಡಗಳಿಗೆ ಸಂಬಂಧ ಪಟ್ಟಿದೆಯೋ ಈ ಖಿಂಡಗಳ ಅನುಕ್ರಮದಲ್ಲಿ ಪರ್ಯಾಲೋಚಿಸತಕ್ಕದ್ದು:

ಪರಂತು, ಸಭಾಪತಿಯವರ ಅನುಮೋದನೆಯನ್ನು ಪಡೆದು ಯಾವುದೇ ಇತರ ಕ್ರಮದಲ್ಲಿ ತಿದ್ದುಪಡಿಗಳನ್ನು ಪರ್ಯಾಲೋಚನೆಗೆ ತಗೆದುಕೊಳ್ಳಬಹುದು.

(5) ಸಭಾಪತಿಯವರು ಪ್ರತಿಯೊಂದು ಖಿಂಡದ ಸಂಖ್ಯೆಯನ್ನು ಪ್ರತ್ಯೇಕವಾಗಿ ಒಂದತಕ್ಕದ್ದು ಮತ್ತು ಅದಕ್ಕೆ ಸಂಬಂಧಪಟ್ಟ ತಿದ್ದುಪಡಿಯ ಕುರಿತು ಕಾರ್ಯವಿಧಾನ ಮಾರ್ಗಸೂಳ್ಳತ್ತಲೇ ಈ ಖಿಂಡವು ಅಥವಾ ಸಂದರ್ಭಾನುಸಾರ ತಿದ್ದುಪಡಿಯಾದ ಈ ಖಿಂಡವೇ ವಿಧೇಯಕದ ಭಾಗವಾಗಿರತಕ್ಕದ್ದೇ ಎಂದು ಪ್ರಶ್ನೆ ಕೇಳತಕ್ಕದ್ದು.

(6) ಈ ನಿಯಮದ (1) ಮತ್ತು (5)ನೇ ಉಪನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಅವಿರೋಧ ಖಿಂಡಗಳ ಸಂದರ್ಭದಲ್ಲಿ, ಖಿಂಡಗಳ ಸಮೂಹವನ್ನು ಕುರಿತು ಸಭಾಪತಿಯವರು ಪ್ರಶ್ನಿಸಬಹುದು. ಆದರೆ ಪ್ರತ್ಯೇಕವಾಗಿ ಪ್ರತಿಯೊಂದು ಖಿಂಡವನ್ನು ಕುರಿತು ಪ್ರಶ್ನಿಸಬಾರದು.

(7) ಯಾವುದೇ ಖಿಂಡದ ಬಗ್ಗೆ ಪರ್ಯಾಲೋಚಿಸುವಾಗ ಆ ಖಿಂಡಕ್ಕೆ ಮಾತ್ರ ಚಚ್ಚೆ ಪರಿಮಿತವಾಗಿರಬೇಕು ಮತ್ತು ವಿಧೇಯಕದ ಇತರ ಖಿಂಡಗಳನ್ನು ಸಭಾಪತಿಯವರ ಅನುಮತಿಯನ್ನು ಪಡೆಯಿದ ಹೊರತು, ಚಚ್ಚೆಸಕೂಡದು.

(8) ಅನುಸೂಚಿಗಳು ಯಾವುದಾದರೂ ಇದ್ದರೆ ಅವುಗಳನ್ನು ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸತಕ್ಕದ್ದು ಮತ್ತು ಖಿಂಡಗಳ ಬಗ್ಗೆ

ಯಾವ ರೀತಿ ವ್ಯವಹರಿಸಲಾಗಿದೆಯೋ ಅದೇ ರೀತಿ ಅವುಗಳ ಬಗ್ಗೆ ವ್ಯವಹರಿಸತಕ್ಕದ್ದು.

(9) ವಿಧೇಯಕದ ಎಲ್ಲ ಖಂಡಗಳ ಬಗ್ಗೆ ವ್ಯವಹರಿಸಿದ ತರುವಾಯ ವಿಧೇಯಕದ ಶೀಫ್ಸಿಕೆ ಮತ್ತು ಪ್ರಸ್ತಾಪನೆಯನ್ನು ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು:

ಪರಂತು, ಕಾಲವ್ಯಂತಾ ಹಾಗೂ ಜಂಟಿಯ ಪ್ರಸರಣ ನೇರವಾಗಿದರಲು ಒಂದಕ್ಕಾಂತಿರು ಸಂಬಂಧಪಟ್ಟ ತಿದ್ದುಪಡಿಗಳ ಸರಪಣಿಗಳನ್ನು ಒಂದೇ ಜಚ್ಚೆಯಲ್ಲಿ ಮುಗಿಸಲು ಅನುಮತಿಸತಕ್ಕದ್ದು.

88. ತಿದ್ದುಪಡಿಯ ಮೂಲಕಿಗೆ:- (1) ವಿಧೇಯಕದ ಖಂಡ ಅಥವಾ ಅನುಸೂಚಿತ ತಿದ್ದುಪಡಿಯ ಸೂಚನೆಯನ್ನು, ವಿಧೇಯಕವನ್ನು ಪರಾಗ್ಯಾಜೊಚಿಸುವ ದಿನಕ್ಕೆ ಒಂದು ದಿನ ಮುಂಚೆ ಕೊಡದಿದ್ದರೆ ತಿದ್ದುಪಡಿಯನ್ನು ಮಂಡಿಸುವ ಬಗ್ಗೆ ಯಾರೊಬ್ಬಿ ಸದಸ್ಯರು ಆಕ್ಷೇಪಣೆ ಎತ್ತಬಹುದು ಮತ್ತು ತಿದ್ದುಪಡಿಯನ್ನು ಮಂಡಿಸಲು ಸಭಾಪತಿಯವರು ಅನುಮತಿಯನ್ನು ಕೊಡದಿದ್ದ ಹೂರತು ಅಂಥ ಆಕ್ಷೇಪಣೆಯು ಪರಿಣಾಮಕಾರಿಯಾಗಿರತಕ್ಕದ್ದು:

ಪರಂತು, ಸರ್ಕಾರಿ ವಿಧೇಯಕದ ಸಂದರ್ಭದಲ್ಲಿ ಯಾವ ತಿದ್ದುಪಡಿಯ ಬಗ್ಗೆ ವಿಧೇಯಕವನ್ನು ಮಂಡಿಸಿರುವ ಸದಸ್ಯನಿಂದ ನೋಟಿಸನ್ನು ಸ್ವೀಕರಿಸಲಾಗಿದೆಯೋ ಆ ತಿದ್ದುಪಡಿಯನ್ನು, ವಿಧೇಯಕವನ್ನು ಮಂಡಿಸಿರುವ ಸದಸ್ಯನು ಮಂತ್ರಿ ಅಥವಾ ಒಬ್ಬ ಸದಸ್ಯನಾಗಿರುವುದು ಮುಕ್ತಾಯವಾಗಿದೆ ಎಂಬ ಕಾರಣದಿಂದ ರದ್ದುಗೊಳಿಸತಕ್ಕದ್ದಲ್ಲ ಮತ್ತು ಅಂಥ ತಿದ್ದುಪಡಿಗಳನ್ನು ವಿಧೇಯಕವನ್ನು ಮಂಡಿಸುವ ಹೊಸ ಸದಸ್ಯರ ಹೆಸರಿನಲ್ಲಿ ಮುದ್ರಿಸತಕ್ಕದ್ದು.

(2) ಕಾರ್ಯದರ್ಶಿಯವರು, ಕಾಲಾವಕಾಶವಿದ್ದರೆ ಪ್ರಸ್ತಾಪಿತ ತಿದ್ದುಪಡಿಯ ಸೂಚನಾಪತ್ರವನ್ನು ಮುದ್ರಿಸುವಂತೆ ಮತ್ತು ತಿದ್ದುಪಡಿಯ ಪ್ರತಿಯನ್ನು ಪ್ರತಿಯೊಬ್ಬ ಸದಸ್ಯರ ಉಪಯೋಗಕ್ಕಾಗಿ ಲಭ್ಯವಾಗುವಂತೆ ವಿಧಾನ ಮಾಡತಕ್ಕದ್ದು.

89. ತಿದ್ದುಪಡಿಗಳ ಸೂಚನೆಗೆ ಅನುಬಂಧಿತವಾಗಬೇಕಾಗಿರುವ ಮಂಜೂರಾತಿ:- ಯಾರೊಬ್ಬ ಸದಸ್ಯರು ಸಂವಿಧಾನದ ಮೇರೆಗೆ ಪೂರ್ವ ಮಂಜೂರಾತಿ ಅಥವಾ ಶಿಫಾರಸಿಲ್ಲದೆ ಮಂಡಿಸಲಾಗದಂತಹ ತಿದ್ದುಪಡಿಯನ್ನು ಮಂಡಿಸಲಿಚ್ಚಿದರೆ, ಅವರು ಪ್ರಸ್ತಾಪಿಸಿದ ತಿದ್ದುಪಡಿಯ ಸೂಚನೆಗೆ ಅಂತಹ ಮಂಜೂರಾತಿ ಅಥವಾ ಶಿಫಾರಸಿನ ಒಂದು ಪ್ರತಿಂರುನ್ನು ಅನುಬಂಧಿಸತಕ್ಕದ್ದು, ಮತ್ತು ಈ ಕಾರ್ಯ ಪಾಲನೆಯಾಗುವವರೆಗೆ ಸೂಚನೆಯು ಮಾನ್ಯವಾಗತಕ್ಕದ್ದಲ್ಲ.

90. ತಿದ್ದುಪಡಿಗಳ ಅಂಗೀಕಾರಕ್ಕೆ ಷರತ್ತುಗಳು:- ವಿಧೇಯಕದ ಖಂಡಗಳಿಗೆ ಅಥವಾ ಅನುಸೂಚಿಗಳಿಗೆ ಇರುವ ತಿದ್ದುಪಡಿಗಳ ಅಂಗೀಕಾರವು ಕೆಳಕಂಡ ಷರತ್ತುಗಳಿಗೊಳಿಪಡತಕ್ಕದ್ದು.-

(ಎ) ತಿದ್ದುಪಡಿಯ ವಿಧೇಯಕದ ವಸ್ತು ವಿಷಯ ವ್ಯಾಪ್ತಿಯೊಳಗಿರತಕ್ಕದ್ದು ಮತ್ತು ಅದಕ್ಕೆ ಸಂಬಂಧಿಸಿದ ಖಂಡದ ವಸ್ತು ವಿಷಯಕ್ಕೆ ಸುಸಂಗತವಾಗಿರತಕ್ಕದ್ದು.

(ಬಿ) ತಿದ್ದುಪಡಿಯ ಅದೇ ಪ್ರಕ್ರಿಯ ಮೇಲೆ ಸದನದ ಯಾವುದೇ ಹಿಂದಿನ ನಿಣಾಯಕೊಳನೆ ಅಸಂಗತವಾಗಿರತಕ್ಕದ್ದಲ್ಲ.

(ಸಿ) ತಿದ್ದುಪಡಿಯ ತಿದ್ದುಪಡಿ ಮಾಡಲು ಪ್ರಸ್ತಾವಿಸಿದ ಖಂಡವು ಅಥವಾಗದೆ ಇರುವ ರೀತಿಯಲ್ಲಾಗಲಿ ಅಥವಾ ವ್ಯಕರಣ ಬದ್ದವಾಗಿಲ್ಲದ ರೀತಿಯಲ್ಲಾಗಲಿ ಇರತಕ್ಕದ್ದಲ್ಲ.

(ಡಿ) ತಿದ್ದುಪಡಿಯು ತರುವಾಯದ ತಿದ್ದುಪಡಿ ಅಥವಾ ಅನುಸೂಚಿಗೆ ಸಂಬಂಧಿಸಿದಲ್ಲಿ ಅಥವಾ ತರುವಾಯದ ತಿದ್ದುಪಡಿ ಅಥವಾ ಅನುಸೂಚಿಯಿಲ್ಲದ ಅರ್ಥವಾಗದಿದ್ದಲ್ಲಿ, ತರುವಾಯದ ತಿದ್ದುಪಡಿ ಅಥವಾ ಅನುಸೂಚಿಯ ಬಗ್ಗೆ ಸೂಚನೆಯನ್ನು, ತಿದ್ದುಪಡಿಗಳ ಸರಣಿಗಳು ಸಂಪೂರ್ಣವಾಗಿ ಅರ್ಥವಾಗುವ ಹಾಗೆ ಮೊದಲ ತಿದ್ದುಪಡಿಯನ್ನು ಮಂಡಿಸುವ ಮೊದಲು ನೀಡತಕ್ಕದ್ದು.

(ಇ) ಪ್ರಸ್ತಾಪಿಸಲ್ಪಡುವ ತಿದ್ದುಪಡಿಗಳ ಕ್ರಮವನ್ನು ನಿರ್ಣಯಿಸ ತಕ್ಕದ್ದು.

(ಎಫ್) ಸಭಾಪತಿಯವರು ತಮ್ಮ ಅಭಿಪ್ರಾಯದಲ್ಲಿ ಕ್ಷುಲಕ ಅಥವಾ ಅರ್ಥಹೀನವೆಂದು ಕಂಡುಬರುವ ತಿದ್ದುಪಡಿಯನ್ನು ಪ್ರಸ್ತಾಪಿಸಲು ಶಿರಸ್ಕರಿಸಬಹುದು.

(ಜಿ) ಸಭಾಪತಿಯವರಿಂದ ಈಗಾಗಲೇ ಅನುಮತಿಸಲಾದ ತಿದ್ದುಪಡಿಗೆ ಒಂದು ತಿದ್ದುಪಡಿಯನ್ನು ಪ್ರಸ್ತಾಪಿಸಬಹುದು.

91. ಹೊಸ ವಿಂಡಗಳ ಅಥವಾ ತಿದ್ದುಪಡಿಗಳ ಆಯ್ದುಗೆ ಸಭಾಪತಿಯವರ ಅಧಿಕಾರ:- ಸಭಾಪತಿಯವರಿಗೆ ಪ್ರಸ್ತಾಪಿಸಬಹುದಾದ ಹೊಸ ವಿಂಡಗಳನ್ನು ಅಥವಾ ತಿದ್ದುಪಡಿಗಳನ್ನು ಆಯ್ದು ಮಾಡುವ ಅಧಿಕಾರವಿರತಕ್ಕದ್ದು ಮತ್ತು ಅವರು ಸೂಕ್ತವೆಂದು ಭಾವಿಸಿದರೆ ತಿದ್ದುಪಡಿಯ ಸೂಚನೆಯನ್ನು ಕೊಟ್ಟಿರುವ ಸದಸ್ಯರನ್ನು, ತಮಗೆ ಅದರ ಮೇಲೆ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುವಂತೆ ತಿದ್ದುಪಡಿಯ ಉದ್ದೇಶಕ್ಕೆ ವಿವರಣೆ ನೀಡುವಂತೆ ಕೇಳಬಹುದು.

92. ತಿದ್ದುಪಡಿಗಳ ವ್ಯವಸ್ಥೆ:- ಸೂಚನೆ ನೀಡಲಾಗಿರುವ ತಿದ್ದುಪಡಿಗಳನ್ನು ಸಾಧ್ಯವಾದಮಟ್ಟಿಗೆ ಕಾಲಕಾಲಕ್ಕೆ ಹೊರಡಿಸಿದ ತಿದ್ದುಪಡಿಗಳ ಪಟ್ಟಿಯಲ್ಲಿ

ಅವುಗಳನ್ನು ಸ್ವೀಕರಿಸುವ ಕ್ರಮದಲ್ಲಿ ಜೋಡಿಸತಕ್ಕದ್ದು. ಒಂದು ಖಿಂಡದ ಅದೇ ಅಂಶದ ಮೇಲಿನ ಅದೇ ಪ್ರಶ್ನೆಯನ್ನು ಎತ್ತಿರುವ ತಿದ್ದುಪಡಿಗಳನ್ನು ಜೋಡಿಸುವಾಗ ವಿಧೇಯಕವನ್ನು ಮಂಡಿಸಿದ ಸದಸ್ಯನಿಂದ ಮಂಡಿಸಲಾದ ತಿದ್ದುಪಡಿಗೆ ಹೊದಲ ಆದ್ಯತೆ ನೀಡಬಹುದು. ಮೇಲೆ ಹೇಳಿರುವಂಥ ತಿದ್ದುಪಡಿಗಳ ವಿಷಯಗಳನ್ನು ಅವುಗಳಿಗೆ ಸೂಚನೆ ಸ್ವೀಕರಿಸಿದ ಕ್ರಮದಲ್ಲಿ ಜೋಡಿಸಬಹುದು.

93. ತಿದ್ದುಪಡಿಗಳ ಕ್ರಮ:- (1) ತಿದ್ದುಪಡಿಗಳನ್ನು ಸಾಮಾನ್ಯವಾಗಿ ಅವುಗಳಿಗೆ ಕ್ರಮಾನುಸಾರವಾಗಿ ಸಂಬಂಧಪಡುವ ವಿಧೇಯಕದ ಖಿಂಡಗಳ ಕ್ರಮದಲ್ಲಿ ಪರಿಶೀಲಿಸತಕ್ಕದ್ದು ಹಾಗೂ ಯಾವುದೇ ಅಂಥ ಖಿಂಡದ ಸಂಬಂಧದಲ್ಲಿ, ಪ್ರಸ್ತಾವವನ್ನೂ ಮಾಡಿರುವುದಾಗಿ ಭಾವಿಸತಕ್ಕದ್ದು.

“ಈ ಖಿಂಡವು ವಿಧೇಯಕದ ಒಂದು ಭಾಗವಾಗಿರುವುದು”

(2) ಸಭಾಪತಿಯವರು, ಅವರು ಸೂಕ್ತಪೆಂದು ಭಾವಿಸಿದರೆ, ಒಂದು ಖಿಂಡದ ತತ್ವಮಾನದ ತಿದ್ದುಪಡಿಗಳನ್ನು ಒಂದು ಪ್ರಶ್ನೆಯಾಗಿ ಇಡಬಹುದು. ಪರಂತು, ಒಬ್ಬ ಸದಸ್ಯನು ಯಾವುದೇ ತಿದ್ದುಪಡಿಯನ್ನು ಪ್ರಶ್ನೇಕವಾಗಿ ಇಡಲು ವಿನಂತಿಸಿದರೆ ಸಭಾಪತಿಯವರು ಆ ತಿದ್ದುಪಡಿಯನ್ನು ಪ್ರಶ್ನೇಕವಾಗಿ ಇಡತಕ್ಕದ್ದು.

94. ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು:- ಮಂಡಿಸಲಾದ ತಿದ್ದುಪಡಿಯನ್ನು, ಸದನದ ಅನುಮತಿಯ ಮೇರೆಗೆ ಹೊರತು, ಅದನ್ನು ಮಂಡಿಸಿರುವ ಸದಸ್ಯರ ಕೋರಿಕೆಯ ಮೇರೆಗೆ ಹಿಂತೆಗೆದುಕೊಳ್ಳಬಹುದು. ಒಂದು ತಿದ್ದುಪಡಿಗೆ ಇನ್ನೊಂದು ತಿದ್ದುಪಡಿಯನ್ನು ಪ್ರಸ್ತಾವಿಸಿದಲ್ಲಿ ಅದಕ್ಕೆ ಪ್ರಸ್ತಾವಿಸಲಾದ ತಿದ್ದುಪಡಿಯ ಇತ್ಯಥವಾಗುವವರೆಗೆ, ಮೂಲ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳತಕ್ಕದ್ದಲ್ಲಿ.

95. ಖಿಂಡ ಖಿಂಡವಾಗಿ ವಿಧೇಯಕದ ಮಂಡನೆ:- ಈ ನಿಯಮಗಳಲ್ಲಿ ಏನೇ ಅಡಕವಾಗಿದ್ದಾಗ್ನಿ, ಸಭಾಪತಿಯವರು ಒಂದು ವಿಧೇಯಕವನ್ನು ಪರ್ಯಾಯೋಚಿಸಬೇಕೆಂಬ ಪ್ರಸ್ತಾವವನ್ನು ಅಂಗೀಕರಿಸಿದಾಗ, ವಿಧೇಯಕ ಅಥವಾ ವಿಧೇಯಕದ ಯಾವುದೇ ಭಾಗವನ್ನು ಖಿಂಡ ಖಿಂಡವಾಗಿ ಸದನದ ಮುಂದೆ ಮಂಡಿಸಬಹುದು. ಸಭಾಪತಿಯವರು ಪ್ರತಿಯೊಂದು ಖಿಂಡವನ್ನು ಪ್ರತ್ಯೇಕವಾಗಿ ಓದಬಹುದು. ಮತ್ತು ಅವುಗಳಿಗೆ ಸಂಬಂಧಪಟ್ಟ ತಿದ್ದುಪಡಿಗಳನ್ನು ವ್ಯವಹರಿಸುವಾಗ “ಈ ಖಿಂಡವು ಅಥವಾ ಸಂಬಂಧಸೂಧಾರ ತಿದ್ದುಪಡಿಯಾದ ಈ ಖಿಂಡವು ವಿಧೇಯಕದ ಒಂದು ಭಾಗವಾಗಿದೆ” ಎಂದು ಪ್ರಶ್ನಾಯನ್ನು ಹಾಕತಕ್ಕದ್ದು.

(2) ಸಭಾಪತಿಂರಾವು ಹೀಗೆ ರೂಪ್ಯದೇ ಖಿಂಡವನ್ನು ಪರ್ಯಾಯೋಚನೆಗೆ ತೆಗೆದುಕೊಂಡಾಗ ಸಭಾಪತಿಯವರು ಅವಶ್ಯಕವೆಂದು ಪರಿಗಣಿಸಬಹುದಾದ ಪರಿಮಿತಿಗೊಳಿಸಬೇಕು, ಯಾರೇ ಸದಸ್ಯರು ಅದರ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

96. ಖಿಂಡದ ಮುಂದೂಡಿಕೆ:- ಸಭಾಪತಿಯವರು, ಸೂಕ್ತವೆಂದು ಭಾವಿಸಿದರೆ ಖಿಂಡದ ಪರಿಶೀಲನೆಯನ್ನು ಮುಂದೂಡಬಹುದು.

97. ಅನುಸೂಚಿ:- ಅನುಸೂಚಿ ಅಥವಾ ಅನುಸೂಚಿಗಳು ಯಾವುದಾದರೂ ಇದ್ದರೆ ಪರಿಶೀಲನೆಯು, ಖಿಂಡಗಳ ಪರಿಶೀಲನೆಯನ್ನು ಅನುಸೂಚಿಸಬೇಕ್ಕದ್ದು. ಅನುಸೂಚಿಗಳನ್ನು ಸಭಾಪತಿಯವರು ಮಂಡಿಸಬಹುದು ಮತ್ತು ಅವುಗಳನ್ನು ಖಿಂಡಗಳ ತಿದ್ದುಪಡಿಯಾದ ಮತ್ತು ಮೂಲ ಅನುಸೂಚಿಗಳ ಪರಿಶೀಲನೆಯು ಮೂಲ ಅನುಸೂಚಿಗಳನ್ನು ಅನುಸರಿಸಬೇಕ್ಕದ್ದು. ನಂತರ ಕೆಳಕಂಡಂತೆ ಪ್ರಶ್ನೆಯನ್ನು ಹಾಕತಕ್ಕದ್ದು.

“ಈ ಅನುಸೂಚಿ (ಅಥವಾ ಸಂದರ್ಭಾನುಸಾರ ತಿದ್ದುಪಡಿಯಾದ ಈ ಅನುಸೂಚಿಯು) ವಿಧೇಯಕದ ಭಾಗವಾಗಿರುತ್ತದೆ:”

ಪರಂತು, ಸಭಾಪತಿಯವರು, ಅನುಸೂಚಿ ಅಥವಾ ಅನುಸೂಚಿಗಳು ಯಾವುದಾದರೂ ಇದ್ದರೆ, ಖಂಡಗಳ ವಿಷಯ ಇತ್ಯಾರ್ಥವಾಗುವ ಮುಂಚೆ ಅಥವಾ ಖಂಡಗಳ ಜೊತೆಗೆ ಅಥವಾ ಅನ್ಯಥಾ, ಅವರು ಸೂಕ್ತವೆಂದು ಭಾವಿಸಬಹುದಾದಂತೆ ಪರಿಶೀಲಿಸಿಲು ಅನುಮತಿಸಬಹುದು.

98. ಖಂಡಗಳ ಮತ್ತು ಅನುಸೂಚಿಗಳ ಸಮೂಹಗಳ ಮೇಲೆ ಮತದಾನ:-
ಸಭಾಪತಿಯವರು ಸೂಕ್ತವೆಂದು ಭಾವಿಸಿದರೆ, ಖಂಡಗಳನ್ನು ಮತ್ತು ಅಥವಾ ಅನುಸೂಚಿಗಳನ್ನು ಅಥವಾ ಸಂದರ್ಭಾನುಸಾರ ತಿದ್ದುಪಡಿಯಾದ ಖಂಡಗಳನ್ನು ಮತ್ತು ಅಥವಾ ಅನುಸೂಚಿಗಳನ್ನು ಒಟ್ಟಿಗೆ ಒಂದು ಪ್ರತ್ಯೇಕವಾಗಿ ಪರಿಷತ್ತಿನ ಮತದಾನಕ್ಕಾಗಿ ಹಾಕಬಹುದು:

ಪರಂತು, ಒಬ್ಬ ಸದಸ್ಯನು ಯಾವುದೇ ಖಂಡ ಅಥವಾ ಅನುಸೂಚಿ ಅಥವಾ ಸಂದರ್ಭಾನುಸಾರ ತಿದ್ದುಪಡಿಯಾದ ಯಾವುದೇ ಖಂಡ ಅಥವಾ ಅನುಸೂಚಿಯನ್ನು ಪ್ರತ್ಯೇಕವಾಗಿ ಮತಕ್ಕೆ ಹಾಕಲು ವಿನಂತಿಸಿಕೊಂಡರೆ, ಸಭಾಪತಿಯವರು ಆ ಖಂಡ ಅಥವಾ ಅನುಸೂಚಿ ಅಥವಾ ಸಂದರ್ಭಾನುಸಾರ ತಿದ್ದುಪಡಿಯಾದ ಖಂಡ ಅಥವಾ ಅನುಸೂಚಿಯನ್ನು ಪ್ರತ್ಯೇಕವಾಗಿ ಮತಕ್ಕೆ ಹಾಕತಕ್ಕದ್ದು.

99. ಒಂದನೇ ಖಂಡ, ಪ್ರಸ್ತಾವನೆ ಮತ್ತು ವಿಧೇಯಕದ ಶೀರ್ಷಿಕ:–
ಒಂದನೇ ಖಂಡ, ಪ್ರಸ್ತಾವನೆ ಯಾವುದಾದರೂ ಇದ್ದಲ್ಲಿ, ಮತ್ತು ವಿಧೇಯಕದ ಶೀರ್ಷಿಕ - ಇವನ್ನು ಇತರ ಖಂಡಗಳು ಮತ್ತು ಅನುಸೂಚಿಗಳು (ಹೊಸ ಖಂಡಗಳು ಮತ್ತು ಹೊಸ ಅನುಸೂಚಿಗಳು

ಸೇರಿ) ಇತ್ಯಧ್ವಾಗುವವರೆಗೆ ಮುಂದಾಡತಕ್ಕದ್ದು ಮತ್ತು ಸಭಾಪತಿಯವರು ಕೆಳಕಂಡಂತೆ ಪ್ರಶ್ನೆಯನ್ನು ಹಾಕತಕ್ಕದ್ದು:-

“ಒಂದನೇ ಖಿಂಡ, ಅಥವಾ ಪ್ರಸ್ತಾವನೆ ಅಥವಾ ಶೀಫ್ಸಿಕೆಯು ಅಥವಾ ಸಂದಭಾನುಸಾರ (ತಿದ್ದುಪಡಿಯಾದ ಒಂದನೇ ಖಿಂಡ, ಪ್ರಸ್ತಾವನೆ ಅಥವಾ ಶೀಫ್ಸಿಕೆ) ವಿಧೇಯಕದ ಒಂದು ಭಾಗವಾಗಿರುತ್ತದೆ.”

(ಇ) ವಿಧೇಯಕದ ಅಂಗೀಕಾರ, ಪ್ರಮಾಣೀಕರಣ ಮತ್ತು ಪುನರ್ ಪರಿಶೀಲನೆ

100. ವಿಧೇಯಕದ ಅಂಗೀಕಾರ:— (1) ಒಂದು ವಿಧೇಯಕವನ್ನು ಪರಿಶೀಲನೆಗೆ ತೆಗೆದುಹಾಳುತ್ತೇಕೆಂಬ ಪ್ರಸ್ತಾವವು ಅಂಗೀಕೃತವಾದರೆ ಮತ್ತು ಆ ವಿಧೇಯಕಕ್ಕೆ ಯಾವುದೇ ತಿದ್ದುಪಡಿಯಾಗದಿದ್ದಲ್ಲಿ ಆ ವಿಧೇಯಕವನ್ನು ಮಂಡಿಸಿದ ಸದಸ್ಯನು, ತತ್ತ್ವಜ್ಞ ವಿಧೇಯಕವನ್ನು ಅಂಗೀಕರಿಸಬೇಕೆಂದು ಪ್ರಸ್ತಾವಿಸಬಹುದು.

(2) ವಿಧೇಯಕಕ್ಕೆ ಯಾವುದೇ ತಿದ್ದುಪಡಿಯಾದಲ್ಲಿ, ಯಾರೊಬ್ಬ ಸದಸ್ಯರು ವಿಧೇಯಕವು ಅದೇ ದಿನ ಅಂಗೀಕಾರವಾಗಲು ಮಂಡಿಸಲಾದ ಯಾವುದೇ ಪ್ರಸ್ತಾವನೆಯನ್ನು ಆಕ್ಷೇಪಿಸಬಹುದು ಮತ್ತು ಸಭಾಪತಿಯವರು ಪ್ರಸ್ತಾವವನ್ನು ಮಂಡಿಸುವುದಕ್ಕೆ ಆನುಮತಿಯನ್ನು ನೀಡಿದ ಜೂರಾತಿ ಅಂತರ ಆಕ್ಷೇಪಣೆಯು ಜಾರಿಯಲ್ಲಿರತಕ್ಕದ್ದು.

(3) ಆಕ್ಷೇಪಣೆಯು ಜಾರಿಯಲ್ಲಿರುವಾಗ, ವಿಧೇಯಕವನ್ನು ಅಂಗೀಕರಿಸಬೇಕೆನ್ನುವ ಪ್ರಸ್ತಾವವನ್ನು ಯಾವುದೇ ಮುಂಬರುವ ದಿನಕ್ಕೆ ಮುಂದುವರಿಸಬಹುದು.

(4) ವಿಧೇಯಕವನ್ನು ಪರಿಶೀಲಿಸಿದ ನಂತರ ಅಂಥ ಪ್ರಸ್ತಾವಕ್ಕೆ ಮಾಡಲಾದ ತಿದ್ದುಪಡಿಯ ಮೇಲೆ ಜಿಪಚಾರಿಕ, ಮೌಲಿಕ ಅಥವಾ ಅನುಷಂಗಿಕವಲ್ಲದ ತಿದ್ದುಪಡಿಯನ್ನು ಮಂಡಿಸಬಾರದು.

101. ವಿಧೇಯಕವನ್ನು ಅಂಗೀಕರಿಸಲು ಸೂಚಿಸುವ ಪ್ರಸ್ತಾವ ಕುರಿತ ಚರ್ಚೆಗೆ ಅನ್ವಯ:- ವಿಧೇಯಕವನ್ನು ಅಥವಾ ಸಂದರ್ಭಾನುಸಾರ ತಿದ್ದುಪಡಿರಾಗಿರುವ ವಿಧೇಯಕವನ್ನು ಸಂದರ್ಭಾನುಸಾರ ಅಂಗೀಕರಿಸಬೇಕೆಂಬ ಪ್ರಸ್ತಾವ ಕುರಿತ ಚರ್ಚೆಯು ವಿಧೇಯಕದ ಪರ ಅಥವಾ ವಿಧೇಯಕದ ವಿರುದ್ಧದ ವಾದ ವಿವಾದ ಮಂಡನೆಗ್ಣೇ ಸೀಮಿತವಾಗಿರತಕ್ಕದ್ದು. ಸದಸ್ಯರು ಭಾಷಣ ಮಾಡುವಾಗ ತಮ್ಮ ವಾದ ವಿವಾದದ ಉದ್ದೇಶಕ್ಕೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ವಿಧೇಯಕದ ವಿವರಣೆಯನ್ನು ನೀಡತಕ್ಕದ್ದಲ್ಲಿ ಮತ್ತು ಅವರ ಭಾಷಣವು ಸಾಮಾನ್ಯ ಸ್ವರೂಪದ್ವಾಗಿರತಕ್ಕದ್ದು.

102. ಸ್ವಷ್ಟ ತಪ್ಪಗಳನ್ನು ತಿದ್ದುವುದು:- ಸದನದಿಂದ ವಿಧೇಯಕವನ್ನು ಅಂಗೀಕರಿಸಿದಲ್ಲಿ, ಆ ವಿಧೇಯಕದಲ್ಲಿರುವ ಸ್ವಷ್ಟ ತಪ್ಪಗಳನ್ನು ತಿದ್ದುವ ಮತ್ತು ಸದನದಿಂದ ಅಂಗೀಕೃತವಾದ ತಿದ್ದುಪಡಿಗೆ ಅನುಷಂಗಿಕವಾಗುವಂಥ ಇತರ ಬದಲಾವಣೆಗಳನ್ನು ಮಾಡುವ ಅಧಿಕಾರ ಸಭಾಪತಿ ಅವರಿಗೆ ಇರತಕ್ಕದ್ದು.

103. ವಿಧಾನ ಪರಿಷತ್ತು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಸಭೆಗೆ ಕಳುಹಿಸುವುದು:- ವಿಧಾನ ಪರಿಷತ್ತು ವಿಧೇಯಕವನ್ನು ಅಂಗೀಕರಿಸಿದಾಗ ಹಾಗೆ ಅಂಗೀಕರಿಸಿದ ಸಂದೇಶದೊಂದಿಗೆ ವಿಧೇಯಕಕ್ಕೆ ಸಹಮತಿ ಹೊರಿ ವಿಧಾನ ಸಭೆಗೆ ಕಳುಹಿಸತಕ್ಕದ್ದು.

ವಿಧಾನ ಸರ್ಬೇಗೆ ಹಾಗೆ ಕಳುಹಿಸಿಕೊಟ್ಟ ವಿಧೇಯಕದ ಮೇದಲನೆಯ ಪ್ರಯತ್ನ ಮೇಲೂಗಳಲ್ಲಿ ಕಾರ್ಯಕರ್ತೀರ್ಥಿಯವರು ಕೆಳಕಂಡಂತೆ ಪ್ರಮಾಣೇಕರಿಸತಕ್ಕದ್ದು.

“20..... ರಂದು ಈ ವಿಧೇಯಕವನ್ನು ವಿಧಾನ ಪರಿಷತ್ತು ಅನುಮೋದಿಸಿದೆ.”

ದಿನಾಂಕ.....20 ಕಾರ್ಯಕರ್ತೀರ್ಥಿ.

104. ವಿಧಾನ ಪರಿಷತ್ತು ಅನುಮೋದಿಸಿದ ವಿಧೇಯಕವನ್ನು ಪ್ರನಃ ಪರ್ಯಾಯಲೋಚಿಸುವುದು:- ವಿಧಾನ ಮಂಡಳಿ ಎರಡೂ ಸದನಗಳು ಅನುಮೋದಿಸಿದ ವಿಧೇಯಕವನ್ನು ರಾಷ್ಟ್ರಪತಿಯವರು ಅಥವಾ ರಾಜ್ಯಪಾಲರು ಪ್ರನಃ ಪರ್ಯಾಯಲೋಚನೆಗಾಗಿ ಹಿಂತಿರುಗಿಸಿದರೆ ಯಾವ ಅಂಶ ಅಥವಾ ಅಂಶಗಳನ್ನು ಪರ್ಯಾಯಲೋಚಿಸಲು ಸೂಚಿಸಲಾಗಿದೆಯೋ ಆ ಅಂಶ ಅಥವಾ ಅಂಶಗಳನ್ನು ವಿಧಾನ ಪರಿಷತ್ತಿನ ಸಭಾಪತಿಯವರು ಸದನದ ಮುಂದೆ ಮಂಡಿಸತಕ್ಕದ್ದು ಮತ್ತು ವಿಧೇಯಕದ ತಿದ್ದುಪಡಿಗಳನ್ನು ಕುರಿತು ಯಾವ ರೀತಿ ಚರ್ಚೆಸಿ ಅನುಮತಿಸಲಾಗುತ್ತಿತ್ತೋ, ಆ ರೀತಿಯಲ್ಲಿ ಅಥವಾ ಸದನವು ಅವುಗಳನ್ನು ಪರ್ಯಾಯಲೋಚಿಸಲು ಅತ್ಯಂತ ಅನುಕೂಲವಾದ ರೀತಿ ಎಂದು ವಿಧಾನ ಪರಿಷತ್ತಿನ ಸಭಾಪತಿಯವರು ಭಾವಿಸುವರೋ ಆ ರೀತಿಯಲ್ಲಿ ಚರ್ಚೆಸತಕ್ಕದ್ದು ಮತ್ತು ಅನುಮತಿಸತಕ್ಕದ್ದು.

(ಎಫ್) ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುವುದು ಅಥವಾ ವಿಧೇಯಕಗಳನ್ನು ಹಿಂತಿಗೆದುಕೊಳ್ಳುವುದು ಮತ್ತು ತೆಗೆದುಹಾಕುವುದು

105. ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುವುದು:- ವಿಧಾನ ಪರಿಷತ್ತಿನ ಮುಂದೆ ವಿಧೇಯಕವು ಚರ್ಚೆಯಲ್ಲಿರುವಾಗ ಯಾವುದೇ

ಹಂತದಲ್ಲಿ ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡಬೇಕೆಂಬ ಪ್ರಸ್ತಾವವನ್ನು ಸಭಾಪತಿಯವರ ಸಮೃತಿಯನ್ನು ಪಡೆದು ಮಂಡಿಸಬಹುದು.

106. ವಿಧೇಯಕವನ್ನು ಹಿಂತೆಗೆದುಕೊಳ್ಳುವುದು:- ವಿಧೇಯಕವನ್ನು ಮಂಡಿಸಿದ ಸದಸ್ಯರು ವಿಧೇಯಕದ ಚರ್ಚೆಯ ಯಾವುದೇ ಹಂತದಲ್ಲಿ, ವಿಧೇಯಕವನ್ನು ಹಿಂದಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿ ಪ್ರಸ್ತಾವ ಮಂಡಿಸಬಹುದು ಮತ್ತು ಅಂಥ ಅನುಮತಿಯನ್ನು ನೀಡಿದರೆ ಆ ವಿಧೇಯಕದ ಸಂಬಂಧದಲ್ಲಿ ಯಾವುದೇ ಇತರ ಪ್ರಸ್ತಾವವನ್ನು ಮಂಡಿಸತಕ್ಕದ್ದಲ್ಲ.

107. (1) ವಿಧೇಯಕಗಳ ದಾಖಲೆ ಮುಸ್ತಕದಿಂದ ವಿಧೇಯಕವನ್ನು ತೆಗೆದುಹಾಕುವುದು:- ಈ ನಿಯಮಗಳ ಮೇರೆಗೆ ವಿಧೇಯಕವನ್ನು ಮಂಡಿಸಿದ ಸದಸ್ಯನು ಕೆಳಕಂಡ ಪ್ರಸ್ತಾವಗಳಲ್ಲಿ ಯಾವುದೇ ಪ್ರಸ್ತಾವವನ್ನು ಮಂಡಿಸಿದಾಗ ಆ ಪ್ರಸ್ತಾವವು ವಿಧಾನ ಪರಿಷತ್ತಿನಿಂದ ತಿರಸ್ಯಾತವಾದರೆ ಆ ವಿಧೇಯಕದ ಸಂಬಂಧದಲ್ಲಿ ಯಾವುದೇ ಹೆಚ್ಚಿನ ಪ್ರಸ್ತಾವಗಳನ್ನು ಮಂಡಿಸತಕ್ಕದ್ದಲ್ಲಿ ಮತ್ತು ಆ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಚರ್ಚೆಯಲ್ಲಿರುವ ವಿಧೇಯಕಗಳ ದಾಖಲೆ ಮುಸ್ತಕದಿಂದ ಪಡಿಯಿಂದ ತೆಗೆದುಹಾಕತಕ್ಕದ್ದು.

- (i) ವಿಧೇಯಕವನ್ನು ವಾಂಡಿಸಲು ಅನುಮತಿಯನ್ನು, ನೀಡಬೇಕೆಂದು ಕೋರುವ ಪ್ರಸ್ತಾವ;
- (ii) ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಬೇಕೆಂದು ಕೋರುವ ಪ್ರಸ್ತಾವ;
- (iii) ವಿಧೇಯಕವನ್ನು ಎರಡೂ ಸದನಗಳ ಜಂಟಿ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಬೇಕೆಂದು ಕೋರುವ ಪ್ರಸ್ತಾವ;

(iv) ವಿಧೇಯಕವನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ;

(v) ಪರಿಶೀಲನಾ ಸಮಿತಿ ಅಥವಾ ಜಂಟಿ ಪರಿಶೀಲನಾ ಸಮಿತಿಯವರು ವರದಿ ಮಾಡಿರುವಂತೆ ವಿಧೇಯಕವನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ; ಮತ್ತು

(vi) ವಿಧೇಯಕವನ್ನು (ಅಥವಾ ಸಂದರ್ಭಾನುಸಾರ ತಿದ್ದುಪಡಿಯಾಗಿರುವಂತೆ ಆ ವಿಧೇಯಕವನ್ನು) ಅನುಮೋದಿಸಬೇಕೆಂಬ ಪ್ರಸ್ತಾವ.

*(2) ವಿಧೇಯಕಗಳ ದಾಖಲೆ ಪ್ರಸ್ತಾಪದಿಂದ ಖಾಸಗಿ ಸದಸ್ಯರ ವಿಧೇಯಕಗಳನ್ನು ತೆಗೆದುಹಾಕುವ ವಿಧಾನ:- ಸದನದ ಮುಂದೆ ಚರ್ಚೆಯಲ್ಲಿರುವ ಖಾಸಗಿ ಸದಸ್ಯರ ವಿಧೇಯಕವನ್ನೂ ಸಹ,-

(ಎ) ಆ ವಿಧೇಯಕವನ್ನು ಮಂಡಿಸಿದ ಸದಸ್ಯರು ಸದನದ ಸದಸ್ಯರಾಗಿ ಉಳಿದಿರದಿದ್ದರೆ;

(ಬಿ) ಆ ವಿಧೇಯಕವನ್ನು ಮಂಡಿಸಿದ ಸದಸ್ಯರನ್ನು ಮಂತ್ರಿಯಾಗಿ ನೇಮಿಸಿದರೆ ; ಮತ್ತು

(ಸಿ) ಸದಸ್ಯರು ಎರಡು ನಿರಂತರ ಅಧಿವೇಶನಗಳಲ್ಲಿ ಮಂಡಿಸಿದಿದ್ದರೆ,

- ಸದನದ ಮುಂದೆ ಚರ್ಚೆಯಲ್ಲಿರುವ ವಿಧೇಯಕಗಳ ದಾಖಲೆ ಪ್ರಸ್ತಾಪದಿಂದ ತೆಗೆದುಹಾಕತಕ್ಕದ್ದು.

ಪ್ರಕರಣ - II

ವಿಧಾನ ಪರಿಷತ್ತಿನಲ್ಲಿ ಮೊದಲು ಮಂಡಿಸಲಾದ ಮತ್ತು ವಿಧಾನ ಸಭೆಯು ಅನುಮೋದಿಸದ ವಿಧೇಯಕಗಳು

108. ತಿದ್ದುಪಡಿಯಾದ ವಿಧೇಯಕವನ್ನು ಮೊದಲು ಮಂಡಿಸಿದ ಸದನಕ್ಕೆ ಹಿಂತಿರುಗಿಸುವುದು:- ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿ, ವಿಧಾನ ಸಭೆಗ ಕಳುಹಿಸಲಾಗಿರುವ ವಿಧೇಯಕವು ಸದನದಲ್ಲಿ ಮಾಡಿದ ತಿದ್ದುಪಡಿಗಳ ಸಹಿತ ವಿಧಾನಸಭೆಯಿಂದ ವಾಪಸ್ಸು ಬಂದರೆ, ಅಂಥ ತಿದ್ದುಪಡಿಗಳ ಸಹಿತ ಆ ವಿಧೇಯಕದ ಪ್ರತಿಗಳನ್ನು ವಿಧಾನ ಪರಿಷತ್ತಿನ ಸಭೆಯ ಮುಂದೆ ಮಂಡಿಸತಕ್ಕದ್ದು.

***109.** ತಿದ್ದುಪಡಿಗಳ ಪರಿಶೀಲನೆಗಾಗಿ ಕಾಲವನ್ನು ಗೊತ್ತುಪಡಿಸುವುದು:- ತಿದ್ದುಪಡಿಯಾದ ವಿಧೇಯಕವನ್ನು ವಿಧಾನ ಪರಿಷತ್ತಿನ ಮುಂದೆ ಮಂಡಿಸಿದ ತರುವಾಯ, ವಿಧೇಯಕವನ್ನು ಮಂಡಿಸುವ ಸದಸ್ಯರು, ಎರಡು ದಿವಸಗಳ ಸೂಚನೆಯನ್ನು ಕೊಟ್ಟ ತರುವಾಯ ತಿದ್ದುಪಡಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಬಹುದೆಂದು ಸೂಚಿಸಬಹುದು.

110. ತಿದ್ದುಪಡಿಂರು ಪರಿಶೀಲನೆಗಾಗಿ ಕಾಂರ್ಚಿಧಾನ : -
(1) ತಿದ್ದುಪಡಿಗಳನ್ನು ಪಯಾರ್ಟೋಚನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವವನ್ನು ಅನುಮೋದಿಸಿದರೆ ಸಭಾಪತಿಯವರು ತಿದ್ದುಪಡಿಗಳನ್ನು ಪಯಾರ್ಟೋಚಿಸಲು ಹೆಚ್ಚು ಸೂಕ್ತವೆಂದು ಭಾವಿಸುವಂಥ ರೀತಿಯಲ್ಲಿ ತಿದ್ದುಪಡಿಗಳನ್ನು ಪರಿಷತ್ತಿನ ಮುಂದೆ ಇಡತಕ್ಕದ್ದು.

(2) ಯಾರೇ ಸದಸ್ಯರು, ವಿಧೇಯಕಕ್ಕೆ ಇನ್ನೂ ಹೆಚ್ಚಿನ ತಿದ್ದುಪಡಿಗಳನ್ನು ಸೂಚಿಸಬಹುದು. ಆದರೆ ಅಂಥ ತಿದ್ದುಪಡಿಗಳು

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

ವಿಧಾನ ಸಭೆಯು ವಿಧೇಯಕದಲ್ಲಿ ಮಾಡಿದ ತಿದ್ದುಪಡಿಗಳಿಗೆ ಸುಸಂಬಂಧವಾಗಿರತಕ್ಕದ್ದು ಅಥವಾ ಪರ್ಯಾಯವಾಗಿರತಕ್ಕದ್ದು ಅಥವಾ ಅನುಷಂಗಿಕವಾಗಿರತಕ್ಕದ್ದು ಅಥವಾ ವಿಧೇಯಕದ ಅನುಮೋದನೆಯಲ್ಲಿ ಉಂಟಾದ ವಿಳಂಬದಿಂದ ಅವಶ್ಯಕವಾಗಿ ವೂಡ ಲಾಡ ತಿದ್ದುಪಡಿಗಳಾಗಿರತಕ್ಕದ್ದು.

111. ತಿದ್ದುಪಡಿಯ ಪರ್ಯಾಯೋಚನೆಯ ಪರಿಣಾಮದಿಂದಾಗಿ ಅನುಸರಿಸಬೇಕಾದ ಕಾರ್ಯ ವಿಧಾನ:- (1) ವಿಧಾನ ಸಭೆಯವರು ಮಾಡಿದ ತಿದ್ದುಪಡಿಗಳನ್ನು ಪರಿಷತ್ತು ಅಂಗೀಕರಿಸಿದರೆ. ತನ್ನ ಸಮೃತಿಯನ್ನು ತಿಳಿಸುವ ಸಂದೇಶವನ್ನು ವಿಧಾನ ಸಭೆಗೆ ತಿಳಿಸತಕ್ಕದ್ದು.

(2) ವಿಧಾನ ಸಭೆಯವರು ಮಾಡಿರುವ ತಿದ್ದುಪಡಿಗಳನ್ನು ಅಥವಾ ಅವುಗಳ ಪ್ರಕ್ರಿಯೆಯನ್ನು ವಿಧಾನ ಪರಿಷತ್ತು ಅಂಗೀಕರಿಸದಿದ್ದರೆ, ವಿಧಾನ ಪರಿಷತ್ತು ಅಂಗೀಕರಿಸದೆ ಇರುವ ವಿಷಯವನ್ನು ವಿಧಾನ ಸಭೆಗೆ ತಿಳಿಸತಕ್ಕದ್ದು.

(3) ಸದನವು ಆ ತಿದ್ದುಪಡಿಗಳನ್ನು ಅಥವಾ ಅವುಗಳಲ್ಲಿ ಯಾವುದನ್ನಾದರೂ ಇನ್ನೊಂದಿನ ಹೆಚ್ಚಿನ ತಿದ್ದುಪಡಿಗಳೊಂದಿಗೆ ಸಮೃತಿಸಿದರೆ ಅಥವಾ ಸಭೆಯವರು ಮಾಡಿದ ತಿದ್ದುಪಡಿಗಳ ಬದಲಾಗಿ ಹೆಚ್ಚಿನ ತಿದ್ದುಪಡಿಗಳಿಂದ ಸೂಚಿಸಿದರೆ ಹಾಗೆ ಹೆಚ್ಚಿನ ತಿದ್ದುಪಡಿ ಮಾಡಿದಂತೆ ವಿಧೇಯಕವನ್ನು ಆ ಅಭಿಪ್ರಾಯದ ಒಂದು ಸಂದೇಶದೊಂದಿಗೆ ಸಭೆಗೆ ಕಳುಹಿಸತಕ್ಕದ್ದು.

(4) ಪರಿಷತ್ತು ಯಾವ ತಿದ್ದುಪಡಿಗಳನ್ನು ಅಂಗೀಕರಿಸಿಲ್ಲವೋ ಆ ತಿದ್ದುಪಡಿಗಳನ್ನೇ ಅಂಗೀಕರಿಸಬೇಕೆಂದು ಒತ್ತಾಯಿಸಿದರೆ ಅಥವಾ ಪರಿಷತ್ತು ವಿಧೇಯಕದಲ್ಲಿ ವೂಡಿರುವ ಹೆಚ್ಚಿನ ತಿದ್ದುಪಡಿಗಳನ್ನು

ಅನುಮೋದಿಸಿಲ್ಲವೆಂಬ ವಿಷಯವನ್ನು ತಿಳಿಸುವ ಸಂದರ್ಶಕದೊಂದಿಗೆ ವಿಧಾನ ಸಚಿಯು ವಿಧೇಯಕವನ್ನು ಪ್ರನ್ಮಾಣಿಸಿದರೆ, ವಿಧಾನ ಪರಿಷತ್ತು:-

- (i) ವಿಧಾನ ಸಚಿಯು ಅಂಗೀಕರಿಸಿರುವ ವಿಧೇಯಕವನ್ನು ಅನುಮೋದಿಸಬಹುದು; ಅಥವಾ
- (ii) ವಿಧೇಯಕವನ್ನು ರದ್ದುಗೊಳಿಸಲು ಅನುಮತಿ ನೀಡಬಹುದು.

ಪ್ರಕರಣ - III

**ವಿಧಾನ ಸಭೆಯಲ್ಲಿ ಮೊದಲು ಮಂಡಿಸಲಾಗಿದ್ದ ವಿಧಾನ ಪರಿಷತ್ತಿಗೆ
ಕಳುಹಿಸಲಾದ ವಿಧೇಯಕಗಳು.**

112. ವಿಧಾನಸಭೆಯು ಅಂಗೀಕರಿಸಿರುವ ವಿಧೇಯಕಗಳನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸುವುದು:- ವಿಧಾನ ಸಭೆಯವರು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ ಕೂಡಲೇ ಆ ವಿಧೇಯಕವನ್ನು ಸಾಧ್ಯವಾದವ್ಯಾಖ್ಯಾ ಬೇಗನೆ ವಿಧಾನ ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು.

113. ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ:- ವಿಧೇಯಕವನ್ನು ಸಭೆಯ ಮುಂದೆ ಮಂಡಿಸಿದ ತರುವಾಯ, ಯಾವುದೇ ಸಮಯದಲ್ಲಿ ಆ ವಿಧೇಯಕವು ಸರ್ಕಾರಿ ವಿಧೇಯಕವಾಗಿದ್ದ ಸಂದರ್ಭದಲ್ಲಿ ಯಾರೇ ಸಚಿವರು ಅಥವಾ ಇತರ ಯಾವುದೇ ವಿಷಯದ ಸಂಬಂಧದಲ್ಲಿ ಯಾರೇ ಸದಸ್ಯರು ವಿಧೇಯಕವನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ತಮ್ಮ ಇಚ್ಛೆಯನ್ನು ಸೂಚನೆಯಂತಹ ಮೂಲಕ ತಿಳಿಸಬಹುದು.

114. ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ:- ಅಧ್ಯಕ್ಷರು ಅನ್ವಯಾ ನಿದೇಶಿಸಿದ ಹೊರತು ಮೂರು ದಿನಗಳ ಮುಂಚೆ ವಿಧೇಯಕದ ಪ್ರತಿಗಳನ್ನು ಸದಸ್ಯರಿಗೆ ಒದಗಿಸುವವರೆಗೆ ಅಂಥ ಯಾವುದೇ ಪ್ರಸ್ತಾವವನ್ನು ಮಂಡಿಸತಕ್ಕದಲ್ಲಿ.

115. ಚಚೆಂ:- ಕಾರ್ಯಕಲಾಪದ ಪಟ್ಟಿಯಲ್ಲಿ ಅಂಥ ಪ್ರಸ್ತಾವಕ್ಕೆ ಯಾವ ದಿನವನ್ನು ಗೊತ್ತುಮಾಡಿದೆಯೋ ಆ ದಿನದಂದು ವಿಧೇಯಕವನ್ನು ಮಂಡಿಸುವ ಸದಸ್ಯರು ಅದನ್ನು ಪರಿಶೀಲನೆಗಾಗಿ ತೆಗೆದುಕೊಳ್ಳಬೇಕೆಂದು

ಕೇಳಿಕೊಳ್ಳಬಹುದು. ಪ್ರಸ್ತಾವವನ್ನು ಮಂಡಿಸಿದ ದಿನದಂದು ಅಥವಾ ಜಚೆಯನ್ನು ಮುಂದೂಡಲಾದ ತರುವಾಯಿದ ಯಾವುದೇ ದಿನದಂದು ವಿಧೇಯಕದ ಮುಖ್ಯಂತಹ ಮತ್ತು ಅದರ ಸಾಮಾನ್ಯ ಉಪಬಂಧಗಳ ಒಗ್ಗೆ ಜಚೆ ನಡೆಸಬಹುದು. ಆದರೆ ವಿಧೇಯಕದ ಮುಖ್ಯಂತಹನ್ನು ವಿವರಿಸಲು ಅಗತ್ಯವಾದುದಕ್ಕಿಂತ ಹೆಚ್ಚಾಗಿ ವಿಧೇಯಕದ ವಿವರವನ್ನು ಕುರಿತು ಜಚೆ ನಡೆಸತಕ್ಕದ್ದಾಗಿ.

116. ಪರಿಶೀಲನಾ ಸಮಿತಿಗೆ ಕಳುಹಿಸುವುದು:- ವಿಧೇಯಕವನ್ನು ಪರ್ಯಾಯಲೋಚನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವವನ್ನು ಅಂಗೀಕರಿಸಿದ ತರುವಾಯ, ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸಬೇಕೆಂದು ಯಾರೇ ಸದಸ್ಯರು ಸೂಚಿಸಬಹುದು, ಮತ್ತು ಅಂಥ ಪ್ರಸ್ತಾವವನ್ನು ಅಂಗೀಕರಿಸಿದರೆ, ಆ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸತಕ್ಕದ್ದು ಮತ್ತು ವಿಧಾನ ಪರಿಷತ್ತಿನಲ್ಲಿ ಮೊದಲು ಮಂಡಿಸಲಾಗುವ ವಿಧೇಯಕಗಳಿಗೆ ಪರಿಶೀಲನಾ ಸಮಿತಿಗಳಿಗೆ ಸಂಬಂಧಪಟ್ಟ ನಿಯಮಗಳು ಆ ತರುವಾಯ ಅನ್ವಯಿಸತಕ್ಕದ್ದು.

117. ವಿಧೇಯಕಗಳ ಪರಿಶೀಲನೆ ಮತ್ತು ಅನುಮೋದನೆ:- ಯಾವುದೇ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸಬೇಕೆಂದು ಪ್ರಸ್ತಾವವನ್ನು ನಿರಾಕರಿಸಿದಾಗ ಅಥವಾ ಅಂಥ ಪ್ರಸ್ತಾವವನ್ನು ಮಾಡಿದಾಗ್ಗೆ ಅಥವಾ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿದ ಸಂದರ್ಭದಲ್ಲಿ ಪರಿಶೀಲನಾ ಸಮಿತಿಯು ವರದಿ ಮಾಡಿದಂತೆ ವಿಧೇಯಕವನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವವನ್ನು ಅಂಗೀಕರಿಸಿದಾಗ ವಿಧೇಯಕಗಳ ವಿಂಡಗಳ ಪರಿಶೀಲನೆಗೆ ಮತ್ತು ಅಂಥ ವಿಂಡಗಳ ವಿಧೇಯಕಗಳಿಗೆ ಮತ್ತು ವಿಧೇಯಕಗಳ ಅನುಮೋದನೆಗೆ ಸಂಬಂಧಿಸಿದ ತಿದ್ದುಪಡಿಗಳಿಗೆ ಮತ್ತು ವಿಧೇಯಕಗಳ ಅನುಮೋದನೆಗೆ ಸಂಬಂಧಿಸಿದ

ತರುವಾಯದ ಕಾರ್ಯ ವಿಧಾನದ ಬಗ್ಗೆ ಸಭೆಯ ನಿಯಮಗಳ ಉಪಬಂಧಗಳು ಅನ್ವಯವಾಗತಕ್ಕದ್ದು:

ಪರಂತು, ಹಣಕಾಸಿನ ವಿಧೇಯಕವಾದರೆ, ವಿಧಾನ ಪರಿಷತ್ತು ಶಿಫಾರಸ್ತಗಳನ್ನು ಮಾತ್ರ ಮಾಡುವುದು ಮತ್ತು ಸಭಾಪತಿಯವರು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ಶಿಫಾರಸ್ತಗಳ ಪರ್ಯಾಯೋಚನೆಗೆ ಮತ್ತು ಅಳವಡಿಕೆಗೆ ಸಂಬಂಧಿಸಿದಂತೆ ಬದಲಾವಣೆಗಳೊಂದಿಗೆ ವಿಧೇಯಕದ ತಿದ್ದುಪಡಿಗಳಿಗೆ ಸಂಬಂಧಿಸಿದ ವಿಧಾನ ಪರಿಷತ್ತಿನ ನಿಯಮಗಳು ಅನ್ವಯಿಸತಕ್ಕದ್ದು.

ಮತ್ತು ಪರಂತು, ಧನ ವಿನಿಯೋಗ ವಿಧೇಯಕವಾದರೆ ಹಣಕಾಸಿನ ನಿರ್ವಹಣೆಯ ಮೇರೆ ಪರಿಣಾಮ ಜೀರುವ ಅಥವಾ ಹಾಗೆ ನೀಡಲಾದ ಯಾವುದೇ ಅನುಮಾನಗಳ ಉದ್ದೇಶವನ್ನು ಬದಲಾಯಿಸುವ ಅಥವಾ ರಾಜ್ಯದ ಸಂಚಿತ ನಿಧಿಗೆ ಖಿರ್ಸು ಹಾಕಿದ ನಿಷ್ಳಳ ವೆಚ್ಚದ ಮೂತ್ತವನ್ನು ವ್ಯಾಪ್ತಾಸಗೆಳಿಸುವ ಯಾವುದೇ ಶಿಫಾರಸ್ತಗಳನ್ನು ಮಾಡತಕ್ಕದ್ದಲ್ಲ.

118. ತಿದ್ದುಪಡಿಯಿಲ್ಲದೆ ಅಂಗೀಕರಿಸಲಾಗುವ ವಿಧೇಯಕಗಳು:- ತಿದ್ದುಪಡಿಯಿಲ್ಲದೆ ವಿಧೇಯಕವನ್ನು ಅನುಮೋದಿಸಿದರೆ, ಯಾವುದೇ ತಿದ್ದುಪಡಿಯಿಲ್ಲದೆ ವಿಧೇಯಕಕ್ಕೆ ಏಧಾನ ಪರಿಷತ್ತು ಸಮೂತ್ತಿ ನೀಡಿದೆ ಎಂಬ ಸಂದರ್ಶದ ಸಹಿತ ವಿಧೇಯಕದ ಪ್ರತೀಯನ್ನು ವಿಧಾನ ಸಭೆಗೆ ಕಳುಹಿಸತಕ್ಕದ್ದು.

119. ತಿದ್ದುಪಡಿಂಮೊಂದಿಗೆ ಅಂಗೀಕರಿಸಲಾಗುವ ವಿಧೇಯಕಗಳು:- ವಿಧೇಯಕವು ಹಣಕಾಸಿಗೆ ಸಂಬಂಧಿಸಿದ ವಿಧೇಯಕವಾಗಿರದಿದ್ದರೆ, ತಿದ್ದುಪಡಿಗಳ ಸಹಿತ ವಿಧೇಯಕವನ್ನು ಅನುಮೋದಿಸಿದರೆ ತಿದ್ದುಪಡಿಗಳಿಗೆ

ವಿಧಾನ ಸಭೆಯ ಸಹಮತ್ಯನ್ನು ಕೋರಿ ಸಂದೇಶದೊಂದಿಗೆ ವಿಧೇಯಕವನ್ನು ಹಿಂದಕ್ಕೆ ಕಳುಹಿಸತಕ್ಕದ್ದು. ವಿಧೇಯಕವು ಪಣಕಾಸಿಗೆ ಸಂಬಂಧಿಸಿದ ವಿಧೀಯಕವಾಗಿದ್ದರೆ, ವಿಧಾನ ಪರಿಷತ್ತಿನ ಶಿಥಾರಸ್ವಗಳೇನಾದರೂ ಇದ್ದರೆ, ಅವುಗಳೊಂದಿಗೆ ವಿಧೇಯಕವನ್ನು ಹಿಂದಿರುಗಿಸತಕ್ಕದ್ದು.

120. ತಿದ್ದುಪಡಿಯ ಪರಿಶೀಲನೆಯ ತರುವಾಯದ ಕಾರ್ಯವಿಧಾನ:-
ವಿಧಾನ ಪರಿಷತ್ತು ಹಾಗೆ ತಿದ್ದುಪಡಿ ಮಾಡಿ ವಿಧಾನ ಸಭೆಯ ಸಹಮತಿಗಾಗಿ ಹಿಂದಿರುಗಿಸಿದ ವಿಧೇಯಕದ ತಿದ್ದುಪಡಿಗಳನ್ನು ನಿರಾಕರಿಸುವ ಅಥವಾ ಹೆಚ್ಚಿನ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಸಂದೇಶದೊಂದಿಗೆ ಪುನಃ ವಿಧಾನ ಸಭೆಯು ವಿಧಾನ ಪರಿಷತ್ತಿಗೆ ವಾಪಸ್ಸು ಕಳುಹಿಸಿದರೆ ಪರಿಷತ್ತು ವಿಧಾನ ಸಭೆ ಅನುಮೋದಿಸಿದಂತೆ ಆ ವಿಧೇಯಕವನ್ನು ಅಂಗೀಕರಿಸಬಹುದು ಅಥವಾ ವಿಧಾನ ಸಭೆಯು ಅಂಗೀಕರಿಸಿಲ್ಲದ ತಿದ್ದುಪಡಿ ಅಥವಾ ತಿದ್ದುಪಡಿಗಳನ್ನು ಅನುಮೋದಿಸಬೇಕೆಂದು ಒತ್ತಾಯಿಸಬಹುದು.

121. ಸೂಚನೆಯ ಅವಧಿಯನ್ನು ಸಡಿಲಗೊಳಿಸಲು ಸಭಾಪತಿಯವರ ಅಧಿಕಾರಃ- ಸಭಾಪತಿಯವರು ತಮ್ಮ ವಿವೇಚನಾನುಸಾರ ಸೂಚನೆಯ ಅವಧಿಗೆ ಅಥವಾ ಶಾಸನದ ಯಾವುದೇ ಎರಡು ಹಂತಗಳ ಮಧ್ಯಂತರ ಅವಧಿಗೆ ಸಂಬಂಧಿಸಿದಂತೆ ಈ ನಿಯಮಗಳ ಉಪಬಂಧಗಳನ್ನು ಸಡಿಲಗೊಳಿಸಬಹುದು ಮತ್ತು ತಮ್ಮ ವಿವೇಚನಾನುಸಾರ ಯಾವುದೇ ವಿಧೇಯಕ ಅಥವಾ ಯಾವುದೇ ತಿದ್ದುಪಡಿಯ ಸಂಬಂಧದ ಯಾವುದೇ ಪ್ರಸ್ತಾವವನ್ನು ಸೂಚನೆ ಇಲ್ಲದೆ ಅಥವಾ ತಾವು ಸೂಕ್ತವೆಂದು ಭಾವಿಸಬಹುದಾದಂತೆ ಅಲ್ಲಾವಧಿಯ ತರುವಾಯ ಮಂಡಿಸಲು ಅನುಮತಿ ನೀಡಬಹುದು.

122. ವಿಧೇಯಕವನ್ನು ಅಧಿಕತಗೊಳಿಸುವುದು:- ಹಣಕಾಸಿನ ವಿಧೇಯಕದ ಹೊರತು ವಿಧೇಯಕವನ್ನು ಸದನಗಳು ಅಂಗೀಕರಿಸಿದ್ದರೆ, ಮತ್ತು ಆ ವಿಧೇಯಕವು ವಿಧಾನ ಪರಿಷತ್ತಿನಲ್ಲಿ ಇದ್ದರೆ, ಸಭಾಪತಿಯವರು ವಿಧೇಯಕಕ್ಕೆ ಸಹಿ ಮಾಡಿ ದ್ವಿಪೂರ್ತಿಯಲ್ಲಿ ರಾಜ್ಯಪಾಲರಿಗೆ ಸಲ್ಲಿಸಬೇಕು.

ವರಂತು, ಸಭಾಪತಿಯವರು ಬೆಂಗಳೂರಿನಲ್ಲಿ ಇಲ್ಲದೆ ಇದ್ದಾಗ ತುರ್ತು ಸಂದಭ್ರ ಬಂದರೆ ಸಭಾಪತಿಯವರ ಪರವಾಗಿ ಕಾರ್ಯದರ್ಶಿಯವರು ವಿಧೇಯಕವನ್ನು ಅಧಿಕತಗೊಳಿಸಬಹುದು.

ಅಧ್ಯಾಯ - XII

ಸಂವಿಧಾನಕ್ಕೆ ಮಾಡಿದ ತಿದ್ದುಪಡಿಯ ಸ್ಥಿರೀಕರಣ

123. ಸಂವಿಧಾನಕ್ಕೆ ಮಾಡಿದ ತಿದ್ದುಪಡಿಯ ಸ್ಥಿರೀಕರಣ:- (1) ಸಂವಿಧಾನಕ್ಕೆ ಮಾಡಿದ ತಿದ್ದುಪಡಿಯನ್ನು ಸ್ಥಿರೀಕರಿಸುವುದಕ್ಕಾಗಿ ಸಂಸತ್ತಿನ ಸದನದಿಂದ ಸಂದೇಶ ಬಂದ ಕೂಡಲೇ, ಸಂದೇಶದ ಪ್ರತಿಯನ್ನು ವಿಧೇಯಕದೊಂದಿಗೆ ಕಾರ್ಯದರ್ಶಿಯವರು ಸದನದ ಮುಂದೆ ಇಡತಕ್ಕದ್ದು.

(2) ಕಾರ್ಯದರ್ಶಿಯವರು ವರದಿಯ ಒಂದು ಪ್ರತಿಯನ್ನು ವಿಧೇಯಕದೊಂದಿಗೆ ಆದಷ್ಟು ಬೇಗನೆ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.

124. ಸಂವಿಧಾನದ ತಿದ್ದುಪಡಿಯ ಬಗ್ಗೆ ಚಚ್ಚೆ:- (1) 123ನೇ ನಿಯಮದ ಮೇರೆಗೆ ಪರಿಷತ್ತಿನಲ್ಲಿ ವರದಿಯನ್ನು ಮಂಡಿಸಿದ ತರುವಾಯ, ಯಾರೇ ಸದಸ್ಯರು ಮೂರು ದಿನಗಳ ಸೂಚನೆಯನ್ನು ನೀಡಿದ ತರುವಾಯ, ವಿಧೇಯಕದ ಮೂಲಕ ಪ್ರಸ್ತಾವಿಸಲಾದ ಸಂವಿಧಾನದ ತಿದ್ದುಪಡಿಯನ್ನು ಸ್ಥಿರೀಕರಿಸಬಹುದೆಂದು ನಿಣಂಯವನ್ನು ಮಂಡಿಸಬಹುದು.

(2) ಸಭಾಪತಿಯವರು, ಸದನದ ನಾಂರುಕರೊಂದಿಗೆ ಸಮಾಲೋಚನೆ ನಡೆಸಿ ನಿಣಂಯದ ಬಗ್ಗೆ ಚಚ್ಚೆ ನಡೆಸಲು ದಿನಾಂಕವನ್ನು ಗೊತ್ತುಪಡಿಸತಕ್ಕದ್ದು.

(3) ಅಂಥ ನಿಣಂಯಕ್ಕೆ ಯಾವುದೇ ತಿದ್ದುಪಡಿಯನ್ನು ಪ್ರಸ್ತಾವಿಸತಕ್ಕದ್ದಲ್ಲ.

(4) ಸಭಾಪತಿಯವರು, ಅವರು ಸೂಕ್ತವೆಂದು ಭಾವಿಸಿದರೆ ಭಾಷಣಗಳಿಗೆ ಸಮಯವನ್ನು ಗೊತ್ತುಪಡಿಸಬಹುದು.

125. ಸಂಸತ್ತಿಗೆ ಸಂದೇಶ:- (1) ಸದನವು ನಿರ್ಣಯವನ್ನು ಅನುಮೋದಿಸಿದರೆ 123ನೇ ಸಿಯಮದಲ್ಲಿ ಉಲ್ಲೇಖಿಸಲಾದ ಸಂದೇಶವನ್ನು ಕಳುಹಿಸಿರುವ ಸಂಸತ್ತೆ ಸದನಕ್ಕೆ ಪರಿಷತ್ತು ತಿದ್ದುಪಡಿಯನ್ನು ಸ್ಥಿರೀಕರಿಸಿದೆಯಂಬ ಸಂದೇಶವನ್ನು ಕಳುಹಿಸತಕ್ಕದ್ದು.

(2) ಸದನವು ನಿರ್ಣಯವನ್ನು ತಿರಸ್ಕರಿಸಿದರೆ ಪರಿಷತ್ತು ತಿದ್ದುಪಡಿಯನ್ನು ಸ್ಥಿರೀಕರಿಸಿಲ್ಲವೆಂದು ಮೇಲೆ ಹೇಳಲಾದ ರೀತಿಯಲ್ಲಿ ಸಂದೇಶವನ್ನು ಕಳುಹಿಸತಕ್ಕದ್ದು.

(3) ಪರಿಷತ್ತಿನಲ್ಲಿ ಮಂಡಿಸಲಾದ ಆಧಿವೇಶನದಲ್ಲಿ ಸದರಿ ನಿರ್ಣಯವನ್ನು ಮಂಡಿಸಿದ್ದರೆ, ಆ ಒಗ್ಗೆ ಕಾರ್ಯದಶೀಲಯವರು ಆ ಸಂದೇಶವನ್ನು ಕಳುಹಿಸಿದ ಸಂಸತ್ತೆ ಸದನಕ್ಕೆ ವಾಹಿತಿಯನ್ನು ಕಳುಹಿಸತಕ್ಕದ್ದು.

ಅಧ್ಯಾಯ - XIII

ಅಧೀಕ್ಷ ಶಾಸನ

126. ಸರ್ಬೆಯ ಮುಂದೆ ನಿಬಂಧನೆ, ನಿಯಮ, ಇತ್ಯಾದಿಯನ್ನು ಮಂಡಿಸುವುದು:- (1) ಸಂಸತ್ತು ಅಥವಾ ಸಂವಿಧಾನ ಅಥವಾ ವಿಧಾನ ಮಂಡಳಿಂದ ಅಧೀಕ್ಷ ಪ್ರಾಧಿಕಾರಕ್ಕೆ ಪ್ರತ್ಯಾಯೋಚಿಸಲಾದ ಶಾಸನಾತ್ಮಕ ಪ್ರಕಾರ್ಯಗಳಿಗೆ ಅನುಸಾರವಾಗಿ ಸಂವಿಧಾನದ ಮೇರೆಗೆ ರೂಪಿಸಲಾದ ನಿಬಂಧನೆ, ನಿಯಮ, ಉಪನಿಯಮ, ಉಪವಿಧಿ, ಇತ್ಯಾದಿಗಳನ್ನು ಪರಿಷತ್ತಿನ ಮುಂದೆ ಮಂಡಿಸಿದಾಗ, ಸಂವಿಧಾನ ಅಥವಾ ಸುಸಂಗತ ಅಧಿನಿಯಮದಲ್ಲಿ ಅದನ್ನು ಮಂಡಿಸಲು ಗೊತ್ತುಪಡಿಸಿರುವ ಅವಧಿಯು, ಸಂವಿಧಾನ ಅಥವಾ ಸುಸಂಗತ ಅಧಿನಿಯಮದಲ್ಲಿ ಅನ್ಯಧಾ ಉಪಬಂಧಿಸಿದ್ದ ಹೊರತು ಪರಿಷತ್ತನ್ನು ಅನಿರ್ದಿಷ್ಟ ಕಾಲ ಮುಂದೂಡುವ ವೊದಲು ಮತ್ತು ಅನಂತರ ಏಕಾಂಶಗೊಳಿಸುವ ಮುನ್ನ ಪೂರ್ಣಗೊಂಡಿರತಕ್ಕದ್ದು.

(2) ನಿರ್ದಿಷ್ಟಪಡಿಸಲಾದ ಅವಧಿಯ ಹಾಗೆ ಪೂರ್ಣವಾಗಿರದಿದ್ದರೆ, ನಿಬಂಧನೆ, ನಿಯಮ, ಉಪನಿಯಮ, ಉಪವಿಧಿ, ಇತ್ಯಾದಿಗಳನ್ನು ನಂತರದ ಅಧಿವೇಶನದಲ್ಲಿ ಅಥವಾ ಅಧಿವೇಶನಗಳಲ್ಲಿ ಸದರಿ ಅವಧಿ ಪೂರ್ಣವಾಗುವವರೆಗೆ ಪ್ರಾನ್ಯನಃ ಮಂಡಿಸತಕ್ಕದ್ದು.

127. ತಿದ್ದುಪಡಿಯ ಚರ್ಚೆಗಾಗಿ ಸಮಯದ ಹಂಚಿಕೆ:- ಸಭಾಪತಿಯವರು, ಸದನದ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಯಾವೋಬ್ಬ ಸದಸ್ಯನು ಸೂಚನೆ ನೀಡಿರುವಂಥ ನಿಬಂಧನೆ, ನಿಯಮ, ಉಪನಿಯಮ, ಉಪವಿಧಿ ಇತ್ಯಾದಿಗಳ ಬಗೆಗಿನ ತಿದ್ದುಪಡಿಯ ಪರಿಶೀಲನೆ ಮತ್ತು ಅನುಮೋದನೆಗೆ

ಸೂಕ್ತವೆಂದು ಅವರು ಭಾವಿಸಬಹುದಾದ ದಿನ ಅಥವಾ ದಿನಗಳು ಅಥವಾ ದಿನದ ಭಾಗವನ್ನು ಗೊತ್ತುಪಡಿಸಬಹುದು:

ಪರಂತು, ತಿದ್ದುಪಡಿಯ ಕುರಿತ ನೋಟಿಸು ಸಭಾಪತಿಯವರು ಸೂಕ್ತವೆಂದು ಭಾವಿಸಬಹುದಾದಂಥ ನಮೂನೆಯಲ್ಲಿರತಕ್ಕದ್ದು ಮತ್ತು ಅದು ಈ ನಿಯಮಗಳಿಗೆ ಅನುಸಾರವಾಗಿರತಕ್ಕದ್ದು.

128. ತಿದ್ದುಪಡಿಯನ್ನು ವಿಧಾನಸಭೆಗೆ ಕಳುಹಿಸುವುದು:- ಪರಿಷತ್ತು ತಿದ್ದುಪಡಿಯನ್ನು ಅನುಮೋದಿಸಿದ ತರುವಾಯ, ಅದನ್ನು ವಿಧಾನ ಸಭೆಯ ಸಹಮತಿಗಾಗಿ ಕಳುಹಿಸತಕ್ಕದ್ದು ಮತ್ತು ತಿದ್ದುಪಡಿಯನ್ನು ಒಟ್ಟಿರುವ ಬಗ್ಗೆ ವಿಧಾನಸಭೆಯಿಂದ ಸಂದರ್ಶ ಬಂದ ತರುವಾಯ ಅದನ್ನು ಕಾರ್ಯದರ್ಶಿಯವರು ಸಂಬಂಧಪಟ್ಟ ಸಚಿವರಿಗೆ ಕಳುಹಿಸತಕ್ಕದ್ದು.

129. ವಿಧಾನ ಸಭೆಯಿಂದ ಹಿಂದಕ್ಕೆ ಕಳುಹಿಸಿದ ತಿದ್ದುಪಡಿ.- ಪರಿಷತ್ತಿನಿಂದ ಅಂಗೀಕೃತವಾದ ತಿದ್ದುಪಡಿಯನ್ನು ವಿಧಾನ ಸಭೆಯು ಒಪ್ಪದಿದ್ದರೆ ಅಥವಾ ಅದಕ್ಕೆ ಮತ್ತಪ್ಪು ತಿದ್ದುಪಡಿಯನ್ನು ಮಾಡುವುದಕ್ಕೆ ಒಳಪಟ್ಟಿ ಅದನ್ನು ಒಟ್ಟಿದರೆ ಅಥವಾ ಅದಕ್ಕೆ ಬದಲಾಗಿ ಬೇರೆ ತಿದ್ದುಪಡಿಯನ್ನು ಸೂಚಿಸಿದರೆ, ವಿಧಾನ ಪರಿಷತ್ತು ಈ ತಿದ್ದುಪಡಿಯನ್ನು ಜಿಟ್ಟಿಬಿಡುಹುದು ಅಥವಾ ವಿಧಾನಸಭೆಯು ಸೂಚಿಸಿದ ತಿದ್ದುಪಡಿಯನ್ನು ಒಪ್ಪಬಿಹುದು ಅಥವಾ ಪರಿಷತ್ತಿನಿಂದ ಅಂಗೀಕೃತವಾದ ಮೂಲ ತಿದ್ದುಪಡಿಯನ್ನು ಅಂಗೀಕರಿಸಬೇಕಂದು ಒತ್ತಾಯ ಮಾಡಬಹುದು. ಈ ಪ್ರಕ್ರಿಯೆಯ ಸಂದರ್ಭದಲ್ಲಾದರೂ ಸರಿಯೆ, ವಿಧಾನಸಭೆಗೆ ಈ ಸಂಗತಿಯನ್ನು ತಿಳಿಸಬೇಕು. ವಿಧಾನ ಸಭೆಯಿಂದ ಮತ್ತಪ್ಪು ತಿದ್ದುಪಡಿಗೊಳಿಸಲಾದ ತಿದ್ದುಪಡಿಗೆ ಪರಿಷತ್ತು ಒಟ್ಟಿದ ಸಂದರ್ಭದಲ್ಲಿ ತಿದ್ದುಪಡಿಯಾದ ತಿದ್ದುಪಡಿಯನ್ನು ಕಾರ್ಯದರ್ಶಿಯವರು ಸಂಬಂಧಪಟ್ಟ ಸಚಿವರಿಗೆ ಕಳುಹಿಸಬೇಕು.

130. ಉಭಯ ಸದನಗಳ ನಡುವೆ ಭಿನ್ನಭಿಪ್ರಾಯ: ವಿಧಾನ ಪರಿಷತ್ತಿನಿಂದ ಅಂಗೀಕೃತವಾದ ಮೂಲ ತಿದ್ದುಪಡಿಯನ್ನು ವಿಧಾನ ಸಭೆಯು ಒಟ್ಟಿದರೆ ಕಾರ್ಯದಶೀಯವರು ಸಂಬಂಧಪಟ್ಟ ಸಚಿವರಿಗೆ ಅದನ್ನು ಕಳುಹಿಸಬೇಕು. ಆದರೆ ವಿಧಾನ ಸಭೆಯು ಒಪ್ಪಿದ್ದರೆ ಅಥವಾ ಪರಿಷತ್ತು ಒಪ್ಪಿದ್ದ ತಿದ್ದುಪಡಿಯನ್ನು ಮಾಡಬೇಕೆಂದು ಒತ್ತಾಯಪಡಿಸಿದರೆ, ಉಭಯ ಸದನಗಳು ಅಂತ್ಯದಲ್ಲಿ ಒಪ್ಪಲೀಲ್ಲವೆಂದು ಭಾವಿಸಬೇಕು ಮತ್ತು ಅದಕ್ಕೆ ಸಂಬಂಧಪಟ್ಟ ಮುಂದಿನ ನಡವಳಿಕೆಗಳನ್ನು ಕೃಜಿಡಬೇಕು.

131. ತಿದ್ದುಪಡಿಯಾದಂಥ ನಿಬಂಧನೆ, ನಿಯಮ, ಮುಂತಾದವುಗಳನ್ನು ಸಭೆಯ ಮುಂದಿಡುವುದು:- ಉಭಯ ಸದನಗಳು ಅನುಮೋದಿಸಿದ ತಿದ್ದುಪಡಿಗೆ ಅನುಗುಣವಾಗಿ ನಿಬಂಧನೆ, ನಿಯಮ, ಉಪನಿಯಮ, ಉಪವಿಧಿ ಮೂದಲಾದವುಗಳು ಮಾಪಾರಂಪುಗೂಳಿಸಿದಲ್ಲಿ, ಆ ರೀತಿ ತಿದ್ದುಪಡಿಯಾದ ನಿಬಂಧನೆ, ನಿಯಮ, ಉಪನಿಯಮ, ಉಪವಿಧಿ, ಮುಂತಾದವುಗಳನ್ನು ಸಭೆಯ ಮುಂದೆ ಇಡಬೇಕು.

(ಅಧೀನ ಶಾಸನ ರಚನಾ ಸಮಿತಿಗೆ ಸಂಬಂಧಿಸಿದ ನಿಯಮಗಳಿಗಾಗಿ ಅಧ್ಯಾಯ XXIV ರ ನಿಯಮ 225-258 ನೋಡಿ)

ಅಧ್ಯಾಯ - XIV

ಅಧ್ಯಾದೇಶಗಳನ್ನು ಅನುಮೋದಿಸದೆ ಇರುವ ಬಗ್ಗೆ ನಿರ್ಣಯ

132. ಅಧ್ಯಾದೇಶಗಳನ್ನು ಅನುಮೋದಿಸದೆ ಇರುವ ನಿರ್ಣಯದ ಸೂಚನೆ.-
 ಸಂವಿಧಾನದ 213ನೆಯ ಅನುಚ್ಛೇದದ ಮೇರೆಗೆ ಒಂದು ಅಧ್ಯಾದೇಶವನ್ನು
 ರಾಜ್ಯಪಾಲರು ಉದ್ಘೋಷಿಸಿದ ತರುವಾಯ ಸಾಧ್ಯವಾದವ್ಯತ್ಯಾ ಬೇಗನೆ
 ಎಂದರೆ ಸದನವು ಪುನರಾರಂಭವಾದ ಆರು ವಾರಗಳೊಳಗಾಗಿ
 ಅಧ್ಯಾದೇಶದ ಮುದ್ರಿಸಿದ ಪ್ರತಿಗಳನ್ನು ಸದನದ ಸದಸ್ಯರುಗಳಿಗೆ
 ಒದಗಿಸತಕ್ಕದ್ದು. ಯಾರೇ ಸದಸ್ಯರು ಮೂರ್ಕ ಮೂರು ದಿನಗಳ
 ಮುಂಚಿತವಾಗಿ ಸೂಚನೆ ನೀಡಿದ ತರುವಾಯ ಅಧ್ಯಾದೇಶದ ವಿಷಯದಲ್ಲಿ
 ಅಸಮೃತಿ ಸೂಚಿಸುವ ನಿರ್ಣಯವನ್ನು ಮಂಡಿಸಬಹುದು.

ಅಧ್ಯಾಯ - XV

ಅರ್ಚನೆಗಳು

133. ಅರ್ಚನೆಗಳ ವ್ಯಾಪ್ತಿ:- ಸಭಾಪತಿಯವರ ಅನುಮತಿಯಿಂದ.-

(i) 73ನೇಯ ನಿಯಮದ ಮೇರೆಗೆ ಪ್ರಕಟಿಸಿರುವ ಅಥವಾ ಪರಿಷತ್ತಿನಲ್ಲಿ ಮಂಡಿಸಿರುವ ಒಂದು ವಿಧೇಯಕದ ಸಂಬಂಧದಲ್ಲಿ ;

(ii) ವಿಧಾನಪರಿಷತ್ತಿನ ಮುಂದೆ ಇತ್ಯಾರ್ಥವಾಗದೆ ಉಳಿದಿರುವ ವಿಧಾನ ಪರಿಷತ್ತಿನ ಕಾರ್ಯಕಲಾಪಗಳಿಗೆ ಸಂಬಂಧಪಟ್ಟ ಯಾವುದೇ ವಿಷಯದ ಸಂಬಂಧದಲ್ಲಿ ; ಮತ್ತು

(iii) (ಎ) ಯಾವ ವಿಷಯವು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯಿರುವ ಒಂದು ನ್ಯಾಯಾಲಯದ ಅಥವಾ ಒಂದು ವಿಚಾರಣಾ ನ್ಯಾಯಾಲಯದ ಅಥವಾ ಒಂದು ಶಾಸನಬಧ್ಯ ಪ್ರಾಧಿಕಾರದ ಅಥವಾ ಅರ್ನ್ಯಾಯಿಕ ಸಂಸ್ಥೆಯ ಅಥವಾ ಒಂದು ಆಯೋಗದ ಅರಿವಿಗೆ ಬರುವ ವಿಷಯಕ್ಕೆ ಸಂಬಂಧಪಟ್ಟಿಲ್ಲದಿರುವ ;

(ಬಿ) ಒಂದು ಪ್ರಮುಖ ಪ್ರಸ್ತಾವ ಅಥವಾ ನಿರ್ಣಯದ ಮೇಲೆ ಪ್ರಸ್ತಾವಿಸಬಹುದಾದ ವಿಷಯಕ್ಕೆ ಸಂಬಂಧಪಟ್ಟಿರುವ ; ಅಥವಾ

(ಸಿ) ರಾಜ್ಯ ಸರ್ಕಾರದವರು ಮಾಡಿದ ಅಧಿನಿಯಮಗಳು, ನಿಯಮಗಳು, ನಿಬಂಧನೆಗಳು, ಉಪನಿಯಮಗಳು ಅಥವಾ ಇವೇ ಮೊದಲಾದುವನ್ನು ಏರ್ಜಿಸಲು ಅಧಿಕಾರ ಕೊಟ್ಟಿರುವ ಒಂದು ಪ್ರಾಧಿಕಾರ ವರ್ಗದವರಿಂದ ಏರ್ಜಿಸಲು ನಿಯಮಗಳು, ನಿಬಂಧನೆಗಳು, ಉಪನಿಯಮಗಳು ಮೊದಲಾದವರು ಮೇರೆಗೆ ಯಾವ ವಿಷಯದ ಸಂಬಂಧದಲ್ಲಿ ಪರಿಹಾರವು ದೊರೆಯುವುದೋ ಆ ವಿಷಯಕ್ಕೆ

ಸಂಬಂಧಪಟ್ಟಲ್ಲಿರುವ ಸಾರ್ವಜನಿಕ ಹಿತದ್ವಿಷಯ ಯಾವುದಾದರೂ ವಿಷಯದ ಸಂಬಂಧದಲ್ಲಿ ವಿಧಾನ ಪರಿಷತ್ತಿಗೆ ಅರ್ಜಿಗಳನ್ನು ಕೊಡಬಹುದು ಅಥವಾ ಒಪ್ಪಿಸಬಹುದು.

134. ಅರ್ಜಿಯ ಸಾಮಾನ್ಯ ರೀತಿ:- (1) ಪ್ರತಿ ಅರ್ಜಿಯೂ ಗೌರವಯುತ ಹಾಗೂ ಹಿತಮಿಶವಾದ ಭಾಷೆಯಲ್ಲಿರಬೇಕು.

(2) ಪ್ರತಿಯೊಂದು ಅರ್ಜಿಯೂ ಅಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರವೇ ಇರಬೇಕು, ಯಾವುದೇ ಅರ್ಜಿಯು ಭಾರತೀಯ ಇತರ ಯಾವುದೇ ಭಾಷೆಯಲ್ಲಿದ್ದರೆ, ಅದರ ಕನ್ನಡ ಅಥವಾ ಅಂಗ್ಲ ಭಾಷಾಂತರವನ್ನು ಅದು ಒಳಗೊಂಡಿರಬೇಕು, ಅದಕ್ಕೆ ಅರ್ಜಿದಾರನು ರುಚಿ ಮಾಡಿ ಕಳುಹಿಸಬೇಕು.

135. ಅರ್ಜಿಯನ್ನು ಅಧಿಕೃತಗೊಳಿಸುವುದು:- ಒಂದು ಅರ್ಜಿಯನ್ನು ಹೊಡುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪೂರ್ತಿ ಹೆಸರು ಮತ್ತು ವಿಳಾಸವನ್ನು ಆ ಅರ್ಜಿಯಲ್ಲಿ ನಮೂದಿಸಿರತಕ್ಕದ್ದು ಮತ್ತು ಅದು ಈತನ ಸಹಿಯ ಮೂಲಕ ದೃಢೀಕೃತವಾಗಿರತಕ್ಕದ್ದು. ಮತ್ತು ಈತನು ಅನ್ವಯಿಸುವುದನಿಂದ ಅಧಿಕೃತಗೊಳಿಸಬೇಕು.

136. ದಸ್ತಾವೇಜುಗಳನ್ನು ಲಗತ್ತಿಸಬಿರುವುದು:- ಕಾಗದಪತ್ರಗಳು, ಪ್ರಮಾಣ ಪತ್ರಗಳು ಅಥವಾ ಇತರ ದಸ್ತಾವೇಜುಗಳನ್ನು ಯಾವುದೇ ಅರ್ಜಿಗೆ ಲಗತ್ತಿಸಲಕ್ಕದ್ದಲ್ಲ.

137. ಮೇಲು ರುಚಿ. - (1) ಸದಸ್ಯರು ಹಾಜರುಪಡಿಸುವ ಪ್ರತಿಯೊಂದು ಅರ್ಜಿಗೂ ಮೇಲು ರುಚಿ ಹಾಕತಕ್ಕದ್ದು. ಅರ್ಜಿಯು ಕನ್ನಡ ಅಥವಾ ಅಂಗ್ಲ ಭಾಷೆ ಹೊರತುಪಡಿಸಿ ಇತರ ಯಾವುದೇ ಭಾರತೀಯ ಭಾಷೆಯಲ್ಲಿದ್ದರೆ ಅದರ ಕನ್ನಡ ಅಥವಾ ಅಂಗ್ಲ ಭಾಷೆಯ ಭಾಷಾಂತರಕ್ಕೂ ಸಹ ಅದನ್ನು ಹಾಜರುಪಡಿಸುವ ಸದಸ್ಯರು ಮೇಲು ರುಚಿ ಮಾಡತಕ್ಕದ್ದು.

(2) ಸದಸ್ಯರು ತಮ್ಮ ಪರವಾಗಿಯೇ ಒಂದು ಅರ್ಜಿಯನ್ನು ಕೊಡತಕ್ಕದಲ್ಲ.

138. ಅರ್ಜಿಯನ್ನು ಬರೆಯುವ ಮತ್ತು ಅದನ್ನು ಮುಕ್ತಾಯಿಗೊಳಿಸುವ ರೀತಿ:- ಪ್ರತಿಯೊಂದು ಅರ್ಜಿಯೂ ಸಭಾಪತಿ ಅಥವಾ ವಿಧಾನ ಪರಿಷತ್ತಿನ ಹೆಸರಿಗೆ ಬರೆದಿರತಕ್ಕದ್ದು. ಮತ್ತು ಆ ಪ್ರತಿಯೊಂದು ಅರ್ಜಿಯೂ ಯಾವ ವಿಷಯಕ್ಕೆ ಸಂಬಂಧಪಟ್ಟಾಗಿರುವುದೋ ಆ ವಿಷಯದಲ್ಲಿ ಅರ್ಜಿದಾರನ ನಿರ್ದಿಷ್ಟ ಉದ್ದೇಶವನ್ನು ವ್ಯಕ್ತಪಡಿಸುವ ಕೋರಿಕೆಯೊಂದಿಗೆ ಮುಕ್ತಾಯಿವಾಗಿರತಕ್ಕದ್ದು.

139. ಅರ್ಜಿಯನ್ನು ಒಳ್ಳಿಸುವ ಸೂಚನೆ:- ಅರ್ಜಿಯನ್ನು ಕೊಡುವ ಸದಸ್ಯರು ತಮ್ಮ ಉದ್ದೇಶವನ್ನು ಕಾರ್ಯದರ್ಶಿಯವರಿಗೆ ಮುಂಚಿತವಾಗಿಯೇ ತಿಳಿಸತಕ್ಕದ್ದು.

140. ಅರ್ಜಿಯನ್ನು ಒಳ್ಳಿಸುವುದು:- ಅರ್ಜಿಯನ್ನು ಸಲ್ಲಿಸುವ ಸದಸ್ಯರು ಅದನ್ನು ಕಾರ್ಯದರ್ಶಿಯವರಿಗೆ ಕಳುಹಿಸುವುದು, ಕಾರ್ಯದರ್ಶಿಯವರು ಆ ಒಗ್ಗೆ ಸದನಕ್ಕೆ ವರದಿ ವಾಡತಕ್ಕದ್ದು. ಅನುಸಂಧಿಯಲ್ಲಿ ನಮೂದಿಸಿರುವಂತೆ ವರದಿ ಮಾಡತಕ್ಕದ್ದು. ಅಂಥ ವರದಿಯ ಸಲ್ಲಿಕೆಯ ಮೇಲೆ ಯಾವ ಚಟ್ಟ ನಡಯುವುದಕ್ಕೂ ಅವಕಾಶವಿರತಕ್ಕದ್ದಲ್ಲ. ಸದಸ್ಯರು ಅರ್ಜಿಯಲ್ಲಿ ನಮೂದಿಸಿರುವ ವಿಷಯಕ್ಕೆ ಹಾಗೂ ನಿಖಿಲತೆಗೆ ನೇರ ಜವಾಬ್ದಾರರಾಗುತ್ತಾರೆ.

***141.**ಅರ್ಜಿಯನ್ನು ಒಳ್ಳಿಸುವ ರೀತಿ :- ಅರ್ಜಿಯನ್ನು ಸದನದಲ್ಲಿ ಒಳ್ಳಿಸುವ ಸದಸ್ಯರು ಈ ಕೆಳಗಿನಂತೆ ವಾತ್ತ ವಿವರಣೆಯನ್ನು ತಿಳಿಯಲುಪಡಿಸಬೇಕು:-

“ಮಾನ್ಯರೇ, ಸಂಬಂಧದಲ್ಲಿ ಅರ್ಜಿದಾರರಾದ
..... ಅವರು ರುಜು ಮಾಡಿರುವ
ಅರ್ಜಿಯನ್ನು ನಾನು ಒಪ್ಪಿಸುತ್ತೇನೆ”.

142. ಸಮಿತಿಗೆ ಉಲ್ಲೇಖಿ:-ಸಂದರ್ಭಾನುಸಾರ ಸದಸ್ಯರು ಹಾಜರುಪಡಿಸಿದ
ಅಥವಾ ಸಂದರ್ಭಾನುಸಾರ ಕಾರ್ಯದರ್ಶಿಯವರಿಂದ ವರದಿ ಮಾಡಲುಷಟ್ಟ
ನಂತರ ಪ್ರತಿಂದೋಂದು ಅರ್ಜಿಯನ್ನು ಅರ್ಜಿಗಳ ಸಮಿತಿಗೆ
ಉಲ್ಲೇಖಿಸತಕ್ಕದ್ದು.

(ಅರ್ಜಿಗಳ ಸಮಿತಿಗೆ ಸಂಬಂಧಿಸುವ ನಿಯಮಗಳ ಒಗ್ಗೆ XXIV ನೇ
ಅಧ್ಯಾಯದ 243, 244ನೇ ನಿಯಮಗಳನ್ನು ನೋಡಿ)

ಅಧ್ಯಾಯ - XVI

ನಿರ್ಣಯಗಳು

143. ನಿರ್ಣಯದ ಸೂಚನೆ:- ನಿರ್ಣಯವನ್ನು ಮಂಡಿಸಲು ಇಚ್ಛಿಸುವ ಸಚಿವರಲ್ಲಿದ ಯಾರೇ ಸದಸ್ಯರು ಆ ಒಗ್ಗೆ ಬ್ಯಾಲ್ಟ್ ಪ್ರಾರಂಭವಾಗುವ ದಿನಾಂಕಕ್ಕಿಂತ ಕಡೇ ಪ್ರಕ್ಕ ಏಳು ಪೂರ್ಣ ದಿನಗಳಿಗೆ ಮುಂಚೆ ತಾವು ಮಂಡಿಸಲು ಇಚ್ಛಿಸುವ ನಿರ್ಣಯದ ವಿಷಯದೊಂದಿಗೆ ನಿರ್ಣಯದ ಸೂಚನೆಯನ್ನು ನೀಡತಕ್ಕದ್ದು :

ಪರಂತು, ಬ್ಯಾಲ್ಟ್ ನಲ್ಲಿ ಇದಕ್ಕಿಂತ ಹೆಚ್ಚು ಸದಸ್ಯರ ಹೆಸರುಗಳನ್ನು ತೆಗೆಯತಕ್ಕದ್ದಲ್ಲ ಮತ್ತು ನಿರ್ಣಯದ ಪಟ್ಟಿಯಲ್ಲಿ ಯಾವುದಾದರೂ ಒಂದು ದಿನಕ್ಕೆ ಅವನ್ನು ಸೇರಿಸತಕ್ಕದ್ದು.

144. ನಿರ್ಣಯದ ವಿಷಯ ಮತ್ತು ಅದನ್ನು ಅಂಗೀಕರಿಸಲು ಪರತ್ತಗಳು:- ಈ ನಿಯಮಗಳ ಉಪಬಂಧಗಳಿಗೂಳಿಪಟ್ಟಿ ಒಬ್ಬ ಸದಸ್ಯನು ಅಥವಾ ಒಬ್ಬ ಸಚಿವನು ಸಾರ್ವಜನಿಕ ಹಿತಕ್ಕೆ ಸಂಬಂಧಪಟ್ಟ ಯಾವುದೇ ವಿಷಯದಲ್ಲಿ ಒಂದು ನಿರ್ಣಯವನ್ನು ಮಂಡಿಸಬಹುದು.

ಒಂದು ನಿರ್ಣಯವನ್ನು ಅಂಗೀಕರಿಸಲು ಅದು ಈ ಕೆಳಕಂಡ ಪರತ್ತಗಳನ್ನು ಪೂರ್ಣಗೊಳಿಸಬೇಕು; ಅವು ಯಾವುವೆಂದರೆ,-

(i) ನಿರ್ಣಯದಲ್ಲಿ ವಿಷಯವನ್ನು ಸ್ಪಷ್ಟವಾಗಿ ಮತ್ತು ನಿಖಿರವಾಗಿ ವ್ಯಕ್ತಪಡಿಸಿರಬೇಕು; ಮತ್ತು ನಿರ್ಣಯವು ಮುಖ್ಯವಾಗಿ ಒಂದು ನಿರ್ದಿಷ್ಟ ಅಂಶವನ್ನು ಕುರಿತುದಾಗಿರಬೇಕು;

(ii) ನಿರ್ಣಯದಲ್ಲಿ ಚರ್ಚೆಗಳು, ಅನುಮಾನಿತ ನಿರ್ಧಾರಗಳು, ವೃಂಜೆ ಮಾತುಗಳು, ಆಪಾದನೆಗಳು ಅಥವಾ ಮಾನನಷ್ಟದ ಹೇಳಿಕೆಗಳು ಇವೇ ಮುಂತಾದವು ಇರಕೂಡದು;

(iii) ಅದರಲ್ಲಿ ವ್ಯಕ್ತಿಗಳ ಸರ್ಕಾರಿ ಕೆಲಸಕ್ಕೆ ಅಥವಾ ಅವರ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಬಂಧಪಡುವ ಮಟ್ಟಿಗೆ ಹೂರತು, ಅವರ ನಡತೆ ಅಥವಾ ಅವರ ಚಾರಿತ್ರ್ಯದ ವಿಚಾರವಾಗಿಂದಾಗಲೇ ಪ್ರಸ್ತಾವವಿರುತ್ತಾಡು;

(iv) ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿ ಇರುವ ನ್ಯಾಯಾಲಯದ ನ್ಯಾಯ ನಿರ್ಣಯಕ್ಕೆ ಒಳಪಟ್ಟಿರುವ ಯಾವ ವಿಷಯಕ್ಕೂ ಅದು ಸಂಬಂಧಪಟ್ಟಿರುತ್ತಾಡು.

145. ನಿರ್ಣಯದ ರೀತಿ:- ನಿರ್ಣಯವು, ಅಭಿಪ್ರಾಯ ಅಥವಾ ಶಿಫಾರಸ್ಸಿನ ಫೋಷನ್‌ಯ ರೀತಿಯಲ್ಲಿರಬಹುದು ಅಥವಾ ಸರಕಾರದ ಒಂದು ಅಧಿನಿಯಮ ಅಥವಾ ಒಂದು ಕಾರ್ಯನೀತಿಯನ್ನು ವಿಧಾನ ಪರಿಷತ್ತು ಅನುಮೋದಿಸುವುದನ್ನು ಅಥವಾ ಅನುಮೋದಿಸದೆ ಇರುವುದನ್ನು ದಾಖಿಲು ಮಾಡುವ ರೀತಿಯಲ್ಲಿರಬಹುದು ಅಥವಾ ಸಂದೇಶವನ್ನು ತಿಳಿಸುವ ಅಥವಾ ಒಂದು ಕ್ರಮವನ್ನು ಪ್ರಶಂತಿಸುವ, ಒತ್ತಾಯಪಡಿಸುವ ಅಥವಾ ವಿನಂತಿಸುವ ರೀತಿಯಲ್ಲಿರಬಹುದು ಅಥವಾ ಸರ್ಕಾರದ ಪರಿಶೀಲನೆಗಾಗಿ ಯಾವೊಂದು ವಿಷಯ ಅಥವಾ ಸನ್ವೇಶದ ಬಗ್ಗೆ ಗಮನ ಸೆಳೆಯುವಂತ ಅಥವಾ ಸಭಾಪತಿಯವರು ಸೂಕ್ತವೆಂದು ಭಾವಿಸಬಹುದಾದಂತಹ ರೀತಿಯಲ್ಲಿರಬಹುದು.

146. ಸಭಾಪತಿಯವರು ನಿರ್ಣಯದ ಅಂಗೀಕಾರಾಹಾರೆಯನ್ನು ನಿರ್ಧರಿಸುವುದು:- (1) ನಿರ್ಣಯ ಅಥವಾ ಅದರ ಯಾವೊಂದು ಭಾಗವು ಈ ನಿಯಮಗಳ ಮೇರೆಗೆ ಅಂಗೀಕಾರಾಹಾರೆಯೋ ಅಥವಾ ಅಲ್ಲವೋ ಎಂಬುದನ್ನು ಸಭಾಪತಿಯವರು ನಿರ್ಧರಿಸಬೇಕು ಮತ್ತು ಯಾವುದೇ ನಿರ್ಣಯವು ಅಥವಾ ಅದರ ಒಂದು ಭಾಗವು ನಿರ್ಣಯವನ್ನು ಸೂಚಿಸುವ ಹಕ್ಕನ್ನು ದುರುಪಯೋಗಪಡಿಸುವುದಾಗಿದೆಯೆಂದು ಅಥವಾ ಸದನದ

ನಡವಳಿಕೆಗೆ ಅದಚಣೆಯನ್ನುಂಟು ಮಾಡುವುದಾಗಿದೆಯೆಂದು ಅಥವಾ ಈ ನಿಯಮಗಳಿಗೆ ವಿರುದ್ಧವಾಗಿದೆಯೆಂದು ಅವರು ಭಾವಿಸಿದಾಗ ಅಂಥ ಒರಾವುದೇ ನಿಣಂರುವನ್ನು ಅಥವಾ ಅದರ ಭಾಗವನ್ನು ಅಂಗೀಕರಿಸದಿರಬಹುದು.

(2) ನಿಣಯದ ರೀತಿ ಅಥವಾ ವಿಷಯವು ನಿಯಮಗಳಿಗೆ ವ್ಯತೀರಿಕ್ತವಾಗಿದೆಯೆಂದು ಸಭಾಪತ್ತಿಯವರು ಅಭಿಪ್ರಾಯಪಟ್ಟಲ್ಲಿ, ನಿಯಮಗಳ ಪಾಲನೆಯಾಗುವಂತೆ ಅವರು ನಿಣಯವನ್ನು ತಿದ್ದುಪಡಿ ಮಾಡಬಹುದು ಮತ್ತು ತದನುಸಾರವಾಗಿ ಸಂಬಂಧಪಟ್ಟ ಸದಸ್ಯರಿಗೆ ತಿಳಿಸಬಹುದು.

147. ನ್ಯಾಯಾಧೀಕರಣಗಳು, ಆಯೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳ ಮೇಲೆ ಚರ್ಚಿಸುವುದು:- ಯಾವುದೇ ನ್ಯಾಯಿಕ ಅಥವಾ ಅರೆ-ನ್ಯಾಯಿಕ ಸ್ವರೂಪದ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಶಾಸನಬಧ್ಯ ನ್ಯಾಯಾಧೀಕರಣ ಅಥವಾ ಶಾಸನಬಧ್ಯ ಪ್ರಾಧಿಕಾರದ ಮುಂದೆ ಅಥವಾ ಸಾಮಾನ್ಯವಾಗಿ ಪ್ರಸ್ತಾಪಿಸಲು ಅನುಮತಿಸಬಹುದಾದ ಯಾವುದೇ ವಿಷಯದ ಬಗ್ಗೆ ವಿಚಾರಣೆ ನಡೆಸಲು ಅಥವಾ ತನಿಖೆ ನಡೆಸಲು ನೇಮಕಗೊಂಡ ಯಾವುದೇ ಆಯೋಗ ಅಥವಾ ವಿಚಾರಣೆ ನ್ಯಾಯಾಲಯದ ಮುಂದೆ ಬಾಕಿಯಿರುವ ವಿಷಯದ ಮೇಲೆ ನಿಣಯವನ್ನು ಚರ್ಚಿಸಲು ಅವಕಾಶ ಕೊಡತಕ್ಕದ್ದಲ್ಲಿ:

ಪರಂತು, ಶಾಸನಬಧ್ಯ ನ್ಯಾಯಾಧೀಕರಣ, ಶಾಸನಬಧ್ಯ ಪ್ರಾಧಿಕಾರ, ಆಯೋಗ ಅಥವಾ ವಿಚಾರಣಾ ನ್ಯಾಯಾಲಯದಿಂದ ಅಂಥ ವಿಷಯದ ಪರಿಶೀಲನೆಗೆ ಬಾಕೆ ಉಂಟಾಗುವ ಸಂಭವವಿಲ್ಲವೆಂದು ಸಭಾಪತಿಯವರಿಗೆ ಮನವರಿಕೆಯಾದರೆ ಅವರು ತಮ್ಮ ವಿವೇಚನಾನುಸಾರ

ಅಂಥ ವಿಷಯದ ನಡವಳಿಕೆ ಅಥವಾ ವಿಷಯ ಅಥವಾ ವಿಚಾರಣೆ ಹಂತದ ಬಗ್ಗೆ ಸದನದಲ್ಲಿ ಚರ್ಚೆಸಲು ಅನುಮತಿ ನೀಡಬಹುದು.

148. ನಿರ್ಣಯವನ್ನು ಪ್ರಸ್ತಾಪಿಸುವುದು:- (1) ಕಾರ್ಯಕಲಾಪದ ಪಟ್ಟಿಯಲ್ಲಿ ಯಾವ ಸದಸ್ಯರ ಹೆಸರಿನಲ್ಲಿ ಒಂದು ನಿರ್ಣಯವನ್ನು ಸೇರಿಕಲಾಗಿದೆಯೋ ಆ ಸದಸ್ಯರು, ಆ ನಿರ್ಣಯವನ್ನು ತಾವು ವಾಪಸ್ತು ತೆಗೆದುಕೊಳ್ಳಲು ಇಷ್ಟಪಟ್ಟಿ ಹೊರತು ಸಭಾಪತಿಯವರು ಅಪ್ಪಣೆ ಮಾಡಿದಾಗ ಅದನ್ನು ಸೂಚಿಸಬೇಕು; ಮತ್ತು ಕಾರ್ಯಕಲಾಪದ ಪಟ್ಟಿಯಲ್ಲಿ ನಮೂದಾಗಿರುವ ರೂಪದಲ್ಲಿ ನಿರ್ಣಯವನ್ನು ಕ್ರಮಬ್ದಧವಾಗಿ ಪ್ರಸ್ತಾಪಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಬೇಕು.

(2) ಒಬ್ಬ ಸದಸ್ಯರು, ಸಭಾಪತಿಯವರ ಅನುಮತಿ ಪಡೆದು ಇತರ ಯಾರೇ ಸದಸ್ಯರ ಹೆಸರಿನಲ್ಲಿ ಅದೇ ನಿರ್ಣಯವು ಕಾರ್ಯಕಲಾಪದ ಪಟ್ಟಿಯಲ್ಲಿ ಇನ್ನೂ ಕೆಳಗ ಸೇರಿಸಿದ್ದರೇ ಅಂಥ ಇತರ ಸದಸ್ಯರು ಆ ನಿರ್ಣಯವನ್ನು ತಮ್ಮ ಪರವಾಗಿ ಪ್ರಸ್ತಾಪಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬಹುದು ಮತ್ತು ಹೀಗೆ ಅಧಿಕಾರ ಪಡೆದ ಸದಸ್ಯರು ಅದಕ್ಕನುಗೊಂಡಾಗಿ ನಿರ್ಣಯವನ್ನು ಪ್ರಸ್ತಾಪಿಸಬಹುದು.

(3) ಒಬ್ಬ ಸಚಿವರಲ್ಲಿದ ಸದಸ್ಯರಿಗೆ ಅವರ ಹೆಸರಿನಲ್ಲಿರುವ ನಿರ್ಣಯವನ್ನು ಪ್ರಸ್ತಾಪಿಸಬೇಕೆಂದು ಕರೆದಾಗ ಆ ಸದಸ್ಯರು ಸಭೆಯಲ್ಲಿ ಗೈರುಹಾಜರಾಗಿದ್ದರೇ ಆ ನಿರ್ಣಯವನ್ನು ತಮ್ಮ ಪರವಾಗಿ ಪ್ರಸ್ತಾಪಿಸಬಹುದೆಂದು ಅವರು ಲಿಖಿತ ಮೂಲಕವಾಗಿ ಅಧಿಕಾರವನ್ನು ಕೊಟ್ಟಿರುವ ಇತರ ಯಾರೇ ಸದಸ್ಯರು, ಸಭಾಪತಿಯವರ ಅನುಮತಿಯನ್ನು ಪಡೆದು ಆ ನಿರ್ಣಯವನ್ನು ಪ್ರಸ್ತಾಪಿಸಬಹುದು.

149. ತಿದ್ದುಪಡಿಗಳು:- (1) ಒಂದು ನಿರ್ಣಯವನ್ನು ಪ್ರಸ್ತಾಪಿಸಿದ ತರುವಾಯ ಯಾರೇ ಸದಸ್ಯರು ನಿರ್ಣಯಗಳಿಗೆ ಸಂಬಂಧಪಟ್ಟ ನಿಯಮಗಳಿಗೊಳಪಟ್ಟು ಆ ನಿರ್ಣಯಕ್ಕೆ ಒಂದು ತಿದ್ದುಪಡಿಯನ್ನು ಪ್ರಸ್ತಾಪಿಸಬಹುದು.

(2) ಯಾವ ದಿನ ನಿರ್ಣಯವನ್ನು ಪ್ರಸ್ತಾಪಿಸಬೇಕಾಗಿದೆಯೋ ಅದಕ್ಕೆ ಒಂದು ದಿನ ಮೊದಲು ಅಂತಹ ತಿದ್ದುಪಡಿಗಳಿಗೆ ಸಂಬಂಧಪಟ್ಟ ಸೂಚನೆ ಕೊಟ್ಟಿಲ್ಲದಿದ್ದರೆ, ತಿದ್ದುಪಡಿಯನ್ನು ಪ್ರಸ್ತಾಪಿಸುವುದರ ಸಂಬಂಧದಲ್ಲಿ ಯಾರೇ ಸದಸ್ಯರಾದರೂ ಆಕ್ಷೇಪಿಸಬಹುದು ಮತ್ತು ಸಭಾಪತಿಯವರು ಆ ತಿದ್ದುಪಡಿಯನ್ನು ಸೂಚಿಸಲು ಅವಕಾಶ ಕೊಟ್ಟ ಹೊರತು ಅಂಥ ಆಕ್ಷೇಪಣೆ ಜಾರಿಯಲ್ಲಿರತಕ್ಕದು.

(3) ಕಾಂಪುದಶೀರ್ಯವರು, ಕಾಲಾವಕಾಶವಿದ್ದರೇ ಯಾವ ತಿದ್ದುಪಡಿಗಳ ಸಂಬಂಧದಲ್ಲಿ ಸೂಚನೆಗಳು ಬಂದಿವೆಯೋ ಆ ತಿದ್ದುಪಡಿಗಳ ಪಟ್ಟಿಯನ್ನು ಸದಸ್ಯರುಗಳಿಗೆ ಕಾಲಕಾಲಕ್ಕೆ ಒದಗಿಸಿ ಕೊಡಬೇಕು.

150. ಭಾಷಣಗಳ ಕಾಲಮಿತಿ:- ಅಧ್ಯಕ್ಷರ ಅನುಮತಿ ಪಡೆದ ಹೊರತು, ಒಂದು ನಿರ್ಣಯದ ಮೇಲೆ ಮಾಡುವ ಯಾವ ಭಾಷಣವೂ ಹದಿನ್ಯೇದು ನಿಮಿಷಗಳಿಗೆ ಮೀರತಕ್ಕದ್ದಲ್ಲಿ ;

ಪರಂತು, ನಿರ್ಣಯವನ್ನು ಪ್ರಸ್ತಾಪಿಸುವವರು, ಆ ನಿರ್ಣಯವನ್ನು ಪ್ರಸ್ತಾಪಿಸಿದಾಗ ಮತ್ತು ಸಂಬಂಧಪಟ್ಟ ಸಚಿವರು ಮೊದಲನೆಯ ಸಲ ಮಾತಾಡುವಾಗ ಮೂವತ್ತು ನಿಮಿಷಗಳವರೆಗೆ ಅಥವಾ ಸಭಾಪತಿಯವರು ಅನುಮತಿ ಕೊಡಬಹುದಾದಷ್ಟು ಹೆಚ್ಚು ಕಾಲ ಮಾತನಾಡಬಹುದು:

ಮತ್ತು ಪರಂತು, ಸಚಿವರ ಉತ್ತರವೂ ಸೇರಿದಂತೆ ಒಂದು ನಿರ್ಣಯದ ಮೇಲೆ ಎರಡೂವರೆ ಗಂಟೆಗೂ ಹೆಚ್ಚು ಕಾಲ ಚರ್ಚನಡಿಯತಕ್ಕದ್ದಲ್ಲ.

151. ಚರ್ಚೆಯ ವ್ಯಾಪ್ತಿ:- ಒಂದು ನಿರ್ಣಯದ ಮೇಲಿನ ಚರ್ಚೆಯು ನಿರ್ಣಯಕ್ಕೆ ಸಂಬಂಧಿಸಿರಬೇಕು ಹಾಗೂ ಅದರ ವ್ಯಾಪ್ತಿಗೆ ಒಳಪಟ್ಟಿರಬೇಕು.

152. ನಿರ್ಣಯ ಮತ್ತು ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಲುವುದು:-
(1) ಕಾರ್ಯಕಲಾಪಗಳ ಪಟ್ಟಿಯಲ್ಲಿ ಯಾರೇ ಸದಸ್ಯರ ಹೆಸರಿನಲ್ಲಿ ಒಂದು ನಿರ್ಣಯವನ್ನು ಸೇರಿಸಲಾಗಿದೆಯೋ ಆ ಸದಸ್ಯರು, ಆ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕೆಂದು ಬಯಸಿದರೆ ಅವರಿಗೆ ಕರೆ ನೀಡಿದಾಗ ನಿರ್ಣಯವನ್ನು ವಾಪಸ್ತು ತೆಗೆದುಕೊಳ್ಳಬಹುದು ಮತ್ತು ಆ ಬಗ್ಗೆ ಕೇವಲ ಒಂದು ಹೇಳಿಕೆಯನ್ನು ಮಾತ್ರ ಕೊಟ್ಟರೆ ಸಾಕು.

(2) ಒಂದು ನಿರ್ಣಯಕ್ಕೆ ಒಂದು ಪ್ರಸ್ತಾವ ಅಥವಾ ಒಂದು ತಿದ್ದುಪಡಿಯನ್ನು ಸೂಚಿಸಿದ ಒಬ್ಬ ಸದಸ್ಯರು, ಸದನದ ಅನುಮತಿ ಪಡೆದ ಹೂರತು ಸದರಿ ಪ್ರಸ್ತಾವ ಅಥವಾ ತಿದ್ದುಪಡಿಯನ್ನು ವಾಪಸ್ತು ತೆಗೆದುಕೊಳ್ಳತಕ್ಕದ್ದಲ್ಲ.

*(3) ಕಾರ್ಯಕಲಾಪಗಳ ಪಟ್ಟಿಗೆ ಸೇರಿಸಿದ್ದ ಒಂದು ನಿರ್ಣಯವನ್ನು ಅಧಿವೇಶನದಲ್ಲಿ ಚರ್ಚೆಸದಿದ್ದರೆ, ಆ ನಿರ್ಣಯವು ರದ್ದುಗೊಂಡಿರುವುದಾಗಿ ಭಾವಿಸತಕ್ಕದ್ದು.

153. ನಿರ್ಣಯವನ್ನು ವಿಂಗಡಿಸುವುದು:- ವಿವಿಧ ಅಂಶಗಳನ್ನು ಒಳಗೊಂಡ ಯಾವುದೇ ನಿರ್ಣಯವನ್ನು ಚರ್ಚೆಸಿದಾಗ, ಸಭಾಪತಿಯವರು

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತ್ಯೇಕಿಸಲಾಗಿದೆ

ಸೂಕ್ತವೆಂದು ಭಾವಿಸುವ ರೀತಿಯಲ್ಲಿ ಆ ನಿರ್ಣಯವನ್ನು ವಿಂಗಡಿಸಬಹುದು ಮತ್ತು ನಿರ್ಣಯದ ಪ್ರತಿಯೊಂದು ಅಂಶವನ್ನು ಅಥವಾ ಯಾವುದೇ ಅಂಶವನ್ನು ಪ್ರತ್ಯೇಕವಾಗಿ ಸದಸ್ಯರ ಮತಕ್ಕಾಗಿ ಹಾಕಬಹುದು.

154. ನಿರ್ಣಯದ ಪ್ರನರ್ಹಕಿ:— (1) ಒಂದು ನಿರ್ಣಯವನ್ನು ಪ್ರಸ್ತಾಪಿಸಿದಾಗ ಮತ್ತು ಆ ವಿಷಯದಲ್ಲಿ ಮತಗಳನ್ನು ತೆಗೆದುಕೊಂಡ ಮೇಲೆ, ಮೂದಲೀನ ನಿರ್ಣಯವನ್ನು ಪ್ರಸ್ತಾಪಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಬಹುಮಟ್ಟಿಗೆ ಅದೇ ವಿಷಯಕ್ಕೆ ಸಂಬಂಧಪಟ್ಟ ಯಾವ ನಿರ್ಣಯವನ್ನೂ ಅಥವಾ ತಿದ್ದುಪಡಿಯನ್ನೂ ಪ್ರಸ್ತಾವಿಸತಕ್ಕದ್ದಲ್ಲ.

(2) ಸದನದ ಅನುಮತಿ ಪಡೆದು ನಿರ್ಣಯವನ್ನು ವಾಪಸ್ತು ತೆಗೆದುಕೊಂಡಾಗ ಬಹುಮಟ್ಟಿಗೆ ಅದೇ ವಿಷಯಕ್ಕೆ ಸಂಬಂಧಪಟ್ಟ ಯಾವ ನಿರ್ಣಯವನ್ನೂ ಅದೇ ಅಧಿವೇಶನದಲ್ಲಿ ಪ್ರಸ್ತಾವಿಸತಕ್ಕದ್ದಲ್ಲ.

155. ಅಂಗೀಕೃತವಾದ ನಿರ್ಣಯದ ಪ್ರತಿಯನ್ನು ಸಚಿವರಿಗೆ ಕಳುಹಿಸಿ ಕೊಡುವುದು:— ಪರಿಷತ್ತಿನಿಂದ ಅಂಗೀಕೃತವಾದ ಪ್ರತಿಯೊಂದು ನಿರ್ಣಯದ ಒಂದು ಪ್ರತಿಯನ್ನು ಸಂಬಂಧಪಟ್ಟ ಸಚಿವರಿಗೆ ಕಳುಹಿಸಿಕೊಡತಕ್ಕದ್ದು.

ಅಧ್ಯಾಯ - XVII

ಪ್ರಸ್ತಾವಗಳು

156. ಪ್ರಸ್ತಾವನೆಯ ಮೂಲಕ ಸಾರ್ವಜನಿಕ ಹಿತದ್ವಿಷಯ ವಿಷಯದ ಚರ್ಚೆ:- ಸಂಪರ್ಕಾನಂದಲ್ಲಾಗಲಿ ಅಥವಾ ಈ ನಿಮಯಗಳಲ್ಲಾಗಲಿ ಅನ್ಯಧಾ ಉಪಭಂದಿಸಿರುವುದನ್ನಿಂದ ಸಭಾಪತಿಯವರ ಅನುಮೋದನೆಯಿಂದ ಪ್ರಸ್ತಾಪಿಸಲಾದ ಹೊರತು, ಸಾರ್ವಜನಿಕ ಹಿತದ್ವಿಷಯುಳ್ಳ ವಿಷಯದಲ್ಲಿ ಯಾವುದೇ ಚರ್ಚೆಯನ್ನು ನಡೆಸತಕ್ಕದ್ದಲ್ಲ.

157. ಪ್ರಸ್ತಾವದ ಸೂಚನೆ:- ಒಂದು ಪ್ರಸ್ತಾವದ ಬಗೆಗಿನ ಸೂಚನೆಯನ್ನು ಲಿವಿಟದಲ್ಲಿ ಕಾರ್ಯಕ್ರಮದ ತೀವ್ರಿಯವರಿಗೆ ಸಂಬಂಧಿಸಿ ಕೊಡತಕ್ಕದ್ದು.

158. ಪ್ರಸ್ತಾವನೆಯ ಅಂಗೀಕಾರಕ್ಕೆ ಘರತ್ವಗಳು:- (1) ಒಂದು ಪ್ರಸ್ತಾವವನ್ನು ಸೂಚಿಸಲು ಅಂಗೀಕಾರ ದೂರೆಯಬೇಕಾದರೆ ಅದು ಈ ಕೆಳಗೆ ನಮೂದಿಸಲಾದ ಘರತ್ವಗಳಿಗೆ ಒಳಪಟ್ಟಿರಬೇಕು, ಅವು ಯಾವುದೆಂದರೆ,-

- (i) ಅದು ಗಣನೀಯವಾದ ಒಂದು ನಿರ್ದಿಷ್ಟ ವಿಷಯವನ್ನು ಪ್ರಸ್ತಾಪಿಸತಕ್ಕದ್ದಾಗಿರಬೇಕು;
- (ii) ಅದು ಚರ್ಚೆಗಳನ್ನು, ಉಹಳೆ, ವ್ಯಂಗ್ಯ ಮಾತುಗಳನ್ನು, ಆಪಾದಕೆಗಳನ್ನು ಅಥವಾ ವರಾನನಷ್ಟು ಹೇಳಿಕೆಗಳನ್ನು ಒಳಗೊಂಡಿರಬೇಕು;
- (iii) ಅದು ವೃತ್ತಿಗಳ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಬಂಧಿಸಿದೆ ಮತ್ತು ಹೊರತು, ಅವರ ನಡತೆಂಬು

ವಿಚಾರವಾಗಿಯಾಗಲೀ ಅಥವಾ ಅವರ ಚೊರಿತ್ಯಾದ ವಿಚಾರವಾಗಿಯಾಗಲೀ
ಪ್ರಸ್ತಾಪಿಸಿರುತ್ತಾರೆ;

(iv) ಅದು ಇತ್ತೀಚೆಗೆ ಸಂಭವಿಸಿದ ಫಟನೆಗೆ ವಾತ್ತವೇ
ಅನ್ವಯವಾಗಿರುತ್ತೇನು;

(v) ಅದು ಹಕ್ಕುಭಾಧ್ಯತೆಯ ಪ್ರಶ್ನೆಯನ್ನು ಪ್ರಸ್ತಾಪಿಸಿರುತ್ತಾರೆ;

(vi) ಅದು, ಅದೇ ಅಧಿವೇಶನದಲ್ಲಿ ಈಗಾಗಲೇ ಜರ್ಜಿಸಿದ ವಿಷಯದ
ಕುರಿತು ಮನಃ ಚರ್ಚೆಸಿರುತ್ತಾರೆ;

(vii) ಅದು, ಅದೇ ಅಧಿವೇಶನದಲ್ಲಿ ಜರ್ಜಿಸುವ ಸಾಧ್ಯತೆ ಇರುವ
ವಿಷಯದ ನಿರೀಕ್ಷಿತ ಜರ್ಜೆಎಂಬಾಗಿರುತ್ತಾರೆ;

(viii) ಅದು, ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯಿರುವ
ನ್ಯಾಯಾಲಯದ ನ್ಯಾಯನಿರ್ಣಯಕ್ಕೆ ಒಳಪಟ್ಟಿರುವ ಯಾವುದೇ
ವಿಚಾರಕ್ಕಾಗಲಿ ಸಂಬಂಧಪಟ್ಟಿರುತ್ತಾರೆ.

(2) ನಿಯಮ 174ರ ಮೇರೆಗೆ ಸಭಾಪತಿಯವರು ಒಟ್ಟಿಗೆ ಕೊಡಿದ್ದ
ಒಂದು ಹಕ್ಕುಭಾಧ್ಯತಾ ಪ್ರಶ್ನೆಗೆ ಸಂಬಂಧಿಸಿದೆ ಎಂಬ ಕಾರಣದ ಮೇಲೆ
ಒಂದು ಪ್ರಸ್ತಾವವನ್ನು ಅಂಗೀಕರಿಸದೆ ಇರತಕ್ಕದ್ದಲ್ಲ.

159. ಪ್ರಸ್ತಾವಗಳನ್ನು ಅಂಗೀಕರಿಸುವ ಬಗ್ಗೆ ಸಭಾಪತಿಯವರ ನಿರ್ಧಾರ:-
ಈ ನಿಯಮಗಳ ಮೇರೆಗೆ ಒಂದು ಪ್ರಸ್ತಾವ ಅಥವಾ ಅದರ ಯಾವುದೇ
ಒಂದು ಭಾಗವನ್ನು ಕಾರ್ಯಕಲಾಪಗಳ ಪಟ್ಟಿಗೆ ಸೇರಿಸಬೇಕೆ ಅಥವಾ
ಬೇಡವೇ ಎಂಬುದನ್ನು ಸಭಾಪತಿಯವರು ನಿರ್ಧರಿಸತಕ್ಕದ್ದು
ಯಾವುದಾದರೂ ಪ್ರಸ್ತಾವವು ಅಥವಾ ಅದರ ಒಂದು ಭಾಗವು, ಪ್ರಸ್ತಾವ
ಸೂಚಿಸುವ ಹಕ್ಕನ್ನು ದುರುಪಯೋಗ ಪಡಿಸುವುದಾಗಿದೆಯೆಂದು ಅಥವಾ

ಪರಿಷತ್ತಿನ ನಡವಳಿಕೆಗೆ ಅದಚಣೆಯನ್ನುಂಟು ಮಾಡುವುದಾಗಿದೆಯೆಂದು ಅಥವಾ ಪ್ರತಿಕೊಲಿ ಪರಿಣಾಮವನ್ನುಂಟು ಮಾಡುವುದಾಗಿದೆಯೆಂದು ಅಥವಾ ಈ ನಿಯಮಗಳಿಗೆ ಎರುಧ್ವವಾಗಿದೆಯೆಂದು ಅವರು ಭಾವಿಸಿದಾಗ ಅವರು ಅಂಥ ಪ್ರಸ್ತಾವವನ್ನು ಅಥವಾ ಅಂಥ ಭಾಗವನ್ನು ಕಾರ್ಯಕ್ರಮಕ್ಕಾಗಳ ಪಟ್ಟಿಗೆ ಸೇರಿಸಲು ಅವಕಾಶ ಕೊಡದೆ ನಿರಾಕರಿಸಬಹುದು.

160. ನ್ಯಾಯಾಧೀಕರಣಗಳು, ಆಯೋಗಗಳು, ಇತ್ಯಾದಿಗಳ ಮುಂದೆ ಇರುವ ವಿಷಯಗಳು:- ಯಾವುದೇ ನ್ಯಾಯಿಕ ಅಥವಾ ಅರೆ ನ್ಯಾಯಿಕ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ರೂಪದಲ್ಲಿ ಶಾಸನಬದ್ಧ ನ್ಯಾಯಾಧೀಕರಣ ಅಥವಾ ಶಾಸನಬದ್ಧ ಪ್ರಾಧಿಕಾರದ ಮುಂದೆ ಅಥವಾ ಯಾವುದೇ ವಿಷಯದ ಒಗ್ಗೆ ವಿಚಾರಣೆ ನಡೆಸಲು ಅಥವಾ ತನಿಖೆ ನಡೆಸಲು ನೇಮಕಗೊಂಡ ಯಾವುದೇ ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಷಯದ ಮೇಲೆ ಚರ್ಚೆ ನಡೆಸುವ ಪ್ರಸ್ತಾವವನ್ನು ಮಂಡಿಸಲು ಸಾಮಾನ್ಯವಾಗಿ ಅನುಮತಿಸತಕ್ಕದ್ದಲ್ಲಿ:

ಪರಂತು, ಶಾಸನಬದ್ಧ ನ್ಯಾಯಾಧೀಕರಣ, ಶಾಸನಬದ್ಧ ಪ್ರಾಧಿಕಾರ, ಆಯೋಗ ಅಥವಾ ವಿಚಾರಣಾ ನ್ಯಾಯಾಲಯವು ಅಂಥ ವಿಷಯವನ್ನು ಪರಿಶೀಲಿಸಿದರೇ ಅದಕ್ಕೆ ಪ್ರತಿಕೊಲಿವಾಗಿ ಪರಿಣಮಿಸಲಿಕ್ಕಿಲ್ಲವೆಂದು ಸಭಾಪತಿಯವರು ಅಭಿಪ್ರಾಯಪಟ್ಟಿರೆ ಅವರು ತಮ್ಮ ವೀಚನಾನುಸಾರ ಇದು ತನಿಖೆಯ ಕಾರ್ಯವಿಧಾನ ಅಥವಾ ವಿಷಯ ಅಥವಾ ಹಂತಕ್ಕ ಸಂಬಂಧಪಟ್ಟಿದ್ದರೆ ಅಂಥ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೊಡಬಹುದು.

161. ಕಾಲಾವಧಿಯನ್ನು ಗೊತ್ತುಮಾಡುವುದು ಮತ್ತು ಪ್ರಸ್ತಾವಗಳನ್ನು ಚರ್ಚೆ ಮಾಡುವುದು:- ಸಭಾಪತಿಯವರು ಸದನದಲ್ಲಿನ ಕಾರ್ಯಕ್ರಮಕ್ಕಾಗಳ

ಸ್ಥಿತಿಗಳಿಗಳನ್ನು ಪರಿಗಣಿಸಿದ ತರುವಾಯೆ ಮತ್ತು ಸಭೀಯೆ ನಾಯಕರೆಂದಿಗೆ ಸಪೂರ್ವೋಚಿಸಿದ ತರುವಾಯೆ (ಅಥವಾ ಕಾಯ್ದೆಕಲಾಪಗಳ ಸಲಹಾ ಸಮಿತಿಯ ಶಿಫಾರಸ್ಸಿನ ಮೇಲೆ) ಅಂತಹ ಯಾವುದೇ ಪ್ರಸ್ತಾವದ ಚರ್ಚೆಗಾಗಿ ಒಂದು ದಿನ ಅಥವಾ ದಿನಗಳನ್ನು ಅಥವಾ ದಿನದ ಭಾಗವನ್ನು ಗೊತ್ತಪಡಿಸಬಹುದು.

162. ಸಭಾಪತಿಯವರು ಗೊತ್ತಪಡಿಸಿದ ಸಮಯದಲ್ಲಿ ಪ್ರಶ್ನೆ ಹಾಕುವುದು:- ಸಭಾಪತಿಯವರು ಗೊತ್ತಪಡಿಸಿದ ದಿನ ಅಥವಾ ಸಂದಭಾನುಕಾರ ಗೊತ್ತಪಡಿಸಿದ ದಿನಗಳ ಪ್ರಕ್ರಿಯೆ ಕೊನೆಯ ದಿನ ಗೊತ್ತಪಡಿಸಿದ ಸಮಯದಲ್ಲಿ ಮೂಲ ಪ್ರಶ್ನೆಯ ಬಗ್ಗೆ ಸದನದ ಶೀಮಾನವನ್ನು ನಿರ್ಧರಿಸಲು ಅವಶ್ಯಕವಾದ ಪ್ರತಿಯೊಂದು ಪ್ರಶ್ನೆಯನ್ನು ಹಾಕತಕ್ಕುದ್ದು.

163. ಭಾಷಣಗಳಿಗೆ ಕಾಲಮಿತಿ:- ಸಭಾಪತಿಯವರು, ತಮಗೆ ಸೂಕ್ತವೆಂದು ಕಂಡುಬಂದರೆ, ಭಾಷಣಗಳಿಗೆ ಕಾಲಾವಧಿಯನ್ನು ಗೊತ್ತಮಾಡಬಹುದು.

ಅಧ್ಯಾಯ - XVIII

ರಾಜೇನಾಮೆ ಕೊಟ್ಟಿರುವ ಸಚಿವರ ಹೇಳಿಕೆ

164. ರಾಜೇನಾಮೆಯನ್ನು ಕೊಟ್ಟಿರುವ ಸಚಿವರ ಹೇಳಿಕೆ:- (1) ತಮ್ಮ ಮಂತ್ರಿ ಪದವಿಗೆ ರಾಜೇನಾಮೆ ಕೊಟ್ಟಿರುವಂಥ ಒಬ್ಬ ಸದಸ್ಯರು, ಸಭಾಪತಿಯವರ ಅನುಮತಿ ಪಡೆದು ತಮ್ಮ ರಾಜೇನಾಮೆ ಹುರಿತು ವ್ಯೇರುತ್ತಿಕೆ ಹೇಳಿಕೆಯನ್ನು ಕೊಡತಕ್ಕದ್ದು.

(2) ಹೇಳಿಕೆಯ ಪ್ರತಿಯನ್ನು ಸಭಾಪತಿಯವರಿಗೂ ಮತ್ತು ಸದಸ್ಯ ನಾಯಕರಿಗೂ ಆದು ಯಾವ ದಿನ ಪ್ರಸ್ತಾವಿಸಲಾಗುವುದೋ ಆ ದಿನಕ್ಕೆ ಒಂದು ದಿನ ಮುಂಚಿತವಾಗಿಯೇ ಕಳುಹಿಸಿಕೊಡತಕ್ಕದ್ದು;

ಪರಿತ್ಯಾ, ಹೇಳಿಕೆ ಲಿಖಿತ ರೂಪದಲ್ಲಿರದಿರುವಾಗ, ಅಂಥ ಹೇಳಿಕೆಯೇ ವ್ಯಾಖ್ಯಾಂಶಗಳನ್ನು ಅಥವಾ ಸಾರಾಂಶವನ್ನು ಸಭಾಪತಿಯವರಿಗೂ ಮತ್ತು ಸದಸ್ಯ ನಾಯಕರಿಗೆ ಆ ಹೇಳಿಕೆಯನ್ನು ಪ್ರಸ್ತಾವಿಸುವ ದಿನಾಂಕಕ್ಕೆ ಒಂದು ದಿನ ವ್ಯಾಖ್ಯಾಂಶವಾಗಿ ಕಳುಹಿಸಿಕೊಡತಕ್ಕದ್ದು.

(3) ಅಂಥ ಹೇಳಿಕೆಯನ್ನು ಪ್ರಶ್ನೇಶತ್ವರ ಅವಧಿ ಮುಗಿದ ತರುವಾಯ ಮತ್ತು ಪಟ್ಟಿಯಲ್ಲಿ ದಿನದ ಕಾರ್ಯಕರಣಗಳನ್ನು ಪ್ರತಿರಂಭಿಸುವುದಕ್ಕೆ ಮುಂಚಿತವಾಗಿ ಕೊಡತಕ್ಕದ್ದು.

(4) ಅಂಥ ಹೇಳಿಕೆಯ ಸಂಬಂಧದಲ್ಲಿ ಯಾವುದೇ ಜೆಚ್ಚೆ ನಡೆಯಲು ಕ್ಷಾದ್ದಾಲ್ಲಿ. ಆದರೆ ಹೇಳಿಕೆ ಕೊಟ್ಟ ತರುವಾಯ, ಅದಕ್ಕನುಗುಣವಾಗಿರುವಂತೆ ಯಾರೇ ಸಚಿವರು ಒಂದು ವಿವರಣೆಯನ್ನು ಕೊಡಬಹುದು.

ಅಧ್ಯಾಯ - XIX

**ಸಭಾಪತಿಯವರನ್ನು ಅಥವಾ ಉಪ ಸಭಾಪತಿಯವರನ್ನು ಹುದ್ದೆಗಳಿಂದ
ತೆಗೆದು ಹಾಕುವುದಕ್ಕಾಗಿ ನಿರ್ಣಯ**

165. ಸಭಾಪತಿಯವರನ್ನು ಅಥವಾ ಉಪ-ಸಭಾಪತಿಯವರನ್ನು
ತೆಗೆದುಹಾಕಲು ಮಾಡಿರುವ ನಿರ್ಣಯದ ಸಂಬಂಧವಾದ ಮೂಚನೆ:- (1)
ಸಭಾಪತಿಯವರನ್ನು ಅಥವಾ ಉಪ-ಸಭಾಪತಿಯವರನ್ನು ತೆಗೆದು ಹಾಕಲು
ಸಂವಿಧಾನದ 183ನೇಯ ಅನುಜ್ಞೆದದ (ಸಿ) ವಿಂದದ ಮೇರೆಗೆ ನಿರ್ಣಯದ
ಸಂಬಂಧವಾದ ಸೂಚನೆಯನ್ನು ಹೊಡಲು ಅಪೇಕ್ಷಿಸುವ ಸದಸ್ಯರು ಅಂಥ
ಹೇಳಿಕೆಯನ್ನು ಕಾರ್ಯದರ್ಶಿಯವರಿಗೆ ಲಿಖಿತ ಮೂಲಕವಾಗಿ
ಹೊಡತಕ್ಕದ್ದು.

(2) (1)ನೇ ಉಪನಿಯಮದ ಮೇರೆಗೆ ಸೂಚನೆಯು ತಲುಪಿದ
ತರುವಾಯ, ಸಭಾಪತಿಯವರು ಗೊತ್ತು ಮಾಡುವ ದಿನದಂದು
ಸಂಬಂಧಪಟ್ಟ ಸದಸ್ಯರ ಹೆಸರಿನಲ್ಲಿ ನಿರ್ಣಯವನ್ನು ಮಂಡಿಸಲು
ಅನುಮತಿಯನ್ನು ಹೋರುವ ಪ್ರಸ್ತಾವವನ್ನು ಕಾರ್ಯಕಲಾಪಗಳ ಪಟ್ಟಿಯಲ್ಲಿ
ಸೇರಿಸತಕ್ಕದ್ದು. ಪರಂತು, ಹಾಗೆ ಗೊತ್ತು ಮಾಡಲಾದ ದಿನವು ನಿರ್ಣಯದ
ಸಂಬಂಧವಾದ ಸೂಚನಾ ಪತ್ರವು ತಲುಪಿದ ಹದಿನಾಲ್ಕು ರಿಸಾರ್ಟ್
ತರುವಾಯ ಯಾವುದಾದರೂ ದಿನವಾಗಿರತಕ್ಕದ್ದು.

166. ನಿರ್ಣಯವನ್ನು ಪರಿಶೀಲನೆಗೆ ತೆಗೆದುಕೊಳ್ಳಲು ಪರಿಷತ್ತಿನ
ಅನುಮತಿಯನ್ನು ಕೋರುವುದು:- (1) ಕಾರ್ಯಕಲಾಪಗಳ ಪಟ್ಟಿಯಲ್ಲಿ,
ಪ್ರಸ್ತಾವವು ಯಾವ ಸದಸ್ಯರ ಹೆಸರಿನಲ್ಲಿದೆಯೋ ಆ ಸದಸ್ಯರು ಅದನ್ನು
ವಾಪಸ್ತು ಪಡೆದುಕೊಳ್ಳಲು ಅಪೇಕ್ಷಿಸದ ಹೊರತು, ಪ್ರಸ್ತಾವವನ್ನು

ಮಂಡಿಸಬೇಕೆಂದು ಕೋರಿದಾಗ ಅದನ್ನು ಹಾಗೆ ಮಂಡಿಸತಕ್ಕದ್ದು; ಮತ್ತು ಈ ಹಂತದಲ್ಲಿ ಯಾವ ಭಾಷಣಕ್ಕೂ ಅವಕಾಶ ಕೊಡತಕ್ಕದ್ದಲ್ಲ.

(2) ಸಭಾಪತಿ ಅಥವಾ ಉಪ-ಸಭಾಪತಿಯವರು ಅಥವಾ ಸಂದರ್ಭನುಸಾರ, ಅಧ್ಯಕ್ಷತೆ ವಹಿಸಿರುವವರು, ಆ ತರುವಾಯ ಪ್ರಸ್ತಾವವನ್ನು ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು ಮತ್ತು ಅದಕ್ಕೆ ಅನುಮತಿ ಕೊಡುವ ಬಗ್ಗೆ ಸಮ್ಮತಿಯಳ್ಳಿ ಸದಸ್ಯರು ತಮ್ಮ ತಮ್ಮ ಸಾಫೆಗಳಲ್ಲಿ ಎದ್ದು ನಿಲ್ಲುವಂತೆ ಕೋರತಕ್ಕದ್ದು. ಅದರಂತೆ ಹತ್ತು ಮಂದಿ ಸದಸ್ಯರಿಗಿಂತ ಕಡಿಮೆಯಲ್ಲದಷ್ಟು ಸದಸ್ಯರು ಎದ್ದು ನಿಂತಲ್ಲಿ, ಸಭಾಪತಿ ಅಥವಾ ಉಪ-ಸಭಾಪತಿಯವರು ಅಥವಾ ಸಂದರ್ಭನುಸಾರ ಅಧ್ಯಕ್ಷತೆ ವಹಿಸಿರುವವರು, ಸದನವು ಅನುಮತಿ ನೀಡಿದೆ ಎಂದೂ ಮತ್ತು ಅನುಮತಿ ಕೋರಲಾಗಿರುವ ದಿನಾಂಕದಿಂದ ಇದು ದಿನಗಳಿಗೆ ಏರದಿರುವ ಕಾಲಾವಧಿಯೊಳಗೆ ತಾವು ಗೊತ್ತು ಮಾಡಬಹುದಾದಂಥ ದಿನದಂದು ನಿಣಾಯವನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದೂ ತಿಳಿಸತಕ್ಕದ್ದು. ಹತ್ತು ಮಂದಿ ಸದಸ್ಯರಿಗಿಂತ ಕಡಿಮೆ ಸಂಖ್ಯೆಯ ಸದಸ್ಯರು ಎದ್ದು ನಿಂತಲ್ಲಿ, ಸಭಾಪತಿಯವರು ಅಥವಾ ಉಪ-ಸಭಾಪತಿಯವರು ಅಥವಾ ಅಧ್ಯಕ್ಷತೆ ವಹಿಸಿರುವವರು, ಸದರಿ ನಿಣಾಯಕ್ಕೆ ಸದನದ ಅನುಮತಿ ದೂರಕ್ಕೆ ಲಾಂಛನದಲ್ಲಿ ಸಂಬಂಧಪಟ್ಟ ಸದಸ್ಯರಿಗೆ ತಿಳಿಸತಕ್ಕದ್ದು.

167. ಗೊತ್ತುಪಡಿಸಿದ ದಿನದಂದು ಕಾರ್ಯಕಲಾಪಗಳ ಪಟ್ಟಿಯಲ್ಲಿ ನಿಣಾಯವನ್ನು ಸೇರಿಸುವುದು:- ಗೊತ್ತುಪಡಿಸಿದ ದಿನ, ಪ್ರಶ್ನೋತ್ತರ ಅವಧಿಯ ನಂತರ ಮತ್ತು ಆ ದಿನದ ಇತರ ಯಾವುದೇ ಕಾರ್ಯಕಲಾಪಗಳನ್ನು ತೆಗೆದುಕೊಳ್ಳಲಾದಕ್ಕೆ ಮುಂಚಿತವಾಗಿ ಪರಿಶೀಲನೆಗೆ ತೆಗೆದುಕೊಳ್ಳಲಾಗಿ ಕಾರ್ಯಕ್ರಮದ ಪಟ್ಟಿಯಲ್ಲಿ ನಿಣಾಯವನ್ನು ಸೇರಿಸತಕ್ಕದ್ದು.

168. ಭಾಷಣಗಳಿಗೆ ಕಾಲಮಿತಿ:- ಸಭಾಪತಿಯವರ ಅಥವಾ ಉಪ-ಸಭಾಪತಿಯವರ ಅಥವಾ ಅಧ್ಯಕ್ಷತೆ ವಹಿಸಿರುವವರ ಅನುಮತಿ ಮೂರತಾಗಿ ನಿರ್ಣಯದ ಮೇಲೆ ಮಾಡುವ ಭಾಷಣವು ಹದಿನ್ಯೇದು ನಿರ್ಮಿತಗಳಿಗೆ ಮೀರಕೂಡದ್ದು:

ಪರಂತು, ನಿರ್ಣಯವನ್ನು ಮಂಡಿಸುವವರು ನಿರ್ಣಯವನ್ನು ಮಂಡಿಸುವಾಗ ಸಭಾಪತಿ ಅಥವಾ ಉಪ-ಸಭಾಪತಿ ಅಥವಾ ಅಧ್ಯಕ್ಷತೆ ವಹಿಸಿರುವವರು ಅನುಮತಿ ಕೊಡುವಷ್ಟು ಹಚ್ಚಿನ ಸಮಯದವರೆಗೆ ಭಾಷ್ಯ ಮಾಡಬಹುದು.

ಅಧ್ಯಾಯ - XX

ಹಣಕಾಸು ವಿವರಗಳಲ್ಲಿ ಅನುಕರಿಸಬೇಕಾದ ಕಾರ್ಯ-ವಿಧಾನ

169. ಬಜೆಟ್:- ಪ್ರತಿಯೊಂದು ವರ್ಷಕ್ಕೆ ಸಂಬಂಧಿಸಿದಂತೆ ಮಾರ್ಷ್‌ಕ ಹಣಕಾಸು ವಿವರಣೆ ಅಥವಾ ಸರ್ಕಾರದ ಅಂದಾಜು ಜಮೆ ಮತ್ತು ವೆಚ್ಚದ ವಿವರಣೆಯನ್ನು (ಇಲ್ಲಿ ಇನ್ನು ಮುಂದೆ 'ಬಜೆಟ್' ಎಂದು ಕರೆಯಲಾಗಿದೆ) ರಾಜ್ಯಪಾಲರು ನಿರ್ದೇಶಿಸಬಹುದಾದಂಥ ದಿನದಂದು ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು.

170. ಬಜೆಟನ್ನು ಮಂಡಿಸಿದಾಗ ಆ ಬಗ್ಗೆ ಚಚೆರ್ ನಡೆಸಕೂಡಿದ್ದು:- ಬಜೆಟನ್ನು ಸಫೀಯ ಮುಂದೆ ಮಂಡಿಸಿದ ದಿನದಂದು ಅದರ ವಿಜಾರಣಾಗಿ ಯಾವ ಚಚೆರ್ಯಾಯನ್ನು ನಡೆಸತಕ್ಕದ್ದಲ್ಲ.

171. ಆಯಾಖ್ಯ ಮೇಲಿನ ಸಾಮಾನ್ಯ ಚಚೆರ್:- (1) ಬಜೆಟನ್ನು ಪರಿಷತ್ತಿನ ಮುಂದೆ ಮಾಡಿಸಿದ ವಿನಿಯ ತರುವಾಯ, ಸಭಾಪತಿಯವರು ಗೊತ್ತುಪಡಿಸಬಹುದಾದ ಒಂದು ದಿನ ಅಥವಾ ಹೆಚ್ಚಿನ ದಿನಗಳಲ್ಲಿ ಮತ್ತು ಸಭಾಪತಿಯವರು ಈ ಲಾಂಛನಕ್ಕಾಗಿ ನಿಗದಿಪಡಿಸಬಹುದಾದ ಸಮಯದಲ್ಲಿ ಪರಿಷತ್ತು ಬಜೆಟ್ ಬಗ್ಗೆ ಒಟ್ಟಾರೆಯಾಗಿ ಅಥವಾ ಅದರಲ್ಲಿ ಅಡಕವಾಗಿದುವ ತತ್ವದ ಅಧಾರಾಂಶದ ಬಗ್ಗೆ ಚಚೆರ್ ಸತಕ್ಕದ್ದು ಆದರೆ ಯಾವ ಪ್ರಸ್ತಾವವನ್ನೂ ಮಂಡಿಸತಕ್ಕದ್ದಲ್ಲಿ ಅಥವಾ ಬಜೆಟನ್ನು ಮತಕ್ಕಾಗಿ ಪರಿಷತ್ತಿನ ಮುಂದೆ ಇಡತಕ್ಕದ್ದಲ್ಲಿ.

(2) ಚಚೆರ್ಯಾ ಅಂತ್ಯದಲ್ಲಿ ಹಣಕಾಸು ಸಚಿವರಿಗೆ ಉತ್ತರ ಕೊಡಲು ಸಾಮಾನ್ಯ ಹಕ್ಕು ಇರತಕ್ಕದ್ದು.

(3) ಸಭಾಪತಿಯವರು ತಾವು ಸೂಕ್ತವೆಂದು ಭಾವಿಸಿದರೆ, ಭಾಜೆಗಳಿಗೆ ಕಾಲ ಮೀರಿಯನ್ನು ಗೊತ್ತು ಮಾಡಬಹುದು.

172. ಬಚೆಟ್‌ನ್ನು ಭಾಗಗಳಾಗಿ ಮಂಡಿಸುವುದು:- ಈ ಹಿಂದೆ ಏನೇ ಇದ್ದರೂ, ಬಚೆಟ್‌ನ್ನು ಎರಡು ಅಥವಾ ಹೆಚ್ಚಿನ ಭಾಗಗಳಲ್ಲಿ ಸದನದ ಮುಂದೆ ಮಂಡಿಸುವುದಕ್ಕೆ ಅಡ್ಡಿಪಡಿಸುವುದೆಂದು ಭಾವಿಸತಕ್ಕದ್ದಲ್ಲಿ ಮತ್ತು ಈ ರೀತಿ ವರುಂಡಿಸಿದಾಗ ಪ್ರತಿಯೊಂದು ಭಾಗವನ್ನು ಈ ನಿಯಮಗಳಿಗನುಸಾರವಾಗಿ ಬಚೆಟ್ ಎಂದು ಪರಿಗೊಸತಕ್ಕದ್ದು.

173. ಪೂರಕ ಅಥವಾ ಹೆಚ್ಚಿನ ವೆಚ್ಚದ ವಿವರಣೆ:- ಪೂರಕ ಅಥವಾ ಹೆಚ್ಚಿನ ವೆಚ್ಚದ ಅಂದಾಜುಗಳ ಚರ್ಚೆಗಾಗಿ ಅವಶ್ಯವಿರುವಂಥ ಸಮಯವನ್ನು ಸಭಾಪತಿಯವರು ಗೊತ್ತುಪಡಿಸತಕ್ಕದ್ದು.

ಯಾವುದೇ ಪ್ರಸ್ತಾವವನ್ನು ಅಂಥ ಅಂದಾಜುಗಳ ಬಗ್ಗೆ ಮಂಡಿಸತಕ್ಕದ್ದಲ್ಲಿ ಅಥವಾ ಪರಿಪತ್ತಿನ ಮತಕ್ಕಾಗಿ ಒಪ್ಪಿಸತಕ್ಕದ್ದಲ್ಲಿ.

(ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಸಂಬಂಧಪಟ್ಟ ನಿಯಮಗಳಿಗೆ XXIV ನೇ ಅಧ್ಯಾಯದ 245 ರಿಂದ 247ರ ವರೆಗಿನ ನಿಯಮಗಳನ್ನು ಸೂಚಿಸಿ)

ಅಧ್ಯಾಯ - XXI

ಹಕ್ಕುಭಾಧ್ಯತೆಗಳು

(ಎ) ಹಕ್ಕುಭಾಧ್ಯತೆ ಪ್ರಶ್ನೆಗಳು

174. ಹಕ್ಕುಭಾಧ್ಯತೆ ಪ್ರಶ್ನೆ:- ಸದಸ್ಯರು, ಸಭಾಪತಿಯವರ ಅನುಮತಿ ಪಡೆದು ಸದಸ್ಯರ ಅಥವಾ ಸದನ ಅಥವಾ ಪರಿಷತ್ತಿನ ಸಮಿತಿಗಳ ಹಕ್ಕುಚ್ಯಾತಿ ಮೇಲೆ ಪ್ರಶ್ನೆ ಹಾಕಬಹುದು.

175. ಹಕ್ಕುಭಾಧ್ಯತೆ ಪ್ರಶ್ನೆಯ ಸಂಬಂಧದಲ್ಲಿ ಸೂಚನಾ ಪತ್ರ:- ಹಕ್ಕುಭಾಧ್ಯತೆ ವಿಷಯದ ಒಗ್ಗೆ ಜರ್ಜಿಸಲು ಅಪೇಕ್ಷಿಸುವ ಸದಸ್ಯರು, ಪ್ರಶ್ನೆಯನ್ನು ಜರ್ಜಿಸಲು ಉದ್ದೇಶಿಸಿರುವ ದಿನದಂದು ನಡೆಯುವ ಉಪವೇಶನವು ಪ್ರಾರಂಭವಾಗುವುದಕ್ಕೆ ಕನಿಷ್ಠ ಒಂದು ಗಂಟೆ ಮುಂಚೆ ಕಾಯ್ದಾದರೀಯವರಿಗೆ ಲಿಖಿತದಲ್ಲಿ ಸೂಚನಾ ಪತ್ರವನ್ನು ಕೊಡತಕ್ಕದ್ದು. ದಸ್ತಾವೇಚಿನ ಆಧಾರದ ಮೇಲೆ ಪ್ರಶ್ನೆಯನ್ನು ಹಾಕುವುದಿದ್ದರೆ, ಸೂಚನಾ ಪತ್ರದೊಂದಿಗೆ ಸಂಬಂಧಪಟ್ಟ ದಸ್ತಾವೇಚು ಇರತಕ್ಕದ್ದು.

176. ಹಕ್ಕುಭಾಧ್ಯತೆ ಪ್ರಶ್ನೆಯನ್ನು ಅನುಮತಿಸಲು ಘರತ್ತುಗಳು:- ಹಕ್ಕುಭಾಧ್ಯತೆ ಪ್ರಶ್ನೆಯನ್ನು ಹಾಕುವ ಹಕ್ಕು, ಈ ಕೆಳಕಂಡ ಘರತ್ತುಗಳಿಗೆ ಒಳಪಟ್ಟಿರತಕ್ಕದ್ದು. ಅಂದರೆ:-

- (i) ಒಂದು ಉಪವೇಶನದಲ್ಲಿ ಒಂದಕ್ಕಿಂತ ಹೆಚ್ಚು ಪ್ರಶ್ನೆಯನ್ನು ಹಾಕತಕ್ಕದ್ದಲ್ಲಿ;
- (ii) ಇತ್ತೀಚಿನ ಫಾಟನೆಯ ನಿರ್ದಿಷ್ಟ ವಿಷಯಕ್ಕೆ ಮಾತ್ರ ಪ್ರಶ್ನೆಯು ಸೀಮಿತವಾಗಿರತಕ್ಕದ್ದು;

(iii) ಪರಿಷತ್ತು ಆ ವಿಷಯದಲ್ಲಿ ಸದನವು ಮಧ್ಯ ಪ್ರಮೇಶಿಸುವ ಅಗತ್ಯವಿರತಕ್ಕದ್ದು.

177. ಹಕ್ಕಬಾಧ್ಯತಾ ಪ್ರಶ್ನೆಯನ್ನು ಹಾಕಾವ ರೀತಿ:- (1) ಸಭಾಪತಿಯವರು, 174ನೇ ನಿಯಮದ ಮೇರೆಗೆ ಅನುಮತಿ ನೀಡಿದಾಗ ಹಾಗೂ ಜರ್ಜ್‌ಸಬೀಕಾದ ವಿಷಯವು ಕ್ರಮವಾಗಿದೆಯೆಂದು ಭಾವಿಸಿದಾಗ, ಪ್ರಶ್ನಾಳ ತರುವಾರೆ ಮತ್ತು ಕಾರ್ಯಕಲಾಜಗಳ ಪಟ್ಟಿಯಲ್ಲಿ ಪ್ರಾರಂಭಹಾಗುವುದಕ್ಕೆ ಮುಂಚೆ ಪ್ರಶ್ನಾಳಲು ಅಪ್ರೋಫಿಸ್‌ಮ್ಯಾಚ ಸಂಬಂಧಪಟ್ಟ ಸದಸ್ಯರ ಹೆಸರನ್ನು ಕರೆಯತಕ್ಕದ್ದು. ಆ ಸದಸ್ಯರು ತಮ್ಮ ಸ್ಥಳದಲ್ಲಿ ಎದ್ದು ನೀಲತಕ್ಕದ್ದು ಮತ್ತು ಹಕ್ಕಬಾಧ್ಯತೆ ಪ್ರಶ್ನಾಯನ್ನು ಹಾಕಲು ಅನುಮತಿ ಕೇಳಿರಿ ಆ ವಿಷಯಕ್ಕೆ ಸಂಬಂಧಿಸಿದಂತೆ ಸಂಪ್ರಿಪ್ತ ಹೇಳಿಕೆಯನ್ನು ನೀಡತಕ್ಕದ್ದು;

ಪರಂತು, ಸಭಾಪತಿಯವರು 174ನೇ ನಿಯಮದ ಮೇರೆಗೆ ತಮ್ಮ ಅನುಮತಿ ನೀಡಲು ನಿರಾಕರಿಸಿದರೆ ಆಥವಾ ಜರ್ಜ್‌ಸಲು ಉದ್ದೇಶಿಸಿದ ವಿಷಯವು ಕ್ರಮವಾಗಿಲ್ಲವೆಂದು ಅಭಿಪ್ರಾಯವಟ್ಟರೆ, ತಾವು ಅಗತ್ಯವೆಂದು ಭಾವಿಸಿದರೆ, ಹಕ್ಕಬಾಧ್ಯತೆ ಸೂಚನೆಯನ್ನು ಏದತಕ್ಕದ್ದು ಹಾಗೂ ತಾನು ಅನುಮತಿ ಕೊಡುವುದಿಲ್ಲವೆಂದು ಆಥವಾ ಹಕ್ಕಬಾಧ್ಯತೆ ಪ್ರಶ್ನೆಯ ಸೂಚನೆಯು ಕ್ರಮವಾಗಿಲ್ಲವೆಂದು ಹೇಳಬಹುದು:

ಮತ್ತು ಪರಂತು, ಆ ವಿಷಯವು ತಾತ್ರ್ಯ ವಿಷಯವೆಂದು ಸಭಾಪತಿಯವರಿಗೆ ಮನದಣ್ಡಾದರೆ, ಪ್ರಶ್ನಾಳನ್ನು ಇತ್ಯಾಧರ ಮಾಡಿದ ತರುವಾಯ ಉಪವೇಶನದ ಯಾವುದೇ ಕಾಲದಲ್ಲಿ ಹಕ್ಕಬಾಧ್ಯತೆ ಪ್ರಶ್ನೆ ಎತ್ತಲು ಅವರು ಅನುಮತಿ ನೀಡಬಹುದು.

(2) ಅನುಮತಿ ಕೊಡುವ ವಿಷಯದಲ್ಲಿ ಆಕ್ರೋಪದೇಶಿದರೆ ಸಭಾಪತಿಯವರು ನೀಡಿರುವ ಅನುಮತಿಯ ಪರಂಬಗಿ ಸದಸ್ಯರು ತಮ್ಮ ತಮ್ಮ ಸ್ಥಳಗಳಲ್ಲಿ ಎದ್ದು ನಿಲ್ಲುವಂತೆ ಕೋರತಕ್ಕದ್ದು ಮತ್ತು ಅದಕ್ಕಿಂತ ಸಾರಾಗ್ರಹಿ, ಹತ್ತು ಮಂಟಿಗಿಂತ ಹೆಚ್ಚು ಮಂದಿ ಸದಸ್ಯರು ಎದ್ದು ಸಂತರೆ, ಅನುಮತಿಯನ್ನು ನೀಡಿಲಾಗಿದೆ ಎಂದು ಸಭಾಪತಿಯವರು ಪ್ರತಿಶಿಕ್ಷಣಿಸಿದ್ದಾಗಿ, ಹತ್ತು ಮಂಟಿಗಿಂತ ಕಡಿಮೆ ಸದಸ್ಯರು ಎದ್ದು ನಿಂತರೆ, ಸಭಾಪತಿಯವರು ಪರಿಷತ್ತು ಅನುಮತಿ ನೀಡಿಲ್ಲವೆಂದು ಸದಸ್ಯರಿಗೆ ಶಿಕ್ಷಣಕ್ಕಾದ್ದು.

178. ಅನುಮತಿಕೊಡುವ ವಕ್ತುಭಾಧ್ಯತೆ ಪ್ರಶ್ನೆಯನ್ನು ಸಜವಜ್ಞ ಕರಿತೀಲೆಸುಪುಡು ಅಥವಾ ವಕ್ತುಭಾಧ್ಯತೆ ಸಮಿತಿಗೆ ಒಳಗೊಂಡು - 177ಕ್ಕೆ ನಿಯಮಾದ ಹೇಳಿಗೆ ಅನುಮತಿ ನೀಡಿದರೆ ಆ ಪ್ರಶ್ನೆಯನ್ನು ವರಿಷ್ಟತ್ತು ಪರಿಶೀಲಿಸುವುದು ಯಾಗ್ನಿ ಓಂಬು ಶಿಂಚಾರ್ಸನಕ್ಕೆ ಒಪ್ಪಿಸುವುದು ಅಥವಾ ವಕ್ತುಭಾಧ್ಯತೆ ಪ್ರಶ್ನೆಯನ್ನು ಪಾರೀಕ್ಷಾಪ ಸದಸ್ಯರಿಂದಾಗಲೇ ಒಫ್ವಾ ಪ್ರತಿ ರೂಪಾರೇ ಸದಸ್ಯರಿಂದಾಗಲೇ ಮಾಡಿದ ಪ್ರಶ್ನಾವಿಷಯ ವಕ್ತುಭಾಧ್ಯತೆಯ ಸಮಿತಿಗೆ ಕಳುಹಿಸುವುದು.

179. ಸಮಿತಿಗೆ ವಕ್ತುಭಾಧ್ಯತೆ ಪ್ರಶ್ನೆಯನ್ನು ಕಳುಹಿಸಲು ಸಭಾಪತಿಯವರ ಅಧಿಕಾರ - ಈ ನಿಯಮಗಳಲ್ಲಿ ಇನ್ನೇ ಹೇಳಿದ್ದಾಗೆ, ಸಭಾಪತಿಯವರು ವಕ್ತುಭಾಧ್ಯತೆಯ ಯೋಜನೆ ಪ್ರಶ್ನೆಯನ್ನು ಪಾರೀಕ್ಷಾಪ ಸದಸ್ಯರಿಂದಾಗಿ, ತನಿಖೆಗಾಗಿ ಅಥವಾ ಪರಿಷಾಗಿ ವಕ್ತುಭಾಧ್ಯತೆ ಸಮಿತಿಗೆ ಕಳುಹಿಸಬಹುದು.

180. ಕಾರ್ಯಕ್ರಮಾಂಶನವನ್ನು ಶ್ರವಣಬಾಧ್ಯತೆಯಾಗಿ ವಿಜ್ಞಾಪಿಸಿದ್ದರೂ - ವಕ್ತುಭಾಧ್ಯತೆ ಸಮಿತಿಯಲ್ಲಾಗಲೇ ಅಥವಾ ಪರಿಷಾಪಾಧ್ಯಾತ್ಮಾಲ ವಕ್ತುಭಾಧ್ಯತೆ ಪ್ರಶ್ನೆಯ ಪರಿಶೀಲನೆಗೆ ಸಂಬಂಧಿಸಿದ ಏಷ ವಿಷಯಗಳನ್ನು ಸಂಬಂಧಿಸಿದಂತೆ ಕೊರ್ಪುವಿಧಾನವಾಗಿರುತ್ತು ಶ್ರವಣಬಾಧ್ಯತೆಯಾಗಿ ವಿಜ್ಞಾಪಿಸಿದ್ದು.

ಭಾವಿಸಬಹುದಾದ ನಿರ್ದೇಶನಗಳನ್ನು ಸಭಾಪತ್ತಿಂರುವರು
ಹೊರಡಿಸಬಹುದು.

(ಹಕ್ಕು ಬಾಧ್ಯತೆಯ ಸಮಿತಿಗೆ ಸಂಬಂಧಿಸಿದ ನಿಯಮಗಳಾಗಿ
XXIVನೇ ಅಧ್ಯಾಯದ 250 ರಿಂದ 253ನೇ ನಿಯಮಗಳನ್ನು ಮೇಡಿ)

(ಬಿ) ದಸ್ತಗಿರಿ

181. ದಸ್ತಗಿರಿ ಕಾರ್ಯವಿಧಾನ:— (1) ಸಭಾಪತಿಯವರ ಅನುಮತಿ ಪಡೆಯದೆ ಸದನದೂಳಗೆ ದಸ್ತಗಿರಿ ಮಾಡತಕ್ಕದ್ದಲ್ಲ.

(2) ಸಭಾಪತಿಯವರ ಅನುಮತಿ ಪಡೆಯದೆ ಸದನದೂಳಗೆ ಹಿವಿಲ್ ಸ್ಟ್ರೋಪದ ಅಥವಾ ಕ್ರೀಮಿನಲ್ ಸ್ಟ್ರೋಪದ ಕಾನೂನು ಕ್ರಮ ಜರುಗಿಸತಕ್ಕದ್ದಲ್ಲ.

(ಸಿ) ಸದಸ್ಯರ ದಸ್ತಗಿರಿ, ಒಂಧನ, ಬಿಡುಗಡೆ ಇತ್ಯಾದಿಯ ಬಗ್ಗೆ ಮ್ಯಾಜಿಸ್ಟ್ರೇಟರು ಸಭಾಪತಿಯವರಿಗೆ ತಿಳಿಸಬೇಕು:— ಯಾರಾದರೂ ಸದಸ್ಯರು, ಅಪರಾಧದ ಆರೋಪದ ಮೇಲೆ ಅಥವಾ ಕ್ರೀಮಿನಲ್ ಅಪರಾಧಕ್ಕಾಗಿ ದಸ್ತಗಿರಿಯಾದರೆ ಅಥವಾ ನ್ಯಾಯಾಲಯದಿಂದ ಕಾರಾವಾಸದ ಶೀಕ್ಷಣೆಗಾದರೆ ಅಥವಾ ಕಾರ್ಯಕಾರಿ ಆದೇಶದ ವೇರೆಗೆ ಒಂಧನಕ್ಕಾಗಾದರೆ, ಹಾಗೆ ತೇರಿಸುತ್ತ ನ್ಯಾಯಾಧಿಕರು, ಮ್ಯಾಜಿಸ್ಟ್ರೇಟರು ಅಥವಾ ಸಂದರ್ಭನುಸಾರ ಕಾರ್ಯಕಾರಿ ಅಧಿಕಾರಿ ವರ್ಗವು ಕೊಡಲೇ IIನೇ ಅನುಷ್ಠಾನಿಕಿಯಲ್ಲಿರುವ ಸಂಬಂಧಪಟ್ಟ ಪ್ರವೃತ್ತಿದ ಮೂಲಕ ದಸ್ತಗಿರಿ, ಒಂಧನ ಅಥವಾ ಸಂದರ್ಭನುಸಾರ, ದೋಷಾರೋಪಣೆಯು

182. ಸದಸ್ಯರ ದಸ್ತಗಿರಿ, ಒಂಧನ, ಬಿಡುಗಡೆ ಇತ್ಯಾದಿಯ ಬಗ್ಗೆ ಮ್ಯಾಜಿಸ್ಟ್ರೇಟರು ಸಭಾಪತಿಯವರಿಗೆ ತಿಳಿಸಬೇಕು:— ಯಾರಾದರೂ ಸದಸ್ಯರು, ಅಪರಾಧದ ಆರೋಪದ ಮೇಲೆ ಅಥವಾ ಕ್ರೀಮಿನಲ್ ಅಪರಾಧಕ್ಕಾಗಿ ದಸ್ತಗಿರಿಯಾದರೆ ಅಥವಾ ನ್ಯಾಯಾಲಯದಿಂದ ಕಾರಾವಾಸದ ಶೀಕ್ಷಣೆಗಾದರೆ ಅಥವಾ ಕಾರ್ಯಕಾರಿ ಆದೇಶದ ವೇರೆಗೆ ಒಂಧನಕ್ಕಾಗಾದರೆ, ಹಾಗೆ ತೇರಿಸುತ್ತ ನ್ಯಾಯಾಧಿಕರು, ಮ್ಯಾಜಿಸ್ಟ್ರೇಟರು ಅಥವಾ ಸಂದರ್ಭನುಸಾರ ಕಾರ್ಯಕಾರಿ ಅಧಿಕಾರಿ ವರ್ಗವು ಕೊಡಲೇ IIನೇ ಅನುಷ್ಠಾನಿಕಿಯಲ್ಲಿರುವ ಸಂಬಂಧಪಟ್ಟ ಪ್ರವೃತ್ತಿದ ಮೂಲಕ ದಸ್ತಗಿರಿ, ಒಂಧನ ಅಥವಾ ಸಂದರ್ಭನುಸಾರ, ದೋಷಾರೋಪಣೆಯು

ಕಾರೋಗಳನ್ನ ಹಾಗೂ ಸದಸ್ಯರ ಬಂಧನದ ಅಥವಾ ಕಾರಾವಾಸದ ಸ್ಥಳವನ್ನು ಸೂಚಿಸುವ ವಿಷಯವನ್ನು ಸಭಾಪತಿಯವರಿಗೆ ತಿಳಿಸತಕ್ಕದ್ದು.

183. ಸದಸ್ಯರು ಬಿಡುಗಡೆಯಾದುದನ್ನು ಸಭಾಪತಿಯವರಿಗೆ ತಿಳಿಸಬೇಕು:-
ಸದಸ್ಯರು ದಸ್ತಗಿರಿಯಾದಾಗ ಮತ್ತು ದೋಷಾರೋಪಣೆಯಾದ ತರುವಾಯ ಜಾಮೀನಿನ ವೇಲೆ ಬಿಡುಗಡೆ ವರಾಡಿದಾಗ, ಅಥೀಲು ಇತ್ಯಾರ್ಥವಾಗುವವರೆಗೂ ಅಥವಾ ಅನ್ಯಥಾ ಅಥಾರದ ಮೇಲೆ ಬಿಡುಗಡೆ ಮಾಡಿದಾಗ, ಆ ವಿಷಯವನ್ನು ಸಹ IIನೇ ಅನುಸೂಚಿಯಲ್ಲಿರುವ ಸಂಬಂಧಪಟ್ಟ ಪ್ರಾಧಿಕಾರಿಯು ಪ್ರಪತ್ತಿದ ಮೂಲಕ ಸಭಾಪತಿಯವರಿಗೆ ತಿಳಿಸತಕ್ಕದ್ದು.

184. ವಿಷಯವನ್ನು ತಿಳಿಸುವ ರೀತಿ:- ಸಭಾಪತಿಯವರು 182 ಅಥವಾ 183ನೇ ನಿಯಮಗಳಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ಪಡೆದ ತರುವಾಯ ಆದಷ್ಟು ಬೇಗನೆ ಆದನ್ನು ಪರಿಷತ್ತಿನ ಅಧಿವೇಶನ ಇದ್ದರೆ ಅಲ್ಲಿ ಓದಿ ಹೇಳತಕ್ಕದ್ದು ಅಥವಾ ಸದನವು ಅಧಿವೇಶನದಲ್ಲಿಲ್ಲದ್ದರೆ, ಸದಸ್ಯರ ಮಾಹಿತಿಗಾಗಿ ಆದನ್ನು ಲಘು ಪ್ರಕಟಣೆಯ ರೂಪದಲ್ಲಿ ಪ್ರಕಟಿಸುವಂತೆ ನಿರ್ದೇಷಿಸತಕ್ಕದ್ದು:

ಪರಂತು, ಮೂಲ ದಸ್ತಗಿರಿಯ ಮಾಹಿತಿಯನ್ನು ಪರಿಷತ್ತಿಗೆ ತಿಳಿಸುವ ಮುಂಚೆ ಜಾಮೀನಿನ ಮೇಲೆ ಬಿಡುಗಡೆಯಾದರೆ ಅಥವಾ ಮನವಿಯ (ಅರ್ಥಾತ್) ಮೇಲೆ ಏಮೇಚೆತರಾದ ಸದಸ್ಯರ ಬಿಡುಗಡೆಯ ಮಾಹಿತಿಯನ್ನು ಸ್ವೀಕರಿಸಿದರೆ, ಆತನ ದಸ್ತಗಿರಿಯ ಅಥವಾ ತರುವಾಯದ ಬಿಡುಗಡೆಯ ಅಥವಾ ವಿವೇಚನೆಯಲ್ಲಿ ವಿಷಯವನ್ನು ಸಭಾಪತಿಯವರು ಪರಿಷತ್ತಿನಲ್ಲಿ ತಿಳಿಸುವ ಅವಶ್ಯಕತೆ ಇರತಕ್ಕದ್ದಲ್ಲ.

ಅಧ್ಯಾಯ - XXII

ಪರಿಷತ್ತಿನ ಸ್ಥಾನಗಳಿಗೆ ರಾಜೇನಾಮೆ ಮತ್ತು ಸ್ಥಾನಗಳು
ಶಾಲಿಯಾಗುವದು

185. ಪರಿಷತ್ತಿನ ಸ್ಥಾನಗಳಿಗೆ ರಾಜೇನಾಮೆ:- (1) ಸದನದ ಯಾರೇ ಸದಸ್ಯರು ಸದನದಲ್ಲಿ ತಮ್ಮ ಸ್ಥಾನಕ್ಕೆ ರಾಜೇನಾಮೆ ಕೊಡಲು ಬಯಸಿದರೆ, ಸಭಾಪತಿಯವರನ್ನು ಸಂಖೋಧಿಸಿ ತಾವು ಬರೆದು ಸಹಿ ಮಾಡಿದ ಪತ್ರದಲ್ಲಿ ಸದನದಲ್ಲಿನ ತಮ್ಮ ಸ್ಥಾನಕ್ಕೆ ರಾಜೇನಾಮೆ ಕೊಡುವ ತಮ್ಮ ಇಚ್ಛೆಯನ್ನು ಕೆಳಕಂಡ ಪ್ರಪತ್ರದಲ್ಲಿ ತಿಳಿಸತಕ್ಕದ್ದು ಹಾಗೂ ಅದರಲ್ಲಿ ತಮ್ಮ ರಾಜೇನಾಮೆಗೆ ಯಾವುದೇ ಕಾರಣವನ್ನು ನೀಡತಕ್ಕದ್ದಳ್ಳ.

ಸಭಾಪತಿಯವರಿಗೆ,
ಕನಾಫಿಕ ವಿಧಾನ ಪರಿಷತ್ತು,
ವಿಧಾನ ಸೇಧ, ಬೆಂಗಳೂರು.

ಮಾನ್ಯರೇ.

ನಾನು ದಿನಾಂಕಿಲಂದ, ಸದನದಲ್ಲಿನ ನನ್ನ ಸದಸ್ಯ
ಸ್ಥಾನಕ್ಕೆ ರಾಜೇನಾಮೆಯನ್ನು ನೀಡುತ್ತಿದ್ದೇನೆ.

ತಮ್ಮ ವಿಶ್ವಾಸಿ,

.....
ಸದನದ ಸದಸ್ಯರು.

ಸ್ಥಳ :

ದಿನಾಂಕ :

ಘರಂತು. ಯಾರೇ ಸದಸ್ಯರು, ರಾಜೀನಾಮೆ ಪತ್ರದಲ್ಲಿ ಯಾವುದೇ ಕಾರಣವನ್ನು ಅಥವಾ ಸಂಬಂಧಪಡದ ವಿಷಯವನ್ನು ಕೊಟ್ಟಿದ್ದರೆ. ಸಭಾಪತಿಯವರು ತಮ್ಮ ವಿವೇಚನಾನುಷಾರ, ಅಂಥ ಪದಗಳನ್ನು ವಾಕ್ಯಗಳನ್ನು ಅಥವಾ ವಿವರಿಸಬೇಕು ಒಟ್ಟಿಂದ ಹಾಗೂ ಸದನದಲ್ಲಿ ಅದನ್ನು ಓದತಕ್ಕದ್ದಲ್ಲ.

(2) ಸದಸ್ಯರು ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ತಿನ ಸಭಾಪತಿಯವರಿಗೆ ಖಿದ್ದಾಗಿ ನೀಡಿ ರಾಜೀನಾಮೆಯನ್ನು ಸ್ವಂತ ಇಚ್ಛೆಯಿಂದ ನೀಡುತ್ತಿರುವುದಾಗಿ ಮತ್ತು ಅದು ಸ್ವೀಕಾರ್ಯದಿಂದ ತಿಳಿದರೆ ಮತ್ತು ಸಭಾಪತಿಯವರಿಗೆ ಪ್ರತಿಕೂಲವಾದ ಯಾವುದೇ ಮಾರ್ಪಿತಿ ಅಥವಾ ತಿಳಿದಳಿಕೆ ಇರದಿದ್ದರೆ ಮತ್ತು ಅವರಿಗೆ ಆ ಒಗ್ಗೆ ಮನವರಿಕೆಯಾದರೆ, ಸಭಾಪತಿಯವರು ಕೂಡಲೇ ರಾಜೀನಾಮೆಯನ್ನು ಅಂಗೀಕರಿಸಬಹುದು.

(3) ಸಭಾಪತಿಯವರು ರಾಜೀನಾಮೆ ಪತ್ರವನ್ನು ಅಂಚೆ ಮೂಲಕವಾಗಲೇ ಅಥವಾ ಇತರ ಯಾರ ಮೂಲಕವಾಗಲೇ ಸ್ವೀಕರಿಸಿದರೆ, ರಾಜೀನಾಮೆಯನ್ನು ಸ್ವಯಿಜ್ಞಯಿಂದ ಕೊಡುತ್ತಿರುವರೇ ಮತ್ತು ಅದು ನಿಜವಾದುದೇ ಹೇಗೆ ಎಂಬುದನ್ನು ತಿಳಿದುಕೊಳ್ಳಲು ತಾವು ಯುಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ಮಾಡಬಹುದು. ಸಭಾಪತಿಯವರು ಸ್ವತ್ತಿ ತಾವೇ ಆಗಲೆ ಅಥವಾ ಸಚಿವಾಲಯ ವಿಜ್ಞನಿಯ ಮೂಲಕವಾಗಲಿ ಅಥವಾ ತಾವು ಸೂಕ್ತವೆಂದು ಭಾವಿಸುವ ಯಾವುದೇ ಪಜೆನ್ನಿಯ ಮೂಲಕವಾಗಲಿ, ಸಂಕ್ಷಿಪ್ತ ತನಿಬೆಯನ್ನು ನಡೆಸಿದ ತರುವಾಯ, ರಾಜೀನಾಮೆಯು ಸ್ವಯಿಜ್ಞಯಿಂದ ನೀಡಿದುದಲ್ಲವೆಂದು ಹಾಗೂ ನಿಜವಾದುದಲ್ಲವೆಂದು ಸಭಾಪತಿಯರಿಗೆ ಮನವರಿಕೆಯಾದರೆ ಅವರು ರಾಜೀನಾಮೆಯನ್ನು ಅಂಗೀಕರಿಸತಕ್ಕದ್ದಲ್ಲ.

(4) ಸದಸ್ಯರು, ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿಯವರು ಅಂಗೀಕರಿಸುವುದಕ್ಕೆ ಮುಂಚೆ, ರೋವ ಸಮಂರುದಲ್ಲಾಗಲೇ ಹಿಂತೆಗೆದುಕೊಳ್ಳಬಹುದು.

(5) ಸಭಾಪತಿಯವರು, ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿದ ತರುವಾಯ ಆದಷ್ಟು ಬೇಗನೆ ಸದಸ್ಯರು ಸದನದಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವರೆಂದು ಮತ್ತು ರಾಜೀನಾಮೆಯನ್ನು ತಾವು ಅಂಗೀಕರಿಸಿರುವುದಾಗಿ ಸದನಕ್ಕೆ ತಿಳಿಸತಕ್ಕದ್ದು.

ಎವರಣಿ:- ಸದನವು ಅಧಿವೇಶನದಲ್ಲಿಲ್ಲದುವಾಗ ಸದನವು ಮತ್ತೆ ಸಭೆ ಸೇರಿದ ನಂತರ ಕೂಡಲೇ ಸಭಾಪತಿಯವರು ಸದನಕ್ಕೆ ತಿಳಿಸತಕ್ಕದ್ದು.

(6) ಸಭಾಪತಿಯವರು ಸದಸ್ಯರೋಬ್ಜ್ವರ ರಾಜೀನಾಮೆಯನ್ನು ಅಂಗೀಕರಿಸಿದ ತರುವಾಯ ಸಾಧ್ಯವಾದಷ್ಟು ಬೇಗ ಕಾರ್ಯದರ್ಶಿಯವರು ಈ ವಿಷಯವನ್ನು ಪತ್ರಿಕೆ ಹಾಗೂ ರಾಜ್ಯಪತ್ರದಲ್ಲಿ ಪ್ರಕಟಿಸುವ ವಿಷಾಂಟಿ ಮಾಡಬೇಕು ಮತ್ತು ಹಾಗೆ ಉಂಟಾದ ತೆರವು ಸ್ಥಾನವನ್ನು ತುಂಬಿಲು ಅವಶ್ಯವಾದ ಕ್ರಮಗಳನ್ನು ಕ್ರೇಸ್ಟಾಲ್ಲು ಅಧಿಸೂಚನೆಯ ಒಂದು ಪ್ರತಿಯನ್ನು ಚುನಾವಣ್ಣ ಅಯೋಗದವರಿಗೆ ಕಜಾಹಿಸತಕ್ಕದ್ದು:

ಪರಂತು, ರಾಜೀನಾಮೆ ಮುಂದಿನ ಯಾವುದೇ ದಿನಾಂಕದಿಂದ ಪರಿಣಾಮಕಾರಿಯಾಗುವುದಾದರೆ, ಅದು ಜಾರಿಗೆ ಬರುವ ದಿನಾಂಕಕ್ಕೆ ಮುಂಚಿತವಾಗಿ ಆ ವಿಷಯವನ್ನು ಪತ್ರಿಕೆ ಆಧವಾ ಗೆಜೆಟ್‌ನಲ್ಲಿ ಪ್ರಕಟಿಸತಕ್ಕದ್ದಲ್ಲ.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

*186. ಸದನದ ಅಧಿವೇಶನಗಳಿಗೆ ಗೃಹಹಾಜರಾಗಲು ಅನುಮತಿಯನ್ನು ಪಡೆಯುವುದು:- (1) ಭಾರತ ಸಂವಿಧಾನದ 190 ನೇಯ ಅನುಜ್ಞೇದದ (4)ನೇಯ ಖಂಡದ ಮೇರೆಗೆ ಒಬ್ಬ ಸದಸ್ಯರು ಸದನದ ಉಪವೇಶನಗಳಿಗೆ ಗೃಹಹಾಜರಾಗಲು ಅನುಮತಿಯನ್ನು ಪಡೆಯಲು ಅಪೇಕ್ಷಿಸಿದರೆ ಸಭಾಪತಿಯವರಿಗೆ ಒಂದು ಅರ್ಜಿಯನ್ನು ಲಿಖಿತದಲ್ಲಿ ಸಲ್ಲಿಸತಕ್ಕದ್ದು;

(2) ಉಪನಿಷತ್ತ (1)ರ ಮೇರೆಗೆ ಸಲ್ಲಿಸಲಾದ ಅರ್ಜಿಯಲ್ಲಿ ಅಂತಹ ಗೃಹಹಾಜರಿಯ ಪ್ರಾರಂಭದ ಮತ್ತು ಮುಕ್ತಾಯಿದ ದಿನಾಂಕಗಳನ್ನು ಮತ್ತು ಅದಕ್ಕೆ ಕಾರಣಗಳನ್ನು ಸಹ ನಮೂದಿಸಿ, ಎಷ್ಟು ಕಾಲಾವಧಿಯವರಿಗೆ ಗೃಹಹಾಜರಾಗಲು ಅನುಮತಿ ಬೇಕೆಂಬುದನ್ನು ಸೂಚಿಸತಕ್ಕದ್ದು :

ಪರಂತು, ಗೃಹಹಾಜರಿಯ ಒಗ್ಗೆ ಕೋರಲಾಗಿರುವ ಅನುಮತಿಯ ಯಾವುದೇ ಒಂದು ಬಾರಿಗೆ 60 ದಿನಗಳ ಅವಧಿಯನ್ನು ಮೀರತಕ್ಕದ್ದು.

(3) ಈ ನಿಯಮದ ಮೇರೆಗೆ ಸದನದಲ್ಲಿ ಒಂದಿರುವ ಯಾವುದೇ ವಿಷಯವಾಗಿ ಯಾವ ಚರ್ಚೆಯೂ ನಡೆಯತಕ್ಕದ್ದು.

(4) ಸದನವು ತನ್ನ ತೀರ್ಮಾನವನ್ನು ವ್ಯಕ್ತಪಡಿಸಿದ ತರುವಾಯ, ಕಾರ್ಯದರ್ಶಿಯವರು, ಆದಷ್ಟು ಬೇಗನೆ ಆ ತೀರ್ಮಾನವನ್ನು ಸಂಬಂಧಪಟ್ಟ ಸದಸ್ಯರಿಗೆ ತಿಳಿಸತಕ್ಕದ್ದು.

187. ಸದನದಲ್ಲಿ ಸದಸ್ಯರ ಸ್ಥಾನಗಳು ಖಾಲಿ ಬೀಳುವುದು.- (1) ಸಭಾ ನಾಯಕರು ಅಥವಾ ಈ ವಿಷಯದಲ್ಲಿ ತಮ್ಮ ಕರ್ತವ್ಯಗಳನ್ನು ಇತರ ಯಾವ ಸದಸ್ಯರಿಗೆ ವಹಿಸುತ್ತಾರೆಯೋ ಆ ಸದಸ್ಯರು ಪ್ರಸ್ತಾವವನ್ನು ಮಂಡಿಸಿದ ಮೇಲೆ, ಭಾರತ ಸಂವಿಧಾನದ 190ನೇಯ ಅನುಜ್ಞೇದದ

4ನೇಯ ಖಿಂಡದ ಮೇರೆಗೆ, ಸದನದ ಸದಸ್ಯರೊಬ್ಬರ ಸ್ಥಾನವು ಖಾಲಿಯಾಗಿರುವುದಾಗಿ ತೀಳಿಯಪಡಿಸತಕ್ಕದ್ದು.

(2) (1)ನೇಯ ಉಪನಿಷದುಲ್ಲಿ ಸೂಚಿಸಿರುವ ಪ್ರಸ್ತಾವವನ್ನು ಅಂಗೀಕರಿಸಿದರೆ, ಕಾರ್ಯದಶೀಲಿಯವರು, ಈ ವಿಷಯವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲು ಏಪ್ರಿಲು ಮಾಡತಕ್ಕದ್ದು ಮತ್ತು ಹಾಗೆ ಖಾಲಿಯಾಗಿರುವ ಸದಸ್ಯ ಸ್ಥಾನವನ್ನು ಭತ್ತಿ ಮಾಡುವುದಕ್ಕೆ ಕ್ರಮವನ್ನು ಕೃಗೋಳಿಯಲ್ಲಿ ಈ ಅಧಿಸೂಚನೆಯ ಪ್ರತಿಯನ್ನು ಚುನಾಯಿತರಾದ ಸದಸ್ಯರ ವಿಷಯದಲ್ಲಾದರೆ ಚುನಾವಣಾ ಆಯೋಗದವರಿಗೂ ನಾಮನಿರ್ದೇಶನ ಹೊಂದಿದ ಸದಸ್ಯರ ವಿಷಯದಲ್ಲಾದರೆ ರಾಜ್ಯಪಾಲರಿಗೂ ಕಳುಹಿಸತಕ್ಕದ್ದು.

ಅಧ್ಯಾಯ - XXIII

ರಾಜ್ಯಪಾಲರ ಮತ್ತು ಸಭೆಯ ನಡುವಳಿ ಪತ್ರ ಷ್ವವಹಾರ

188. ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳು:- ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳನ್ನು ರಾಜ್ಯಪಾಲರು ಸಹಿ ಮಾಡಿರುವ ಲೀಟಿತ ಸಂದೇಶದ ಮೂಲಕ ಸಭಾಪತಿಯವರಿಗೆ ಕಳುಹಿಸಿಕೊಡತಕ್ಕದ್ದು ಅಥವಾ ರಾಜ್ಯಪಾಲರು ಸದನವು ಸೇರುವ ಸ್ಥಳದಿಂದ ಗೃಹಯಾಜರಾಗಿದ್ದರೆ ಅವರ ಸಂದೇಶವನ್ನು ಯಾರೇ ಸಚಿವರು ಸಭಾಪತಿಯವರಿಗೆ ತಿಳಿಯಪಡಿಸತಕ್ಕದ್ದು.

189. ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು:- ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳನ್ನು ಈ ಕೆಳಗೆ ನಮೂದಿಸಿರುವ ರೀತಿಯಲ್ಲಿ ಬರತಕ್ಕದ್ದು :

(1) ಪ್ರಸ್ತಾವವನ್ನು ಮಂಡಿಸಿದ ಮೇಲೆ ಮತ್ತು ಸದನವು ಆ ಪ್ರಸ್ತಾವವನ್ನು ಅಂಗೀಕರಿಸಿದ ಮೇಲೆ ಜಿಪಚಾರಿಕವಾಗಿ ಬರೆಯುವುದರ ಮೂಲಕ ; ಮತ್ತು

(2) ಸಭಾಪತಿಯವರ ಮೂಲಕ.

ಅಧ್ಯಾಯ - XXIV
ಸಮಿತಿಗಳು

(ಎ) ಸಾಮಾನ್ಯ ನಿಯಮಗಳು

190. ಸಮಿತಿಗಳಿಗೆ ಅನ್ವಯಿಸುವ ಸಾಮಾನ್ಯ ನಿಯಮಗಳು:- ಸದನದ ಯಾವುದೇ ನಿರ್ದಿಷ್ಟವಾದ ಸಮಿತಿಗೆ ಸಂಬಂಧಪಟ್ಟ ನಿಯಮಗಳಲ್ಲಿ ಯಾವ ವಿಷಯಗಳ ಬಗ್ಗೆ ವಿಶೇಷ ಉಪಬಿಂಧ ಮಾಡಲಾಗಿದೆಯೋ ಆ ವಿಷಯಗಳ ಹೊರತಾಗಿ, ಈ ಅಧ್ಯಾಯದ ಸಾಮಾನ್ಯ ನಿಯಮಗಳು ಸದನದ ಎಲ್ಲ ಸಮಿತಿಗಳಿಗೂ ಅಥವಾ ವಿಧಾನಮಂಡಲದ ಉಭಯ ಸದನಗಳ ಸಮಿತಿಗಳಿಗೂ ಅನ್ವಯವಾಗತಕ್ಕಿಂತ ಮತ್ತು ಸದನದ ಯಾವುದೇ ಸಮಿತಿಗೆ ಸಂಬಂಧಪಟ್ಟ ವಿಶೇಷ ನಿಯಮಗಳಲ್ಲಿ ಯಾವುದಾದರೂ ನಿಯಮವು ಸಾಮಾನ್ಯ ನಿಯಮಕ್ಕೆ ವಿರುದ್ಧವಾಗಿರುವುದಾದರೆ ಮತ್ತು ಅದು ಎಷ್ಟರಮಟ್ಟಿಗೆ ವಿರುದ್ಧವಾಗಿದೆಯೋ ಅಷ್ಟರಮಟ್ಟಿಗೆ ಹಿಂದಿನ ನಿಯಮಗಳು ಚಾಲ್ತಿಯಲ್ಲಿರತಕ್ಕಿಂತ.

***191.** (1) ಸಮಿತಿಗಳ ಅಧಿಕಾರಾವಧಿ :- ಸಮಿತಿಗಳು ಎರಡು ವರ್ಷಗಳಿಗೆ ಏರ್ಪಡಿಸಿದ ಅವಧಿಯವರೆಗೆ ಅಧಿಕಾರದಲ್ಲಿರತಕ್ಕಿಂತ.

(2) ಸಮಿತಿಗಳಿಗೆ ಸದಸ್ಯರ ನೇಮಕಾತಿ:- ಯಾರೇ ಇಂತಹ ಸದಸ್ಯರಾಗಲಿ ಪರಿಷತ್ತಿನ ಯಾವುದಾದರೂ ಸಮಿತಿಯಲ್ಲಿ ಸೇವೆ ಕ್ಷಣಿಸಲು ಇಷ್ಟವುಳ್ಳವರಾಗಿಲ್ಲದಿದ್ದರೆ ಅವರನ್ನು ಸಮಿತಿಗೆ ನೇಮಕ ಮಾಡತಕ್ಕಿಂತಲ್ಲ. ಸೂಚಕರು ತಾವು ಸೂಚಿಸುವ ಸದಸ್ಯರು ಸಮಿತಿಯಲ್ಲಿ ಸೇವೆ ಕ್ಷಣಿಸಲು ಇಷ್ಟವುಳ್ಳವರಾಗಿದ್ದಾರೆಯೇ ಎಂಬುದನ್ನು ತೀಳಿದುಕೊಳ್ಳತಕ್ಕಿಂತ.

192. ಆಕ್ಸಿಕವಾಗಿ ಖಾಲಿ ಬೀಳುವ ಸದಸ್ಯ ಸಾಫನವನ್ನು ಭತ್ತಿ ಮಾಡುವುದು:- ಸಮಿತಿಯಲ್ಲಿ ಆಕ್ಸಿಕವಾಗಿ ಖಾಲಿ ಬೀಳುವ ಸದಸ್ಯ

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

ಸ್ಥಾನವನ್ನು ಸಭಾಪತಿಯವರು ನಾಮನಿರ್ದೇಶನ ಮಾಡುವ ಮೂಲಕ ಭಕ್ತಿ ಮಾಡತಕ್ಕದ್ದು ಮತ್ತು ಖಾಲಿ ಸ್ಥಾನಕ್ಕೆ ಹಾಗೆ ನಾಮನಿರ್ದೇಶನದ ಮೂಲಕ ನೇಮಕವಾಗುವ ಯಾರೇ ಸದಸ್ಯರು, ತಾವು ಯಾವ ಸದಸ್ಯರ ಸ್ಥಾನದಲ್ಲಿ ನಾಮನಿರ್ದೇಶನದ ಮೂಲಕ ನೇಮಕವಾಗಿರುವರೋ. ಆ ಸದಸ್ಯರ ಇನ್ನೂ ಮುಗಿಯದ ಯಾವ ಕಾಲಾವಧಿಯ ಭಾಗಕ್ಕೆ ಸಾಮಾನ್ಯವಾಗಿ ಸದಸ್ಯರಾಗಿದ್ದುಕೊಂಡು ಬರುತ್ತಿದ್ದರೋ ಆ ಕಾಲಾವಧಿಯವರೆಗೆ ಸದಸ್ಯರಾಗಿರತಕ್ಕದ್ದು.

ಪರಂತು, ಯಾವೋಬ್ಬ ಸಚಿವರನ್ನು ಸಮಿತಿಯ ಸದಸ್ಯರನ್ನಾಗಿ ಚುನಾಯಿಸತಕ್ಕದ್ದಲ್ಲ ಮತ್ತು ಒಬ್ಬ ಸದಸ್ಯರು ಸಮಿತಿಗೆ ಚುನಾಯಿತನಾದ ಅನಂತರ ಸಚಿವರಾಗಿ ನೇಮಿಸಲಬ್ಬರೆ, ಹಾಗೆ ಸಚಿವರಾಗಿ ನೇಮಿತವಾದ ದಿನಾಂಕದಿಂದ ಸಮಿತಿಯ ಸದಸ್ಯರಾಗಿರುವುದು ನಿಂತು ಹೋಗತಕ್ಕದ್ದು.

193. ಸಮಿತಿಗೆ ಸದಸ್ಯರ ರಾಜೀನಾಮೆ:- ಯಾರಾದರೂ ಸದಸ್ಯರು ಸ್ವಂತ ಬರವಣಿಗೆಯಲ್ಲಿ ಸಭಾಪತಿಯವರಿಗೆ ಬರೆಯುವ ಮೂಲಕ ಸಮಿತಿಯಲ್ಲಿರುವ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು.

***194. ಸಮಿತಿಗೆ ಅಧ್ಯಕ್ಷರು:-**

(1) ಸಭಾಪತಿಯವರು ಮತ್ತು ಸಭಾಧ್ಯಕ್ಷರು ಪಂಚಾಂಯ ಅವಧಿಗೆ ಗ್ರಂಥಾಲಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸತಕ್ಕದ್ದು.

(2) ಉಜ್ಜಿ ಸಭಾಪತಿಯವರು ವಸತಿ ಸಮಿತಿ ಅಜ್ಞ ಸಮಿತಿ, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿಣಣಯಗಳ ಹಾಗೂ ನಿಣಣಂತುಗಳ ಸಮಿತಿ, ನೀತಿ ನಿರೂಪಣೆ ಸಮಿತಿಗಳಿಗೆ ಅಧ್ಯಕ್ಷರಾಗಿರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯುಷೀಜಿಸಲಾಗಿದೆ

(3) ಕೆಳಕಂಡ ಸಮಿತಿಗಳ ಅಧ್ಯಕ್ಷರನ್ನು ಸಮಿತಿಯ ಸದಸ್ಯರುಗಳ ಪ್ರಕ್ರಿಯೆಯಲ್ಲಿ ವಿಧಾನ ಸಭಾಧ್ಯಕ್ಷರು ನೇಮಕ ಮಾಡತಕ್ಕದ್ದು.

- (i) ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ.
- (ii) ಅಧೀನ ಶಾಸನ ರಚನಾ ಸಮಿತಿ.
- (iii) ಸಾರ್ವಜನಿಕ ಉದ್ಯಮಗಳ ಸಮಿತಿ.
- (iv) ಪರಿಶೀಲನೆ ಜಾತಿ ಮತ್ತು ಪರಿಶೀಲನೆ ಪಂಗಡ ಕಲ್ಯಾಣ ಸಮಿತಿ.
- (v) ಅಂದಾಜು ಸಮಿತಿ.
- (vi) ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ.
- (vii) ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ.
- (viii) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ.

(4) ಇತರೆ ಎಲ್ಲ ಸಮಿತಿಗಳ ಅಧ್ಯಕ್ಷರನ್ನು ಸಭಾಪತಿಯವರು, ಪರಿಷತ್ತಿನ ಸದಸ್ಯರ ಪ್ರಕ್ರಿಯೆಯಲ್ಲಿ ನೇಮಕ ಮಾಡತಕ್ಕದ್ದು :

ಪರಂತು, ಉಪ ಸಭಾಪತಿಯವರು ಒಂದು ಸಮಿತಿಯ ಸದಸ್ಯರಾಗಿದ್ದರೆ ಅವರನ್ನು ಆ ಸಮಿತಿಯ ಅಧ್ಯಕ್ಷರನಾಗಿ ನೇಮಕ ಮಾಡತಕ್ಕದ್ದು.

(5) ಸಮಿತಿಯ ಅಧ್ಯಕ್ಷರಿಗೆ ಯಾವುದೇ ಕಾರಣದಿಂದ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗಿದ್ದ ಪಕ್ಷದಲ್ಲಿ ಸಭಾಪತಿಯು ಅವರ ಸ್ಥಾನಕ್ಕೆ ಮತ್ತೊಬ್ಬ ಅಧ್ಯಕ್ಷರನ್ನು ನೇಮಕ ಮಾಡಬಹುದು.

(6) ಸಮಿತಿಯ ಅಧ್ಯಕ್ಷರು ಯಾವುದೇ ಉಪವೇಶನದಲ್ಲಿ ಗೃಹಿಣಾಜರಾಗಿದ್ದರೆ ಆ ಉಪವೇಶನದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಲು ಸಮಿತಿಯವರು ಮತ್ತೊಬ್ಬ ಸದಸ್ಯರನ್ನು ಅಯ್ದು ಮಾಡತಕ್ಕದ್ದು.

195. ಕೋರಂ(ಗಣಪತಿ):-(1) ಅನ್ವಯಾ ಉಪಬಂಧಿಸಿದ್ದ ಹೊರತು, ಸಮಿತಿಯ ಉಪವೇಶನ ನಡೆಯಲು ಕನಿಷ್ಠಪಕ್ಷ ಹಾಜರಾಗಿರಬೇಕಾದ ಸದಸ್ಯರ ಸಂಖ್ಯೆ, ಆದಷ್ಟು ಮಟ್ಟಿಗೆ, ಸಮಿತಿಯ ಸದಸ್ಯರ ಒಟ್ಟು ಸಂಖ್ಯೆಯ ಸರಿ ಸುಮಾರು ನಾಲ್ಕನೇಯ ಒಂದು ಭಾಗವಾಗಿರಬೇಕು.

(2) ಸಮಿತಿಯ ಯಾವುದಾದರೂ ಉಪವೇಶನವು ನಡೆಯುವುದಕ್ಕೆ ಗೊತ್ತಾಗಿರುವ ಯಾವುದೇ ಕಾಲದಲ್ಲಿ ಅಥವಾ ಉಪವೇಶನದ ಕಾಲದಲ್ಲಿ ಯಾವ ವೇಳೆಯಲ್ಲಾಗಲೀ ಸಭೆಯಲ್ಲಿ ಕನಿಷ್ಠಪಕ್ಷ ಹಾಜರಾಗಿರಬೇಕಾದ ಸಂಖ್ಯೆಯ ಸದಸ್ಯರು ಇಲ್ಲದಿದ್ದರೆ ಸಮಿತಿಯ ಅಧ್ಯಕ್ಷರು, ಸಭೆಯಲ್ಲಿ ಕೋರಂಗೆ ಬೇಕಾಗುವಷ್ಟು ಸಂಖ್ಯೆಯ ಸದಸ್ಯರು ಹಾಜರಾಗುವವರೆಗೆ ಉಪವೇಶನವನ್ನು ತಾತ್ಪರ್ಯಾಕಾರಿ ನಿಶ್ಚಯ ಸತತಕ್ಕಾದ್ದು ಅಥವಾ ಉಪವೇಶನವನ್ನು ಮುಂದಿನ ಯಾವುದೇ ದಿನಕ್ಕೆ ಮುಂದೂಡತಕ್ಕಾದ್ದು.

(3) 2ನೇ ಉಪ-ಸಿಯಮದ ಮೇರೆಗ ಸಮಿತಿಯ ಉಪವೇಶನಗಳಿಗೆ ಗೊತ್ತುಮಾಡಲಾದ ಎರಡು ಅನುಕ್ರಮವಾದ ದಿನಗಳಂದು ಸಮಿತಿಯನ್ನು ಮುಂದೂಡಲಾಗಿದ್ದರೆ, ಸಮಿತಿಯ ಅಧ್ಯಕ್ಷರು ಆ ವಿಷಯವನ್ನು ಸದನಕ್ಕೆ ವರದಿ ಮಾಡತಕ್ಕಾದ್ದು.

196. ಸಮಿತಿಯ ಉಪವೇಶನಗಳಿಗೆ ಗೃಹುಹಾಜರಾದ ಸದಸ್ಯರನ್ನು ತೆಗೆದುಹಾಕುವುದು:- ಸದಸ್ಯರು ಸಮಿತಿಯ ಅಧ್ಯಕ್ಷರ ಅನುಮತಿಯಿಲ್ಲದೆ ಎರಡು ಅಥವಾ ಹೆಚ್ಚು ನಿರಂತರ ಉಪವೇಶನಗಳಿಗೆ ಗೃಹುಹಾಜರಾದರೆ, ಅಂತಹ ಸದಸ್ಯರನ್ನು ಸಮಿತಿಯಿಂದ ತೆಗೆದುಹಾಕಲು ಸದನದಲ್ಲಿ ಒಂದು ಪ್ರಸ್ತಾವವನ್ನು ಮಂಡಿಸಬಹುದು :

ಪರಂತು, ಸಮಿತಿಯ ಸದಸ್ಯರನ್ನು ಸಭಾಪತಿಯವರು ನಾಮನಿರ್ದೇಶಿಸಿದ್ದರೆ, ಸಭಾಪತಿಯವರು ಆ ಸದಸ್ಯರನ್ನು ತೆಗೆದುಹಾಕಬಹುದು.

197. ಸಮಿತಿಯಲ್ಲಿ ಮತದಾನ:- ಸಮಿತಿಯು ರೋಪುದೇ ಉಪವೇಶನದಲ್ಲಿ ಉದ್ದೇಶಿಸಿದ ಎಲ್ಲಾ ವಿಷಯಗಳನ್ನು ಹಾಜರಿದ್ದ ಮತದಾನ ಮಾಡುವ ಪದಕ್ಷರ ಒಮ್ಮೆತಬಿಂದ ನಿರ್ಧರಿಸತಕ್ಕದ್ದು.

198. ಸಮಿತಿಯ ಅಧ್ಯಕ್ಷರು ನಿರ್ಣಾಯಕ ಮತದಾನ ಮಾಡುವುದು:- ಯಾವುದೇ ವಿಷಯದ ಸಂಬಂಧದಲ್ಲಿ ಸಮಾನ ಮತಗಳು ಜಿದ್ದ ಸಂಭರಣದಲ್ಲಿ ಸಮಿತಿಯ ಅಧ್ಯಕ್ಷರು ಅಥವಾ ಅವರ ಪರವಾಗಿ ಕಾಯ್ದಾನಿವಾಹಿಸುವ ಪ್ರಕ್ರಿಯೆ, ಎರಡನೆಯ ಅಥವಾ ನಿರ್ಣಾಯಕ ಮತವನ್ನು ಒಲಾಯಿಸತಕ್ಕದ್ದು.

199. ಉಪ-ಸಮಿತಿಗಳನ್ನು ನೇಮಿಸಲು ಅಧಿಕಾರ:- (1) ಒಂದು ಸಮಿತಿಯು ತನಗೆ ಕಳುಹಿಸಿಕೊಡಬಹುದಾದ ವಿಷಯಗಳ ಪರಿಶೀಲನೆಗೆ, ಒಂದು ಅಥವಾ ಹೆಚ್ಚನ ಉಪ-ಸಮಿತಿಗಳನ್ನು ನೇಮಿಸ ಮಾಡಬಹುದು. ಪ್ರತಿಯೊಂದು ಉಪ-ಸಮಿತಿಯು ಅವಿಭಾಜ್ಯ ಸಮಿತಿಯ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಅಂಥ ಉಪಸಮಿತಿಗಳ ವರದಿಗಳನ್ನು, ಆವೃಗಳು ಪ್ರಾಣ ಸಮಿತಿಯ ಉಪವೇಶನದಲ್ಲಿ ಅಂಗೀಕೃತವಾದರೆ ಪ್ರಾಣ ಸಮಿತಿಯ ವರದಿಗಳೆಂದು ಭಾವಿಸತಕ್ಕದ್ದು.

(2) ಉದ್ದ ಸಮಿತಿಗೆ ವಾಡಿದ ಪರಿಶೀಲನಾಂಶಗಳ ಆದೇಶದಲ್ಲಿ ತನಿಬೇ ಪೂರ್ವಾರ್ಥಿ ಅಂಶಗಳನ್ನು ಸ್ವಾಷಾಧಿ ತಿಳಿಸತಕ್ಕದ್ದು. ಉಪ-ಸಮಿತಿಯು ವರದಿಯನ್ನು ಪ್ರಾಣ ಸಮಿತಿಯು ಪರದಿಗಳೆಂದು ಭಾವಿಸತಕ್ಕದ್ದು.

200. ಸಮಿತಿಯ ಉಪವೇಶನಗಳು:- ಸಮಿತಿಯ ಅಧ್ಯಕ್ಷರು ನಿಗದಿ ಮಾಡಬಹುದಾದಂಥ ದಿನಗಳಂದು ಮತ್ತು ಅಂಥ ಸಮಯದಲ್ಲಿ, ಸಮಿತಿಯ ಉಪವೇಶನಗಳನ್ನು ನಡೆಸತಕ್ಕದ್ದು;

ಪರಂತು, ಸಮಿತಿಯ ಅಧ್ಯಕ್ಷರು ಆ ಕೂಡಲೇ ಸಿಗದಿರುವ ಸಮಯದಲ್ಲಿ ಕಾರ್ಯದರ್ಶಿಯು ಉಪವೇಶನದ ದಿನವನ್ನು ಮತ್ತು ಸಮಯವನ್ನು ನಿಗದಿ ಮಾಡಬಹುದು.

201. ಸದಸ್ಯ ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ ನಡೆಸಬಹುದು:- ಸದಸ್ಯ ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ ನಡೆಸಬಹುದು. ಆದರೆ, ಸದಸ್ಯದಲ್ಲಿ ಭಿನ್ನಾಭಿಪ್ರಾಯದ ಬಗ್ಗೆ ಅಭಿಮತ ಸೂಚಿಸಲು ಹೋರಿದಾಗ ಅಭಿಮತ ಸೂಚಿಸಲು ಸದಸ್ಯರಿಗೆ ಸಾಕಾಗಬಹುದು ಎಂದು ಸಮಿತಿಯ ಅಧ್ಯಕ್ಷರು ಅಭಿಪ್ರಾಯ ಪಡುವಷ್ಟು ಸಮಯ ಸಮಿತಿಯ ಅಧ್ಯಕ್ಷರು ಸಮಿತಿಯ ವ್ಯವಹರಣೆಗಳನ್ನು ತಡೆಹಿಡಿಯತಕ್ಕದ್ದು.

202. ಖಾಸಗಿಯಾಗಿ ಸಮಿತಿಯು ಉಪವೇಶನಗಳು:- ಸಮಿತಿಯು ಉಪವೇಶನಗಳನ್ನು ಖಾಸಗಿಯಾಗಿ ನಡೆಸಬಹುದು.

203. ಉಪವೇಶನಗಳ ಸ್ಥಳ : - ಸಮಿತಿಯ ಉಪವೇಶನಗಳನ್ನು ಸದಸ್ಯ ಆವರಣದೊಳಗೆ ನಡೆಸತಕ್ಕದ್ದು ಮತ್ತು ಸದಸ್ಯ ಆವರಣಗಳ ಹೊರಗೆ ಉಪವೇಶನದ ಸ್ಥಳವನ್ನು ಒದಲಾಯಿಸುವುದು ಆವಶ್ಯಕಾದಲ್ಲಿ ಆ ವಿಷಯವನ್ನು ಸಭಾಪತಿಯವರ ಪರಿಶೀಲನೆಗೆ ಒಟ್ಟಿಸತಕ್ಕದ್ದು ಮತ್ತು ಆವರ ತೀರ್ಮಾನವು ಅಂತಿಮವಾಗಿರತಕ್ಕದ್ದು.

204. ಸಮಿತಿಯು ಜರ್ಜ್ ನಡೆಸುತ್ತಿರುವಾಗ ಅವರಿಟಿತರು ಹೊರಗೆ ಹೋಗತಕ್ಕದ್ದು : - ಸಮಿತಿಯ ಸದಸ್ಯರು ಮತ್ತು ವಿಧಾನಮಂಡಳ ಸಚಿವಾಲಯದ ಅಧಿಕಾರಿಗಳ ಹೊರತಾಗಿ ಇತರೆ ಅವರಿಟಿತ ವ್ಯಕ್ತಿಗಳು ಸಮಿತಿಯು ಜರ್ಜ್ ನಡೆಸುತ್ತಿರುವಾಗ ಹೊರಗೆ ಹೋಗತಕ್ಕದ್ದು.

205. ಸಾಕ್ಷ್ಯ ತೆಗೆದುಕೊಳ್ಳುವುದಕ್ಕೆ ಅಥವಾ ಕಾಗದ ಪತ್ರಗಳನ್ನು
ಅಭಿಲೇಖಗಳನ್ನು ಅಥವಾ ದಸ್ತಾವೇಚುಗಳನ್ನು ತರಿಸಿಕೊಳ್ಳುವ ಅಧಿಕಾರಃ:-

(1) ಕಾರ್ಯದರ್ಶಿಯು ಸಹಿ ಮಾಡಿದ ಆದೇಶದ ಮೂಲಕ
ಸಾಕ್ಷ್ಯನ್ನು ಕರೆಸಬಹುದು ಮತ್ತು ಅವನು ಸಮಿತಿಯ ಉಪಯೋಗಕ್ಕಾಗಿ
ಆಗತ್ಯವಾದಂತೆ ದಸ್ತಾವೇಚುಗಳನ್ನು ಹಾಜರುಪಡಿಸತಕ್ಕದ್ವಾರಾ.

(2) ಸಮಿತಿಯ ಮುಂದೆ ಹಾಜರುಪಡಿಸುವ ಯಾವುದೇ ಸಾಕ್ಷ್ಯನ್ನು
ಅದು ಗೊಪ್ಯ ಅಥವಾ ರಹಸ್ಯವಾದುದೆಂದು ಪರಿಗಣಿಸುವುದು ಸಮಿತಿಯ
ವಿಚೇಕನೆಗೆ ಸೇರಿರತಕ್ಕೂದು.

(3) ಸಮಿತಿಗೆ ಒಪ್ಪಿಸಿದ ಯಾವುದೇ ದಸ್ತಾವೇಚನ್ನೂ ಸಮಿತಿಯ
ಗವಾನಕ್ಕೆ ತರದೆ ಮತ್ತು ಅವರ ಒಪ್ಪಿಗೆಯನ್ನೂ ಪಡೆಯುದೆ
ಹಿಂತೆಗೆದುಕೊಳ್ಳತಕ್ಕದ್ವಾರಾ ಅಥವಾ ಮಾರ್ಪಡಿಸತಕ್ಕದ್ವಾರಾ.

***206.** ಜನರನ್ನು ಕರೆಸುವುದಕ್ಕೆ, ಕಾಗದ ಪತ್ರಗಳನ್ನು ಮತ್ತು
ಅಭಿಲೇಖಗಳನ್ನು ತರಿಸಿಕೊಳ್ಳುವುದಕ್ಕೆ, ಸಮಿತಿಯ ಅಧಿಕಾರಃ:- ಜನರನ್ನು
ಕರೆಸಲು ಕಾಗದ ಪತ್ರಗಳನ್ನು ಮತ್ತು ಅಭಿಲೇಖಗಳನ್ನು ತರಿಸಿಕೊಳ್ಳಲು
ಸಮಿತಿಗೆ ಅಧಿಕಾರವಿರತಕ್ಕೂದು.

ಪರಂತು, ಯಾವನೇ ವ್ಯಕ್ತಿಯ ಸಾಕ್ಷ್ಯವನ್ನು ಪಡೆದುಕೊಳ್ಳುವುದು
ಅಥವಾ ದಸ್ತಾವೇಚುಗಳನ್ನು ಹಾಜರುಪಡಿಸುವುದು ಸಮಿತಿಯ
ಉದ್ದೇಶಗಳಿಗೆ ಸಂಬಂಧಪಟ್ಟಿದೆಯೇ ಎಂಬ ಪ್ರಶ್ನೆ ಉದ್ದೇಶಿಸಿದರೆ, ಆ
ಪ್ರಶ್ನೆಯನ್ನು ಅಧ್ಯಕ್ಷರ ಪರಿಶೀಲನೆಗೆ ಬಿಡತಕ್ಕೂದು ಮತ್ತು ಅವರ
ತೇರ್ಮಾನವು ಅಂತಿಮವಾಗಿರತಕ್ಕೂದು.

ಮತ್ತು ಪರಂತು, ಯಾವುದೇ ಒಂದು ನಿರ್ದಿಷ್ಟ ದಸ್ತಾವೇಚನ್ನು ಬಳಿರಂಗಪಡಿಸುವುದು ರಾಜ್ಯದ ಸುಭದ್ರುತೆಗೆ ಅಥವಾ ಓತದ್ವಿಷಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣದಿಂದ, ಸರ್ಕಾರವು ಈ ಒಂದು ದಸ್ತಾವೇಚನ್ನು ಹಾಜರುಪಡಿಸಲು ನಿರಾಕರಿಸಬಹುದು. ಈ ವಿಷಯದಲ್ಲಿ ಪರಿಷತ್ತಿನ ಸಭಾಪತಿಯವರ ತೀವ್ರಾನವು ಅಂತಿಮವಾಗಿರತಕ್ಕೂದು.

*207. ಸಾಕ್ಷಿಯ ಝರವಾಗಿ ನ್ಯಾಯವಾದಿ:- ಸಮಿತಿಯು ಸಾಕ್ಷಿಧಾರನ ಪರವಾಗಿ ಯುಕ್ತವಾಗಿ ನೇಮಕಗೊಂಡ ನ್ಯಾಯವಾದಿಯ ಮೂಲಕ ತನ್ನ ಸಾಕ್ಷಿಧಾರಗಳನ್ನು ನೀಡಲು ಅನುಮತಿ ನೀಡಬಹುದು.

208. ಪ್ರಮಾಣ ಮಾಡಿ ಸಾಕ್ಷ್ಯ ಹೇಳುವುದು:- (1) ಸಮಿತಿಯು ತಾನು ವಿಚಾರಕೆ ನಡೆಸಬೇಕಾದ ಸಾಕ್ಷಿಯಿಂದ ಪ್ರಮಾಣ ಅಥವಾ ಸತ್ಯ ವಚನವನ್ನು ತೆಗೆದುಕೊಳ್ಳತಕ್ಕೂದು.

(2) ಪ್ರಮಾಣವಚನದ ಅಥವಾ ಸತ್ಯವಚನದ ನಮೂನೆಯು ಈ ಕೆಳಕಂಡಂತೆ ಇರತಕ್ಕೂದ್ದು:-

“ಎ....ಬಿ. ಎಂಬ ನಾನು. ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ದೃಢವಾಗಿ ಈ ಸಂಬಂಧದಲ್ಲಿ ಕೊಡುವ ಸಾಕ್ಷ್ಯವು ಸತ್ಯವಾದುದೆಂದು ಯಾವ ವಿಚಾರವನ್ನು ಮಾರ್ಪಾಡುವುದಿಲ್ಲವೆಂದೂ ಮತ್ತು ನನ್ನ ಸಾಕ್ಷಿದಲ್ಲಿ ಯಾವ ಭಾಗವೂ ಮಾಳ್ಯಗ್ರಹವುದಿಲ್ಲವೆಂದೂ ಹೇಳುತ್ತೇನೆ.”

209. ಸಾಕ್ಷಿಗಳನ್ನು ವಿಚಾರಕೆ ಮಾಡುವ ವಿಧಾನ:- ಸಮಿತಿಯ ಎದುರಿನಲ್ಲಿ ಸಾಕ್ಷಿಗಳ ವಿಚಾರಕೆಯನ್ನು ಕೆಳಕಂಡಂತೆ ನಡೆಸಲಭ್ರಂತಿಯಾಗಿ ನೀಡಿರಿಸತಕ್ಕೂದ್ದು:-

(i) ಸಾಕ್ಷಿಯನ್ನು ವಿಚಾರಣೆಗೆ ಕರೆಸುವ ಮೂದಲು ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಸಾಕ್ಷಿಗೆ ಕೇಳಬೇಕಾದ ಪ್ರಶ್ನಗಳ ಸ್ವಾರೂಪವನ್ನು ನಿರ್ದಿಷ್ಟಿಸತಕ್ಕೂದ್ದು ;

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತಿಖ್ಯಾತೋಜಿಸಬಾಗಿದೆ

- (ii) ಸಮಿತಿಯ ಅಧ್ಯಕ್ಷರು, ಮೂದಲು, ಪರಿಶೀಲನೆಗೆ ಬಂದಿರುವ ವಿಷಯದ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಸಂಬಂಧದಲ್ಲಿ ತಾನು ಅವಶ್ಯವೆಂದು ಭಾವಿಸುವ ಪ್ರಶ್ನೆ ಅಥವಾ ಪ್ರಶ್ನೆಗಳನ್ನು
- (i) ನೇ ವಿಂಡದಲ್ಲಿ ತಿಳಿಸಿರುವ ಕಾರ್ಯವಿಧಾನಕ್ಕನುಸಾರವಾಗಿ ಸಾಕ್ಷಿಯನ್ನು ಕೇಳಬಹುದು ;
- (iii) ಸಮಿತಿಯ ಅಧ್ಯಕ್ಷರು, ಇತರ, ಯಾವುದೇ ಪ್ರಶ್ನೆಗಳನ್ನು ಕೇಳಲು ಸಮಿತಿಯ ಇತರ ಸದಸ್ಯರನ್ನು ಒಟ್ಟಿರ ತರುವಾಯಿಲ್ಲ ಒಟ್ಟಿರನ್ನು ಕರೆಯಬಹುದು ;
- (iv) ಅದರಲ್ಲಿ ಒಳಗೊಂಡಿರದ, ಸಮಂಜಸವಾದ ಮತ್ತು ಸಮಿತಿಯ ಮುಂದೆ ಮಂಡಿಸುವುದು ಅವಶ್ಯಕವೆಂದು ಸಾಕ್ಷಿಯು ಭಾವಿಸುವ ಇತರ ಯಾವುದೇ ವಿಷಯಗಳನ್ನು ಸಮಿತಿಯ ಮುಂದೆ ಮಂಡಿಸಲು ಸಾಕ್ಷಿಯನ್ನು ಕೇಳಬಹುದು ;
- (v) ಸಾಕ್ಷಿವನ್ನು ಹೇಳುವುದಕ್ಕಾಗಿ ಸಾಕ್ಷಿಯನ್ನು ಕರೆಸಿದಾಗ ಸಮಿತಿಯ ಕಾರ್ಯವಹಿಗಳ ಪದತಃ ದಾಖಲೆಯನ್ನು ಇಟ್ಟಿರತಕ್ಕೂದು;
- (vi) ಸಮಿತಿಯ ಮುಂದೆ ನೀಡಿದ ಸಾಕ್ಷಿವನ್ನು ಸಮಿತಿಯ ಎಲ್ಲ ಸದಸ್ಯರಿಗೂ ದೂರೆಯವಂತೆ ಮಾಡತಕ್ಕಾದ್ದು.

210 ತೀವ್ರಾನದ ಅಭಿಲೇಖಗಳು:- ಸಮಿತಿಯ ತೀವ್ರಾನಗಳಿಗೆ ಸಂಬಂಧಿಸಿದ ಅಭಿಲೇಖನವನ್ನು ಇಟ್ಟಿಕೊಂಡು ಬರತಕ್ಕಾದ್ದು ಮತ್ತು ಸಮಿತಿಯ ಅಧ್ಯಕ್ಷರ ನಿದೇಶನದ ಮೇರೆಗೆ ಸಮಿತಿಯ ಸದಸ್ಯರೆಲ್ಲರಿಗೂ ಕಳುಹಿಸತಕ್ಕಾದ್ದು.

211. ಸಾಕ್ಷಿಯ ಪರದಿ ಮತ್ತು ಸಮಿತಿಯ ಕಾರ್ಯವಾಹಿಗಳು ರಹಸ್ಯವಾದಪ್ರಗಳಿಂದು ಪರಿಗಳಿಸುವುದು :- (1) ಸಾಕ್ಷ್ಯವನ್ನು ಪೂರ್ವಿಯಾಗಿ ಅಥವಾ ಅದರ ಒಂದು ಭಾಗವನ್ನು ಅಥವಾ ಅದರ ಸಾರಾಂಶವನ್ನು ಸದನದ ಮುಂದಿಡಬೇಕೆಂದು ಸಮಿತಿಯು ನಿರ್ದೇಶಿಸಬಹುದು.

(2) ಸದನದ ಮುಂದ ಮಂಡಿಸದೇ ಇರುವ ಯೋಧಿಕ ಅಥವಾ ಲೀಖಿತದ ಸಾಕ್ಷ್ಯದ ಅಥವಾ ಸಮಿತಿಯ ಪರದಿ ಅಥವಾ ಕಾರ್ಯವಾಹಿಗಳ ಯಾವ ಭಾಗವನ್ನು ಸಭಾಪತಿಯವರ ಅನುಮತಿ ಹೊರತಾಗಿ, ಯಾರಿಗೂ ಪರಿಶೀಲಿಸಲು ಅವಕಾಶ ನೀಡತಕ್ಕದ್ದಲ್ಲ.

(3) ಸಮಿತಿಯ ಮುಂದೆ ಹಾಜರುಪಡಿಸಿದ ಸಾಕ್ಷ್ಯವನ್ನು ಸದನದಲ್ಲಿ ಮಂಡಿಸುವವರೆಗೆ ಸಮಿತಿಯ ಯಾವ ಸದಸ್ಯನೂ ಅಥವಾ ಇತರ ವ್ಯಕ್ತಿಯು ತದನ್ನು ಪ್ರಕಟಿಸತಕ್ಕದ್ದಲ್ಲ.

ಪರಂತು, ಅಂತಹ ಸಾಕ್ಷ್ಯವನ್ನು ಜಿಪಚಾರಿಕವಾಗಿ ಸದನದ ಮುಂದಿಡುವುದಕ್ಕೆ ಮುಂಚೆ ತದ ರಹಸ್ಯವಾಗಿ ಸದಸ್ಯರುಗಳಿಗೆ ದೂರೆಯುವಂತೆ ಏಪಾರ್ಫಿ ಮಾಡಬೇಕೆಂದು ಸಮಿತಿಯ ಅಧ್ಯಕ್ಷರು ತಮ್ಮ ಏಜೆಂನಿಸ್‌ಸಾರವಾಗಿ ನಿರ್ದೇಶಿಸಬಹುದು.

212. ವಿಶೇಷ ಪರದಿಗಳು :- ಸಮಿತಿಯು ತಾನು ಕಾರ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ಉದ್ಘಾಟಿಸುವ ಅಥವಾ ಕಂಡುಬರುವ ಯಾವುದೇ ವಿಷಯವು ತನ್ನ ಪರಿಶೀಲನಾಂಶಗಳಿಗೆ ಸೇರವಾಗಿ ಸಂಬಂಧಿಸಿರದಿದ್ದರೂ, ಅಥವಾ ತನ್ನ ವ್ಯಾಪ್ತಿಯೊಳಗೆ ಬಾರದಿದ್ದರೂ ಅಥವಾ ಅನುಷಂಗಿಕವಲ್ಲದಿದ್ದರೂ ಸಭಾಪತಿಯವರ ಅಥವಾ ಸದನದ ಗಮನಕ್ಕೆ ತಯಾರ ಅವಶ್ಯಕತೆಯೊಂದು ಪರಿಗಳಿಸಿದರೆ, ಅಂತಹ ವಿಷಯವನ್ನು ಪರದಿ ಮಾಡಬಹುದು :

ಪರಂತು, ಸಮಿತಿಯ ಮುಂದೆ ಹಾಜರಾಗುವಂತೆ ವ್ಯಕ್ತಿಗಳನ್ನು ಸಮನ್ ಮಾಡಿದ ಹೊರತು ಮತ್ತು ಆ ಬಗ್ಗೆ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಲು ಅವಕಾಶ ನೀಡಿದ ಹೊರತು ಸಮಿತಿಯ ವರದಿಯಲ್ಲಿ ಅವರ ಹೆಸರುಗಳನ್ನು ಸೇರಿಸತಕ್ಕದ್ದಲ್ಲ.

213. ಸಮಿತಿಯ ವರದಿ :- (1) ವರದಿಯನ್ನೊಳಿಸುವುದಕ್ಕೆ ಸದನವು ಯಾವ ಕಾಲಾವಧಿಯನ್ನೂ ಗೊತ್ತುಪಡಿಸಿಲ್ಲದಿದ್ದರೆ ವರದಿಯನ್ನೊಳಿಸಲು ಸಮಿತಿಗೆ ಆದೇಶ ನೀಡಿದ ದಿನಾಂಕದಿಂದ ಮೂರು ತಿಂಗಳೊಳಗಾಗಿ ಅಥವಾ ಮೂರು ತಿಂಗಳೊಳಗಾಗಿ ಪರಿಷತ್ತಿನ ಅಧಿಕೇಶನ ನಡೆಯದಿದ್ದರೆ ಮುಂದಿನ ಅಧಿಕೇಶನದಲ್ಲಿ ವರದಿಯನ್ನು ಒಳಗೊಂಡಿದ್ದ್ದು.

ಪರಂತು, ಪ್ರಸ್ತಾವವನ್ನು ಮಂಡಿಸಿದ ನಂತರ ವರದಿಯನ್ನು ಮಂಡಿಸುವುದಕ್ಕೆ ಸಮಿತಿಗೆ ನೀಡಿದ ಕಾಲಾವಧಿಯನ್ನೂ, ಪ್ರಸ್ತಾವದಲ್ಲಿ ನಿಗದಿ ಮಾಡಿರುವ ದಿನಾಂಕದವರೆಗೆ ವಿಸ್ತರಿಸಬೇಕೆಂದು ಸದನವು, ಯಾವ ಕಾಲದಲ್ಲೇ ಆಗಲೀ ನಿರ್ದೇಶಿಸಬಹುದು.

(2) ವರದಿಗಳು ಪ್ರಾರಂಭಿಕ ವರದಿಗಳಾಗಿರಬಹುದು ಅಥವಾ ಅಂತಿಮ ವರದಿಗಳಾಗಿರಬಹುದು.

(3) ಸಮಿತಿಯ ವರದಿಯಲ್ಲಿ ಸಮಿತಿಯ ಪರವಾಗಿ ಸಮಿತಿಯ ಅಧ್ಯಕ್ಷರ ಸಹಿ ಇರತಕ್ಕದ್ದು;

ಪರಂತು, ಸಮಿತಿಯ ಅಧ್ಯಕ್ಷರು ಗೈರುಹಾಜರಾಗಿದ್ದರೆ ಅಥವಾ ಅವರು ಸಮಿತಿಗೆ ಕೂಡಲೇ ಬರಲು ಸಾಧ್ಯವಾಗದಿದ್ದರೆ, ಸಮಿತಿಯ ಪರವಾಗಿ ಪರದಿಗೆ ಸಹಿ ಹಾಕುವುದಕ್ಕಾಗಿ ಸಮಿತಿಯ ಇನ್ನೊಳಿಸುವುದನ್ನು ಆಯ್ದು ಮಾಡತಕ್ಕದ್ದು.

214. ವರದಿಯನ್ನು ಮಂಡಿಸುವುದಕ್ಕೆ ಮುಂಚೆ ಅದು ಸಾರ್ಕಾರಕ್ಕೆ ಲಭ್ಯವಾಗುವಂತೆ ಮಾಡುವುದು :- ವರದಿಯನ್ನು ಪರಿಷತ್ತಿನಲ್ಲಿ

ಮಂಡಿಸುವುದಕ್ಕೆ ಮುಂಚೆ ಸಮಿತಿಗೆ ಸೂಕ್ತವೆಂದು ಕಂಡುಬಂದರೆ ತನ್ನ ವರದಿಯಲ್ಲಿ ಪ್ರಾಣಗೋಳಿಸಿರುವ ಯಾವುದೇ ಭಾಗವನ್ನು ಸರ್ಕಾರಕ್ಕೆ ಲಭ್ಯವಾಗುವಂತೆ ಮಾಡಬಹುದು. ಅಂತಹ ವರದಿಗಳನ್ನು ಪರಿಷತ್ತಿನಲ್ಲಿ ಮಂಡಿಸುವವರೆಗೆ ಅವು ರಹಸ್ಯವೆಂದು ಭಾವಿಸತಕ್ಕಾದು.

*215. ವರದಿಯನ್ನು ಒಪ್ಪಿಸುವುದು :-(1) ವರದಿಯನ್ನು ಸಮಿತಿಯ ಅಧ್ಯಕ್ಷರು ಪರಿಷತ್ತಿಗೆ ಒಳ್ಳಿಸತಕ್ಕಾದು ಅಥವಾ ಅವರ ಗೃಹಾಜರಿಯಲ್ಲಿ ಸಮಿತಿಯ ಯಾರಾದರೆಬ್ಬ ಸದಸ್ಯರು ಅದನ್ನು ಒಪ್ಪಿಸತಕ್ಕಾದು ಮತ್ತು ಅವರು ವರದಿಯ ಅಂಶಗಳನ್ನು ಸಂಕೀರ್ಣವಾಗಿ ತಿಳಿಸತಕ್ಕಾದ್ದು.

(2) ವರದಿಯನ್ನು ಒಪ್ಪಿಸುವಾಗ ಅಧ್ಯಕ್ಷರು ಅಥವಾ ಅವರ ಗೃಹಾಜರಿಯಲ್ಲಿ ವರದಿಯನ್ನು ಒಪ್ಪಿಸುವ ಸದಸ್ಯರು ವರದಿಯ ಅಂಶಗಳ ಸಂಕೀರ್ಣ ಹೇಳಿಕೆಯನ್ನು ನೀಡಲು ಇಚ್ಛಿಸಿದಲ್ಲಿ ಹಾಗೆ ನೀಡಬಹುದು. ಆದರೆ ಈ ಹಂತದಲ್ಲಿ ಆ ಹೇಳಿಕೆ ಮೇಲೆ ಚರ್ಚಿಗೆ ಅವಕಾಶವಿರತಕ್ಕಾದಲ್ಲ.

216. ವರದಿಯನ್ನು ವಿಧಾನಪರಿಷತ್ತಿನಲ್ಲಿ ಮಂಡಿಸುವುದಕ್ಕೆ ಮುಂಚೆ ಅದರ ಮುದ್ರೊ, ಪ್ರಕಟಕೆ ಅಥವಾ ಅದರ ಪ್ರತಿಗಳ ಹಂಚಿಕೆ : - ಸಭಾಪತಿಯವರು, ತಮಗೆ ಮಾಡಿಕೊಂಡ ಕೋರಿಕೆಯ ಮೇರೆಗೆ ಮತ್ತು ಸದನವು ಅಧಿವೇಶನದಲ್ಲಿಲ್ಲದ್ದರಿಂದಾಗ ಸಮಿತಿಯ ವರದಿಯನ್ನು ಸದನದ ಮುಂದೆ ಮಂಡಿಸಿರದಿದ್ದರೂ, ಕಾರ್ಯ ವಿಧಾನದ ಅಂಶದ ಒಗ್ಗೆ ಅಥವಾ ಇತರ ವಿಷಯದ ಒಗ್ಗೆ ತಾವು ಮನದಷ್ಟು ಮಾಡಿಕೊಂಡ ಮೇಲೆ ಆದನ್ನು ಮುದ್ರಿಸುವಂತೆ, ಪ್ರಕಟಿಸುವಂತೆ ಮತ್ತು ಒದಗಿಸುವಂತೆ ಆದೇಶಿಸಬಹುದು. ಅಂತಹ ಸಂದರ್ಭದಲ್ಲಿ ಸದನದ ಮುಂದಿನ ಅಧಿವೇಶನದ ಅವಧಿಯಲ್ಲಿ ಮೊಟ್ಟಮೊದಲ ಆನುಕೂಲಕರ ಸಂದರ್ಭದಲ್ಲಿ ಸದನದ ಮುಂದೆ ವರದಿಯನ್ನು ಮಂಡಿಸತಕ್ಕಾದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಿಲಾಗಿದೆ

217. ಪರದಿಯ ಮೇಲೆ ಚಚ್ಚೆಗಳು :- ಸಭಾಪತಿಯವರು ಕಾರ್ಯಕರಣದಾರರು ಏಪ್ರಿಲ್‌ಲೆಸಿದ ತರುವಾಯ ಸಮಿತಿಗಳ ವರದಿಯ ಮೇಲೆ ಚಚ್ಚೆ ನಡೆಸುವುದಕ್ಕಾಗಿ ಕಾರ್ಯಾಧಿಕಾರಿ ಹಿತಾಸಕ್ತಿಗೆ ಅನುಗುಣಪಾಗಬಹುದಾದ ಸಮಂಬಂಧನ್ನು ನಿಗದಿಪಡಿಸಬಹುದು.

218. ಕಾರ್ಯವಿಧಾನದ ಮೇಲೆ ಸಲಹೆಗಳನ್ನು ಕೊಡುವುದಕ್ಕೆ ಅಧಿಕಾರ : - ಸಮಿತಿಗೆ, ತನಗೆ ಸಂಬಂಧಪಟ್ಟ ಕಾರ್ಯವಿಧಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಪರಿಷತ್ತಿನ ಸಭಾಪತಿಯವರ ಪರಿಶೀಲನೆಗಾಗಿ ವಿಣಿಯಾಗಳನ್ನು ಅಂಗೀಕಾರ ಮಾಡುವ ಅಧಿಕಾರವಿರತಕ್ಕುದು. ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ಮಾಡುವುದು ಅವಶ್ಯಕವೆಂದು ಸಭಾಪತಿಯವರು ಭಾವಿಸಿದರೆ ಅವರು ಅಂತಹ ಬದಲಾವಣೆಗಳನ್ನು ಮಾಡಬಹುದು.

219. ವಿವರವಾದ ನಿಯಮಗಳನ್ನು ರಚಿಸಲು ಸಮಿತಿಯ ಅಧಿಕಾರ : - ಸಮಿತಿಯು, ಪರಿಷತ್ತಿನ ಸಭಾಪತಿಯವರ ಅನುಮೋದನೆಯನ್ನು ಪಡೆದು, ಈ ಅಧ್ಯಾಯದಲ್ಲಿರುವ ನಿಯಮಗಳಲ್ಲಿ ಒಳಗೊಂಡಿರುವ ಉಪಬಂಧಗಳಿಗೆ ಪೂರಕವಾಗಿ ಕಾರ್ಯವಿಧಾನದ ವಿವರವಾದ ನಿಯಮಗಳನ್ನು ರಚಿಸಬಹುದು.

220. ಕಾರ್ಯವಿಧಾನ ಕುರಿತು ಅಥವಾ ಅನ್ವಯಾ ನಿರ್ದೇಶನ ನೀಡಲು ಸಭಾಪತಿಯವರ ಅಧಿಕಾರ : - ಸಮಿತಿಯ ಕಾರ್ಯವಿಧಾನವನ್ನು ಕ್ರಮಬಂಧಗೊಳಿಸಲು ಮತ್ತು ಸಮಿತಿಯ ಕೆಲಸ ಕಾರ್ಯಗಳನ್ನು ವೃವಿಸುವುದಕ್ಕಾಗಿ ಸಭಾಪತಿಯವರು ಅವಶ್ಯಕವೆಂದು ಭಾವಿಸಬಹುದಾದಂತಹ ನಿರ್ದೇಶನಗಳನ್ನು ಕಾಲಕಾಲಕ್ಕೆ ಸಮಿತಿಯ ಅಧ್ಯಕ್ಷರಿಗೆ ನೀಡಬಹುದು.

(2) ಕಾರ್ಯವಿಧಾನದ ಯಾವುದೇ ವಿಷಯವಾಗಿ ಅಥವಾ ಅನ್ಯಥಾ ಯಾವುದೇ ವಿಷಯದ ಬಗ್ಗೆ ಸಂದರ್ಭ ಉದ್ದೇಶಿಸಿದರೆ, ಆ ವಿಷಯವನ್ನು ಸಭಾಪತಿಯವರ ಗಮನಕ್ಕೆ ತರುವುದು ಯುಕ್ತವೆಂದು ಸಮಿತಿಯ ಅಧ್ಯಕ್ಷರು ಭಾವಿಸಿದರೆ ಸಭಾಪತಿಯವರ ಗಮನಕ್ಕೆ ತರಬಹುದು. ಸಭಾಪತಿಯವರ ಶ್ರೀಮಾನ್‌ನವು ಅಂತೆಮೂರಿಗಿರತಕ್ಕಿದ್ದು.

*221. ಪರಿಷತ್ತಿನ ಅಧಿಕೇಶನದ ಮುಂದೂಡಿಕೆಯಿಂದಾಗಿ ಸಮಿತಿಯ ಕಾರ್ಯ ಕಲಾಪಗಳು ನಿಂತು ಹೋಗಕೂಡು :- ಒಂದು ಸಮಿತಿಯು ತನಗೆ ನೀಡಿದ ಅವಧಿ ಮುಗಿಯುವುದರೊಳಗಾಗಿ ಅಥವಾ ಸದನವನ್ನು ಪುನಃ ಸ್ಥಾಪಿಸಿದ್ದರೂ ತನ್ನ ಕಾರ್ಯ ಹಾಗೆ ಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ತನ್ನ ಕಾರ್ಯ ಹಾಗೆ ಪೂರ್ಣಗೊಳಿಸಲು ಸಾಧ್ಯ ಆಗಲೀಲ್ಲಿಪೆಂಬುದನ್ನು ಸದನಕ್ಕೆ ವರದಿ ಮಾಡತಕ್ಕಿದ್ದು. ಸಮಿತಿಯು ಸಿದ್ಧಪಡಿಸಿರಬಹುದಾದ ಯಾವುದೇ ಪ್ರಾರಂಭಿಕ ವರದಿ, ವಿವರಜಿ ಪತ್ರ ಅಥವಾ ಸಮಿತಿಯ ಪಡೆರಿಬಹುದಾದ ಯಾವುದೇ ಸಾಕ್ಷ್ಯವನ್ನು ಹೊಸ ಸದುತ್ತಿಗಳಿಗೆ ದೂರಕೆಸತಕ್ಕಿದ್ದು.

**221ಎ. ಸದನದ ಸಮಿತಿಯ ಅಭ್ಯರ್ಥಿ ಕೆಲಸ:- ಸದನದ ಸಮಿತಿಗಳ ಅವಧಿಯು ಮುಗಿದ ನಂತರ ಒಂದಿನ ಸಮಿತಿಯು ತನ್ನ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಹೋದಲ್ಲಿ ಅಭ್ಯರ್ಥಿಗೊಂಡ ಕೆಲಸವನ್ನು ನಂತರದ ಸಮಿತಿಯು ಮುಂದುವರಿಸತಕ್ಕಿದ್ದು.

(ಬಿ) ಕಾರ್ಯಕಲಾಪಗಳ ಸಲಹಾ ಸಮಿತಿ

222. ಸಮಿತಿಯ ರಚನೆ :- ಪರಿಷತ್ತಿನ ಅಧಿಕೇಶನದ ಪ್ರಾರಂಭದಲ್ಲಿ ಅಥವಾ ತರುವಾಯ ಕಾಲಕಾಲಕ್ಕೆ ಕಾರ್ಯಕಲಾಪಗಳ ಸಲಹಾ ಕರ್ಮಕ್ರಮನ್ನು ರಚಿಸತಕ್ಕಿದ್ದ ಮತ್ತು ಈ ಸಮಿತಿಯಲ್ಲಿ ವಿಫ್ಲಾನ ಪರಿಷತ್ತಿನ

* ನೆಲುವುವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತ್ಯೇಕೀಯೋಜಿಸಲಾಗಿದೆ

* ಸೆಯವೂವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಸೇರಿಸಲಾಗಿದೆ.

ಸಭಾಪತಿಯವರು ಅಧ್ಯಕ್ಷರಾಗಿಯೂ ಮತ್ತು ಸಭಾಪತಿಯವರು ನಾಮನಿದೇಶನ ಮಾಡುವ ಒಂಭತ್ತು ಮಂದಿ ಇತರ ಸದಸ್ಯರೂ ಇರತಕ್ಕದ್ದು ಹಾಗೂ ಸಭಾಪತಿಯವರು ತಾವು ಸೂಕ್ತವೆಂದು ಭಾವಿಸಿರುವಂಥ ಸದಸ್ಯರನ್ನು ಆಹ್ವಾನಿಸಬಹುದು.

223. ಸಮಿತಿಯ ಪ್ರಕಾರ್ಯಗಳು :- (1) ಸಭಾಪತಿಯವರು ಸಭಾನಾಯಕರೂಡನೆ ಸಮಾಲೋಚಿಸಿ, ಸಮಿತಿಗೆ ಉಲ್ಲೇಖಿಸಬೇಕೆಂದು ನಿದೇಶನ ನೀಡಬಹುದಾದ ಸರ್ಕಾರಿ ವಿಧೇಯಕಗಳ ಮತ್ತು ಇತರ ಕಾರ್ಯಕರಾಪಗಳ ಹಂತ ಅಥವಾ ಹಂತಗಳನ್ನು ಕುರಿತು ಚರ್ಚಿಸುವುದಕ್ಕಾಗಿ ಕಾಲಾವಧಿಯ ಹಂಚಿಕೆಗೆ ಶಿಫಾರಸ್ನು ಮಾಡುವುದು ಸಮಿತಿಯ ಪ್ರಕಾರ್ಯವಾಗಿರತಕ್ಕದ್ದು.

(2) ವಿಧೇಯಕದ ಅಥವಾ ಇತರ ಕಾರ್ಯಕರಾಪದ ವಿವಿಧ ಹಂತವನ್ನು ವಿವಿಧ ಸಮಯದಲ್ಲಿ ಪ್ರಾಣಗೊಳಿಸಬೇಕಾಗಿದೆಯೋ ಆ ವಿವಿಧ ಸಮಯವನ್ನು ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಸೂಚಿಸುವ ಅಧಿಕಾರ ಸಮಿತಿಗೆ ಇರತಕ್ಕದ್ದು.

(3) ಸಭಾಪತಿಯವರು ಕಾಲಕಾಲಕ್ಕೆ ಸಮಿತಿಗೆ ವಹಿಸಿಕೊಡಬಹುದಾದ ಇತರ ಪ್ರಕಾರ್ಯಗಳನ್ನು ಸಮಿತಿಯ ಹೊಂದಿರತಕ್ಕದ್ದು.

ವಿವರಣೆ:- ಈ ನಿಯಮದಲ್ಲಿ ಮತ್ತು 226ನೇಯ ಮತ್ತು 227ನೇಯ ನಿಯಮಗಳಲ್ಲಿ ಹೇಳಿರುವ “ಇತರ ಕಾರ್ಯಕರಾಪಗಳು” ಎಂಬ ಪದಾವಳಿಯ 74ನೇಯ ನಿಯಮದ ಮೇರೆಗಿನ ಸದಸ್ಯರ ಶಾಸಗಿ ವಿಧೇಯಕಗಳಿಗಿಂತ ಬೇರೆಯಾದ ಕಾರ್ಯಕರಾಪಗಳು ಮತ್ತು 143ನೇಯ ನಿಯಮದ ಮೇರೆಗಿನ ಸದಸ್ಯರ ಶಾಸಗಿ ನಿರ್ಣಯಗಳಿಗಿಂತ ಬೇರೆಯಾದ ನಿರ್ಣಯಗಳು ಮತ್ತು 217ನೇಯ ನಿಯಮದ ಮೇರೆಗಿನ ವರದಿಗಳ ಮೇಲಿನ ಚರ್ಚೆಗಳನ್ನು ಒಳಗೊಂಡಿದೆ.

224. ಸಮಿತಿಯ ವರದಿ :— ಸಮಿತಿಯ ಶಿಥಾರಸ್ವಗಳನ್ನು ವರದಿಯ ರೂಪದಲ್ಲಿ ಸದನಕ್ಕೆ ಒಪ್ಪಿಸತಕ್ಕುದ್ದು.

225. ವರದಿಯ ಮೇಲನ ಪ್ರಸ್ತಾವವನ್ನು ಪರಿಷತ್ತಿನಲ್ಲಿ ಮಂಡಿಸುವುದು :— ವಿಧಾನ ಪರಿಷತ್ತಿನಲ್ಲಿ ವರದಿಯನ್ನು ಮಂಡಿಸಿದ ತರುವಾಯ ಯಾವುದೇ ಕಾಲದಲ್ಲೇ ಆಗಲಿ “ಸಭೆಯು, ವರದಿಯನ್ನು ಅನುಮೋದಿಸುತ್ತದೆ ಎಂಬ ಪ್ರಸ್ತಾವವನ್ನು ಮಂಡಿಸಬಹುದು.

ಪರಂತು, ಸಮಗ್ರ ಪರಿಶೀಲನೆಗಾಗಿ ಅಥವಾ ಯಾವುದೇ ನಿರ್ದಿಷ್ಟ ವಿಷಯದ ಪರಿಶೀಲನೆಗಾಗಿ ವರದಿಯನ್ನು ಸಮಿತಿಗೆ ಮತ್ತೆ ಕಳುಹಿಸಿಕೊಡಬೇಕೆಂದು ತಿದ್ದುಪಡಿಯ ಪ್ರಸ್ತಾವವನ್ನು ಮಂಡಿಸಬಹುದು.

ಮತ್ತು ಪರಂತು ಪ್ರಸ್ತಾವದ ಚರ್ಚೆಗಾಗಿ ಅರ್ಥ ಗಂಟೆಗಿಂತ ಹೆಚ್ಚಿಗೆ ಕಾಲಾವಕಾಶವನ್ನು ಕೊಡತಕ್ಕದ್ದಲ್ಲಿ ಮತ್ತು ಅಂತಹ ಪ್ರಸ್ತಾವದ ಮೇಲೆ ಯಾರೇ ಸದಸ್ಯರು ಬದು ನಿಮಿಷಕ್ಕಿಂತ ಹೆಚ್ಚಿಗೆ ಕಾಲ ಮಾತನಾಡತಕ್ಕದ್ದಲ್ಲಿ.

226. ಕಾಲಾವಕಾಶದ ಹಂಚಿಕೆ ಆದೇಶ :— ಸದನ ಏ ಅನುಮೋದಿಸಿದಂತೆ ವಿಧೇಯಕಗಳ ಮತ್ತು ಇತರ ವ್ಯವಹಾರಗಳ ಸಂಬಂಧದಲ್ಲಿ ಕಾಲಾವಕಾಶದ ಹಂಚಿಕೆಯು ಸದನದ ಒಂದು ಆದೇಶವೆಂಬಂತೆ ಜಾರಿಗೆ ಬರತಕ್ಕುದು.

227. ಇತ್ಯಾರ್ಥವಾಗದೇ ಇರುವ ವಿಷಯಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ವಿಲೇ ಮಾಡುವುದು :— ವಿಧೇಯಕದ ಒಂದು ನಿರ್ದಿಷ್ಟ ಹಂತ ಅಥವಾ ಇತರ ವ್ಯವಹಾರವನ್ನು ಪೂರ್ಣಗೊಳಿಸುವುದಕ್ಕಾಗಿ ಹಂಚಿಕೆ ಮಾಡಿದ ಕಾಲಾವಕಾಶದ ಆದೇಶಕ್ಕನುಸಾರವಾಗಿ ನಿಯಮಿತ ಸಮಯಕ್ಕೆ ಸಭಾಪತಿಯವರು, ವಿಧೇಯಕದ ಹಂತ ಅಥವಾ ವ್ಯವಹಾರಗಳಿಗೆ

ಸಂಬಂಧಿಸಿದ ಇತ್ಯಾರ್ಥ ಆಗದೇ ಇರುವ ಎಲ್ಲ ವಿಷಯಗಳನ್ನು ವಿಲೀ ಮಾಡುವುದಕ್ಕೆ ಅವಶ್ಯಕವಾಗುವ ಪ್ರತಿಯೊಂದು ಪ್ರಶ್ನೆಯನ್ನು ಕೊಡಲೇ ಕೇಳತಕ್ಕುದ್ದು.

228. ಕಾಲಾವಕಾಶದ ಹಂಚಿಕೆಯ ಆದೇಶದಲ್ಲಿ ಬದಲಾವಣೆ :-
ಸಭಾಪತಿಯವರ ಒಟ್ಟಿಗೆ ಪಡೆದು ಪ್ರಸ್ತಾವವನನ್ನು ಮಂಡಿಸಿದ ಹೊರತು, ಅದಕ್ಕೆ ಸದನದ ಅನುಮೋದನೆ ಪಡೆದಿರುವ ಹೊರತು ಕಾಲಾವಕಾಶದ ಹಂಚಿಕೆಯ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡತಕ್ಕುದ್ದಲ್ಲ.

ಪರಂತು, ಸಭಾಪತಿಯವರು ಸದನದ ಅಭಿಪ್ರಾಯವನ್ನು ಪಡೆದುಕೊಂಡು, ಯಾವುದೇ ಪ್ರಸ್ತಾವವನನ್ನು ಮಂಡಿಸದೆ ವಿಧೇಯಕ ಮತ್ತು ಇತರೆ ವ್ಯವಹಾರಗಳಿಗೆ ನಿಗದಿ ಪಡಿಸಿರುವ ಕಾಲವನ್ನು ಎರಡು ಗಂಟೆಗಳ ಕಾಲ ಮೀರದಂತೆ ಕಾಲಾವಕಾಶವನ್ನು ಹೆಚ್ಚಿಸಬಹುದು.

(ಃ) ವಿಧೇಯಕಗಳ ಪರಿಶೀಲನಾ ಸಮಿತಿ

*229. ಪರಿಶೀಲನಾ ಸಮಿತಿಯ ರಚನೆ :- (1) ವಿಧೇಯಕವನ್ನು ಮಂಡಿಸಿರುವ ಸದಸ್ಯರು, ಕಾನೂನು ಸಚಿವರು ಪ್ರತಿಯೊಂದು ಪರಿಶೀಲನಾ ಸಮಿತಿಯ ಸದಸ್ಯರುಗಳಾಗಿರತಕ್ಕುದು ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರು ಸಮಿತಿಯ ಅಧ್ಯಕ್ಷರಾಗಿರತಕ್ಕುದು ಮತ್ತು ಅವರ ಹೆಸರುಗಳನ್ನು ಅಂಥ ಸಮಿತಿಯ ನೇಮಕಕ್ಷಾಗಿ ಮಂಡಿಸಿದ ಯಾವುದೇ ಪ್ರಸ್ತಾವದಲ್ಲಿ ಸೇರಿಸುವುದು ಅವಶ್ಯಕವಾಗಿರತಕ್ಕುದಲ್ಲ.

(2) 83ನೇ ನಿಯಮದ (1)ನೇ ಉಪನಿಯಮದ ಮೇರೆಗೆ ವಿಧೇಯರು ಪರಿಶೀಲನಾ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಿಕೊಡಬೇಕೆಂಬ ಒಂದು ಪ್ರಸ್ತಾವವನನ್ನು ಮಂಡಿಸಿದಾಗ ಸಮಿತಿಯ

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

ಇತರ ಸದಸ್ಯರುಗಳನ್ನು ಸದನವು ನೇಮಿಸತಕ್ಕದು. ಸಮಿತಿಯ ಸದಸ್ಯರ ಸಂಖ್ಯೆಯನ್ನು ಸಭಾಪತಿಯವರ ತೀಮಾರ್ಕನಕ್ಕೆ ಬಿಡತಕ್ಕದು.

(3) ಪರಿಶೀಲನಾ ಸಮಿತಿಯ ಸದಸ್ಯರಲ್ಲದ ಸದಸ್ಯರ ಸಮಿತಿಯ ಜರ್ಜೆರಿಯಲ್ಲಿ ಹಾಜರಿರಬಹುದು. ಆದರೆ ಸಮಿತಿಯನ್ನು ಉದ್ದೇಶಿಸಿ ಮಾತನಾಡತಕ್ಕದಲ್ಲಿ ಅಥವಾ ಸಮಿತಿಯ ಸದಸ್ಯರಂತೆ ಪಾಲೋಳತಕ್ಕದಲ್ಲಿ.

ಆದರೆ, ಸಚಿವರು ಸಭಾಪತಿಯವರ ಅನುಮತಿ ಪಡೆದು ತಾನು ಸದಸ್ಯನಾಗಿರದ ಸಮಿತಿಯನ್ನು ಉದ್ದೇಶಿಸಿ ಮಾತನಾಡಬಹುದು.

230. ಪರಿಶೀಲನಾ ಸಮಿತಿಯ ಸಭೆಗಳು :- ಪರಿಶೀಲನಾ ಸಮಿತಿಯ ಮೊದಲ ಸಭೆಯನ್ನು ಸಭಾಪತಿಯವರು ನಿಗದಿಪಡಿಸಬಹುದಾದಂಥ ದಿನದಂದು ಮತ್ತು ಅಂಥ ಸಮಯದಲ್ಲಿ ನಡೆಸತಕ್ಕದ್ದು. ಸಮಿತಿ ಸಭೆ ನಡೆಯುವ ಮುಂದಿನ ದಿನಾಂಕಗಳನ್ನು ಸಮಿತಿಯೇ ನಿಗದಿಪಡಿಸಬಹುದು.

ಪರಂತು, ಸಮಿತಿಯ ಅಧ್ಯಕ್ಷರು ಕೂಡಲೇ ಸಿಗೆದಿದ್ದರೆ ಕಾರ್ಯದರ್ಶಿಯು, ವಿಧೇಯಕಕ್ಕೆ ಸಂಬಂಧಪಟ್ಟಿಂಥ ಸಚಿವರ ಜೋತೆ ಸಮಾಲೋಚನೆ ನಡೆಸಿ ಮೊದಲ ಸಭೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬಹುದು.

ಮತ್ತು ಪರಂತು, ಸಮಿತಿಯ ಮುಂದಿನ ಸಭೆ ದಿನಾಂಕವನ್ನು ಗೊತ್ತಪಡಿಸಿರದಿರುವಲ್ಲಿ, ಕಾರ್ಯದರ್ಶಿಯು ಸಮಿತಿಯ ಅಧ್ಯಕ್ಷರ ಜೋತೆ ಸಮಾಲೋಚನೆ ನಡೆಸಿ, ಸಭೆಯ ದಿನಾಂಕವನ್ನು ಗೊತ್ತಪಡಿಸಬಹುದು.

231. ಪರಿಶೀಲನಾ ಸಮಿತಿಯಲ್ಲಿನ ತಿದ್ದುಪಡಿಗಳ ಸೂಚನೆಗಳು ಮತ್ತು ಸಾಮಾನ್ಯ ಕಾರ್ಯವಿಧಾನ :-

(1) ಉದ್ದೇಶಿತ ತಿದ್ದುಪಡಿಯ ಸೂಚನೆಯನ್ನು ಪರಿಶೀಲನಾ ಸಮಿತಿಯು ಯಾವ ದಿನಾಂಕದಂದು ವಿಧೇಯಕವನ್ನು ತೆಗೆದುಕೊಳ್ಳುವುದೋ ಆ ದಿನಕ್ಕೆ ಮುಂಚೆ ಕೊಡದಿರುವಲ್ಲಿ ಯಾರೇ ಒಬ್ಬ ಸದಸ್ಯರು ತಿದ್ದುಪಡಿ ಮಾಡುವ ಬಗ್ಗೆ ಆಕ್ಷೇಪಣ ಮಾಡಬಹುದು ಮತ್ತು ಸಭಾಪತಿಯವರು ತಿದ್ದುಪಡಿ ಮಾಡುವುದಕ್ಕೆ ಅನುಮತಿ ನೀಡಿದ ಸಂದರ್ಭದಲ್ಲಿ ಹೊರತು ಅಂಥ ಆಕ್ಷೇಪಣೆಯು ಶಾಜ್ಞತಾಗಿರತಕ್ಕದ್ದು.

(2) ಇತರ ವಿಷಯಗಳ ಸಂಬಂಧದಲ್ಲಿ ಪರಿಶೀಲನಾ ಸಮಿತಿಯ ಕಾರ್ಯ ವಿಧಾನವು ಸಭಾಪತಿಯವರು ಅವಶ್ಯವೆಂದು ಅಧಿವಾ ಅನುಕೂಲವೆಂದು ಪರಿಗಣಿಸಬಹುದಾದ ತಿದ್ದುಪಡಿಯನ್ನು ತರುವ ವಿಷಯವನ್ನು ಸೇರಿಸುವ ಅಧಿವಾ ವಾಕ್ಯ ಭಾಗಗಳನ್ನು ತೆಗೆದುಹಾಕುವ ಮೂಲಕ ಮಾಡಬಹುದಾದಂತಹ ಬದಲಾವಣೆಗಳೊಡನೆ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಪರಿಶೀಲಿಸುವ ಸಮಯದಲ್ಲಿ ಅನುಸರಿಸುವ ಕಾರ್ಯ ವಿಧಾನವೇ ಆಗಿರತಕ್ಕದ್ದು.

*232. ಪರಿಶೀಲನಾ ಸಮಿತಿಯ ಸದಸ್ಯರುಗಳಲ್ಲಿದ ಸದಸ್ಯರುಗಳಿಂದ ತಿದ್ದುಪಡಿಗಳಿಗೆ ಸಂಬಂಧಿಸಿದ ಸೂಚನಾ ಪತ್ರ:- ಪರಿಶೀಲನಾ ಸಮಿತಿಯ ಅಧ್ಯಕ್ಷರು ತಾವು ಸೂಕ್ತವೆಂದು ಭಾವಿಸಿದರೆ, ಪರಿಶೀಲನಾ ಸಮಿತಿಯ ಸದಸ್ಯರಲ್ಲಿದ ಯಾರೇ ವೃತ್ತಿಯಿಂದ ಯಾವುದೇ ಸಲಹೆಯನ್ನು ಪಡೆಯಬಹುದು ಮತ್ತು ಅದನ್ನು ಸಮಿತಿಗೆ ಉಲ್ಲೇಖಿಸಬಹುದು.

233. ತಜ್ಜರ ಸಾಕ್ಷಾತ್ವವನ್ನು ಕೇಳಲು ಅಧಿಕಾರ :- ಪರಿಶೀಲನಾ ಸಮಿತಿಯ ತಜ್ಜರ ಸಾಕ್ಷಾತ್ವವನ್ನು ಮತ್ತು ಸಮಿತಿಯ ಮುಂದಿರುವ ಕಾನೂನು ಕ್ರಮಗಳಿಂದ ಬಾಧಿತವಾಗುವ ವಿಶೇಷ ಹಿತಾಸಕ್ತಿ ಪ್ರತಿನಿಧಿಗಳ ಅಹವಾಲುಗಳನ್ನು ಕೇಳಬಹುದು.

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರಕ್ಷಾರ್ಚೋಜೆಸಲಾಗಿದೆ

234. ಸಮಿತಿಯ ವರದಿ :– (1) ಪರಿಶೀಲನಾ ಸಮಿತಿಯ ಪರಿಶೀಲನೆಗೆ ವಿಧೇಯಕವನ್ನು ಒಟ್ಟಿಸಿದ ತರುವಾಯ ಸಾಧ್ಯವಾದಷ್ಟು ಬೇಗನೆ, ಪರಿಶೀಲನಾ ಸಮಿತಿಯ ವಿಧೇಯಕವನ್ನು ಪರಿಶೀಲಿಸಲು 200ನೆಯ ನಿಯಮಕ್ಕೂನುಸಾರವಾಗಿ ಕಾಲಕಾಲಕ್ಕೆ ಸಭೆ ಸೇರಿಸತಕ್ಕದ್ದು ಮತ್ತು ಸದನವು ನಿಗದಿಪಡಿಸಿದ ಅವಧಿಯೋಳಗೆ ಆ ಕುರಿತು ವರದಿ ಒಟ್ಟಿಸತಕ್ಕದ್ದು.

ಪರಂತು, ವರದಿಯನ್ನು ಒಟ್ಟಿಸಲು ಸದನವು ಯಾವುದೇ ಅವಧಿಯನ್ನು ನಿಗದಿಪಡಿಸದಿರುವಲ್ಲಿ ಸದನವು, ವಿಧೇಯಕವನ್ನು ಪರಿಶೀಲನೆಗಾಗಿ ಪರಿಶೀಲನಾ ಸಮಿತಿಗೆ ಒಟ್ಟಿಸಬೇಕೆಂಬ ಪ್ರಸ್ತಾವವನ್ನು ಅಂಗೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿ ಮುಗಿಯುವ ಮುಂಚೆ ವರದಿಯನ್ನು ಒಟ್ಟಿಸತಕ್ಕದ್ದು ಅಥವಾ ಸದನದ ಅಧಿವೇಶನವು ಮೂರು ತಿಂಗಳೊಳಗೆ ನಡೆಯಿದ್ದರೆ ಸದನದ ಮುಂದಿನ ಅಧಿವೇಶನದಲ್ಲಿ ಒಟ್ಟಿಸತಕ್ಕದ್ದು.

ಮತ್ತು ಪರಂತು, ಸದನವು ಸಮಿತಿಯ ಅವಧಿಯ ವಿಸ್ತರಣೆ ಬಗ್ಗೆ ಒಂದು ಪ್ರಸ್ತಾವವನ್ನು ಮಂಡಿಸಿದ ಮೇಲೆ ಯಾವುದೇ ಸಮಯದಲ್ಲಿ ಪರಿಶೀಲನಾ ಸಮಿತಿಯ ವರದಿ ಒಟ್ಟಿಸುವ ಅವಧಿಯನ್ನು ಪ್ರಸ್ತಾವದಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದವರೆಗೆ ವಿಸ್ತರಿಸುವಂತೆ ನಿರ್ದೇಶಿಸಬಹುದು.

(2) ಪರಿಶೀಲನಾ ಸಮಿತಿಯ ಅದರ ವರದಿಯಲ್ಲಿ, ಈ ನಿಯಮಗಳ ಮೇರೆಗೆ ನಿರ್ದೇಶಿಸಿರುವಂತೆ ವಿಧೇಯಕವನ್ನು ಪ್ರಕಟಿಸಲಾಗಿದೆಯೇ ಎಂಬುದನ್ನು ಮತ್ತು ಯಾವ ದಿನಾಂಕದಂದು ಪ್ರಕಟವಾಗಿದೆ ಎಂಬುದನ್ನು ತಿಳಿಸತಕ್ಕದ್ದು.

*(3) ವಿಧೇಯಕದಲ್ಲಿ ಮಾರ್ಪಾಡು ಮಾಡಿರುವಲ್ಲಿ ಪರಿಶೀಲನಾ ಸಮಿತಿಯ ತಾನು ಸೂಕ್ತವೆಂದು ಭಾವಿಸಿದರೆ, ಆ ವಿಧೇಯಕವನ್ನು

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

ಮಂಡಿಸಿರುವ ಸದಸ್ಯರಿಗೆ, ನಂತರ ಆವರು ಮಂಡಿಸುವ ಪ್ರಸ್ತಾವದಲ್ಲಿ ಪರಿಷತ್ತಿನ ಎಲ್ಲ ಸದಸ್ಯರಿಗೆ ವಿಧೇಯಕವನ್ನು ಕಳುಹಿಸಿಕೊಡಬೇಕೆಂದೂ ಅಥವಾ ವಿಧೇಯಕವನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದ ಸಂದರ್ಭದಲ್ಲಿ ಪ್ರಾಣಿಗಳ ಅದನ್ನು ಪರಿಷತ್ತಿನ ಎಲ್ಲ ಸದಸ್ಯರಿಗೆ ಕಳುಹಿಸಬೇಕೆಂದು ಮಾಡಿರುವ ಶಿಫಾರಸ್ನನ್ನು ವರದಿಯಲ್ಲಿ ಸೇರಿಸಬಹುದು.

ಅಸಮೃತಿ ಟಿಪ್ಪಣಿ

(4) ಪರಿಶೀಲನಾ ಸಮಿತಿಯ ಯಾರೇ ಸದಸ್ಯರು ವಿಧೇಯಕಕ್ಕೆ ಸಂಬಂಧಿಸಿದ ಅಥವಾ ವರದಿಯಲ್ಲಿ ನಮೂದಿಸಲಾದ ಯಾವುದೇ ವಿಷಯ ಅಥವಾ ವಿಷಯಗಳ ಮೇಲೆ ಅಸಮೃತಿ ಟಿಪ್ಪಣಿಯನ್ನು ದಾಖಲಿಸಬಹುದು

ವರಂತು, ಸದಸ್ಯರು ಅಸಮೃತಿ ಸೂಚನೆಯನ್ನು ನೀಡ ಬಯಸಿದರೆ ಅವರು ಹಾಗೆ ಮಾಡಬಹುದು ; ಅದು ವರದಿಯ ಭಾಗವಾಗತಕ್ಕದ್ದು.

(5) ಅಸಮೃಪತಿ ಟಿಪ್ಪಣಿಯು ಸಂಯಮಪೂರ್ವಾದ ಮತ್ತು ಸಭ್ಯವಾದ ಭಾಷೆಯಲ್ಲಿ ಇರತಕ್ಕದು ಮತ್ತು ಅದರಲ್ಲಿ ಪರಿಶೀಲನಾ ಸಮಿತಿಯಲ್ಲಿ ನಡೆದ ಯಾವುದೇ ಚರ್ಚೆಯ ಉಲ್ಲೇಖವಿರಬಾರದು ಅಥವಾ ಅದು ಸಮಿತಿಯ ಒಗ್ಗೆ ಯಾವುದೇ ದೋಷಾರೋಪಣ ಮಾಡಬಾರದು.

(6) ಸಭಾಪತಿಯವರು ಅಸಮೃತಿ ಟಿಪ್ಪಣಿಯು ಸಂಸದೀಯವಲ್ಲದ ಅಥವಾ ಅನ್ಯಥಾ ಸಮುಚ್ಚಿತವಲ್ಲದ ಶಬ್ದಗಳು, ನುಡಿಗಟ್ಟಿ ಅಥವಾ ಪದಾವಳಿಗಳನ್ನು ಒಳಗೊಂಡಿದೆ ಎಂದು ಆಭಿಪ್ರಾಯಪಟ್ಟರೆ, ಅವರು ಅಂಥ ಶಬ್ದಗಳನ್ನು, ನುಡಿಗಟ್ಟಿಗಳನ್ನು ಅಥವಾ ಪದಾವಳಿಗಳನ್ನು ಅಸಮೃತಿ ಟಿಪ್ಪಣಿಯಿಂದ ತೆಗೆದುಹಾಕುವಂತೆ ಆದೇಶಿಸಬಹುದು.

*235. ವರದಿಗಳನ್ನು ಮುದ್ರಿಸುವುದು ಮತ್ತು ಪ್ರಕಟಿಸುವುದು :– ಕಾರ್ಯಕರ್ತೆಯ ಪರಿಶೀಲನಾ ಸಮಿತಿಯ ಪ್ರತಿಯೊಂದು ವರದಿಯನ್ನು ಮುದ್ರಿಸುವ ವ್ಯವಸ್ಥೆ ಮಾಡತಕ್ಕುದು ಮತ್ತು ವರದಿಯ ಪ್ರತಿಗಳು ಸದನದ ಪ್ರತಿಯೊಬ್ಬು ಸದಸ್ಯನ ಉಪಯೋಗಕ್ಕೆ ದೇರೆಯುವಂತೆ ಮಾಡತಕ್ಕುದು. ಪರಿಶೀಲನಾ ಸಮಿತಿ ವರದಿ ಮಾಡಿದಂತೆ ವರದಿ ಮತ್ತು ವಿಧೇಯಕಗಳು ರಾಜ್ಯಪತ್ರದಲ್ಲಿ ಪ್ರಕಟವಾಗುವವರೆಗೆ ರಸಹಸ್ನಾಗಿರತಕ್ಕುದು.

(ಡಿ) ಜಂಟಿ ಪರಿಶೀಲನಾ ಸಮಿತಿಗಳು

236. ಜಂಟಿ ಪರಿಶೀಲನಾ ಸಮಿತಿಯ ರಚನೆ :– (1) ವಿಧೇಯಕವನ್ನು ಪರಿಶೀಲನೆ ಮಾಡಲು ಉಭಯ ಸದನಗಳ ಒಂದು ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಲು ವಿಧಾನ ಸಭೆಯ ಸಮೃತಿ ಪಡೆಯಲು ಸದನವು ಅಪೇಕ್ಷಿಸಿ ಪ್ರಸ್ತಾವವನ್ನು ಸೂಚಿಸಬಹುದು ಮತ್ತು ಅಂಥ ಪ್ರಸ್ತಾವದಲ್ಲಿ ಆ ಸಮಿತಿಗೆ ನೇಮಕವಾಗಬೇಕಾದ ಉಭಯ ಸದನಗಳ ಸದಸ್ಯರುಗಳ ಒಟ್ಟು ಸಂಖ್ಯೆಯನ್ನು ಮತ್ತು 239ನೇಯ ನಿಯಮದಲ್ಲಿ ಹೇಳಿರುವ ದಾಮಾಷೆಯ ಮೇರೆಗೆ ವಿಧಾನ ಪರಿಷತ್ತಿನ ಯಾವ ಯಾವ ಸದಸ್ಯರು ಆ ಸಮಿತಿಯಲ್ಲಿದ್ದ ಕಾರ್ಯನಿರ್ವಹಿಸಬೇಕೆಂಬುದನ್ನು ತಿಳಿಸಬೇಕು.

(2) ವಿಧೇಯಕವನ್ನು ಮಂಡಿಸುವ ಸದಸ್ಯರು, ವಿಧೇಯಕವು ಯಾವ ಇಲಾಖೆಗೆ ಸಂಬಂಧಪಟ್ಟದೆಯೋ ಆ ಇಲಾಖೆಯ ಸಚಿವರನ್ನು ಮತ್ತು ಕಾನೂನು ಸಚಿವರನ್ನು ಜಂಟಿ ಪರಿಶೀಲನಾ ಸಮಿತಿಯ ಸದಸ್ಯರುಗಳನ್ನಾಗಿ ನಾಮನಿರ್ದೇಶಿಸತಕ್ಕುದು ಮತ್ತು ಅಂಥ ಜಂಟಿ ಪರಿಶೀಲನಾ ಸಮಿತಿಯನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ಯಾವ ಪ್ರಸ್ತಾವದಲ್ಲಾಗಲೀ ಅವರ ಹೆಸರುಗಳನ್ನು ಸೇರಿಸುವುದು ಅವಶ್ಯವಾಗಿರತಕ್ಕುದಲ್ಲ.

237. ಅಂಥ ಒಂದು ಸಮಿತಿಯನ್ನು ಸಾಫಿಸಲು ವಿಧಾನ ಸಭೆಯ ಒಟ್ಟಿಗೆ :– ಅಂಥ ಪ್ರಸ್ತಾವವನ್ನು ಅಂಗೀಕರಿಸಿದ ನಂತರ ಆ ವಿಷಯವನ್ನು ವಿಧಾನ

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಚಿಸಲಾಗಿದೆ

ಸಭೆಗೆ ತಿಳಿಸತಕ್ಕದು ಮತ್ತು ಜಂಟಿ ಪರಿಶೀಲನಾ ಸಮಿತಿಯನ್ನು ನೇಮಕ ಮಾಡಲು, ಹಾಗೂ ಜಂಟಿ ಪರಿಶೀಲನಾ ಸಮಿತಿಯಲ್ಲಿ ಇರಬೇಕೆಂದು ಉದ್ದೇಶಿಸಿರುವ ಸದಸ್ಯರುಗಳ ಒಟ್ಟು ಸಂಖ್ಯೆಯನ್ನು ತಿಳಿಸಲು ಮತ್ತು 236ನೇ ನಿಯಮದ (1)ನೇ ಉಪನಿಯಮದ ಮೇರೆಗೆ ಅವಶ್ಯಕವಾದಪ್ಪು ಸಂಖ್ಯೆಯ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂದು ಕೋರಿ ವಿಧಾನ ಸಭೆಗೆ ಒಂದು ಸಂದೇಶವನ್ನು ಕಳುಹಿಸತಕ್ಕದ್ದು.

238. ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸುವುದಕ್ಕೆ ವಿಧಾನ ಪರಿಷತ್ತಿನ ಒಟ್ಟಿಗೆ :— ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸುವ ಬಗ್ಗೆ ಮತ್ತು ಆ ಸಮಿತಿಯಲ್ಲಿ ಇರಬೇಕೆಂದು ಉದ್ದೇಶಿಸಲಾಗಿರುವ ಸದಸ್ಯರುಗಳ ಒಟ್ಟು ಸಂಖ್ಯೆಯ ಬಗ್ಗೆ ವಿಧಾನ ಪರಿಷತ್ತಿನ ಒಟ್ಟಿಗೆಯನ್ನು ಅಂತೇಕ್ಕಿಸಿ ಹಾಗೂ 239ನೇ ನಿಯಮದ ಮೇರೆಗೆ ಅವಶ್ಯಕವಾದಪ್ಪು ಸಂಖ್ಯೆಯ ಸದಸ್ಯರುಗಳನ್ನು ಜಂಟಿ ಪರಿಶೀಲನಾ ಸಮಿತಿಗೆ ನಾಮನಿರ್ದೇಶನ ಮಾಡಬೇಕೆಂದು ಕೋರಿ ವಿಧಾನ ಸಭೆಯಿಂದ ಒಂದು ಸಂದೇಶವನ್ನು ಸ್ವೀಕರಿಸಿರುವಲ್ಲಿ ಸರ್ಕಾರಿ ವಿಧೇಯಕದ ಸಂದರ್ಭದಲ್ಲಿ ಸಚಿವರು ಮತ್ತು ಇತರ ಯಾವುದೇ ವಿಧೇಯಕಗಳ ಸಂದರ್ಭದಲ್ಲಿ ಯಾರೇ ಸದಸ್ಯರು, ಪ್ರಸ್ತಾವನೆಯನ್ನು ಮಂಡಿಸಿದ ತರುವಾಯ ಸದನವು ಅಂಥ ಒಟ್ಟಿಗೆಯನ್ನು ನೀಡಬಹುದು ಹಾಗೂ ನಾಮನಿರ್ದೇಶನವನ್ನು ಮಾಡಬಹುದು.

239. ಜಂಟಿ ಪರಿಶೀಲನಾ ಸಮಿತಿಯಲ್ಲಿರಬೇಕಾದ ಸದಸ್ಯರುಗಳ ಸಂಖ್ಯೆ :— ಜಂಟಿ ಪರಿಶೀಲನಾ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆಯು, 236ನೇ ನಿಯಮದ (2)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಿದ ಸದಸ್ಯರನ್ನು ಒಟ್ಟು ಇವ್ವತಕ್ಕಿಂತ ಹೆಚ್ಚಿರತಕ್ಕದಲ್ಲಿ ಮತ್ತು ಪ್ರತಿಯೊಂದು ಜಂಟಿ ಪರಿಶೀಲನಾ ಸಮಿತಿಗೆ ವಿಧಾನ ಪರಿಷತ್ತಿನಿಂದ ಮತ್ತು ವಿಧಾನ ಸಭೆಯಿಂದ

ನಾಮನಿರ್ದೇಶನ ಮಾಡಬೇಕಾದ ಸದಸ್ಯರುಗಳ ಸಂಖ್ಯೆಯು 1 : 3
ರ ಪ್ರಮಾಣದಲ್ಲಿರತಕ್ಕದ್ದು.

240. ಹೊದಲನೆ ಸಭೆಯ ಸಮಯ ವ್ಯವಸ್ಥೆ ಸ್ಥಳವನ್ನು
ಗೊತ್ತಪಡಿಸುವುದು:- ಸಮಿತಿಯ ಸಭೆಯು ಯಾವ ಸಮಯದಲ್ಲಿ ಮತ್ತು
ಯಾವ ಸ್ಥಳದಲ್ಲಿ ಸೇರಬೇಕೆಂಬುದನ್ನು ವಿಧೇಯಕವು ಮಂಡಿಸಲಾಗಿ
ಸದನದ ಅಧ್ಯಕ್ಷಾಧಿಕಾರಿಯು ಗೊತ್ತಪಡಿಸತಕ್ಕದ್ದು.

***241.** ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರು :- ವಿಧೇಯಕವನ್ನು
ವುಂಡಿಸುವ ಸಚಿವರು ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರತಕ್ಕದ್ದು. ಸಮಿತಿಯ ಅಧ್ಯಕ್ಷರಿಗೆ ನಿಣಾಯಕ ಮತವನ್ನು
ಚಲಾಯಿಸುವ ಅಧಿಕಾರ ಇರತಕ್ಕದ್ದಲ್ಲ. ಜಂಟಿ ಪರಿಶೀಲನಾ ಸಮಿತಿಯ
ಮುಂದಿರುವ ಒಂದು ವಿಷಯದ ಮೇಲೆ ಸಮಾನ ಮತಗಳು ಒಂದಲ್ಲಿ
ಆ ವಿಷಯಕ್ಕೆ ಸಮಿತಿಯ ಒಟ್ಟಿಗೆ ಇಲ್ಲವೆಂದು ಭಾವಿಸತಕ್ಕದ್ದು.

242. ಜಂಟಿ ಪರಿಶೀಲನಾ ಸಮಿತಿಯ ಕಾರ್ಯವಿಧಾನ :- ಮೇಲೆ
ಹೇಳಿರುವುದನ್ನು ಹೊರತುಪಡಿಸಿ ಜಂಟಿ ಪರಿಶೀಲನಾ ಸಮಿತಿಯ ವಿಧಾನ
ಪರಿಷತ್ತಿನ ಪರಿಶೀಲನಾ ಸಮಿತಿಯ ಅನುಸರಿಸುವ ಕಾರ್ಯವಿಧಾನವನ್ನು
ಅನುಸರಿಸತಕ್ಕದ್ದು ಮತ್ತು ಆ ಪರಿಶೀಲನಾ ಸಮಿತಿಯ ಹೊಂದಿರುವ
ಅಧಿಕಾರಗಳನ್ನೇ ಹೊಂದಿರತಕ್ಕದ್ದು.

****242ಎ.** ವಿಶೇಷ ಸದನ ಸಮಿತಿಯ ರಚನೆ :- (1) ಸದನದಲ್ಲಿ
ಪ್ರಸ್ತಾಪಿಸಲಾದ ಮತ್ತು ಚರ್ಚಿಸಲಾದ ವಿಷಯಗಳ ಪರಿಶೀಲನೆಗಾಗಿ
ಸಭಾಪತಿಯವರು ಸದನದ ಒಟ್ಟಾಭಿಪ್ರಾಯವನ್ನು ಪಡೆದು ವಿಶೇಷ ಸದನ
ಸಮಿತಿಯೊಂದನ್ನು ನೇಮಕ ಮಾಡಬಹುದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು
ಪ್ರತ್ಯಾಯೋಜಿಸಲಾಗಿದೆ

** ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು
ಸೇರಿಸಲಾಗಿದೆ

(2) ಸಭಾಪತಿಯವರು ಅಂತಹ ಸಮಿತಿಯ ನಿಬಂಧನೆ ಮತ್ತು ಝರತ್ತುಗಳನ್ನು ಸಹ ಗೊತ್ತುಪಡಿಸಬಹುದಾಗಿದೆ.

(ಇ) ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ಯ ಸಂಸ್ಥೆಗಳ ಸಮಿತಿ

*242ಬಿ. (1) ಸಮಿತಿಯ ರಚನೆ :- ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್ಯ ಸಂಸ್ಥೆಗಳ ಸಮಿತಿಯು 20 (ಇಪ್ಪತ್ತು ಮಾತ್ರ) ಕ್ಕಿಂತ ಹೆಚ್ಚಿನ ಸದಸ್ಯರನ್ನೂ ಗೊಂಡಿರತಕ್ಕುದಲ್ಲ. ಆ ಪ್ರಮೇಯ 15 ಮಂದಿ ಸದಸ್ಯರನ್ನು ವಿಧಾನಸಭೆಯ ಅಧ್ಯಕ್ಷರು ನಾಮನಿರ್ದೇಶನ ಮಾಡುವ ಮೂಲಕ ಹಾಗೂ 5 ಮಂದಿ ಸದಸ್ಯರನ್ನು ವಿಧಾನ ಪರಿಷತ್ತಿನ ಸಭಾಪತಿಯವರು ನಾಮನಿರ್ದೇಶನ ಮಾಡುವ ಮೂಲಕ ನೇಮಕ ಮಾಡತಕ್ಕುದು.

(2) ಸಮಿತಿಯ ಅಧಿಕಾರವಧಿ :- ಸಮಿತಿಯು ಎರಡು ವರ್ಷಕ್ಕೆ ಮೀರದ ಅವಧಿಯವರೆಗೆ ಅಧಿಕಾರದಲ್ಲಿರತಕ್ಕುದ್ದು;

(3) ಗಣಪೂರ್ತಿ : ಸಮಿತಿಯ ಸಭೆ ನಡೆಯಬೇಕಾದರೆ ಕನಿಷ್ಠಪಕ್ಕ ಮೂರನೇ ಒಂದು ಭಾಗದಷ್ಟು ಸದಸ್ಯರು ಹಾಜರಿರತಕ್ಕುದ್ದು;

(4) ಸಮಿತಿಯ ಪಕ್ಕಾಯಗಳು : (ಅ) ಪಂಚಾಯತ್ರಾಜ್ಯ ಸಂಸ್ಥೆಗಳ ವೆಚ್ಚಕ್ಕಾಗಿ ಮಂಜೂರು ಮಾಡಿದ್ದ ಮೊಬಿಲಗ್ ಎನಿಯೋಗದ ವಿವರಗಳನ್ನು ತೋರಿಸುವ ಲೆಕ್ಕಗಳನ್ನು ರಾಜ್ಯ ಸರ್ಕಾರದ ಹಣಕಾಸಿಗೆ ಸಂಬಂಧಿಸಿದ ವಾರ್ಷಿಕ ಲೆಕ್ಕಗಳನ್ನು ಹಾಗೂ ಸಮಿತಿಯು ಸೂಕ್ತವೆಂದು ಭಾವಿಸಬಹುದಾದಂಥ ಇತರ ಲೆಕ್ಕಗಳನ್ನು ಪರಿಶೀಲಿಸುವುದು;

(ಆ) ರಾಜ್ಯ ಸರ್ಕಾರದ ವಿನಿಯೋಗದ ಲೆಕ್ಕಗಳನ್ನು ಮತ್ತು ಆ ಲೆಕ್ಕಗಳ ಬಗ್ಗೆ ನಿಯಂತ್ರಣ ಹಾಗೂ ಮಹಾಲೇಖಿಪಾಲರು ನೀಡಿದ ಮತ್ತು ಸದನದ ಮುಂದೆ ಮಂಡಿಸಲಾದ ವರದಿಗಳನ್ನು ಪರಿಶೀಲಿಸುವುದು;

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಚಿಸಲಾಗಿದೆ

(ಇ) ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ಸ್ವಾಯತ್ತತೆಯನ್ನು ಗಮನದಲ್ಲಿಟ್ಟುಕೊಂಡು, ಪಂಚಾಯತ್ರಾಜ್‌ ಸಂಸ್ಥೆಗಳ ಕಾನೂನಿಗೆ ಅನುಸಾರವಾಗಿ ವ್ಯವಹಾರದ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು.

(ಈ) ಪಂಚಾಯತ್ರಾಜ್‌ ಸಂಸ್ಥೆಗಳ ಕಾರ್ಯನೀತಿಯ ಇತರೆ ಯಾವುದೇ ಆಂಶವನ್ನು ಮಾನ್ಯ ಸಭಾಧ್ಯಕ್ಷರು ಸಮಿತಿಗೆ ವಹಿಸಿದಲ್ಲಿ ಪರಿಶೀಲಿಸುವುದು;

ಪರಂತು, ಈ ಕೆಳಕಂಡ ವಿಷಯಗಳನ್ನು ಸಮಿತಿಯ ಪರಿಶೀಲಿಸತಕ್ಕುದಲ್ಲಿ ಮತ್ತು ಆ ಬಗ್ಗೆ ತನಿಖೆ ನಡೆಸತಕ್ಕುದಲ್ಲಿ;

(ಅ) ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ವ್ಯವಹಾರಗಳಿಂದ ವಿಭಿನ್ನವಾದ ಸರ್ಕಾರದ ಮುಖ್ಯ ಕಾರ್ಯನೀತಿಗಳು;

(ಆ) ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ದ್ವಾರಾ ಆಧಿಕ್ಯತೆ ವಿಷಯಗಳು;

(ಇ) ಯಾವುದೇ ವಿಶೇಷ ಶಾಸನದಡಿ ಸಾಫಿತವಾದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ವಿಷಯಗಳನ್ನು ಪರಿಶೀಲಿಸಲು ಸಾಫಿಸಲಾದ ಆಧಿಕ್ಯತೆ ವ್ಯವಸ್ಥೆಯ ವಿಷಯಗಳು;

(೫) ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ಸಮಿತಿಯ ವರದಿಯನ್ನು ಮಂಡಿಸುವುದು:- ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್‌ ಸಂಸ್ಥೆಗಳ ಸಮಿತಿಯ ವರದಿಯನ್ನು ಮತ್ತು ಅದರ ಮೇಲಣ ನಿಯಂತ್ರಣೆ ಮತ್ತು ಮಹಾಲೇಖಿಪಾಲರ ವರದಿಯನ್ನು ಸದನದ ಸದಸ್ಯರೇ ಸಮಿತಿಯ ಅಧ್ಯಕ್ಷರಾಗಿದ್ದರೆ ಆವರು ಅಥವಾ ಅದನ್ನು ಮಂಡಿಸಲು ಅಧ್ಯಕ್ಷರಿಂದ ಅಧಿಕಾರ ಪಡೆದಿರಬಹುದಾದ ಯಾರೇ ಸದಸ್ಯರು ಮಂಡಿಸತಕ್ಕುದು.

(ಎಫ್) ನೀತಿ ನಿರೂಪಣಾ ಸಮಿತಿ

*242ಂ. (1) ಸಮಿತಿಯ ರಚನೆ :- (ಎ) ಸದನದಲ್ಲಿ ಶಿಸ್ತು ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬರಲು ಹಾಗೂ ಸದನದ ಒಳಗೆ ಹಾಗೂ ಹೊರಗೆ ಸದಸ್ಯರು ಪಾಲಿಸತಕ್ಕ ನೀತಿ ಸಂಹಿತೆ ಮತ್ತು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆಗಾಗಿ ಒಂದು ನೀತಿ ನಿರೂಪಣಾ ಸಮಿತಿ ಇರತಕ್ಕದ್ದು ;

(ಬಿ) ಉಪ ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿ ಮತ್ತು ಸಭಾಪತಿಯವರಿಂದ ನಾಮನಿರ್ದೇಶನಗೊಂಡ ಇತರೆ ಆರು ಸದಸ್ಯರುಗಳು ಸೇರಿದಂತೆ ಒಟ್ಟು ಏಳು ಜನ ಸದಸ್ಯರನ್ನು ಒಳಗೊಂಡಿರತಕ್ಕದ್ದು.

(ಸಿ) ಸಮಿತಿಯು ಎರಡು ವರ್ಷಗಳಿಗೆ ಮೇರದ ಅವಧಿಯವರೆಗೆ ಅಧಿಕಾರದಲ್ಲಿರತಕ್ಕದ್ದು.

(ಡಿ) ಸಮಿತಿಯು ಸಭೆ ಸೇರಲು ಅವಶ್ಯವಿರುವ ಸದಸ್ಯರ ಸಂಖ್ಯೆ (ಕೋರಂ) ಮೂರು ಆಗಿರತಕ್ಕದ್ದು.

(2) ಸಮಿತಿಯ ಪ್ರಕಾರ್ಯಗಳು :- (ಎ) ಸಮಿತಿಯು, 303, 303 (ಎ), 303 (ಬಿ) ಮತ್ತು 306 ನೇ ನಿಯಮಗಳಲ್ಲಿ ವಿಧಿಸಲಾಗಿರುವಂತೆ, ಸದನದ ಒಳಗೆ ಹಾಗೂ ಹೊರಗೆ ಪಾಲಿಸಬೇಕಾದ ಶಿಸ್ತು ಅಥವಾ ನೀತಿಸಂಹಿತೆಯನ್ನು ಯಾರೇ ಸದಸ್ಯರು ಉಲ್ಲಂಘಿಸಿರುವ ಅಥವಾ ಭಂಗ ಮಾಡಿರುವ ಪ್ರತೀಯೊಂದು ಪ್ರತ್ಯೇ ಅಥವಾ ದೂರನ್ನು ಪರಿಶೀಲಿಸುವುದು ಮತ್ತು ಯಾವುದೇ ಭಂಗ ಉಂಟಾಗಿದೆಯೇ ಮತ್ತು ಅದಕ್ಕೆ ಅನುವು ಮಾಡಿಕೊಟ್ಟ ಸನ್ನಿಹಿತಗಳೇನು ಎಂಬುದನ್ನು ನಿರ್ದರ್ಶಿಸತಕ್ಕದ್ದು.

(ಬಿ) ಸಭಾಪತಿಯವರನ್ನು ಹೊರತುಪಡಿಸಿ ಒಟ್ಟು ಸಚಿವರೂ ಸೇರಿದಂತೆ ಸದನದ ಒಳಗೆ ಅಥವಾ ಹೊರಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

ಒಬ್ಬ ಸದಸ್ಯರ ನೀತಿಬಾಹಿರ ನಡತೆಗೆ ಸಂಬಂಧಿಸಿದ ದೂರನ್ನು ಸಭಾಪತಿಯವರಿಗೆ ಸಲ್ಲಿಸಬಹುದು, ಅವರು ಅದನ್ನು ವಿಚಾರಣೆ ಮಾಡಿ ವರದಿ ಮಾಡುವುದಕ್ಕಾಗಿ ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಬಹುದು.

(ಸಿ) ಯಾರೇ ವ್ಯಕ್ತಿ ದೂರನ್ನು ಸಲ್ಲಿಸಬಹುದು. ದೂರು ಸುಳ್ಳ, ಕ್ಷುಲ್ಲಕ ಅಥವಾ ಕಿರುಕುಳಕಾರಿಯಾಗಿರದಂತೆ ಮತ್ತು ಸದುದ್ದೇಶದಿಂದ ಕೂಡಿರುವಂತೆ ನೋಡಿಕೊಳ್ಳಲುವುದು ದೂರು ನೀಡುತ್ತಿರುವ ವ್ಯಕ್ತಿಯ ಕರ್ತವ್ಯವಾಗಿರತಕ್ಕದ್ದು. ದೂರಿನ ಜೊತೆಗೆ ಆ ರೀತಿಯಾಗಿ ಪ್ರಮಾಣ ಮಾಡಿದ ಒಂದು ಪ್ರಮಾಣಪತ್ರ (ಅಫೀಡೆವಿಟ್) ವನ್ನು ಲಗತ್ತಿಸತಕ್ಕದ್ದು.

(ಡಿ) ಸದನವೂ ಹೊಡ, ಸದಸ್ಯರ ನೀತಿ ಬಾಹಿರ ನಡತೆಗೆ ಸಂಬಂಧಿಸಿದ ದೂರುಗಳನ್ನು ಒಂದು ಪ್ರಸ್ತಾವದ ಮೇಲೆ, ವಿಚಾರಣೆ ಮಾಡಿ ವರದಿ ನೀಡುವುದಕ್ಕಾಗಿ ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಬಹುದು.

(ಇ) ಉಪ ಸಭಾಪತಿಯವರ ಅಥವಾ ನೀತಿ ನಿರೂಪಣಾ ಸಮಿತಿಯ ಯಾರೇ ಸದಸ್ಯರ ವಿರುದ್ಧವಾಗಿ ದೂರು ನೀಡಿದಂಥ ಸಂದರ್ಭದಲ್ಲಿ, ಸಮಿತಿಯ ಅಂಥ ದೂರನ್ನು ಪರಿಶೀಲಿಸುವ ಸಮಯದಲ್ಲಿ ಅವರು ಸಮಿತಿಯಿಂದ ಹೊರಗೆ ಉಳಿಂಬುತ್ತಕ್ಕದ್ದು. ಸಮಿತಿಯು ಉಪಸಭಾಪತಿಯವರ ಸಾಫ್ನದಲ್ಲಿ ಬೇರೊಬ್ಬ ಅಧ್ಯಕ್ಷರನ್ನು ಚುನಾಯಿಸಬಹುದು ಅಥವಾ ನಾಮನಿರ್ದೇಶನ ಮಾಡಬಹುದು.

(ಎಫ್) ಸಮಿತಿಯ ಅಗತ್ಯವೆಂದು ಕಂಡು ಬಂದಲ್ಲೇಲ್ಲಾ, ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳ ವಿಚಾರಣೆಯನ್ನು ತಾನೇ ಕೈಗೆತ್ತಿಕೊಳ್ಳಬಹುದು.

(ಜಿ) ಸಮಿತಿಯ ತನಗೆ ಉಲ್ಲೇಖಿಸಿದ ಎಲ್ಲ ವಿಷಯಗಳನ್ನು ಪರಿಶೀಲಿಸತಕ್ಕದ್ದು.

(ಎಚ್) ಮೇಲೆನ ವಿಷಯಕ್ಕೆ ಪೂರಕವಾಗಿ ಸಮಿತಿಯು ಯಾವುದೇ ಪ್ರಶ್ನೆಯ ವಿಚಾರಣೆ ಮತ್ತು ತೀರ್ಮಾನಕ್ಕಾಗಿ, ಸದನದ ಹಕ್ಕುಭೇತಿ ಪ್ರಕರಣದಲ್ಲಿ ಅನುಸರಿಸುವಂಥ ಕಾರ್ಯವಿಧಾನವನ್ನೇ ಸಾಧ್ಯವಾದಪ್ಪು ಮಟ್ಟಿಗೆ ಅನುಸರಿಸತಕ್ಕದ್ದು.

(ಒ) ವಿಚಾರಣೆ ನಡೆಸುವ ಸಮಯದಲ್ಲಿ ಸಮಿತಿಯು ಸಹಜನ್ಯಾಯ, ನೀತಿ ಮತ್ತು ಆತ್ಮಸಾಕ್ಷಿಯ ತತ್ವಗಳನ್ನು ಅನುಸರಿಸತಕ್ಕದ್ದು.

(ಜೆ) ಸಮಿತಿಗೆ, ಮೊದಲ ನೋಟಕ್ಕೆ ಸಮ್ಮತವಾದ ವಾದ ಇಲ್ಲವೆಂದು ಕಂಡುಬಂದರೆ, ಅದನ್ನು ಒಟ್ಟಾರೆ ತಿರಸ್ಕರಿಸಬಹುದು. ಸುಖ್ಯ, ಕ್ಷುಲ್ಲಕ ಅಥವಾ ಕಿರುಕುಳಕಾರಿ ದೂರುಗಳನ್ನು ಸಲ್ಲಿಸುವವರು ಸದನದ ಶಿಕ್ಷಿಗೆ ಒಳಪಡತಕ್ಕದ್ದು.

(ಕೆ) ಸಮಿತಿಯು ಆಗತ್ಯಬೆದ್ದರೆ, ದೂರಾಗಳ ವಿಚಾರಣೆಯ ಉದ್ದೇಶಕ್ಕಾಗಿ ರೂಪುದೇ ತನಿಖಾ ವಿಜೆನ್ಸಿಂಗ್ ಸೇವೆಗಳನ್ನು ಕೋರಬಹುದು.

(ಎಲ್) ಸಮಿತಿಯು ತನ್ನ ತೀರ್ಮಾನನ್ನು ಸದನಕ್ಕೆ ಸಲ್ಲಿಸುವುದಕ್ಕೆ ಮುಂಚೆ, ದೂರಿನ ವಿಷಯಗಳನ್ನು ಅಥವಾ ಅದರ ಯಾವುದೇ ಒಂದು ಭಾಗವನ್ನು ಪ್ರಕಟಿಸುವುದು ಸದನದ ನಿಂದನೆಯಾಗುತ್ತದೆ.

(ಎಮ್) ನೀತಿ ನಿರೂಪಣಾ ಸಮಿತಿಯ ವರದಿಯನ್ನು ಸಮಿತಿಯ ಅಧ್ಯಕ್ಷರು ಅಥವಾ ಸಮಿತಿಯ ಅಧ್ಯಕ್ಷರಿಂದ ಈ ಸಂಬಂಧವಾಗಿ ಅಧಿಕಾರ ಪಡೆದಂಥ ಯಾರೇ ಸದಸ್ಯರು ಪರಿಷತ್ತಿಗೆ ಒಮ್ಮೆಸತಕ್ಕದ್ದು.

(ಎನ್) ಸದನದ ಒಳಗೆ ಅಥವಾ ಹೊರಗೆ ಪಾಲಿಸಬೇಕಾದ ಶಿಸ್ತ ಮತ್ತು ಸಭ್ಯತೆ, ನೀತಿ ಸಂಹಿತೆ ಅಥವಾ ನಿಯಮಗಳ ಉಲ್ಲಂಘನೆಗೆ

ಅಥವಾ ಭಂಗಕ್ಕೆ ತಾನು ಸೂಕ್ತಪೆಂದು ಭಾವಿಸುವಂಥ ಶಿಕ್ಷೆ ವಿಧಿಸಲು ಸಮಿತಿಗೆ ಅಧಿಕಾರವಿರತಕ್ಕಾದ್ದು. ಅವುಗಳು ತೀವ್ರ ಸ್ವರೂಪದಲ್ಲಿದ ಅಪರಾಧಗಳಿಗೆ ಎಚ್ಚರಿಕೆ ನೀಡುವ, ಭೀಮಾರಿ ಹಾಕುವ, ವಾಗ್ಯಂಡನೆ ವಿಧಿಸುವ ಅಥವಾ ಸದನದಿಂದ ಹೊರಗೆ ಕಳುಹಿಸುವ ರೂಪದಲ್ಲಿ ಮತ್ತು ತೀವ್ರತರ ದುಸ್ರಾಡತೆಗೆ ಒಂದು ನಿರ್ದಿಷ್ಟ ಅವಧಿಯವರೆಗೆ ಸದನದ ಸೇವೆಯಿಂದ ಅಮಾನತ್ತಿನಲ್ಲಿರಿಸುವ ರೂಪದಲ್ಲಿ ಇರಬಹುದು.

(ಬಿ) ನೀತಿ ನಿರೂಪಣಾ ಸಮಿತಿಯ ಅಥವಾ ಸದನದ ಅಧಿಕಾರದ ಮೇರೆಗೆ ಸದಸ್ಯರ ಹಿತಾಸತ್ತಿಗಳಿಗೆ ಸಂಬಂಧಿಸಿದ ರಿಜಿಸ್ಟರನ್ನು ಇಡತಕ್ಕಾದ್ದು. ಪ್ರತಿಯೊಬ್ಬ ಸದಸ್ಯರನ್ನು, ಅವರು ಪಡೆಯುವ ಯಾವುದೇ ಆಧಿಕ ಹಿತಾಸತ್ತಿ ಅಥವಾ ಇತರ ಹಣಕಾಸಿನ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ವರ್ಣಕೊಳ್ಳುವುದ್ದೀ ಒದಗಿಸುವಂತೆ ಮತ್ತು ಹಾಗೆ ಒದಗಿಸಿದ ಮಾಹಿತಿಯಲ್ಲಿ ಯಾವುದೇ ಒದಲಾವಣೆಯಿದ್ದರೆ, ಅಂಥ ಒದಲಾವಣೆ ಉಂಟಾದ 90 ದಿನಗಳೊಳಗಾಗಿ ಅವುಗಳನ್ನು ಸೂಚಿಸುವಂತೆ ಕೋರತಕ್ಕಾದ್ದು.

(ಜಿ) ಅಜ್ಞಾಗಳ ಪರಿಶೀಲನಾ ಸಮಿತಿ

*243. ಸಮಿತಿಯ ರಚನೆ :- (1) ಅಜ್ಞಾಗಳ ಪರಿಶೀಲನೆಗೆ ಒಂದು ಸಮಿತಿ ಇರತಕ್ಕಾದ್ದು ಮತ್ತು ಉಪ ಸಭಾಪತಿಯವರು ಆ ಸಮಿತಿಯ ಅಧ್ಯಕ್ಷರಾಗಿರತಕ್ಕಾದ್ದು ಹಾಗೂ ಸಭಾಪತಿಯವರು ನಾಮನಿರ್ದೇಶಿಸಿದ ಎಂಟು ಮಂದಿ ಸದಸ್ಯರನ್ನೂ ಗೊಂಡಿರತಕ್ಕಾದ್ದು.

(2) ಸಮಿತಿಯ ಎರಡು ವರ್ಷಗಳಿಗೆ ಮೀರದ ಅವಧಿಯವರೆಗೆ ಅಧಿಕಾರದಲ್ಲಿರತಕ್ಕಾದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

(3) ಸಮಿತಿಯ ಸಭೆ ನಡೆಯುತ್ತಾದರೆ ಅಧ್ಯಕ್ಷರು ಸೇರಿದಂತೆ ಮೂರು ಮಂದಿ ಸದಸ್ಯರ ಗಣಪೂರ್ತಿ ಇರತಕ್ಕದ್ದು.

244. ಸಮಿತಿಯ ಪ್ರಕಾರ್ಯಗಳು.—(1) ಸಮಿತಿಗೆ ಬಂದ ಪ್ರತಿಯೊಂದು ಅರ್ಜಿಯನ್ನು ಸಮಿತಿಯು ಪರಿಶೀಲಿಸತಕ್ಕದ್ದು ಮತ್ತು ಅರ್ಜಿಯು ಈ ನಿಯಮಗಳಿಗನುಸಾರವಾಗಿದ್ದರೆ, ಅದನ್ನು ಸುತ್ತೋಲೆಯಾಗಿ ಸದಸ್ಯರಿಗೆ ಕಳುಹಿಸಿಕೊಡಬೇಕೆಂದು ಸಮಿತಿಯು ನಿರ್ದೇಶಿಸಬಹುದು. ಅರ್ಜಿಯನ್ನು ಹಾಗೆ ಕಳುಹಿಸಬೇಕೆಂದು ನಿರ್ದೇಶಿಸದೆ ಇದ್ದ ಪ್ರಕಾರ, ಅಧ್ಯಕ್ಷರು ಯಾವುದೇ ಕಾಲದಲ್ಲಿ ಅರ್ಜಿಯನ್ನು ಸುತ್ತೋಲೆಗಾಗಿ ಎಲ್ಲಾರಿಗೂ ಕಳುಹಿಸಿಕೊಡಬೇಕೆಂದು ನಿರ್ದೇಶಿಸಬಹುದು.

(2) ಅಧಿಪತ್ಯ ಪಡೆಯಲು ಸದಸ್ಯರುಗಳಿಗೆ ಕಳುಹಿಸಿಕೊಡುವ ಅರ್ಜಿಯು ಸಮಿತಿಯು ಅಥವಾ ಅಧ್ಯಕ್ಷರು ಸಂದರ್ಭನುಸಾರ ನಿರ್ದೇಶಿಸಬಹುದಾದಂತೆ ಸವಿಸ್ತಾರವಾಗಿ ಅಥವಾ ಸಾರಾಂಶ ರೂಪದಲ್ಲಿ ಇರತಕ್ಕದ್ದು.

(3) ಸಮಿತಿಗೆ ಬಂದಂಥ ಅರ್ಜಿಗಳಲ್ಲಿ ಮಾಡಲಾಗಿರುವ ನಿರ್ದಿಷ್ಟ ದೂರುಗಳನ್ನು, ಅವುಗಳ ಸಂಬಂಧದಲ್ಲಿ ತದು ಸೂಕ್ತವೆಂದು ಭಾವಿಸುವಂಥ ಸೂಕ್ತಗಳನ್ನು ತೆಗೆದುಹೊಂಡ ತರುವಾಯ, ವಿಧಾನ ಪರಿಷತ್ತಿಗೆ ತೆಳಿಸುವುದು ಹಾಗೂ ಪರಿಶೀಲನೆಯಲ್ಲಿರುವ ಮಿಷಣಕ್ಕೆ ನಿರ್ದಿಷ್ಟವಾಗಿ ಅನ್ವಯವಾಗುವ ಪರಿಹಾರ ಕ್ರಮಗಳನ್ನು ಮಳಿಗೆಸುವುದು ಅಥವಾ ಮುಂದೆ ಅಂತಹ ದೂರುಗಳು ಬರದಂತೆ ಸಲಹಗಳನ್ನು ನೀಡುವುದು ಸಹ ಸಮಿತಿಯ ಕರ್ತವ್ಯವಾಗಿರತಕ್ಕದ್ದು.

(ಹೆಚ್) ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ

245. ಸಮಿತಿಯ ರಚನೆ.— (1) ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಇಪ್ಪತ್ತು ಜನ ಸದಸ್ಯರನ್ನೇಷ್ಟಿಗೆಂಡಿರಲ್ಪಟ್ಟದ್ದು. ಆ ಪ್ರಕ್ರಿಯೆ ಏಕ ವರ್ಗಾವಣೆಯ ಮತ್ತೆ ಮೂಲಕ ದಾಖಲೆ ಪ್ರತಿನಿಧಿ ತತ್ವದ ಆಧಾರದ ಮೇಲೆ ಹದಿನ್ಯೇಮೀ ಜನ ಸದಸ್ಯರು ವಿಧಾನ ಸಭೆಯಿಂದಲೂ, ಇದು ಮಂದಿ ಸದಸ್ಯರು ವಿಧಾನ ಪರಿಷತ್ತಿನಿಂದಲೂ ಚುನಾಯಿತರಾಗಲ್ಪಟ್ಟದ್ದು;

ಪರಂತು, ಯಾವೋಬ್ಬ ಸಚಿವರನ್ನು ಸಮಿತಿಯ ಸದಸ್ಯರನ್ನಾಗಿ ಚುನಾಯಿಸಲ್ಪಟ್ಟದ್ದಲ್ಲಿ ಮತ್ತು ಒಬ್ಬ ಸದಸ್ಯನು ಸಮಿತಿಗೆ ಚುನಾಯಿತನಾದ ತರುವಾಯ ಸಚಿವರಾಗಿ ನೇಮಿಸಲ್ಪಟ್ಟರೆ, ಅವನು ಹಾಗೆ ಸಚಿವರಾಗಿ ನೇಮಿತನಾದ ದಿನಾಂಕದಿಂದ ಸಮಿತಿಯ ಸದಸ್ಯನಾಗಿರುವುದು ನಿಂತು ಹೋಗತಕ್ಕದ್ದು.

*(2) ಸಮಿತಿಯು ಎರಡು ವರ್ಷಗಳಿಗೆ ಏರೆರದ ಆವಧಿಯವರೆಗೆ ಅಧಿಕಾರದಲ್ಲಿರಲ್ಪಟ್ಟದ್ದು.

(3) ಸಮಿತಿಯ ಸಭೆ ನಡೆಯಬೇಕಾದರೆ ಅಧ್ಯಕ್ಷರು ಸೇರಿದಂತೆ ಇದು ಜನ ಸದಸ್ಯರ ಕೋರಂ ಇರಲ್ಪಟ್ಟದ್ದು.

246. ಸಮಿತಿಯ ಪ್ರಕಾರ್ಯಗಳು :— (1) ರಾಜ್ಯ ಸರ್ಕಾರದ ವೆಚ್ಚಕ್ಕಾಗಿ ಸದಸ್ಯ ಮಂಜೂರು ಮಾಡಿದ ಮೊಬಿಲಿಸ್‌ಗಳ ವಿನಿಯೋಗದ ವಿವರಗಳನ್ನು ತೋರಿಸುವ ಲೆಕ್ಕಗಳನ್ನೂ, ರಾಜ್ಯ ಸರ್ಕಾರದ ಹಣಕಾಸಿಗೆ ಸಂಬಂಧಿಸಿದ ವಾರ್ಡ್‌ಕ ಲೆಕ್ಕಗಳನ್ನೂ ಮತ್ತು ಸದಸ್ಯದ ಮುಂದೆ ಮಂಡಿಸಬಹುದಾದಂಥ ಇತರ ಲೆಕ್ಕಗಳನ್ನು ಪರಿಶೀಲಿಸುವುದು ಸೂಕ್ತವೆಂದು ಸಮಿತಿಯು ಭಾವಿಸಿದರೆ ಅವುಗಳನ್ನು ಪರಿಶೀಲಿಸಲು ಸಾರ್ವಜನಿಕ ಲೆಕ್ಕಪತ್ರಗಳ ಒಂದು ಸಮಿತಿ ಇರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಥಾರಣ್ಣನಂತೆ ದಿ:14.02.2006 ರಂದು ಪ್ರತ್ಯೇಕೀಯೋಜಿತಾಗಿದೆ

(2) ರಾಜ್ಯ ಸರ್ಕಾರದ ವಿನಿಯೋಗದ ಲೆಕ್ಕಗಳನ್ನು ಮತ್ತು ಆ ಲೆಕ್ಕಗಳನ್ನು ಕುರಿತು ನಿಯಂತ್ರಕರು ಮತ್ತು ಮಹಾಲೆಕ್ಕಪರಿಸೋಧಕರು ನೀಡಿರುವ ವರದಿಯನ್ನು ಪರಿಶೀಲಿಸುವಲ್ಲಿ ಕೆಳಕಂಡ ವಿಷಯಗಳ ಬಗ್ಗೆ-

(ಎ) ಒಟ್ಟಾಡೆಯಾಗಿದೆಯೆಂದು ಲೆಕ್ಕಗಳಲ್ಲಿ ತೋರಿಸಿರುವ ವೊಬಲಗುಗಳ, ಎರೂವ ಸೇವೆ ಅಥವಾ ಉದ್ದೇಶಕ್ಕಾಗಿ ಆ ಮೊಬಲಗುಗಳನ್ನು ವಿನಿಯೋಗಿಸಲಾಗಿದೆಯೋ ಅಥವಾ ವಿಚುರಾಕಳಾಗಿದೆಯೋ ಆ ಸೇವೆ ಅಥವಾ ಉದ್ದೇಶಕ್ಕಾಗಿ ನ್ಯಾಯಬದ್ಧವಾಗಿ ದೊರಕೆದ್ದವೇ ಮತ್ತು ಅವುಗಳಾಗಿ ಆ ವೊಬಲಗಳನ್ನು ಉಪಯೋಗಿಸಿಕೊಳ್ಳಲಾಯಿತೇ ಎಂಬುದನ್ನು ;

(ಒ) ವೆಚ್ಚಗಳನ್ನು ಒರೂವ ಪ್ರಾಧಿಕಾರದ ವೇಂರೋಗ್ ವರೂಡಬಹುದಾಗಿದೆಯೋ ಆ ಪ್ರಾಧಿಕಾರಕ್ಕನುಸಾರವಾಗಿ ಮಾಡಲಾಗಿದೆಯೇ ಎಂಬುದನ್ನು ; ಮತ್ತು

(ಓ) ಸಕ್ಕಮ ಪ್ರಾಧಿಕಾರವು ರಚಿಸಿದ ನಿಯಮಗಳ ಮೇರೆಗೆ ಈ ಸಂಬಂಧದಲ್ಲಿ ಮಾಡಲಾದ ಉಪಬಂಧಗಳಿಗನುಸಾರವಾಗಿ ಪ್ರತಿಧೀಕರಣ ವಿನಿಯೋಗವನ್ನು ಮಾಡಲಾಗಿದೆ ಎಂಬುದನ್ನು

- ಮನವರಿಕೆ ಮಾಡಿಕೊಳ್ಳುವುದು ಸಮಿತಿಯ ಕರ್ತವ್ಯವಾಗಿರತಕ್ಕೂ.

(3) ಕೆಳಕಂಡ ವಿಷಯಗಳನ್ನು ಪರಿಶೀಲಿಸುವುದು ಸಹ ಸಹಾತ್ಮಕ ಕರ್ತವ್ಯವಾಗಿರತಕ್ಕದ್ದು -

(ಎ) ರಾಜ್ಯ ನಿಗಮಗಳ, ವಾಣಿಜ್ಯ ಮತ್ತು ತಯಾರಿಕಾ ಸಂಸ್ಥೆಗಳ, ಉದ್ಯಮಗಳ ಮತ್ತು ಯೋಜನೆಗಳ ಆದಾಯ ಮತ್ತು ವೆಚ್ಚಗಳನ್ನು ತೋರಿಸುವ ವಿವರಣೆ ಪಟ್ಟಿಯನ್ನು ಮತ್ತು ಸರ್ಕಾರವು ತಂತ್ರಾರಿಸುವಂತೆ

ಅಗತ್ಯಪಡಿಸಿರುವ ಅಥವಾ ಒಂದು ನಿರ್ದಿಷ್ಟ ನಿಗಮ, ವಾರೀಂಜ್ಯ, ತಯಾರಿಕಾ ಸಂಸ್ಕೃತ, ಉದ್ಯಮ ಮತ್ತು ಯೋಜನೆಗೆ ಹಣ ಒದಗಿಸುವುದನ್ನು ಕ್ರಮಪಡಿಸುವ ಶಾಸನಬಳ್ಳ ನಿಯಮಗಳ ಉಪಬಂಧಗಳ ಮೇರೆಗೆ ಸಿದ್ಧಪಡಿಸಿದ ಆಯವ್ಯಯದ ಪಟ್ಟ ಮತ್ತು ಲಾಭ ಮತ್ತು ನಷ್ಟ ಲೆಕ್ಕಗಳ ವಿವರಣೆಯನ್ನು ಹಾಗೂ ಆ ಬಗ್ಗೆ ನಿಯಂತ್ರಕರ ಮತ್ತು ಮಹಾಲೆಕ್ಕಪರಿಶೋಧಕರ ವರದಿಯನ್ನು ಪರಿಶೀಲಿಸುವುದು;

(ಬಿ) ಸಕ್ಕರೆ ಪ್ರಾಧಿಕಾರದ ಮೇರೆಗೆ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆ ಮಾಡಬಹುದಾದ ಸ್ವಾಯತ್ತ ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಆದಾಯ ಮತ್ತು ವೆಚ್ಚಗಳನ್ನು ಶೋರಿಸುವ ಲೆಕ್ಕಗಳನ್ನು ಪರಿಶೀಲಿಸುವುದು;

(ಸಿ) ಯಾವುದೇ ಜಮೀನ ಬಗ್ಗೆ ಲೆಕ್ಕಪರಿಶೋಧನೆ ನಡೆಸಲು ಅಥವಾ ಸರಕು ಮತ್ತು ದಾಸ್ತಾನುಗಳ ಬಗ್ಗೆ ಲೆಕ್ಕಪರಿಶೋಧನೆ ನಡೆಸಬೇಕೆಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಅಗತ್ಯಪಡಿಸಿರುವ ಸಂದರ್ಭಗಳಲ್ಲಿ ಆದರ ವರದಿಯನ್ನು ಪರಿಶೀಲಿಸುವುದು ;

(4) ಯಾವುದೇ ಸೇವೆಯ ಉದ್ದೇಶಕ್ಕಾಗಿ ಸದಸಯ ಮಂಜೂರು ಮಾಡಿದ್ದಕ್ಕಿಂತ ಹೆಚ್ಚು ಮೂಳಿಗನ್ನು ಹಣಕಾಸು ವರ್ಷದಲ್ಲಿ ವೆಚ್ಚ ಮಾಡಿದ್ದರೆ, ಹೆಚ್ಚಿಗೆ ವೆಚ್ಚ ಮಾಡಬೇಕಾಗಿ ಬಂದ ಪ್ರತಿಯೊಂದು ಸಂದರ್ಭಗಳ ವಾಸ್ತವಾಂಶವನ್ನು ಸಮಿತಿಯು ಪರಿಶೀಲಿಸತಕ್ಕುದು ಮತ್ತು ತಾನು ಸೂಕ್ತಪಂದು ಭಾವಿಸುವಂಥ ಶಿಫಾರಸ್ನನ್ನು ಮಾಡತಕ್ಕುದ್ದು :

ಪರಿಂತು, ಈ ಸಿಯಮಗಳ ಮೇರೆಗೆ ಅಥವಾ ಅಧ್ಯಕ್ಷರು, ಸಾರ್ವಜನಿಕ ಉದ್ಯಮಗಳ ಸಮಿತಿಗೆ ಸಾರ್ವಜನಿಕ ಉದ್ಯಮಗಳನ್ನು ಹಂಚಿಕೆ ಮಾಡಿದ್ದರೆ ಅವುಗಳಿಗೆ ಸಂಬಂಧಿಸಿದಂತೆ ಸಮಿತಿಯು ತನ್ನ ಪ್ರಕಾರ್ಯಗಳನ್ನು ಕೆಲಾಯಿಸತಕ್ಕದ್ದಿಲ್ಲ.

247. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿಯನ್ನು ಮಂಡಿಸುವುದು:- ಸರ್ಕಾರದ ಲೆಕ್ಕಗಳ ಮೇಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿಯನ್ನು ಮತ್ತು ಅದರ ಮೇಲಣ ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕರ ವರದಿಯನ್ನು ವಿಧಾನ ಪರಿಷತ್ತಿನ ಸದಸ್ಯರೇ ಸದರಿ ಸಮಿತಿಯ ಅಧ್ಯಕ್ಷರಾಗಿದ್ದರೆ ಅವರು ಅಧವಾ ಅದನ್ನು ಮಂಡಿಸಲು ಅಧ್ಯಕ್ಷರಿಂದ ಅಧಿಕಾರ ಪಡೆದಿರಬಹುದಾದ ಯಾರೇ ಸದಸ್ಯರು ಸದನದಲ್ಲಿ ಮಂಡಿಸತಕ್ಕದ್ದು.

(ಒ) ಸಾರ್ವಜನಿಕ ಉದ್ಯಮಗಳ ಸಮಿತಿ

248. ಸಮಿತಿಯ ರಚನೆ :- ಸಾರ್ವಜನಿಕ ಉದ್ಯಮಗಳ ಸಮಿತಿಯಲ್ಲಿ ಇಪ್ಪತ್ತು ಜನ ಸದಸ್ಯರಿರತಕ್ಕದ್ದು. ಈ ಪ್ರೇಕ್ಷಿ ಏಕವರ್ಗವಣೀಯ ಮತದ ಮೂಲಕ ದಾವಾಷಾ ಪ್ರಾತಿನಿಧಿ ತತ್ವಕ್ಕೆ ಅನುಸಾರವಾಗಿ ವಿಧಾನ ಸಭೆಯಿಂದ ಆಯ್ದುಯಾದ ಹದಿನ್ಯಾದು ಜನ ಸದಸ್ಯರು ಮತ್ತು ವಿಧಾನ ಪರಿಷತ್ತಿನಿಂದ ಆಯ್ದುಯಾದ ಐದು ಜನ ಸದಸ್ಯರು ಇರತಕ್ಕದ್ದು :

ಪರಂತು, ಯಾವೇಬೂ ಸಚಿವರು ಸಮಿತಿಯ ಸದಸ್ಯರಾಗಿ ಚುನಾಯಿತರಾಗತಕ್ಕದ್ದಲ್ಲಿ ಮತ್ತು ಸಮಿತಿಗೆ ಚುನಾಯಿತರಾದ ಮೇಲೆ ಯಾರಾದರೆಬೂ ಸದಸ್ಯರು ಸಚಿವರಾಗಿ ನೇಮಕವಾದರೆ, ಅವರು ನೇವಾಕವಾದ ದಿನದಿಂದ ಸಮಿತಿಯ ಸದಸ್ಯರಾಗಿರುವುದು ನಿಂತುಹೋಗತಕ್ಕದ್ದು:

ಮತ್ತು ಪರಂತು, ಯಾವುದೇ ಸಾರ್ವಜನಿಕ ಉದ್ಯಮಗಳಲ್ಲಿ ಅಧಿಕಾರ ಹಿತಾಸ್ತಕಿಯನ್ನು ಹೊಂದಿರುವ ಯಾರೇ ಸದಸ್ಯರು ಸಮಿತಿಯ ಸದಸ್ಯರಾಗಿ ಚುನಾಯಿತರಾಗಲು ಅಧವಾ ಸಮಿತಿಯ ಸದಸ್ಯರಾಗಿ ಮುಂದುವರೆಯಲು ಅರ್ಹರಾಗಿರತಕ್ಕದ್ದಲ್ಲ.

*(2) ಸಮಿತಿಯ ಕಾಲಾವಧಿ : ಸಮಿತಿಯು ಎರಡು ವರ್ಷಗಳಿಗೆ ಮೇರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

249. ಸಮಿತಿಯ ಪ್ರಕಾರ್ಯಗಳು :- ಅನುಸಂಖ್ಯೆ 111ರಲ್ಲಿ ನಮೂದಿಸಲಾದ ಸಾರ್ವಜನಿಕ ಉದ್ದೇಶಗಳ ಕಾರ್ಯಗಳನ್ನು ಪರಿಶೀಲಿಸಲು ಸಾರ್ವಜನಿಕ ಉದ್ದೇಶಗಳ ಸಮಿತಿಯೊಂದಿರತಕ್ಕದ್ದು. ಈ ಸಮಿತಿಯ ಕಾರ್ಯಗಳು ಈ ಮುಂದಿನಂತೆ ಇರತಕ್ಕದ್ದು.

(ಎ) ಅನುಸಂಖ್ಯೆಯಲ್ಲಿ ನಮೂದಿಸಲಾದ ಸಾರ್ವಜನಿಕ ಉದ್ದೇಶಗಳ ವರದಿ ಹಾಗೂ ಲೇಕ್ಕಪತ್ರಗಳನ್ನು ಪರಿಶೀಲಿಸುವುದು;

(ಬಿ) ಸಾರ್ವಜನಿಕ ಉದ್ದೇಶಗಳ ಬಗ್ಗೆ ಲೇಕ್ಕ ನಿಯಂತ್ರಕರು ಮತ್ತು ಮಹಾಲೇಕ್ಕಪರಿಶೋಧಕರು ನೀಡಿರುವ ವರದಿಗಳೇನಾದರೂ ಇದ್ದರೆ, ಅವುಗಳನ್ನು ಪರಿಶೀಲಿಸುವುದು;

(ಸಿ) ಸಾರ್ವಜನಿಕ ಉದ್ದೇಶಗಳ ಸ್ವಾಯತ್ತತ್ವ ಹಾಗೂ ದಕ್ಕತೆಯನ್ನು ಗಮನದಲ್ಲಿಟ್ಟುಕೊಂಡು ಸದರಿ ಸಂಸ್ಥೆಗಳು, ಉತ್ತಮ ವ್ಯವಹಾರ ತತ್ವಗಳು ಹಾಗೂ ಸಮರ್ಪ ವಾಣಿಜ್ಯ ರೂಢಿಗಳನ್ನು ಅನುಸರಿಸಿ ವ್ಯವಹಾರದ ತರು ಕರ್ತವ್ಯವನ್ನು ನಿರ್ವಹಿಸುತ್ತಿರುವುದೇ ಏಂಬುದನ್ನು ಪರಿಶೀಲಿಸುವುದು; ಮತ್ತು

(ಡಿ) ಮೇಲ್ಮೈಸಿದ (ಎ), (ಬಿ) ಮತ್ತು (ಸಿ) ಖಿಂಡಗಳಲ್ಲಿ ನಮೂದಿಸಿರದ ಮತ್ತು ಅಧ್ಯಕ್ಷರು ಕಾಲಕಾಲಕ್ಕೆ ವಹಿಸಿಕೊಡಬಹುದಾದಂಥ ಸಾರ್ವಜನಿಕ ಲೇಕ್ಕಪತ್ರಗಳ ಸಮಿತಿ ಮತ್ತು ಅಂದಾಜುಗಳ ಸಮಿತಿಯಲ್ಲಿ ನಿಹಿತವಾದಂಥ ಇತರ ಕರ್ತವ್ಯಗಳನ್ನು ನಿರ್ವಹಿಸುವುದು;

ಪರಂತು, ಕೆಳಕಂಡ ವಿಷಯಗಳನ್ನು ಸಮಿತಿಯವರು ಪರಿಶೀಲಿಸತಕ್ಕದ್ದಲ್ಲಿ ಮತ್ತು ಆ ಬಗ್ಗೆ ತನಿಬೆ ನಡೆಸತಕ್ಕದ್ದಲ್ಲಿ:-

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

(1) ಸಾರ್ವಜನಿಕ ಉದ್ಯಮಗಳ ವ್ಯವಹಾರ ಹಾಗೂ ವಾರೇಜ್‌
ವ್ಯವಹಾರಗಳನ್ನು ಮೂರುತ್ತೆಡಿಸಿ ಸರ್ಕಾರದ ಮುಖ್ಯ ಕಾರ್ಯಕ್ರಮಿಯ
ವಿಷಯಗಳು ;

(2) ದ್ಯುನಂದಿನ ಆಡಳಿತ ವಿಷಯಗಳು ;

(3) ಸಾರ್ವಜನಿಕ ಉದ್ಯಮದ ವ್ಯವಹಾರಗಳನ್ನು ಪರಿಶೀಲಿಸಲು
ಎರಾವುದೇ ಒಂದು ವಿಶೇಷ ಶಾಸನದ ಮೂಲಕ ಆಡಳಿತ
ವ್ಯವಸ್ಥೆಯೊಂದನ್ನು ರಚಿಸಿದ್ದರೆ ಆ ಸಂಸ್ಕೇರಣೆ ಸಂಬಂಧಪಟ್ಟ ವಿಷಯಗಳು.

(ಜಿ) ಹಕ್ಕಬಾಧ್ಯತೆಗಳ ಸಮಿತಿ

250. ಸಮಿತಿಯ ರಚನೆ :- (1) ವಿಧಾನ ಪರಿಷತ್ತಿಗಾಗಿ ಒಂಭತ್ತು
ಸದಸ್ಯರಿರುವ ಹಕ್ಕಬಾಧ್ಯತೆಗಳ ಸಮಿತಿಯನ್ನು ನೇಮಕ ಮಾಡತಕ್ಕಾದ್ದು.
ಅವರಲ್ಲಿ ಏಳು ಮಂದಿ ಸದಸ್ಯರುಗಳನ್ನು ವಿಕಾಸತದ ವರ್ಗಾವಣೀಯ
ಮೂಲಕ ಚಾಮಾಡಿ ಪ್ರಾತ್ಮಿನಿಧ್ಯ ತತ್ತ್ವಕ್ಕೆ ಅನುಸಾರವಾಗಿ ವಿಧಾನ
ಪರಿಷತ್ತಿನಿಂದ ಡುಪಾಯಿಸತಕ್ಕಾದ್ದು ಮತ್ತು ಇಬ್ಬರು ಸದಸ್ಯರುಗಳನ್ನು
ಸಫಾಪಡಿಯವರು ನಾಮನಿರ್ದೇಶನದ ಮೂಲಕ ನೇಮಕ ಮಾಡತಕ್ಕಾದ್ದು.

(2) ಸಮಿತಿಯ ಸಭೆ ಸದೆಯಬೇಕಾದರೆ ನಾಲ್ಕು ಸದಸ್ಯರ ಗೌಪ್ಯಾತ್ಮಿ
ಇರತಕ್ಕಾದ್ದು.

*(3) ಸಮಿತಿಯು ಎರಡು ವರ್ಷಗಳಿಗೆ ಮೀರದ ಆವಧಿಯವರೆಗೆ
ಅಧಿಕಾರದಲ್ಲಿ ಇರತಕ್ಕಾದ್ದು.

251. ಸಮಿತಿಯಿಂದ ಪ್ರಶ್ನೆಗಳ ಪರಿಶೀಲನೆ :- (1) ಸಮಿತಿಯು ತನಗೆ
ಒಟ್ಟಿಸುವ ಪ್ರತಿಯೊಂದು ವಿಷಯವನ್ನೂ ಪರಿಶೀಲಿಸತಕ್ಕಾದು ಮತ್ತು
ಪ್ರತಿಯೊಂದು ಸಂದರ್ಭದ ಸತ್ಯಾಂಶಗಳನ್ನೂ ನೋಡಿ. ಹಕ್ಕಬಾಧ್ಯತೆಯ

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು
ಪ್ರತ್ಯೇಕೀಜಿಸಲಾಗಿದೆ

ಉಲ್ಲಂಘನೆಯು ನಡೆದಿದೆಯೇ ಎಂಬುದನ್ನು ನಿರ್ಧರಿಸತಕ್ಕುದು, ಮತ್ತು ಉಲ್ಲಂಘನೆಯಾಗಿದ್ದರೆ, ಉಲ್ಲಂಘನೆಯ ಸ್ವರೂಪ, ಉಲ್ಲಂಘನೆಗೆ ಅವಕಾಶ ಕೊಟ್ಟಿರುವಂಥ ಸಂದರ್ಭಗಳು ಇವುಗಳನ್ನು ನಿರ್ಧರಿಸತಕ್ಕುದ್ದು ಮತ್ತು ಈ ಸಂದರ್ಭದಲ್ಲಿ ತಾನು ಯುಕ್ತಪೆಂದು ತಿಳಿಯುವಂಥ ಶಿಫಾರಸ್ಸುಗಳನ್ನು ಮಾಡತಕ್ಕುದ್ದು.

(2) ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಕಾರ್ಯಕರೂಪಕ್ಕೆ ತರುವಲ್ಲಿ ಸದನವು ಅನುಸರಿಸಬೇಕಾದ ಕಾಂರ್ಮಾವಿಧಾನವನ್ನು ಸಹ ಆ ವರದಿಯು ಒಳಗೊಂಡಿರಬೇಕು.

252. ವರದಿಯ ಪರಿಶೀಲನೆ :- (1) ವರದಿಯನ್ನು ಒಟ್ಟಿಸಿದ ತರುವಾಯ ಅಧ್ಯಕ್ಷರು ಅಥವಾ ಸಮಿತಿಯ ಯಾರ್ಜೋಭ್ವ ಸದಸ್ಯರು ಅಥವಾ ಇತರ ಯಾರೇ ಸದಸ್ಯರು ವರದಿಯನ್ನು ಪರಿಗಣಿಸುತ್ತಿರುತ್ತಾರೆ ಅಥವಾ ಅಧ್ಯಕ್ಷರು, ಆ ವಿಷಯವನ್ನು ಸದನದ ಮುಂದೆ ಮಂಡಿಸಬಹುದು.

(2) ಸದನದ ಮುಂದೆ ವಿಷಯವನ್ನು ಮಂಡಿಸುವುದಕ್ಕೆ ಮುಂಚೆ, ಸಭಾಪತಿಯವರು ಅರ್ಥ ಗಂಟೆಗಿಂತ ಹೆಚ್ಚಿಲ್ಲದ ಅವಧಿಯವರೆಗೆ ಪ್ರಸ್ತಾಪದ ಮೇಲೆ ಚರ್ಚೆ ನಡೆಸಲು ಆವಕಾಶ ಕೊಡಬಹುದು ಮತ್ತು ಅಂಥ ಚರ್ಚೆಯಲ್ಲಿ ಸದನವು ವರದಿಯ ಪರಿಶೀಲನೆಯನ್ನು ಸಮಾಧಿಸಲು ಅತ್ಯಾವಶ್ಯಾಮಾಗಿರುವುದಕ್ಕಿಂತ ಹೆಚ್ಚಿಗಿರುವ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸತಕ್ಕದ್ದಿ.

(3) (1)ನೇ ಉಪನಿಷದು ಮೇರೆಗೆ ಮಾಡಿರುವ ಪ್ರಸ್ತಾವವನ್ನು ಅನುಮೋದಿಸಿದ ತರುವಾಯ, ಅಧ್ಯಕ್ಷರು ಅಥವಾ ಸಂದರ್ಭಾನುಸಾರ ಸಮಿತಿಯ ಯಾರೇ ಸದಸ್ಯರು ಅಥವಾ ಯಾರೇ ಇತರ ಸದಸ್ಯರು,

ವರದಿಂರುಲ್ಲಿ ಅಡಕವಾಗಿರುವ ಶಿಫಾರಸ್ಸನು ಸದಸ್ಯ
ಅನುಮೋದಿಸುತ್ತದೆಯೇ ಅಥವಾ ಅನುಮೋದಿಸುವುದಿಲ್ಲವೇ ಅಥವಾ
ತಿದ್ದುಪಡಿಗಳೊಡನೆ ಅನುಮೋದಿಸುತ್ತದೆಯೇ ಎಂಬುದನ್ನು
ಪ್ರಸ್ತಾವಿಸಬಹುದು.

253 ಸಮಿತಿಯ ವರದಿಯ ಪರಿಶೀಲನೆಗೆ ಆದ್ಯತೆ :- ಸಮಿತಿಯ
ವರದಿಯನ್ನು ಸದಸ್ಯ ಮುಂದೆ ತರುವಲ್ಲಿ ಅನಾವಶ್ಯಕವಳ್ಳದ ವಿಳಂಬ
ಅಗಿದ್ದು ಹೊರತು, ಆದನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವಕ್ಕೆ
177ನೇ ನಿಯಮದ (1)ನೇ ಉಪ ನಿಯಮದ ಮೇರಗಿನ ಹಕ್ಕಾಧ್ಯಾತ್ಮ
ವಿಷಯಕ್ಕೆ ಹೊಟ್ಟಿಂಥ ಆದ್ಯತೆಯನ್ನೇ ಕೊಡತಕ್ಕುದು;

ಪರಂತು, ವರದಿಯ ಪರಿಶೀಲನೆಗೆ ಈಗಾಗಲೇ ದಿನಾಂಕವನ್ನು
ಗೊತ್ತಪಡಿಸಿದ್ದರೆ, ಹಾಗೆ ಗೊತ್ತಪಡಿಸಿದ ದಿನಾಂಕದಂದು ಹಕ್ಕಾಧ್ಯಾತ್ಮಯ
ವಿಷಯಕ್ಕೆ ಆದ್ಯತೆ ಕೊಡತಕ್ಕುದ್ದು.

(ಕ) ಅಧಿಕಾರಿಗಳ ರಚನೆ ಸಮಿತಿ

254. ಸಮಿತಿಯ ರಚನೆ :- (1) ಸಮಿತಿಯು ಇಪ್ಪತ್ತು ಸದಸ್ಯರುಗಳನ್ನು
ಒಳಗೊಂಡಿರತಕ್ಕುದು. ಈ ಪ್ರಕ್ರಿಯೆ ಏಕಮಾತ್ರ ವರ್ಗಾವಣೆಯ ಮೂಲಕ
ದಾಖಾಡು ಪ್ರತಿನಿಧ್ಯದ ತತ್ವಜ್ಞನುಸಾರವಾಗಿ ವರ್ಗಾವಣೆಯಾದ
ಒಂಟಿ ಮತದ ಮೂಲಕ ಹದಿನ್ಯಾದ್ಯ ಸದಸ್ಯರನ್ನು ವಿಧಾನಸಭಾ ಸದಸ್ಯರ
ಪ್ರಕ್ರಿಯೆ ಚುನಾಯಿಸತಕ್ಕುದು, ಮತ್ತು ಉಳಿದ ಇದು ಸದಸ್ಯರನ್ನು
ವಿಧಾನಪರಿಷತ್ತಿನ ಸದಸ್ಯರ ಪ್ರಕ್ರಿಯೆ ಚುನಾಯಿಸತಕ್ಕುದು.

*(2) ಸಮಿತಿಯು ಎರಡು ವರ್ಷಗಳಿಗೆ ಮೇರದ ಅವಧಿಯವರೆಗೆ
ಅಧಿಕಾರದಲ್ಲಿ ಇರತಕ್ಕುದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸನಂತಹ ದಿ:14.02.2006 ರಂದು
ಪ್ರತಾಯೋಜಿಸಲಾಗಿದೆ

255. ಸಮಿತಿಯ ಪ್ರಕಾರಗಳು :- ಸಂವಿಧಾನದಿಂದ ಪ್ರದ್ರಶಿಸಾದ ಅಥವಾ ಸಂಸತ್ತಿನಿಂದ ಅಥವಾ ರಾಜ್ಯ ವಿಧಾನಮಂಡಲದಿಂದ ಪ್ರತ್ಯಾಯೋಜಿಸಲಾದ ನಿಬಂಧನೆಗಳ, ನಿಯಮಗಳ, ಉಪನಿಯಮಗಳ, ಜ್ಯೇಷ್ಠಾಗಳ ರಚನಾರ್ಥಿಕಾರಗಳನ್ನು ಅಂತಹ ಪ್ರತ್ಯಾಯೋಜನೆಗನುಗುಣವಾಗಿ ಜೆಲಾಯಿಸಲಾಗುತ್ತಿದೆಯೇ ಎಂಬುದನ್ನು ಕುರಿತು ಪರಾಮರ್ಶಿಸಿ, ವಿಧಾನ ಮಂಡಲಕ್ಕೆ ವರದಿ ಮಾಡಲು ಅಧೀನ ಶಾಸನ ರಚನಾ ಸಮಿತಿಯು ಇರತಕ್ಕಾದ್ದು.

256. ಸಮಿತಿಯ ಕರ್ತವ್ಯಗಳು :- (1) ಸಂವಿಧಾನದ ಉಪಭಂಗಳಿಗನುಸಾರವಾಗಿ ಅಥವಾ ಸಂಸತ್ತಿನಿಂದ ಅಥವಾ ರಾಜ್ಯ ವಿಧಾನಮಂಡಲದಿಂದ ಪ್ರತ್ಯಾಯೋಜಿತವಾದ ಅಧಿಕಾರಗಳನ್ನು ಜಲಾಯಿಸಿ ರಚಿಸಲಾದ ಪ್ರತಿಯೊಂದು ನಿಬಂಧನೆ, ನಿಯಮ, ಉಪನಿಯಮ, ಜ್ಯೇಷ್ಠಾ, ಮುಂತಾದುವನ್ನು ಸದನದ ಮುಂದೆ ಮುಂಟಿಸಿದ ತರುವಾಯ ಅಥವಾ ರಾಜ್ಯಪತ್ರದಲ್ಲಿ ಪ್ರಕಟಿಸಿದ ತರುವಾಯ, ಅದಷ್ಟು ಬೇಗನೆ, ಸಮಿತಿಯು ಮುಖ್ಯವಾಗಿ—

(i) ಅದು ಸಂವಿಧಾನದ ಸಾರ್ಥಕ ಉದ್ದೇಶಗಳಿಗೆ ಅನುಗುಣವಾಗಿದೆಯೇ ಅಥವಾ ಯಾವ ಅಧಿವಿಯಮಕ್ಕನುಸಾರವಾಗಿ ಅದನ್ನು ರಚಿಸಲಾಗಿದೆಯೇ ಆ ಅಧಿವಿಯಮಕ್ಕನುಗುಣವಾಗಿದೆಯೇ ಹೇಗೆ ;

(ii) ಸಮಿತಿಯ ಅಭಿಪ್ರಾಯದಲ್ಲಿ ಅದರಲ್ಲಿ ವಿಧಾನಮಂಡಲದ ಅಧಿವಿಯಮದಲ್ಲಿ ಇಸ್ತುವುದ್ದು ರೂಪಕ್ಕೆ ರೀತಿಯಲ್ಲಿ ವೃವಹರಿಸತಕ್ಕ ವಿಷಯವಿದೆಯೇ ಹೇಗೆ ;

(iii) ಅದರಲ್ಲಿ ಯಾವುದೇ ತೆರಿಗೆಯನ್ನು ವಿಧಿಸುವ ಪ್ರಸ್ತಾವವಿದೆಯೇ ಹೇಗೆ :

(iv) ಅದು ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ನಿರ್ಣೇಧಿಸುವುದೇ ಹೇಗೆ ;

(v) ಅದು ಯಾವುದೇ ಉಪಬಂಧಗಳಿಗೆ, ಸಂವಿಧಾನ ಅಥವಾ ಅಧಿನಿಯಮವು ಸ್ವಾಧ್ಯವಾಗಿ ಯಾವುದೇ ಅಧಿಕಾರ ಕೊಡುವಿದ್ದರೂ ಪೂರ್ವಾನ್ಯಯವಾಗಿ ಜಾರಿಗೆ ಕೊಡುವುದು.

(vi) ಅದು ರಾಜ್ಯದ ಸಂಚಿತ ನಿರ್ಧಿಯಿಂದ ಅಥವಾ ರಾಜಸ್ವಲಿಂದ ಚೆಚ್ಚಬನ್ನೊಳಗೇಂಡಿದೆಯೇ ಹೇಗೆ ;

(vii) ಅದು ಸಂವಿಧಾನದಿಂದ ಪ್ರದತ್ತವಾದ ಅಥವಾ ಯಾವ ಅಧಿನಿಯಮವು ಉದ್ದೇಶಕ್ಕಾಗಿ ಅದನ್ನು ಮಾಡಲಾಗಿದೆಯೇ ಈ ಅಧಿನಿಯಮದಿಂದ ಪ್ರದತ್ತವಾದ ಅಧಿಕಾರಗಳನ್ನು ಅಸಾಮಾನ್ಯವಾಗಿ ಅಥವಾ ಅನಿರೀಕ್ಷಿತವಾಗಿ ಉಪಯೋಗಿಸಿಕೊಳ್ಳುವ ಸಂಭವವಿದೆಯೇ ಹೇಗೆ ;

(viii) ಅದರ ಪ್ರಕಟಣೆಯಲ್ಲಿ ಅಥವಾ ಅದನ್ನು ವಿಧಾನಮಂಡಳದ ಮುಂದ ಮುಂಡಿಸುವಲ್ಲಿ ಸ್ವಾಯತ್ಸಮಾನವಾದ ವಿಳಂಬವೇಷಾದರೂ ಆಗಿದೆಯೇ ಹೇಗೆ ;

(ix) ಯಾವುದೇ ಕಾರಣಕ್ಕಾಗಿ ಅದರ ಸ್ವರೂಪ ಅಥವಾ ಉದ್ದೇಶದ ಒಗ್ಗೆ ಯಾವುದೇ ಸ್ವಾತಂತ್ರ್ಯಕರಣದ ಅಗತ್ಯವಿದೆಯೇ ಹೇಗೆ ;

- ಎಂಬುದನ್ನು ಪರಿಶೀಲಿಸತಕ್ಕದ್ದು.

257. ಸಮಿತಿಯ ಪರಿಧಿ :- (1) ಯಾವುದೇ ಅದೇಶವನ್ನು ಪೂರ್ವಾನ್ಯವಾಗಿ ಅಥವಾ ಭಾಗಶಃ ರದ್ದುಪಡಿಸಬೇಕೆಂದು ಅಥವಾ ಯಾವುದೇ ವಿಷಯದಲ್ಲಿ ತಿದ್ದುಪಡಿಮಾಡಬೇಕೆಂದು ಸಮಿತಿಯ ಅಭಿಪ್ರಾಯಪಟ್ಟರೆ,

ಅದು ತನ್ನ ಅಭಿಪ್ರಾಯವನ್ನು ಮತ್ತು ಆ ಬಗ್ಗೆ ಕಾರಣಗಳನ್ನು ವಿಧಾನಮಂಡಲದ ಉಭಯ ಸದನಗಳಿಗೂ ವರದಿ ಮಾಡತಕ್ಕದ್ದು.

(2) ಯಾವುದೇ ಆದೇಶಗಳಿಗೆ ಸಂಬಂಧಿಸಿದ ಯಾವುದೇ ಇತರ ವಿಷಯವನ್ನು ವಿಧಾನಮಂಡಲದ ಉಭಯ ಸದನಗಳ ಗಮನಕ್ಕೆ ತರಬೇಕೆಂದು ಸಮಿತಿಯು ಅಭಿಪ್ರಾಯಪಟ್ಟರೆ, ಅದು ತನ್ನ ಅಭಿಪ್ರಾಯವನ್ನು ಹಾಗೂ ಆ ವಿಜಾರವನ್ನು ವಿಧಾನ ಮಂಡಲದ ಉಭಯ ಸದನಗಳಿಗೆ ವರದಿ ಮಾಡತಕ್ಕದ್ದು ;

258. ನಿರ್ದೇಶನ ನೀಡಲು ಸಭಾಪತಿಯವರ ಅಧಿಕಾರ :-
ಸಭಾಪತಿಯವರು ಸಮಿತಿಯಲ್ಲಿ ಅಥವಾ ಸದನದಲ್ಲಿ ಅಧೀನ ಶಾಸನ ರಚನೆಯ ಯಾವುದೇ ಪ್ರಶ್ನೆಯ ಪರಿಶೀಲನೆಗೆ ಸಂಬಂಧಿಸಿದ ಎಲ್ಲ ವಿಷಯಗಳಿಗೂ ಸಂಬಂಧಿಸಿದಂತೆ ಕಾರ್ಯವಿಧಾನವನ್ನು ಕ್ರಮವಾಗಿ ವಿಜಾರಿಸಿ ತಾವು ಆಗತ್ಯವೆಂದು ಭಾವಿಸಬಹುದಾದಂಥ ನಿರ್ದೇಶನಗಳನ್ನು ನೀಡಬಹುದು.

(ಎಲ್ಲಾ) ಸಕಾರಿ ಭರವಸೆಗಳ ಸಮಿತಿ

259. ಸಮಿತಿಯ ರಚನೆ :- (1) ಸಮಿತಿಯು ಏಕಮಾತ್ರ ವರ್ಗಾವಳಿಯ ಮತದಾನದ ಮೂಲಕ ದಾಮಾಡ ಪ್ರತಿನಿಧ್ಯದ ತತ್ವಕ್ಕನುಸಾರವಾಗಿ ಪರಿಷತ್ತಿನ ಸದಸ್ಯರ ಪ್ರೇಕ್ಷಣೆಯಾಗಿ ಒಂಭತ್ತು ಸದಸ್ಯರನ್ನೊಳಗೊಂಡಿರತಕ್ಕದ್ದು.

*(2) ಸಮಿತಿಯು ಎರಡು ವರ್ಷಗಳಿಗೆ ಮೇರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಥಾರಸ್ವನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

260. ಸಮಿತಿಯ ಪ್ರಕಾರ್ಯಗಳು :- ಸದನದಲ್ಲಿ ಕಾಲಕಾಲಕ್ಕೆ ಮಂತ್ರಿಗಳು ಕೊಡುವ ಭರವಸೆ, ಆಶ್ವಾಸನೆ, ವಾಗ್ಧಾನ ಮುಂತಾದವುಗಳನ್ನು ಪರಾರಿಭರಿಸಲು ; ಮತ್ತು

(ಎ) ಅಂಥ ಭರವಸೆಗಳು, ಆಶ್ವಾಸನೆಗಳು, ವಾಗ್ಧಾನಗಳು ಎಷ್ಟರೆಮಟ್ಟಿಗೆ ಕಾರ್ಯಗತವಾಗಿದೆ ; ಮತ್ತು

(ಬಿ) ಕಾರ್ಯಗತವಾಗಿದ್ದರೆ, ಆ ಉದ್ದೇಶಕ್ಕಾಗಿ ಅಗತ್ಯವಾದ ಕೆನಿಷ್ಠೆ ಅವಧಿಯಲ್ಲಿ ಕಾರ್ಯಗತವಾಗಿವೆಯೇ

- ಎಂಬ ಬಗ್ಗೆ ಪರೀಕ್ಷೆಸಿ ವರದಿ ಮಾಡಲು ಸರ್ಕಾರಿ ಭರವಸೆಗಳ ಸಮಿತಿ ಇರತಕ್ಕದ್ದು.

(ಎಂಬೋ) ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು
ನಿರ್ಣಯಗಳ ಸಮಿತಿ

261. ಸಮಿತಿಯ ರಚನೆ :- (1) ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ ಇರತಕ್ಕದ್ದು. ಮತ್ತು ಆದರಲ್ಲಿ ಸಮಿತಿಯ ಅಧ್ಯಕ್ಷರಾಗಿ ಉಪ ಸಭಾಪತಿಯವರು ಮತ್ತು ಏಕಮತದ ವರ್ಗವರಿಗೆಯ ಮತದಾನದ ಮೂಲಕ ದಾವಾಷಾ ಪ್ರಾತಿನಿಧಿದ ತತ್ತ್ವಕ್ಷಮಸಾರವಾಗಿ ಸದನವು ತನ್ನ ಸದಸ್ಯರ ಪ್ರಕ್ರಿಯೆಗಳಿಗೆ ಸದಸ್ಯರು ಇರತಕ್ಕದ್ದು.

*(2) ಸಮಿತಿಯ ಎರಡು ವರ್ಷಗಳಿಗೆ ಮೀರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

(3) ಸಮಿತಿಯ ಪ್ರಕಾರ್ಯಗಳು ಈ ಮುಂದಿನಂತಿರತಕ್ಕದ್ದು :-

* ನಿಂದವಾದ್ದೆ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು
ಪ್ರತ್ಯೇಕೀಜಿಸಲಾಗಿದೆ

(ಎ) ಸದಸ್ಯರು ಮಂಡಿಸಿದ ಪ್ರತಿಯೊಂದು ಖಾಸಗಿ ವಿಧೇಯಕವನ್ನು ಹಂತ ಅಥವಾ ಹಂತಗಳಲ್ಲಿ ಚರ್ಚಿಸಲು ಹಂಚಿಕೆ ಮಾಡಬೇಕಾದ ಸಮಯ ಕುರಿತು ಶಿಫಾರಸ್ಸು ಮಾಡುವುದು;

(ಬಿ) ವಿಧೇಯಕವು ಸದನದ ಶಾಸನ ರಚನೆ ಅಥವಾ ಹಂತಗಳಲ್ಲಿ ಚರ್ಚಿಸಲು ಹಂಚಿಕೆ ಮಾಡಬೇಕಾದ ಸಮಯ ಕುರಿತು ಶಿಫಾರಸ್ಸು ಮಾಡುವುದು;

(ಸಿ) ಸದಸ್ಯರ ಖಾಸಗಿ ನಿಜರುಗಳ ಮತ್ತು ಇತರ ಸಂಬಂಧಪಟ್ಟ ವಿಷಯಗಳ ಚರ್ಚಿಗಾಗಿ ಕಾಲಮೀತಿಯನ್ನು ಶಿಫಾರಸ್ಸು ಮಾಡುವುದು.

(4) ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿಜರುಗಳ ಸಮಿತಿಯು ಕಾಲಕಾಲಕ್ಕೆ ಸಭಾಪತಿಯವರು ವಹಿಸಿಕೊಡಬಹುದಾದ ಇತರ ಪ್ರಕಾರ್ಯಗಳನ್ನು ನೇರವೇರಿಸತಕ್ಕದ್ದು.

262. ವರದಿಯ ಮೇಲೆ ಪರಿಷತ್ತಿನಲ್ಲಿ ಪ್ರಸ್ತಾವದ ಮಂಡನೆ :- ಸದನದಲ್ಲಿ ವರದಿಯನ್ನು ಮಂಡಿಸಿದ ತರುವಾಯ, ವರದಿಗೆ ಸದನವೆ ಒಳಗೆ ನೀಡಿದೆಯೆಂಬ ಅಥವಾ ತಿದ್ದುಪಡಿಗಳೊಂದಿಗೆ ಒಳಗೆ ನೀಡಿದೆಯೆಂಬ ಅಥವಾ ವರದಿಯನ್ನು ಒಳ್ಳೆಳ್ಳಿಸಬೇಕಾದ ಪ್ರಸ್ತಾವವನ್ನು ಯಾವುದೇ ಸಮಯದಲ್ಲಿ ಮಂಡಿಸಬಹುದು :

ಪರಂತು, ಸಮಗ್ರ ಪರಿಶೀಲನೆಗಾಗಿ ಅಥವಾ ಯಾವುದೇ ನಿರ್ದಿಷ್ಟ ವಿಷಯದ ಪರಿಶೀಲನೆಗಾಗಿ ವರದಿಯನ್ನು ಮತ್ತೆ ಸಮಿತಿಗೆ ಕಳುಹಿಸಬೇಕಂಬ ತಿದ್ದುಪಡಿಯನ್ನು ಮಂಡಿಸಬಹುದು ;

ಮತ್ತು ಪರಂತು, ಪ್ರಸ್ತಾವದ ಚರ್ಚೆಗಾಗಿ ಅಥ ಗಂಟೆಗೆ ಮೇರದ ಸಮಯವನ್ನು ಗೊತ್ತುಪಡಿಸತಕ್ಕದ್ದಲ್ಲ ಮತ್ತು ಅಂಥ ಪ್ರಸ್ತಾವದ ಮೇಲೆ ಯಾರೇ ಸದಸ್ಯರು ಇದು ನಿರ್ಮಿಷಕ್ಕಿಂತ ಹೆಚ್ಚಿಗೆ ಮಾತನಾಡತಕ್ಕದ್ದಲ್ಲಿ.

263. ನಿರ್ದಿಷ್ಟಪಡಿಸಿದ ಸಮಯದಲ್ಲಿ ಬಾಕಿ ಇರುವ ವಿಷಯಗಳ ವಿಲೇ:-
ಗೊತ್ತುಪಡಿಸಿದ ಸಮಯದಲ್ಲಿ ಸಮಯ ಹಂಚಿಕೆ ಅದೇಶಕ್ಕನುಸಾರವಾಗಿ ಸಭಾಪತಿಯವರು. ವಿಧೇಯಕದ ಅಥವಾ ಸಿಣಿಯದ ನಿರ್ದಿಷ್ಟ ಹಂತವನ್ನು ಮುಕ್ತಾಯಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲ ಬಾಕಿ ವಿಷಯಗಳ ವಿಲೇಗೆ ಅಗತ್ಯವಾದ ಪ್ರತಿಯೊಂದು ಪ್ರಶ್ನೆಯನ್ನು ಆ ಕೂಡಲೇ ಕೇಳತಕ್ಕದ್ದು.

(ಎಂ) ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ

ಕಲ್ಯಾಣ ಸಮಿತಿ

264. ಸಮಿತಿಯ ರಚನೆ :— ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಎಂದು ಕರೆಯಲಾಗುವ ವಿಧಾನಮಂಡಳದ ಉಭಯ ಸದಸ್ಯಗಳ ಸಮಿತಿ ಇರತಕ್ಕದ್ದು. ಸಮಿತಿಯಲ್ಲಿ ಇಪ್ಪತ್ತು ಮಂದಿ ಸದಸ್ಯರಿರತಕ್ಕದ್ದು. ಏಕವರ್ಗಾನವಣಿಯ ಮತದ ಮೂಲಕ ದಾವಾಷ ಪ್ರಾತಿನಿಧ್ಯದ ತತ್ತ್ವಕ್ಕನುಸಾರವಾಗಿ ಹದಿನ್ಯೇದು ಮಂದಿ ಸದಸ್ಯರನ್ನು ವಿಧಾನ ಸಭೆಯೊಂದಲೂ ಮತ್ತು ಇದು ಮಂದಿ ಸದಸ್ಯರನ್ನು ವಿಧಾನ ಪರಿಷತ್ತಿನಿಂದಲೂ ಚುನಾಯಿಸತಕ್ಕದ್ದು ;

ಪರಂತು, ಮಂತ್ರಿಯವರನ್ನು ಸಮಿತಿಯ ಸದಸ್ಯರನ್ನಾಗಿ ಚುನಾಯಿಸತಕ್ಕದ್ದಲ್ಲ ಮತ್ತು ಯಾರೇ ಸದಸ್ಯರು ಸಮಿತಿಗೆ ಚುನಾಯಿತರಾದ ತರುವಾಯ ಮಂತ್ರಿಯಾಗಿ ನೇಮಕಗೊಂಡರೆ ಅಂಥ ನೇಮಕಾತಿಯ ದಿನಾಂಕದಿಂದ ಆವರು ಸಮಿತಿಯ ಸದಸ್ಯರಾಗಿ ಮಂದುವರಿಯತಕ್ಕದಲ್ಲ.

265. ಸಮಿತಿಯ ಪ್ರಕಾರಗಳು :- (1) ಸಮಿತಿಯ ಪ್ರಕಾರಗಳು ಈ ಕೆಳಕಂಡಂತಹಬೇಕು :-

(i) ಅನುಸೂಚಿತ ಜಾತಿ ಹಾಗೂ ಅನುಸೂಚಿತ ವಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಮತ್ತು ಅನುಷ್ಠಾನ ಕಾರ್ಯವನ್ನು ಆ ವರ್ಗಗಳಿಗೆ ಒದಗಿಸಿರುವ ಇತರ ಸುಧಾರಣೆ ಕ್ರಮಗಳ ಮತ್ತು ಸಂವಿಧಾನಾತ್ಮಕ ರಕ್ಖಣೆಗಳ ಪ್ರಗತಿ ಮತ್ತು ಅನುಷ್ಠಾನ ಕಾರ್ಯಗಳನ್ನು ಪರಿಶೀಲಿಸುವುದು;

(ii) ಈ ವರ್ಗದ ಜನತೆಯ ಸ್ಥಿತಿಗಳನ್ನು ಸುಧಾರಿಸಲು ಸರ್ಕಾರವು ರೂಪಿಸಿರುವ ಕಾರ್ಯನೀತಿಯ ಧೈಯೋದ್ದೇಶಗಳ ಈಚೇರಿಕೆಗೆ ಆದಷ್ಟು ಅಲ್ಲಕಾಲಾವಧಿಯಲ್ಲಿ ಮಾರ್ಗೋಪಾಯವನ್ನು ಸೂಚಿಸುವುದು.

***266 (1) ಸಮಿತಿಯ ಅಧಿಕಾರಾವಧಿ :-** ಸಮಿತಿಯು ಎರಡು ವರ್ಗಗಳಿಗೆ ಏರ್ಪಡಿಸಿರುವ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

(2) ಸಮಿತಿಯ ಗೊಪ್ಯಾತ್ಮಕ (ಕೋರಿ) :- ಸಮಿತಿಯು ಉಪವೇಶನವು ನಡೆಯುತ್ತಾದರೆ ಕನಿಷ್ಠ ಪಕ್ಕ ಇವರು ಸದಸ್ಯರುಗಳ ಹಾಜರಾತಿಯು ಇರತಕ್ಕದ್ದು.

(ಓ) ಹಿಂದುಳಿದ ವರ್ಗಗಳ ಮತ್ತು ಅಲ್ಲಸಂಖ್ಯಾತರ ಕಲ್ಯಾಣ ಸಮಿತಿ

267. ಸಮಿತಿಯ ರಚನೆ :- “ಹಿಂದುಳಿದ ವರ್ಗಗಳು ಮತ್ತು ಅಲ್ಲಸಂಖ್ಯಾತರ ಕಲ್ಯಾಣ ಸಮಿತಿ” ಎಂದು ಕರೆಂತುಳಾಗುವ ವಿಧಾನಮಂಡಳದ ಉಭಯ ಸದಸ್ಯಗಳ ಸಮಿತಿ ಇರತಕ್ಕದ್ದು. ಏಕದಾರವಳಿಸು ಮತ್ತೆ ಮೂಲಕ ದಾವರೂಪ ಪ್ರತಿನಿಧಿತ್ವ ತತ್ವಕ್ಕನುಖಾರವಾಗಿ ಸಮಿತಿಯಲ್ಲಿ ಇಪ್ಪತ್ತು ಮುಂದಿ ಸದಸ್ಯರಿರತಕ್ಕದ್ದು. ಆದರಲ್ಲಿ ಹದಿನ್ಯೇಂದು ಮಂದಿ ಸದಸ್ಯರನ್ನು ಏಧಾನ ಸಫ್ರೆಯಿಂದಲೂ ಮತ್ತು ವರ್ಚನೆ ಮಂದಿ ಸದಸ್ಯರನ್ನು ಏಧಾನ ಪರಿಷತ್ತಿನಿಂದಲೂ ಹುಣಾಯಿಸಲಬ್ಬದ್ದು.

* ನಿಯಮನಾದಳ ಸಮಿತಿಯ ಶಿಕ್ಷಾರ್ಥಿನಂತೆ ದಿ:14.02.2006 ರಂದು ಪ್ರತಿಷ್ಠಾಯೋಜನೆಕಳಾಗಿದೆ

ಪರಂತು, ಮಂತ್ರಿಯವರನ್ನು ಸಮಿತಿಯ ಸದಸ್ಯರನ್ನಾಗಿ ಚುನಾಯಿಸತಕ್ಕದ್ದಲ್ಲಿ ಮತ್ತು ಯಾರೇ ಸದಸ್ಯರು ಸಮಿತಿಗೆ ಚುನಾಯಿತರಾದ ತರುವಾಯ ಮಂತ್ರಿಯಾಗಿ ನೇಮಕಗೊಂಡರೆ ಅಂಥ ನೇಮಕಾತಿಯ ದಿನಾಂಕದಿಂದ ಅವರು ಸಮಿತಿಯ ಸದಸ್ಯರಾಗಿ ಮುಂದುವರೆಯತಕ್ಕದ್ದಲ್ಲ.

268. ಸಮಿತಿಯ ಪ್ರಕಾರ್ಯಗಳು :- (1) ಸಮಿತಿಯ ಪ್ರಕಾರ್ಯಗಳು ಈ ಮುಂದಿನಂತಿರತಕ್ಕದ್ದು:

(ಎ) ರಾಜ್ಯ ಸರ್ಕಾರದ ವ್ಯಾಪ್ತಿಗೊಳಿಸಬಹುದು, ಹಿಂದುಳಿದ ವರ್ಗಗಳ ಕೆಲ್ವಣ ಕಾಂಪ್ಯಕ್ರಮಗಳಿಗೆ ಸಂಬಂಧಪಡುವ ವಿಷಯಗಳನ್ನು ಪರಿಶೀಲಿಸುವುದು;

(ಬಿ) ಶಂವಿದಾನದ 16ನೇ ಅನುಭ್ರೇದದ ಖಾಪಬಂಧವನ್ನು ಮತ್ತು ಹಿಂದುಳಿದ ಸಮುದಾಯಗಳಿಗೆ ರಾಜ್ಯ ಸರ್ಕಾರದವರು ನೀಡಿರುವ ಅಶ್ವಾಸನೆಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಯಂತ್ರಣದಲ್ಲಿರುವ ಸೇವೆಗಳಲ್ಲಿ ಮತ್ತು ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಯಥೋಚಿತ ಪ್ರಾಂತಿಕಿಂದ್ರಾವನ್ನು ನೀಡಲು ರಾಜ್ಯ ಸರ್ಕಾರವು ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸುವುದು ; ಮತ್ತು

(ಸಿ) ಹಿಂದುಳಿದ ವರ್ಗಗಳ ಹಾಗೂ ಅಲ್ಲಿ ಸಂಖ್ಯಾತರ ಕೆಲ್ವಣ ಕಾಂಪ್ಯಕ್ರಮಗಳ ಪ್ರಗತಿ ಮತ್ತು ಅಸಾಧ್ಯನ ಕಾಂಪ್ಯವನ್ನು ಹಾಗೂ ಆ ವರ್ಗಗಳಿಗೆ ಒದಗಿಸಿರುವ ಇತರ ಸುಧಾರಣೆ ಕ್ರಮಗಳನ್ನು ಮತ್ತು ಸಂಖಿಜ್ಞಾನಕ್ಕಾಗಿ ರಕ್ಷಣಾ ಕಾಂಪ್ಯವನ್ನು ಪರಿಶೀಲಿಸುವುದು.

*(2) ಸಮಿತಿಯ ಎರಡು ವರ್ಷಗಳಿಗೆ ಏರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸನಂತೆ ದಿ:14.02.2006 ರಂದು ಪ್ರತ್ಯಾಯೋಚಿಸಲಾಗಿದೆ

269. ಕೋರಂ :- ಸಮಿತಿಯ ಉಪವೇಶನವು ನಡೆಯಬೇಕಾದರೆ ಕನಿಷ್ಠ ಪಕ್ಷ ಇವರು ಸದಸ್ಯರುಗಳ ಹಾಜರಾತಿ (ಕೋರಂ) ಇರತಕ್ಕುದು.

(ಪಿ) ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ

270. ಸಮಿತಿಯ ರಚನೆ :- (1) ಸದನದಲ್ಲಿ ಮಂಡಿಸಲಾಗುವ ಕಾಗದಪತ್ರಗಳನ್ನು ಪರಿಶೀಲಿಸಲು ಒಂದು ಸಮಿತಿಯು ಇರತಕ್ಕುದು.

(2) ಸಮಿತಿಯು ಇಪ್ಪತ್ತು ಸದಸ್ಯರನ್ನು ಒಳಗೊಂಡಿರತಕ್ಕುದು. ಆ ಪ್ರಕ್ರಿಯೆಯು ಸದಸ್ಯರನ್ನು ವಿಧಾನ ಸಭೆಯ ಅಧ್ಯಕ್ಷರು ಹಾಗೂ ಏದು ಸದಸ್ಯರನ್ನು ವಿಧಾನ ಪರಿಷತ್ತಿನ ಸಭಾಪತ್ರಿಯವರು ನಾಮನಿರ್ದೇಶನ ಮಾಡುವ ಮೂಲಕ ನೇಮುಕ ಮಾಡತಕ್ಕುದು.

ಪರಂತು. ಯಾರೇ ಮಂತ್ರಿಯು ಸಮಿತಿಯ ಸದಸ್ಯರಾಗಿ ಚುನಾಯಿತರಾಗತಕ್ಕದಲ್ಲಿ ಮತ್ತು ಸಮಿತಿಗೆ ಚುನಾಯಿತರಾದ ಮೇಲೆ ಯಾರೇ ಸದಸ್ಯರು ಮಂತ್ರಿಯಾಗಿ ನೇಮಕಗೊಂಡರೆ ಅವರು ಆ ರೀತಿ ನೇಮುಕವಾದ ದಿನಾಂಕದಿಂದ ಸಮಿತಿಯ ಸದಸ್ಯರಾಗಿರುವುದು ನಿಂತು ಹೋಗತಕ್ಕುದ್ದು.

*(3) ಸಮಿತಿಯು ಎರಡು ವರ್ಷಗಳಿಗೆ ಮೀರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕುದ್ದು.

271. ಸಮಿತಿಯ ಪ್ರಕಾರ್ಯಗಳು :- (1) ಸದನಲ್ಲಿ ಸಚಿವರು ಮಂಡಿಸುವ ಎಲ್ಲಾ ಕಾಗದ ಪತ್ರಗಳನ್ನು ಸಮಿತಿಯು ಪರಿಶೀಲಿಸಿ, ಕೆಳಕಂಡ ವಿಷಯಗಳ ಮೇಲೆ ಸದಸ್ಯಕ್ಕೆ ಪರಿಂದುನ್ನು ಸಲ್ಲಿಸತಕ್ಕುದು.

(ಅ) ಸಂವಿಧಾನದ ಉಪಬಂಧಗಳಿಗನುಸಾರವಾಗಿ ಅಥವಾ ಅಧಿನಿಯಮ. ಅಥವಾ ನಿಯಮಾವಳಿಗಳನ್ನು ಪಾಲಿಸಿ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಲಾಗಿದೆಯೇ;

(ಆ) ಕಾಗದ ಪತ್ರಗಳನ್ನು ಮಂಡಿಸುವಲ್ಲಿ ನಾಯಕವುತ್ತವಲ್ಲದ ವಿಳಂಬವೇನಾದರೂ ಆಗಿದೆಯೇ ;

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಂಗೀಜಿಸಲಾಗಿದೆ

(ಇ) ಆ ರೀತಿಯ ವಿಳಂಬವೇನಾದರೂ ಆಗಿದ್ದಲ್ಲಿ, ವಿಳಂಬಕ್ಕೆ ಕಾರಣಗಳನ್ನು ತಿಳಿಸುವ ವಿವರಣೆ ಪಟ್ಟಿಯನ್ನು ಸದನದಲ್ಲಿ ಮಂಡಿಸಲಾಗಿದೆಯೇ ಹಾಗೂ ಅಂತಹ ಕಾರಣಗಳು ತೈಪ್ಪಿಕರವಾಗಿವೆಯೇ;

(ಈ) ಕಾಗದ ಪತ್ರಗಳನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳೆರಡರಲ್ಲಿ ಸದನದಲ್ಲಿ ಮಂಡಿಸಲಾಗಿದೆಯೇ.

*ನಿ.271ರ ವಿಂಡ (ಉ) ನ್ನು ಕೈಬಿಡಲಾಗಿದೆ.

(2) ಸದನದಲ್ಲಿ ಮಂಡಿಸಲಾದ ಕಾಗದ ಪತ್ರಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರು ಕಾಲಕಾಲಕ್ಕೆ ಸಮಿತಿಗೆ ವಹಿಸಿಕೊಡಬಹುದಾದ ಇತರ ಪ್ರಕಾರ್ಯಗಳನ್ನು ಸಮಿತಿಯು ನಿರ್ವಹಿಸತಕ್ಕದ್ದು.

272. ಸಭೆಯಲ್ಲಿ ಮಂಡಿಸಲಾದ ಕಾಗದ ಪತ್ರಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲು ನಿಬಂಧ:- ನಿಯಮ 271 (1)ನೇ ಉಪನಿಯಮದಲ್ಲಿ ಉಲ್ಲೇಖಿಸಿರುವ ಯಾವುದೇ ವಿಷಯಗಳನ್ನು ಪ್ರಸ್ತಾಪಿಸಬಯಸುವ ಸದಸ್ಯರು ಅದನ್ನು ಸಮಿತಿಗೆ ಒಟ್ಟಿಸತಕ್ಕದ್ದು ಹಾಗೂ ಅದನ್ನು ಸದನದಲ್ಲಿ ಪ್ರಸ್ತಾಪಿಸತಕ್ಕದ್ದು.

(ಕ್ರೋ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ

273. (1) ಸಮಿತಿಯ ರಚನೆ :- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯೆಂದು ಕರೆಯಲಾಗುವ ಇಪ್ಪತ್ತು ಸದಸ್ಯರನೇಳಿಗೊಂಡ ಒಂದು ಸಮಿತಿ ಇರತಕ್ಕದ್ದು. ಆ ಪ್ರೇಕ್ಷಿ ಹದಿನ್ಯೇಮು ಸದಸ್ಯರನ್ನು ವಿಧಾನ ಸಭೆಯ ಅಧ್ಯಕ್ಷರು ಹಾಗೂ ಬಿಂದು ಸದಸ್ಯರನ್ನು ವಿಧಾನ ಪರಿಷತ್ತಿನ ಸಭಾಪಟೀಯವರು ನಾಮನಿರ್ದೇಶನ ಮಾಡತಕ್ಕದ್ದು.

ಪರಂತು, ಸಚಿವರನ್ನು ಸದಸ್ಯರಾಗಿ ನಾಮನಿರ್ದೇಶಿಸತಕ್ಕದಲ್ಲಿ ಮತ್ತು ಒಬ್ಬ ಸದಸ್ಯರು ತಾವು ಸಮಿತಿಗೆ ನಾಮನಿರ್ದೇಶಿತರಾದ ತರುವಾಯಿ

* ನಿಯಮಾವಳಿ ಸಮಿತಿಯ ಶಿಥಾರಸ್ವಾಂತ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

ಸಚಿವರಾಗಿ ನೇಮಕಗೊಂಡರೆ, ಅಂತಹ ನೇಮಕಾತಿಯ ದಿನಾಂಕದಿಂದ ಅವರು ಸಮಿತಿಯ ಸದಸ್ಯರಾಗಿರುವುದು ನಿಂತಹೋಗತಕ್ಕದ್ದು.

(2) ಸಮಿತಿಯ ಪ್ರಕಾರ್ಯಗಳು :- ಸಮಿತಿಯ ಪ್ರಕಾರ್ಯಗಳು ಈ ಮುಂದಿನಂತಿರತಕ್ಕದ್ದು ; ಎಂದರೆ-

(ಎ) ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ದೋಷನ್ಯ, ಕೈಯ ಅಥವಾ ಅನುಚಿತ ವರ್ತನೆ ಅಥವಾ ಶೋಷಣೆ ;

(ಬಿ) ವರದಕ್ಷಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಹಿಳೆಯರಿಗೆ ಉಂಟಾಗುವ ಕಿರುಕುಳ, ಶೋಷಣೆ, ಆತ್ಮಹತ್ಯೆ ಅಥವಾ ಕೊಲೆ;

(ಶಿ) ರಾಜ್ಯದಲ್ಲಿನ ಹೊಟೆಲುಗಳಲ್ಲಿ ಅಥವಾ ಕಾರ್ಬಾನೆಗಳಲ್ಲಿ ಅಥವಾ ಗಣೀಗಳಲ್ಲಿ ಅಥವಾ ಕ್ಷೇತ್ರ ಕಾರ್ಯಾಚರಣೆಯಲ್ಲಿ ಕರಿಣಿಕರ ಅಥವಾ ಅಪಾರಂಪಾರಿ ಕೆಲಸದಲ್ಲಿ ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ತೊಡಗಿಸುವುದು ಅಥವಾ ಮಕ್ಕಳನ್ನು ಅಮಾನವೀಯ ಕಾರ್ಯಾಚರಣೆಯಾಗಳಲ್ಲಿ ಒಳಗೊಳಿಸುವುದು ಅಥವಾ ಬಿಭಾತ್ಯಾರವಾಗಿ ದುಡಿಸಿಕೊಳ್ಳುವುದು.

- ಇವುಗಳಿಗೆ ಸಂಬಂಧಪಟ್ಟ ದೂರುಗಳನ್ನು ಪರಿಶೀಲಿಸುವುದು.

(ii) (ಎ) ಅನಾಥಾತ್ಮಮ, ಬಡವರಿಗಾಗಿ ಇರುವ ಗೃಹ, ಕ್ಷೇಮಾಭಿವೃದ್ಧಿ ಗೃಹ, ಆಸ್ತ್ರತ್ವ, ಆಶ್ರಯತಾಣ, ಶಿಕ್ಷಣ ಸಂಸ್ಥೆ, ವಸತಿಗೃಹ, ಕಾರಾಗೃಹ ಪ್ರೋಲೀಸ್ ಲಾಕಪ್ಸ, ಕಾರ್ಬಾನೆ, ಅಥವಾ ಸಾಮಾನ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಇರುವ ಯಾವುದೇ ಸ್ಥಳ ಅಥವಾ ಯಾವುದೇ ರಕ್ಷಣಾ ಗೃಹ, ಆಶ್ರಯತಾಣ, ಅಬಲಾಮಂದಿರ, ಪ್ರಸೂತಿ ಮತ್ತು ಶಿಶುಕಲ್ಯಾಣ ಗೃಹ, ಬಾಲಾಪರಾಧಿಶಾಲೆ ಅಥವಾ ಮಹಿಳೆಯರು ಮತ್ತು ಮಕ್ಕಳಿಗೆಂದೇ

ವಿಶೇಷವಾಗಿರುವ ಅಂಥದೇ ಇತರ ಸಂಸ್ಕೃತ ಮತ್ತು ಸಭಾಧ್ಯಾಕ್ಷರೋಂದಿಗೆ ಸಮಾಲೋಚಿಸಿ ಕಾಲಕಾಲಕ್ಕೆ ಸಮೀತಿಯು ನಿರ್ದರ್ಶಿಸಬಹುದಾದಂಥ ಇತರ ಸ್ಥಳದ ಕಾರ್ಯಾಚರಣಗಳನ್ನು ಪರಿಶೀಲಿಸುವುದು ;

(ಬಿ) ರಾಜ್ಯದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ದೌಡಿಸ್ತು, ಕ್ರಿಯ್ಯ ಅಥವಾ ಅನುಚಿತ ವರ್ತನೆ ಅಥವಾ ಶೋಷಣೆಗೆ ಸಂಬಂಧಪಟ್ಟಂತೆ ಸದನದಲ್ಲಿ ನಡೆದ ಚರ್ಚೆಯಿಂದ ಉದ್ದೇಶಿಸಿದ ಯಾವುದೇ ವಿಷಯವನ್ನು ಪರಿಶೀಲಿಸುವುದು ;

(ಬಿಂದಿ) ಮಹಿಳೆಯರು ಮತ್ತು ಮಕ್ಕಳಲ್ಲಿರುವ ಮದ್ಯ, ಮಾದಕವಾನೀಯ ಅಥವಾ ನಿಡ್ರಾಜನಕ ವಸ್ತುಗಳ ಸೇವನೆ ಅಥವಾ ಘ್ರಾಜನಕ ಅಥವಾ ಅದೇ ಸ್ವರೂಪದ ಇತರ ವಸ್ತುಗಳ ಸೇವನೆಯ ಪರಿಣಾಮವನ್ನು ಪರೀಕ್ಷೆ ಅಡಕ್ಕೆ ವರಿಹಾರೋಪಾಯಗಳನ್ನು ಸೂಚಿಸುವುದು ;

(ಬಿಂದಿಎಂಬತ್ತಿ) ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಪಟ್ಟ ಚ್ಯಾಪಹಾರಗಳನ್ನು ನೋಡಿಕೊಳ್ಳುವ ಸಂಸ್ಥೆಗಳ ಮತ್ತು ಸರ್ಕಾರಿ ಇಲಾಖೆಗಳ ಪ್ರಕಾರ್ಯಗಳನ್ನು ಪರಿಶೀಲಿಸುವುದು.

(ಬಿಂದಿಎಂಬತ್ತಿಎಂಬತ್ತಿ) ಇವಿಷಾಹಿತರು ಮತ್ತು ಪರಿಶೈಕ್ಕ ಮಹಿಳೆಯರು ಮತ್ತು ವ್ಯಾಪಕ ಮಹಿಳೆಯರು ಮತ್ತು ನಿರಾಶ್ರಿತ ಮಹಿಳೆಯರು ಮತ್ತು ವಿಧವೆಯರಿಗೆ ಪ್ರಾನರ್ವಸತಿ ಕಲ್ಪಿಸುವುದು ;

(ಬಿಂದಿಎಂಬತ್ತಿಎಂಬತ್ತಿ) ಮನೋವಿಕಲರಾದ, ಅಂಗವಿಕಲರಾದ ಮತ್ತು ಮಾನಸಿಕವಾಗಿ ದುರುಪಿತರಾದ ಮಕ್ಕಳನ್ನು ಸ್ವಯಂಬ್ರಾಹ್ಮಣಾಗಿಸಿ ಸಮರಾಜ್ಯದ ಉತ್ತಮ ಸದಸ್ಯರನ್ನಾಗಿಸುವುದು :

(ಬಿಂದಿಎಂಬತ್ತಿಎಂಬತ್ತಿಎಂಬತ್ತಿ) ಶ್ರೀಕೃಂತ ಅವಧಿಯ ತರುವಾಯ ವಿಮುಕ್ತರಾದ ಬಾಲಾಪರಾಧಿಗಳ ಮತ್ತು ಮಹಿಳಾ ಬ್ರೇದಿಗಳಿಗೆ ಪ್ರಾನರ್ವಸತಿ ಕಲ್ಪಿಸುವುದು :

(d) ಮನೆಗೆಲಸ ಮಾಡುವ ಮತ್ತು ಅಂಥರೇ ಇತರ ವಶ್ತಿಯಲ್ಲಿ ತೊಡಗಿರುವ ಅಸಂಘಟಿತ ಮಹಿಳಾ ತಂಡಕ್ಕೆ ಕ್ಷೇಮಾಭಿವೃದ್ಧಿಯನ್ನು ಕಲ್ಪಿಸುವುದು ;

- ಇವುಗಳಿಗೆ ಸಂಬಂಧಪಟ್ಟಂತೆ ಪರಿಹಾರೋಪಾಯವನ್ನು ಸೂಚಿಸುವುದು.

(iv) ಸಮಿತಿಯ ಸೂಕ್ತವೆಂದು ಭಾವಿಸಬಹುದಾದಂತಹ ಇತರ ಯಾವುದೇ ವಿಷಯವನ್ನು ಅಥವಾ ಸದನ ಅಥವಾ ಏಧಾನ ಸಭಾಧ್ಯಾಕ್ಷರು ವಿಶೇಷವಾಗಿ ಉಲ್ಲೇಖಿಸಿದ ಇತರ ಯಾವುದೇ ವಿಷಯವನ್ನು ಪರಿಶೀಲಿಸುವುದು.

*(3) ಸಮಿತಿಯ ಕಾಲಾವಧಿ: ಸಮಿತಿಯು ಎರಡು ವರ್ಷಗಳಿಗೆ ಏರದ ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

** ನಿಯಮಾವಳಿ 274 ರಿಂದ 285ರವರೆಗೆ ರದ್ದುಪಡಿಕಲಾಗಿದೆ.

* ನಿಯಮಾವಳಿ ಸಮಿತಿಯ ಶಿಥಾರಸ್ಸಿನಂತೆ ದಣ: 14.02.2006ರಂದು ಪ್ರತ್ಯ್ಯೇಕಿಸಲಾಗಿದೆ.

** ನಿಯಮ 274 ರಿಂದ 285 ರವರೆಗೆ ಇಲಾಖೆಗಳಿಗೆ ಸಂಬಂಧಿಸಿದ ವಿಷಯ ಸಮಿತಿಗಳನ್ನು ಅಧಿಸೂಚನೆ ಸಂಖ್ಯೆ:

ಇ) ಎಲ್‌ಜೆಸಿ/742/ಎಆರ್‌ಸಿ/98 ದಿನಾಂಕ: 27.03.1998ರ ಮೇರೆಗೆ ರದ್ದುಪಡಿಸಲಾಗಿದೆ.

ಇಇ) ಕವಿತೆ/ಶಾರಥಾ/1129/ಎಲ್‌ಜೆಎ/2001, ದಿನಾಂಕ: 31.03.2001ರ ಮೇರೆಗೆ ವಿಷಯ ಸಮುತ್ತಿಗಳನ್ನು ರಚಿಸಲಾಗಿದೆ

ಇಇಇ) ಎಲ್‌ಜೆಸಿ/ಶಾರಥಾ/36/ನಿಸ/2005, ದಿನಾಂಕ: 26.07.2005ರ ಮೇರೆಗೆ ರದ್ದುಪಡಿಸಲಾಗಿದೆ.

ಅಧ್ಯಾಯ - XXV

ಕಾರ್ಯವಿಧಾನದ ಸಾಮಾನ್ಯ ನಿಯಮಗಳು ಹಾಗೂ ಸೂಚನೆಗಳು

286. ಸದಸ್ಯರಿಂದ ಸೂಚನೆಗಳು :- (1) ಈ ನಿಯಮಗಳ ಮೇರೆಗೆ ಕೊಡಬೇಕಾದ ಪ್ರತಿಯೊಂದು ಸೂಚನೆಯನ್ನು, ಸದಸ್ಯರು, ಕಾರ್ಯದಶಿಕ್ಯವರಿಗೆ ಒರವಣಿಗೆಯಲ್ಲಿ ಕೊಡತಕ್ಕದ್ದು ಮತ್ತು ಸೂಚನೆಯನ್ನು ಅಂಚೆ ಮೂಲಕ ಕಳುಹಿಸಬಹುದು ಇಲ್ಲವೇ ಸೂಚನಾ ಕಳೇರಿಯಲ್ಲಿ ಸಲ್ಲಿಸತಕ್ಕದ್ದು. ಈ ಉದ್ದೇಶಕ್ಕಾಗಿ ಸೂಚನಾ ಕಚೇರಿಯನ್ನು ಭಾನುವಾರ ಅಥವಾ ಸಾರ್ವತ್ರಿಕ ರಜಾದಿನಗಳನ್ನು ಬಿಟ್ಟು ಪ್ರತಿದಿನ, ಮಾವಾಹ್ಯ 10.30 ರಿಂದ ಅಪರಾಹ್ಯ 3.00 ಗಂಟೆಗಳ ನಡುವೆ ತೆರೆದಿರತಕ್ಕದ್ದು.

(2) (1)ನೇ ಉಪನಿಯಮದ ಮೇರೆಗೆ ಅಧಿಸೂಚಿಸಲಾದ ಗಂಟೆಗಳ ತರುವಾಯ, ಕಚೇರಿಗೆ ಸಲ್ಲಿಸಿದ ಅಥವಾ ಅಂಚೆಯ ಮೂಲಕ ಕಳುಹಿಸಿದ ಸೂಚನೆಗಳನ್ನು ಮುಂದಿನ ದಿನ ಕಚೇರಿ ನಡೆಯುವ ಕಾಲದಲ್ಲಿ ಕೊಟ್ಟ ಸೂಚನೆಗಳೆಂದೇ ಭಾವಿಸತಕ್ಕದ್ದು.

(3) ಸೂಚನೆಗಳನ್ನು ಸಭಾಪತಿಯವರು ಗೊತ್ತುಪಡಿಸಬಹುದಾದಂಥ ನಮೂನೆ ಮತ್ತು ರೀತಿಯಲ್ಲಿ ಕೊಡತಕ್ಕದ್ದು.

287. ಸೂಚನೆ ಮತ್ತು ಕಾಗದ ಪತ್ರಗಳನ್ನು ಸದಸ್ಯರಿಗೆ ಕಳುಹಿಸುವುದು :-

(1) ಕಾರ್ಯದಶಿಕ್ಯವರು ಈ ನಿಯಮಗಳ ಮೇರೆಗೆ ಸದಸ್ಯರುಗಳ ಉಪಯೋಗಕ್ಕಾಗಿ ಒದಗಿಸಬೇಕಾಗಿರುವ ಪ್ರತಿಯೊಂದು ಸೂಚನೆಯ ಅಥವಾ ಇತರ ಕಾಗದಪತ್ರಗಳ ಪ್ರತಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಒದಗಿಸಲು ಸರ್ವಪ್ರಯತ್ನವನ್ನು ಮಾಡತಕ್ಕದ್ದು.

(2) ಸೂಚನೆ ಅಥವಾ ಇತರ ಕಾಗದಪತ್ರಗಳ ಪ್ರತಿಗಳನ್ನು ಸಭಾಪತಿಯವರು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ರೀತಿಯಲ್ಲಿ ಮತ್ತು ಸ್ಥಳದಲ್ಲಿ ಇಟ್ಟಿದ್ದರೆ, ಪ್ರತಿಯೊಬ್ಬ ಸದಸ್ಯರ ಉಪಯೋಗಕ್ಕಾಗಿ ಒದಗಿಸಲಾಗಿದೆ ಎಂದು ಭಾವಿಸತಕ್ಕದ್ದು.

288. ಪ್ರಶ್ನೆಗಳು ಮತ್ತು ಪ್ರಸ್ತಾವಗಳು, ಮೌದಲಾದ ಶಂಬಂಧಪಟ್ಟ ಸೂಚನೆಗಳನ್ನು ಸಭಾಪತಿಯವರು ತಿಂಡುಪಡಿ ಮಾಡುವುದು .- ಯಾವುದೇ ಸೂಚನೆಯಲ್ಲಿ ವಾದ ವಿವಾದಕ್ಕೆ ಆವಕಾಶವಿರುವ ಅಸಭ್ಯವಾದ, ವ್ಯಂಗ್ಯವಾದ, ಅಸಂಬಂಧವಾದ, ಅಂತಿಮಾತಿನ ಅಥವಾ ಅನ್ವಯಾ ಅನುಜಿತವಾದ ವದಗಳು ಅಥವಾ ವಾಕ್ಯಗಳು ಅಥವಾ ಪದ್ಬಾಧಗಳು ಇವೆಯಂದು ಸಭಾಪತಿಯವರು ಅಭಿಪ್ರಾಯಪಟ್ಟಿಲ್ಲ, ತಿಂಡುಪಡಿಯನ್ನು ಸದಸ್ಯರಿಗೆ ಒದಗಿಸುವುದಕ್ಕೆ ಮುಂಚೆ, ಸಭಾಪತಿಯವರು ತಮ್ಮ ನಿರ್ವಹಣಾನುಸಾರ ಅಂತಹ ಸೂಚನೆಯನ್ನು ತಿಂಡುಪಡಿ ಮಾಡಬಹುದು.

ಪ್ರಸ್ತಾವಗಳು

*289. ಪ್ರಸ್ತಾವದ ಪ್ರಾಣರಾಷ್ಟ್ರಿ : - ಅಧಿವೇಶನದಲ್ಲಿ ಕಾಗಳಿಗೆ ಒಂದು ಪ್ರಶ್ನೆಯ ಮೇಲೆ ತೀರ್ಮಾನ ಕೊಟ್ಟಿರುತ್ತಿರೆ, ಐಹುಮಟ್ಟಿಗೆ ಅಂಥದೇ ಪ್ರಶ್ನೆಯನ್ನು ಪ್ರಸ್ತಾವದ ಮೂಲಕ ಅದೇ ಅಧಿವೇಶನದಲ್ಲಿ ಏತ್ತತತ್ತ್ವದಲ್ಲಿ.

*290. ಸಭಾಪತಿಯವರು ಪ್ರಸ್ತಾವವನ್ನು ನಿರಾಕರಿಸುವುದು ಅಥವಾ ತಿಂಡುಪಡಿ ಮಾಡುವುದು :-

(1) ಪ್ರಸ್ತಾವಣೆ ನಿಯಮಗಳಿಗನುಗುಣವಾಗಿಲ್ಲದೆಂದು ಸಭಾಪತಿಯವರು ಅಭಿಪ್ರಾಯಪಟ್ಟಿರೆ, ಅವರು ಆ ಪ್ರಸ್ತಾವವನ್ನು ತಿಂಡುಪಡಿ ಮಾಡಬಹುದು ಅಥವಾ ನಿರಾಕರಿಸಬಹುದು.

* ನಿಯಮಾವಳಿ ಸಮಿತಿಯ ಶಫಾರಿಕ್ಸಿನಂತೆ ದಿ:14.02.2006 ರಂದು ಪ್ರತಾಯಿಸಿಸಲಾಗಿದೆ

(2) ಯಾವುದೇ ಒಂದು ಪ್ರಸ್ತಾವವು, ಮುಖ್ಯವಾಗಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಬಹುದಿರುವ ಉದ್ದೇಶಕ್ಕೆ ಸಂಬಂಧಿಸಿರುವುದು ಕುರಳಿದ ಮೇಲೆ, ಅ ಯಾವುದೇ ಪ್ರಸ್ತಾವವನ್ನು ಅಥವಾ ಪ್ರಸ್ತಾವದ ಒಂದು ಭಾಗವನ್ನು, ಸಭಾಪತಿಯವರು ಅಂಗೀಕರಿಸದೆ ಇರಬಹುದು.

(3) ಸಭಾಪತಿಯವರು ಅಂಗೀಕರಿಸದಿರುವ ಪ್ರಸ್ತಾವ ಅಥವಾ ಪ್ರಶ್ನೆಯನ್ನು ಕಾರ್ಯಕಾಲಾಪಗಳ ಪಟ್ಟಿಯಲ್ಲಿ ಸೇರಿಸತಕ್ಕೂದಿಲ್ಲ ಅಥವಾ ವ್ಯವಹರಣೆಗಳ ಅಧಿಕೃತ ವರದಿಯನ್ನು ಮುದ್ರಿಸತಕ್ಕೂದಿಲ್ಲ.

*291. ಪ್ರಸ್ತಾವಗಳನ್ನು ಅಂಗೀಕರಿಸುವವರೆಗೆ ಪ್ರಸ್ತಾವಗಳಾರದು—
ಯಾವುದೇ ಪ್ರಸ್ತಾವವನ್ನು ಸಭಾಪತಿಯವರು ಅಂಗೀಕರಿಸುವದಕ್ಕೆ ಮುದ್ರಿಸಿದ್ದೀರುವ ಪ್ರಸ್ತಾವಕ್ಕೂದಿಲ್ಲ.

292 ಪ್ರಸ್ತಾವಾಳನ್ನು ಮಂಡಿಸುವವರು:— (1) ಪ್ರಸ್ತಾವ ಕುರಳಿಯನ್ನು ಹೊಳ್ಳಿರುವ ಸದಸ್ಯರ ಹೆಸರನ್ನು ಕರೆದಾಗ ಅವರು

(ಎ) ಪ್ರಸ್ತಾವವನ್ನು ಮಂಡಿಸುತ್ತಿರುವ ದ್ವಾರಾ ಅವಾಗಿಭಾಗೀಯರು ಹೇಳಿಕೆ ನೀಡತಕ್ಕೂದು; ಅಥವಾ

(ಒ) ಪ್ರಸ್ತಾವವನ್ನು ಮಂಡಿಸುತ್ತಿರುವ ದ್ವಾರಾ ಅವಾಗಿಭಾಗೀಯರು ಹೇಳಿಕೆ ನೀಡತಕ್ಕೂದು; ಅಥವಾ

ಬರಂತು, ಸಭಾಪತಿಯವರ ಅನುಮತಿಯನ್ನು ಪಡೆದು, ಪ್ರಸ್ತಾವದಲ್ಲಿ ಕಾರ್ಯಕಲಾಪಗಳ ಅಭಿಪ್ರಾಯದಲ್ಲಿ ನಾಜುವಿಡಾಗಿರುವಂತೆ ಪ್ರಸ್ತಾವವನ್ನು ಶ್ರಮಿಧ್ಯಾವಾಗಿ ಮಂಡಿಕಲು ತಮ್ಮ ಭಾಷಣದನ್ನು ಪ್ರತಿರೂಪಿಸತಕ್ಕೂದು.

* ನಿಯಮಾಳಿ ಕಮಿಟಿಯ ಕ್ಷಾತ್ರಾಂಶಂತೆ ದಿ:14.02.2006 ರಂದು
ಪ್ರಾಣಿಯೇಜಿಸಿಸಾಗಿದೆ

*(2) ಪ್ರಸ್ತಾವವನ್ನು ಕೊಟ್ಟರುವ ಸದಸ್ಯರ ಹೆಸರನ್ನು ಕರೆದಾಗ, ಅವರು ಸಭ್ಯರಲ್ಲಿರದೆ ಗೈರು ಹಾಜರಾಗಿದ್ದರೆ, ಅವರ ಪರವಾಗಿ ಈ ಸಂಖಿಂಧವಾಗಿ ಲಿಪಿತ ಮೂಲಕವಾಗಿ ಅಧಿಕಾರವನ್ನು ಪಡೆದ ಯಾರೇ ಸದಸ್ಯರು ಅವರ ಪರವಾಗಿ ಎದ್ದನಿಂತು ಸಭಾಪತ್ತಿಯವರ ಅನುಮತಿಯನ್ನು ಪಡೆದು ಆ ಪ್ರಸ್ತಾವವನ್ನು ಮಂಡಿಸಬಹುದು. ತಾಸನಬಢ್ಣವಾದ ಪ್ರಸ್ತಾವ ಅಥವಾ ವಿಧೇಯಕಗಳಿಗೆ ಸಂಬಂಧಪಟ್ಟ ಪ್ರಸ್ತಾವಗಳು, ವಿಧೇಯಕಗಳಿಗೆ ತಿದ್ದುಪಡಿಗಳು ಅಥವಾ ಈ ನಿಯಮಗಳಿಗೆ ಮಾಡಿದ ತಿದ್ದುಪಡಿಗಳು- ಇವುಗಳ ಸಂಬಂಧದಲ್ಲಿ ಅಂಥ ಅನುಮತಿಯನ್ನು ಕೊಡತಕ್ಕಾಡ್ವಾಗಿ, ಹಾಗೆ ಯಾರೇ ಸದಸ್ಯರಿಗೆ ಅಧಿಕಾರವನ್ನು ಕೊಟ್ಟಿಲ್ಲಿರಿದ್ದರೆ ಅಥವಾ ಅಂಥ ಅನುಮತಿಯನ್ನು ಕೊಡಿದ್ದರೆ, ನಿಯಮದ ಉಪಬಂಧಗಳು ಅನ್ವಯವಾಗುವ ವಿಧೇಯಕಕ್ಕೆ ಸಂಬಂಧಿಸಿದ ಪ್ರಸ್ತಾವದ ಹೊರತು, ಆ ಪ್ರಸ್ತಾವವು ರದ್ದುಗೆತಕ್ಕಾದು.

293. ಪ್ರಸ್ತಾವವನ್ನು ಹಿಂತೆಗೆದುಕೊಳ್ಳಬೇಕುದು :- (1) ಪ್ರಸ್ತಾವವನ್ನು ಮಂಡಿಸಿರುವ ಸದಸ್ಯರು ಸದನದ ಅನುಮತಿ ಪಡೆದು ಅನನ್ನ ಹಿಂದಕ್ಕೆ ತೆಗೆದುಕೊಳ್ಳಬಹುದು.

(2) ಸಭಾಪತ್ತಿಯವರು ಸದನದ ಅಭಿಪ್ರಾಯವನ್ನು ತೆಗೆದುಕೊಂಡು ಅನುಮತಿಯನ್ನು ನೀಡಬೇಕೇ ಹೊರತು ಆ ಪ್ರಶ್ನೆಯ ಪ್ರಾಮುಖ್ಯತೆಯ ಮೇಲಲ್ಲ. ಸಭಾಪತ್ತಿಯವರು “ಪ್ರಸ್ತಾವವನ್ನು ಹಿಂತೆಗೆದುಕೊಳ್ಳಬಹುದೇ” ಎಂದು ಕೇಳತಕ್ಕಾದು, ಒಂದು ವೇಳೆ ಯಾರೂ ಇದಕ್ಕೆ ಅಸಮೃತಿಯನ್ನು ವ್ಯಕ್ತಪಡಿಸಿದ್ದರೆ ಸಭಾಪತ್ತಿಯವರು “ಪ್ರಸ್ತಾವವನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಹೇಳತಕ್ಕಾದು. ಆದರೆ ಯಾವುದೇ ಅಸಮೃತ ಸೂಚಕ ದ್ವಿನಿಯು ಕೇಳಿಸಿದರೆ ಅಥವಾ ಒಬ್ಬ ಸದಸ್ಯನು

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

ಜಚ್ಚೆಯನ್ನು ಮುಂದುವರಿಸಲು ಎದ್ದು ನಿಂತರೆ ಸಭಾಪತಿಯವರು ಕೂಡಲೇ ಪ್ರಸ್ತಾವವನ್ನು ಮಂಡಿಸತಕ್ಕದ್ದು.

ಪರಂತು, ಒಂದು ಪ್ರಸ್ತಾವಕ್ಕೆ ತಿದ್ದುಪಡಿಯನ್ನು ಸೂಚಿಸಿದರೆ, ಮೂಲ ಪ್ರಸ್ತಾವವನ್ನು ತಿದ್ದುಪಡಿಯು ಇತ್ಯಧ್ವಾಗುವವರೆಗೆ ಹಿಂತೆಗೆದುಕೊಳ್ಳತಕ್ಕದ್ದು.

294. ಪ್ರಶ್ನೆಯನ್ನು ಪ್ರಸ್ತಾವಿಸುವುದು :- ಪ್ರಸ್ತಾವವನ್ನು ಮಂಡಿಸಿದ ಮೇಲೆ ಸಭಾಪತಿಯವರು ಸದನದ ಪರಿಶೀಲನೆಗಾಗಿ ಪ್ರಸ್ತಾವವನ್ನು ಓದಿ ಪ್ರಶ್ನೆಯನ್ನು ಪ್ರಸ್ತಾವಿಸತಕ್ಕದ್ದು.

295. ಪ್ರಸ್ತಾವದ ಮೇಲಿನ ಜಚ್ಚೆಯನ್ನು ಮುಂದೂಡುವುದು:- ಪ್ರಸ್ತಾವವನ್ನು ಮಂಡಿಸಿದ ನಂತರ ಯಾವುದೇ ಸಮಯದಲ್ಲಿ, ಒಬ್ಬ ಸದಸ್ಯನು ಪ್ರಸ್ತಾವದ ಮೇಲಿನ ಜಚ್ಚೆಯನ್ನು ಮುಂದೂಡುವ ವಿಷಯವನ್ನು ಮಂಡಿಸಬಹುದು.

296. ಪರಿಷತ್ತಿನ ನಿಯಮಗಳನ್ನು ದುರುಪಯೋಗಪಡಿಸುವಲ್ಲಿ ವಿಳಂಬಕರ ಪ್ರಸ್ತಾವ :-

(1) ಜಚ್ಚೆಯನ್ನು ಮುಂದೂಡಬೇಕೆಂಬ ಪ್ರಸ್ತಾವವು ಸದನದ ನಿಯಮಗಳ ದುರುಪಯೋಗಕ್ಕೆ ಅನುವು ಮಾಡಿಕೊಡುತ್ತದೆಂದು ಸಭಾಪತಿಯವರು ಅಭಿಪ್ರಾಯಪಟ್ಟಿರೆ, ಅವರು ಆ ಕೂಡಲೇ ಆದರ ಮೇಲೆ ಪ್ರಶ್ನೆ ಕೇಳಬಹುದು ಅಥವಾ ಪ್ರಶ್ನಿರುನ್ನು ಕೇಳಲು ನಿರಾಕರಿಸಬಹುದು.

(2) ವಿಧೇಯಕದ ಮೇಲೆ ಇನ್ನಷ್ಟು ಅಭಿಪ್ರಾಯ ಪಡೆಯಲು ಅದನ್ನು ಪ್ರುನರ್ ಪರಿಜಲನೆ ಮಾಡಬೇಕೆಂಬ ಪ್ರಸ್ತಾವವು ಸದನದ ನಿಯಮಗಳನ್ನು

ದುರುಪಯೋಗಪಡಿಸಿಕೊಳ್ಳುವಂಥ ವಿಳಂಬಾತ್ಮಕ ಪ್ರಸ್ತಾವವೆಂದು, ಮೂಲ ಪರಿಚಲನೆಯ ಪರ್ಯಾಯಪ್ರವಾಗಿತ್ತೇಂದು ಅಥವಾ ಹಿಂದಿನ ಪರಿಚಲನೆಯ ನಂತರ ಯಾವುದೇ ಸಂದರ್ಭವು ಒವಗದೆ, ವಿಧೇಯಕದ ಪ್ರಸರಾ ಪರಿಚಲನೆಗೆ ಯಾವುದೇ ಸಮುಚ್ಚಿತ ಆಧಾರವಿಲ್ಲಂಥಿಂದು ಸಭಾಪತಿಯವರು ಅಭಿಪ್ರಾಯವಹುದಿಲ್ಲ ಅವರು ಕೂಡಲೇ ಅದರ ಮೇಲೆ ಪ್ರಶ್ನೆಯನ್ನು ಕೇಳಬಹುದು ಅಥವಾ ಪ್ರಶ್ನೆಯನ್ನು ಪ್ರಸ್ತಾವಿಸಲು ನಿರಾಕರಿಸಬಹುದು.

(3) ಸಭಾಪತಿಯವರ ಅಭಿಪ್ರಾಯದಲ್ಲಿ ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿ ಅಥವಾ ಜಂಟಿ ಪರಿಶೀಲನಾ ಸಮಿತಿಗೆ ಪ್ರನಃ ಒಟ್ಟಿಸುವಿಕೆಯ ಪ್ರಸ್ತಾವ ಅಥವಾ ಪರಿಶೀಲನಾ ಸಮಿತಿ ಅಥವಾ ಜಂಟಿ ಪರಿಶೀಲನಾ ಸಮಿತಿಯ ಅದರ ಮೇಲೆ ವರದಿಯನ್ನು ನೀಡಿದ ಮೇಲೆ ವಿಧೇಯಕದ ಪರಿಚಲನೆ ಅಥವಾ ಪ್ರಸರಾ ಪರಿಚಲನೆಯು. ಸದನದ ನಿಯಮಗಳನ್ನು ದುರುಪಯೋಗಪಡಿಸುವಲ್ಲಿ ವಿಳಂಬಾತ್ಮಕ ಪ್ರಸ್ತಾವ ರೀತಿಯಲ್ಲಿದೆಯೆಂದೂ, ಪರಿಶೀಲನಾ ಸಮಿತಿ ಅಥವಾ ಜಂಟಿ ಪರಿಶೀಲನಾ ಸಮಿತಿಂತು ವಿಧೇಯಕವನ್ನು ಸರಿಂಗಾರ ರೀತಿಂಗ್ರಾಲ್ಲಿ ಪರಿಶೀಲಿಸಿದೆಯೆಂದು ಅಥವಾ ವಿಧೇಯಕವು ಅಂಥ ಸಮಿತಿಯಿಂದ ಪರಿಶೀಲಿಸಲ್ಪಟ್ಟ ತರುವಾಯ ಯಾವುದೇ ಅವಿರೋಧ ಅಥವಾ ಹೊಸ ಸಂದರ್ಭವು ಉದ್ದೇಶಿಸಲ್ಪಟ್ಟವಂದು ಕಂಡುಬಂದಲ್ಲಿ, ಸಭಾಪತಿಯವರು ಆ ಕೂಡಲೇ ಅದರ ಮೇಲೆ ಪ್ರಶ್ನೆಯನ್ನು ಕೇಳಬಹುದು ಅಥವಾ ಪ್ರಶ್ನೆಯನ್ನು ಪ್ರಸ್ತಾವಿಸಲು ನಿರಾಕರಿಸಬಹುದು.

297. ಕಾರ್ಯನೀತಿ ಅಥವಾ ಪರಿಸ್ಥಿತಿ ಅಥವಾ ವಿವರಕ್ಕೆ ಅಥವಾ ಯಾವುದೇ ಇತರ ವಿಷಯದ ಪರಿಶೀಲನೆಗಾಗಿ ಪ್ರಸ್ತಾವ :— ಕಾರ್ಯನೀತಿ ಅಥವಾ ಪರಿಸ್ಥಿತಿ ಅಥವಾ ವಿವರಕ್ಕೆ ಅಥವಾ ಇತರ ಯಾವುದೇ ವಿಷಯವನ್ನು ಪರಿಶೀಲನೆಗಾಗಿ ತೆಗೆದುಕೊಳ್ಳಬೇಕೆಂದು ಒಂದು

ಪ್ರಸ್ತಾವವನ್ನು ಸದನದ ಮತಕ್ಕಾಗಿ ಮಂಡಿಸತಕ್ಕದ್ದಲ್ಲ. ಆದರೆ ಪ್ರಸ್ತಾಪಕನು ತನ್ನ ಭಾಷಣವನ್ನು ಮುಗಿಸಿದ ತಕ್ಷಣ ಸದನವು ಅಂಥ ವಿಷಯವನ್ನು ಜಚ್ಚಿಸಲು ಪ್ರಾರಂಭಿಸತಕ್ಕದ್ದು ಹಂತ್ತು ಸಭಾಪತಿಂರುವರ ಅನುಮೋದನೆಗಾಗಿ ಯಾವುದೇ ಸದಸ್ಯನು ಗಳನೀಯ ಪ್ರಸ್ತಾವವನ್ನು ನಮುಕಿತ ನಿಬಂಧನೆಯಂದಿಗೆ ಮಂಡಿಸಿದ ಹೂರತು, ಗೊತ್ತಪಡಿಸಿದ ವೇಳೆಯಲ್ಲಿ ಜಚ್ಚಿಸಲು ಮತ್ತಾಯವಾದ ನಂತರ ಯಾವುದೇ ಇತರ ಪ್ರಶ್ನೆಯನ್ನು ಕೇಳತಕ್ಕದ್ದಲ್ಲಿ ಮತ್ತು ಅಂಥ ಪ್ರಸ್ತಾವದ ಮೇಲೆ ಸದನದ ಮತ ತಗೆದುಕೊಳ್ಳತಕ್ಕದ್ದು.

ಚಚ್ಚೆಯನ್ನು ನಿರೀಕ್ಷಿಸುವುದು

298. ಚಚ್ಚೆಯನ್ನು ನಿರೀಕ್ಷಿಸುವುದು :— ಯಾರೇ ಸದಸ್ಯರು ಸೂಚನೆಯನ್ನು ಕೊಟ್ಟಿರುವ ಯಾವುದೇ ವಿಷಯದ ಮೇಲೆ ಚಚ್ಚಿಸಲು ನಿರೀಕ್ಷಿಸತಕ್ಕದ್ದಲ್ಲ. ಆದರೆ ನಿರೀಕ್ಷಣೆಯ ಆಧಾರದ ಮೇಲೆ ಚಚ್ಚೆಯ ಕ್ರಮಾಂಕಾಗಿಲ್ಲವೆಂದು ನಿರ್ಧರಿಸುವಾಗ, ಉಟಿತ ಕಾಲದಲ್ಲಿ ನಿರೀಕ್ಷಿತ ವಿಷಯವನ್ನು ಸದನದ ಮುಂದೆ ತರುವ ಕಂಭಾವೃತೆಗೆ ಸಫಾಪತಿಯವರು ಗಮನ ನೀಡತಕ್ಕದ್ದು.

ತಿದ್ದುಪಡಿಗಳು

299. ತಿದ್ದುಪಡಿಗಳ ವ್ಯಾಪ್ತಿ :— (1) ತಿದ್ದುಪಡಿಯು ಉದ್ದೇಶಿತ ಪ್ರಸ್ತಾವಕ್ಕು ಸುಸಂಗತವಾಗಿರತಕ್ಕದ್ದು ಮತ್ತು ಅದರ ವ್ಯಾಪ್ತಿಯೊಳಗಿರತಕ್ಕದ್ದು.

(2) ಕೇವಲ ನಕಾರಾತ್ಮಕ ಮತ ಬರುವ ತಿದ್ದುಪಡಿಯನ್ನು ಮಂಡಿಸತಕ್ಕದ್ದಲ್ಲ.

(3) ಒಂದು ಪ್ರಶ್ನೆಯ ಮೇಲೆನ ತಿದ್ದುಪಡಿಯು ಅದೇ ಪ್ರಶ್ನೆಯ ವೇಳೆ ತೆಗೆದುಕೊಂಡಿರುವ ಹಿಂದಿನ ನಿಣಂರುದೊಂದಿಗೆ ಅಸಂಗತವಾಗಿರತಕ್ಕದ್ದಲ್ಲ.

300. ತಿದ್ದುಪಡಿಗಳ ಸೂಚನೆ :— ಒಂದು ಪ್ರಸ್ತಾವದ ತಿದ್ದುಪಡಿಯ ಸೂಚನೆಯನ್ನು ಸಭಾಪತಿಯವರು ಅಂಥ ಸೂಚನೆಯಿಲ್ಲದೆ ತಿದ್ದುಪಡಿಯನ್ನು ಪ್ರಸ್ತಾವಿಸಲು ಅನುಮತಿಸದ ಹೋರತು, ಪ್ರಸ್ತಾವದ ಪರಿಶೀಲನೆಯ ದಿನಾಂಕಕ್ಕೆ ಒಂದು ದಿನ ಮುಂಚೆ ನೀಡತಕ್ಕುದು.

301. ತಿದ್ದುಪಡಿಗಳ ಆಯ್ದೆ :— ಯಾವುದೇ ಪ್ರಸ್ತಾವದ ಸಂಬಂಧದಲ್ಲಿ ಸಭಾಪತಿಯವರಿಗೆ ಪ್ರಸ್ತಾವಿಸಲಾಗುವ ತಿದ್ದುಪಡಿಗಳನ್ನು ಆಯ್ದೆ ಮಾಡುವ ಅಧಿಕಾರವಿರತಕ್ಕುದು ಮತ್ತು ಅವರು ಸೂಕ್ತವೆಂದು ಭಾವಿಸಿದರೆ ಅಂಥ ತಿದ್ದುಪಡಿಯ ಸೂಚನೆಯನ್ನು ನೀಡಿರುವ ಯಾರೇ ಸದಸ್ಯನನ್ನು ತಮಗೆ ಅದರ ಮೇಲೆ ತೀಪ್ತಿ ತೆಗೆದುಕೊಳ್ಳಲು ಶಕ್ತಿವಾಗಲು, ತಿದ್ದುಪಡಿಯ ಉದ್ದೇಶದ ವಿವರಣೆ ನೀಡುವ ಬಗ್ಗೆ ಕರಸಬಹುದು.

302. ತಿದ್ದುಪಡಿಗಳನ್ನು ಮುಂದಿಡುವುದು :— ಸಭಾಪತಿಯವರು ತಾವು ಸೂಕ್ತವೆಂದು ಭಾವಿಸಬಹುದಾದ ಕ್ರಮದಲ್ಲಿ ತಿದ್ದುಪಡಿಗಳನ್ನು ಮುಂದಿಡಬಹುದು :

ಪರಂತು, ತಿದ್ದುಪಡಿಂತು ನಿಸ್ತಾರವಾದುದೆಂದು, ಅಭಿಪ್ರಾಯಪಡುವುದಾದರೆ ಸಭಾಪತಿಯವರು ತಿದ್ದುಪಡಿಯನ್ನು ಮುಂದಿಡಲು ನಿರಾಕರಿಸಬಹುದು.

ಸದಸ್ಯರು ಪಾಲಿಸಬೇಕಾದ ನಿಯಮಗಳು

303. ಸದಸದಲ್ಲಿ ಉಪಖಿತರಿದ್ದಾಗ ಸದಸ್ಯರು ಪಾಲಿಸಬೇಕಾದ ನಿಯಮಗಳು :—

ಪರಿಪತ್ತಿನ ಉಪವೇಶನಗಳು ನಡೆಯುತ್ತಿರುವಾಗ ಯಾರೇ ಸದಸ್ಯನು ;

- (1) ಸದನದ ಕಾರ್ಯಕಲಾಪಕ್ಕೆ ಸಂಬಂಧಿಸಿರುವುದನ್ನು ಹೊರತುಪಡಿಸಿ, ಯಾವುದೇ ಪ್ರಸ್ತುತ, ವಾತಾ ಪತ್ರಿಕೆ ಅಥವಾ ಕಾಗದಪತ್ರವನ್ನು ಓದತಕ್ಕದ್ದಲ್ಲ;
- (2) ಯಾರೆ ಒಬ್ಬ ಸದಸ್ಯರು ಮಾತನಾಡುತ್ತಿರುವಾಗ ಅವರಿಗೆ ದುರುಪನಗಳಿಂದ ಅಥವಾ ಏರುಸ್ಥರದಿಂದ ಅಥವಾ ಇತರ ಯಾವುದೇ ಕ್ರಮಬಾಂಗಿರ ರೀತಿಯಲ್ಲಿ ತೊಂದರೆಯುಂಟು ಮಾಡತಕ್ಕದ್ದಲ್ಲ;
- (3) ಸದನವನ್ನು ಪ್ರಮೇಶಿಸುವಾಗ ಅಥವಾ ಅಲ್ಲಿಂದ ನಿರ್ಗಮಿಸುವಾಗ ಮತ್ತು ತಮ್ಮ ಜಾಗದಲ್ಲಿ ಕೆಳಿತುಕೊಳ್ಳುವಾಗ ಅಥವಾ ಜಾಗವನ್ನು ಬಿಡುವಾಗ ಸಭಾಪತಿಯವರಿಗೆ ವಂದಿಸತಕ್ಕದ್ದು;
- (4) ಸಭಾಪತಿಯವರ ಮತ್ತು ಮಾತನಾಡುತ್ತಿರುವ ಸದಸ್ಯರ ಮಧ್ಯ ಹಾದು ಹೋಗತಕ್ಕದ್ದಲ್ಲಿ ;
- (5) ಎರಾವಾಗಲೂ ಸಭಾಪತಿಂರುವರನ್ನು ಸಂಬೋಧಿಸಿ ಮಾತನಾಡತಕ್ಕದ್ದು;
- (6) ಸಭೆಂರುವನ್ನು ಉದ್ದೇಶಿಸಿ ವರಾತನಾಡುವಾಗ ತನ್ನ ಸ್ಥಾನದಲ್ಲಿರತಕ್ಕದ್ದು;
- (7) ಸದನದಲ್ಲಿ ವರಾತನಾಡದೇ ಇರುವ ಸವಾರುದಲ್ಲಿ ನಿಶ್ಚಯವಾಗಿರತಕ್ಕದ್ದು;
- (8) ಪರಿಪತ್ತಿನ ಕಾರ್ಯವಿಧಿಗೆ ತಡೆ ಅಥವಾ ವಿಷ್ಣುವನ್ನು ತರತಕ್ಕದ್ದಲ್ಲ ಮತ್ತು ಸದನದಲ್ಲಿ ಭಾಷಣವಾಗುತ್ತಿರುವಾಗ ವೀಕ್ಷಕ ಏವರಣೆಯನ್ನು ಮಾಡತಕ್ಕದ್ದಲ್ಲ.

- (9) ಯಾವುದೇ ಉಪ್ಪರಿಗೆಯ ಮೋಗಸಾಲೆಯನ್ನು (ಗ್ರಾಲರಿಯನ್ನು)
ಒಟ್ಟು ಅಪರಿಚಿತನು ಪ್ರಮೇಶೀಯಾಗ ಜಪ್ಪಾಲ್ ಹೇಡೆಯತಕ್ಕದ್ದಲ್ಲ.
- (10) ವಾತನಾಡುತ್ತಿರುವಾಗ, ಎರಾವುದೇ ಉಪ್ಪರಿಗೆಂರು
ಮೋಗಸಾಲೆಯಲ್ಲಿರುವ (ಗ್ರಾಲರಿಯಲ್ಲಿ) ಅಪರಿಚಿತರನ್ನು ಕುರಿತು
ಮಾತನಾಡತಕ್ಕದ್ದಲ್ಲ.
- (11) ಸದನದಲ್ಲಿ ಘೋಷಣೆಯನ್ನು ಹೊಗತಕ್ಕದ್ದಲ್ಲ :
- (12) ಈತಕ್ಕೆ ಬೆನ್ನು ತೋರಿಸುವಂತೆ ಕುಳಿತುಕೊಳ್ಳತಕ್ಕದ್ದಲ್ಲ ಅಥವಾ
ನೀಲಿತಕ್ಕದ್ದಲ್ಲ ;
- (13) ಸದನದಲ್ಲಿ ಖೀರದ ಬಳಿ ಶ್ರಿದ್ವಾಗಿ ಹೋಗತಕ್ಕದ್ದಲ್ಲ.
ಅವಶ್ಯಕತೆಯಂಜಾದರೆ ಆದರು ಸದನದ ಅಧಿಕಾರಿಗಳ ಮೂಲಕ
ಜೀವಿ ಕಳುಹಿಸಬಹುದು ;
- (14) ಸದನದಲ್ಲಿ ಬ್ಯಾಂಡ್‌ಗಳು ಅಥವಾ ಯಾವುದೇ ವಸ್ತುವನ್ನು
ಧರಿಸತಕ್ಕದ್ದಲ್ಲ ಅಥವಾ ಪ್ರದರ್ಶಿಸತಕ್ಕದ್ದಲ್ಲ ;
- (15) ಸದನದಲ್ಲಿ ಶಸ್ತ್ರಗಳನ್ನು ತರತಕ್ಕದ್ದಲ್ಲ ಅಥವಾ ಪ್ರದರ್ಶಿಸತಕ್ಕದ್ದಲ್ಲ;
- (16) ಸದನದಲ್ಲಿ ಬಾಪುಂಗಳು, ಶಾಂಭವಗಳು ಅಥವಾ ಯಾವುದೇ
ನಿಶಾಸೆಗಳನ್ನು ಪ್ರದರ್ಶಿಸತಕ್ಕದ್ದಲ್ಲ ;
- (17) ತನ್ನ ಭಾಷಣವಾದ ತರುವಾಯ, ಕೂಡಲೇ ಸದನವನ್ನು
ಒಟ್ಟು ಹೋಗತಕ್ಕದ್ದಲ್ಲ ;
- (18) ಸದನದ ವ್ಯವಹಾರಗಳಿಗೆ ಸಂಬಂಧಪಡದ ಯಾವುದೇ
ಬರವಣಿಗೆ, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಹೇಳಿಕೆಗಳು, ಕಾಗದದ

ಹಾಳೆಗಳು, ವೋದಲಾದವನ್ನು ಸದನದ ಆವರಣದೊಳಗೆ
ಹಂಡತಕ್ಕದ್ದಲ್ಲ;

(19) ಸದನದಲ್ಲಿ ಡೆಸ್ಕ್ ಮೇಲೆ ತನ್ನ ಟೋಪಿಯನ್ನು ಇಡತಕ್ಕದ್ದಲ್ಲ.
ಕಡತಗಳನ್ನು ಇಡಲು ಅಥವಾ ಬರೆಯುವ ಉದ್ದೇಶಕ್ಕಾಗಿ ರಟ್ಟನ್ನು
ತರತಕ್ಕದ್ದಲ್ಲ, ಧೂಮಪಾನ ಮಾಡತಕ್ಕದ್ದಲ್ಲ ಅಥವಾ ಕೋಟನ್ನು ಕೈಯಲ್ಲಿ
ಹಿಡಿದು ಸದನವನ್ನು ಪ್ರವೇಶಿಸಿತಕ್ಕದ್ದಲ್ಲ ;

(20) ಆರೋಗ್ಯದ ಕಾರಣಗಳ ಮೇಲೆ ಸಭಾಪತಿಯವರ ಅನುಮತಿ
ಪಡೆಯದೆ ಉರುಗೋಲನ್ನು ತರತಕ್ಕದ್ದಲ್ಲ ;

(21) ಸದನದಲ್ಲಿ ಪ್ರತಿಭಟನೆ ಸೂಚಿಸಿ ಕಾಗದ ಪತ್ರಗಳನ್ನು
ಹರಿದುಹಾಕತಕ್ಕದ್ದಲ್ಲ;

*(22) ಸದನದಲ್ಲಿ ಕ್ಯಾಸೆಟ್ ಅಥವಾ ಟೀವೆ ರೆಕಾಡರ್‌ಗಳನ್ನು
ತರತಕ್ಕದ್ದಲ್ಲ ಮತ್ತು ಹಾಕತಕ್ಕದ್ದಲ್ಲ ಮತ್ತು ಮೊಬೈಲ್ ಫೋನ್, ಪೇಜರ್
ಅಥವಾ ಕ್ಯಾಮರಾಗಳನ್ನು ಬಜಸತಕ್ಕದ್ದಲ್ಲ ;

*(23) ಸದನಕ್ಕೆ ಜೀಎರಾಗಿ ಕೇಳಿಸುವಂತೆ ವೋಗಸಾಲೆಯಲ್ಲಿ ಮಾತನಾಡಿ
ಅಥವಾ ನಕ್ಕಿ ಶಬ್ದ ಮಾಡತಕ್ಕದ್ದಲ್ಲ ;

*(24) ಸಭಾಪತಿಯವರು ಪರಿಷತ್ತನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ
ಅಥವಾ ನಿಂತಿರುವಾಗ ಯಾರೇ ಸದಸ್ಯರು ತಮ್ಮ ಸ್ಥಾನದಿಂದ
ಎದ್ದುಹೋಗತಕ್ಕದ್ದಲ್ಲ ;

*(25) ಸದಸ್ಯರಲ್ಲದವರೆಬ್ಬರು ಸದನದ ಆವರಣದೊಳಗೆ ಯಾವುದೇ
ಕರಪತ್ರಗಳು ಅಥವಾ ಬರವಣಿಗಳನ್ನು ಹಂಚುವುದನಾಗಲಿ ಅಥವಾ
ಪತ್ರಿಕಾಗೋಣಿಯನ್ನು ಕರೆಯುವುದನಾಗಲಿ ಮಾಡತಕ್ಕದ್ದಲ್ಲ ;

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು
ಪ್ರತಾಯೋಜಿಸಲಾಗಿದೆ

ಪರಂತು, ಸದಸ್ಯರೊಬ್ಬರು ತಾವು ಸದಸ್ಯರಾಗಿರುವ ಪಕ್ಷದ ಕಣೆರಿಯಲ್ಲಿ ಮಾತ್ರ ಸದಸ್ಯರಲ್ಲದವರೇಂದರೆ ಪತ್ರಿಕಾನೋಜ್ಞಿಯನ್ನು ನಡೆಸಬಹುದು ;

*(26) ಸಭಾಪತಿಯವರು ಮಾತನಾಡಲು ಎದ್ದು ನಿಂತುಕೊಂಡಾಗಲೇಲ್ಲ ಸದಸ್ಯರು ಯೋನದಿಂದ ಇದ್ದ ಅವರ ಮಾತುಗಳನ್ನು ಆಲಿಸತಕ್ಕದ್ದು ಮತ್ತು ಆ ಸಮಯದಲ್ಲಿ ಮಾತನಾಡುತ್ತಿದ್ದ ಅಥವಾ ಮಾತನಾಡಲು ಅರಂಭಿಸಲೀದ್ದ ಸದಸ್ಯರು ಹೂಡಲೇ ತಮ್ಮ ಸಾಫನದಲ್ಲಿ ಕುಳಿತುಕೊಳ್ಳತಕ್ಕದ್ದು;

*(27) ಪ್ರಶ್ನೋತ್ತರ ವೇಳೆಯನ್ನು ಏರದಂತೆ ನೋಡಿಕೊಳ್ಳತಕ್ಕದ್ದು ;

*(28) ಸದನದ ಬಾವಿಗೆ ಧಾವಿಸತಕ್ಕದ್ದಲ್ಲಿ ;

*(29) ಸದನದೇಳಗೆ ಅಥವಾ ಅದರ ಅವರಣಿದ ಯಾವ ಭಾಗದಲ್ಲಿ ಸತ್ಯಾಗ್ರಹ ನಡೆಸತಕ್ಕದ್ದಲ್ಲಿ ಅಥವಾ ಧರಣೆ ಕುಳಿತುಕೊಳ್ಳತಕ್ಕದ್ದಲ್ಲಿ ;

*303.ವಿಧಾನ ಪರಿಷತ್ತಿನ ಹೋರಗೆ ಸದಸ್ಯರು ಪಾಲಿಸಬೇಕಾದ ನಿಯಮಗಳು:-

(1) ಸದಸ್ಯರುಗಳಿಗೆ ವಿಶ್ವಾಸಪೂರ್ವಕವಾಗಿ ಅಥವಾ ದೀರ್ಘಕಾಲ ಪರಿಷತ್ತಿನ ಅಥವಾ ವಿಧಾನ ಮಂಡಳಗಳ ಸಮಿತಿಗಳ ಸದಸ್ಯರಾಗಿರುವ ಕಾರಣದಿಂದಾಗಿ ನೀಡಲಾದ ಮಾಹಿತಿಯನ್ನು ಯಾರೇ ಅರ್ಥಾತ್ ಒಂದಿಂದಿಂದ ಅಥವಾ ತಾವು ನಿರತರಾಗಿರುವ ಪತ್ರಿಕೆಯಲ್ಲಿ ಅಂದರೆ ವರ್ತಮಾನ ಪತ್ರಿಕೆಗಳ ಸಂಪಾದಕರು ಅಥವಾ ಸುಧ್ಯಾನರಮ್ ಅಥವಾ ವ್ಯಾಪಾರ ಸಂಸ್ಥೆಗಳ ಪೂರ್ವಿಕರು, ಇತ್ಯಾದಿಂರಾಗಿ ಕಾರ್ಯಕ್ರಮ ನಿರ್ವಹಿಸುವಾಗ ಪ್ರತ್ಯೇಕವಾಗಿ ನೀಡಿ ಅಥವಾ ಪರೋಕ್ಷವಾಗಿಯಾಗಲೇ ಅವುಗಳನ್ನು ಬಳಸಿಕೊಳ್ಳತಕ್ಕದ್ದಲ್ಲ;

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ನೇರಿಸಲಾಗಿದೆ

- (2) ಒಬ್ಬ ಸದಸ್ಯರು ಪ್ರತ್ಯೇಕವಾಗಿ ತಮಗೆ ಸಂಬಂಧಪಟ್ಟಿರುವ ಒಂದು ಘರ್ಮೋ, ಕಂಪನಿ ಅಥವಾ ಸಂಸ್ಥೆಗಾಗಿ ಸರ್ಕಾರದಿಂದ ಲಾಭದಾಯಕ ವ್ಯವಹಾರ ಪಡೆದುಕೊಳ್ಳಲು ಯತ್ನಿಸತಕ್ಕದ್ದಲ್ಲ;
- (3) ಒಬ್ಬ ಸದಸ್ಯರು, ವಾಸ್ತವಾಂಶಗಳ ಮೇಲೆ ಆಧಾರಿತವಾಗಿಲ್ಲದ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದಲ್ಲ;
- (4) ಒಬ್ಬ ಸದಸ್ಯರು, ತಮಗೆ ಹಂಚಿಕೆಯಾದ ಸರ್ಕಾರಿ ನಿರ್ವಾಸವನ್ನು ಒಳ - ಭಾಡಿಗೆಗೆ ನೀಡುವ ಮೂಲಕ ಲಾಭಗಳಿಸತಕ್ಕದ್ದಲ್ಲ;
- (5) ಒಬ್ಬ ಸದಸ್ಯರು, ತಮಗೆ ಪ್ರತ್ಯೇಕವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ಹಣಕಾಸಿಗೆ ಸಂಬಂಧಪಟ್ಟಿ ಹಿತಾಸಕ್ತಿಗಳಿರುವ ಪ್ರಕರಣಗಳಲ್ಲಿ, ಸರ್ಕಾರದ ಅಧಿಕಾರಿಗಳ ಮೇಲೆ ಅಥವಾ ಸಚಿವರ ಮೇಲೆ ಅನುಚಿತ ಪ್ರಭಾವವನ್ನು ಬೀರತಕ್ಕದ್ದಲ್ಲ;
- (6) ಒಬ್ಬ ಸದಸ್ಯರು, ಅವರು ಮಾಡಲು ಅಪೇಕ್ಷಿಸಿದ ಅಥವಾ ಉದ್ದೇಶಿಸಿದ ಯಾವುದೇ ಕಾರ್ಯದ ಒಗ್ಗೆ ಯಾವ ವೈಕಿ ಅಥವಾ ಸಂಸ್ಥೆಯ ಪರವಾಗಿ ಅವರು ಆ ಕಾರ್ಯವನ್ನು ಮಾಡಬೇಕಾಗಿದೆಯೋ ಆ ಯಾರೇ ಚ್ಯಾಕ್ ಅಥವಾ ಸಂಸ್ಥೆಯಿಂದ ಯಾವುದೇ ರೀತಿಯ ಆತಿಧ್ಯವನ್ನು ಪಡೆಯತಕ್ಕದ್ದಲ್ಲ;
- (7) ಒಬ್ಬ ಸದಸ್ಯರು, ನ್ಯಾಯವಾದಿಂದಾಗಿ ಅಥವಾ ಕಾನೂನು ಸುಹೆಗಾರರಾಗಿ ಅಥವಾ ವಕೀಲರಾಗಿ ಅಥವಾ ಸಾಲಿಸಿಟರಾಗಿ ಆರೆ ನ್ಯಾಯಿಕ ಅಧಿಕಾರಗಳನ್ನು ಚಲಾಯಿಸುವ ಒಬ್ಬ ಸಚಿವರ ಅಥವಾ ಕಾರ್ಯನಿರ್ವಾಹಕ ಅಧಿಕಾರಿಯ ಮುಂದೆ ಹಾಜರಾಗತಕ್ಕದ್ದಲ್ಲ;

(8) ಒಬ್ಬ ಸದಸ್ಯರು, ಸಾಕಷ್ಟು ಪರ್ಯಾಪ್ತವಲ್ಲದ ಅಥವಾ ಆಧಾರಹಿತವಾದ ಸಂಗತಿಗಳ ಮೇಲೆ ಅವರ ಮತದಾರರ ಪರವಾಗಿ ಕ್ರಮಕ್ಕೆಗೊಳ್ಳತಕ್ಕದ್ದಲ್ಲ;

(9) ಒಬ್ಬ ಸದಸ್ಯರು, ಯಾರೆಂಬ್ಬ ವ್ಯಕ್ತಿಯ ಕುಂಡು-ಕೆರೆತೆಗಳ ಅಥವಾ ದೈರುಗಳ ವಾಸ್ತವಾಂಶಗಳನ್ನು ಪರಿಶೀಲಿಸದೆ, ಅವರಿಗೆ ಬೆಂಬಲ ನೀಡುವುದ್ದಕಾಗಿಯೇ ಇರುವವರೆಂಬರಂತೆ ಅವರನ್ನು ಬಜ್ಜಿಕೊಳ್ಳಲು ಅನುಮತಿಸತಕ್ಕದ್ದಲ್ಲ;

(10) ಒಬ್ಬ ಸದಸ್ಯರು, ಅವರಿಗೆ ಬಾಕಿಯಿರುವ ಮೊಬಿಲಿಗನ್ನು ಸ್ಥೇಮು ಮಾಡುವ ಬಿಲ್ಲಿನಲ್ಲಿರುವ ಸರಿಯಿಲ್ಲದ ಪ್ರಮಾಣೀಕರಣಗಳಿಗೆ ಹಿಂಬರಹ ಬರೆಯತಕ್ಕದ್ದಲ್ಲ;

(11) ಒಬ್ಬ ಸದಸ್ಯರು, ಒಬ್ಬ ಅಧಿಕಾರಿಯನ್ನು, ಅತನು ತನ್ನ ಶಾಮಾನ್ಯ ಕೆಲಸ ಕಾರ್ಯಗಳಲ್ಲಿ ಹಾಗೆ ನೀಡಬಾರದಾಗಿದ್ದ ಮಾಹಿತಿ ನೀಡುವಂತೆ ಮಾಡಿ ಅನಧಿಕೃತ ರೀತಿಯಲ್ಲಿ ಸರ್ಕಾರದಿಂದ ಮಾಹಿತಿಯನ್ನು ಹೊರಗೆಂಟಕ್ಕದ್ದಲ್ಲ ಅಥವಾ ಅವರು ಅಂಥ ವ್ಯಕ್ತಿಯು ಸಾರ್ವಜನಿಕ ಮಹತ್ವದ ಹಾಗೂ ಕಾರ್ಯನೀತಿಯ ವಿಷಯಗಳ ಮೇಲೆ ಅತನ ಮೇಲಧಿಕಾರಿಗಳಿಗೆ ವಿರುದ್ಧವಾಗಿ ಮಾತನಾಡುವಂತೆ ಪ್ರೋತ್ಸಾಹ ನೀಡತಕ್ಕದ್ದಲ್ಲ;

(12) ಒಬ್ಬ ಸದಸ್ಯರು, ಅವರ ಯಾರೇ ಸಂಬಂಧಿಕರಿಗಾಗಿ ಅಥವಾ ತಮಗೆ ಪ್ರತ್ಯೇಕವಾಗಿಯಾಗಲೇ ಅಥವಾ ಪರೋಕ್ಷವಾಗಿಯಾಗಲೇ ಆಸಕ್ತಿ ಇರುವಂಥ ಯಾರೇ ಇತರ ವ್ಯಕ್ತಿಗಳಿಗಾಗಿ ಉದ್ದೇಶ ಅಥವಾ ವ್ಯವಹಾರ ಸಂಬಂಧಗಳಿಗಾಗಿ ಸರ್ಕಾರದ ಅಧಿಕಾರಿಗಳಿಗೆ ಶೀಘ್ರಾರಸ್ನು ಪತ್ರವನ್ನು ಬರೆಯತಕ್ಕದ್ದಲ್ಲ ಅಥವಾ ಅವರೊಂದಿಗೆ ಮಾತನಾಡತಕ್ಕದ್ದಲ್ಲ;

(13) ವಿಧಾನ ಪರಿಷತ್ತಿನ ಅಥವಾ ವಿಧಾನ ಮಂಡಳದ ಸಮಿತಿಯ ಒಬ್ಬ ಸದಸ್ಯರು ಸಮಿತಿಯ ಪರಿಶೀಲಿಸಬೇಕಾದ ಯಾವುದೇ ವಿಷಯದಲ್ಲಿ ವ್ಯಾಯಕ್ತಿಕ, ಹಣಕಾಸಿನ ಅಥವಾ ನೇರ ಹಿತಾಸಕ್ತಿಯನ್ನು ಹೊಂದಿದ್ದ ಪಕ್ಷದಲ್ಲಿ. ಆದರಲ್ಲಿ ಆವರು ಹೊಂದಿರುವ ಹಿತಾಸಕ್ತಿಯನ್ನು ಸಮಿತಿಯ ಅಧ್ಯಕ್ಷರ ಮೂಲಕ ವಿಧಾನ ಪರಿಷತ್ತಿನ ಸಭಾಪತಿಯವರಿಗೆ ತಿಳಿಸಬೇಕು;

(14) ಒಂದು ಸಮಾತಿಯ ನಡವಳಿಂಗನ್ನು ರಹಸ್ಯವೆಂದು ಪರಿಗಣಿಸಲಾಗುವುದರಿಂದ, ಸಮಿತಿಯ ಒಬ್ಬ ಸದಸ್ಯರು ಅಥವಾ ಆದರ ನಡವಳಿಯನ್ನು ಪಡೆದುಕೊಳ್ಳುವ ತಿಳಿಕಾಶವಿರುವ ಯಾರೇ ವ್ಯಕ್ತಿಯು, ವರದಿಯನ್ನು ಸದನಕ್ಕೆ ಒಟ್ಟಿಸುವುದಕ್ಕಿಂತ ಮುಂಚೆ, ವರದಿ ಅಥವಾ ಅಂತಿಮವಾಗಿ ಅಥವಾ ತಾತ್ಪರ್ಯಲೀಕರಾಗಿ ಕೈಗೊಂಡ ಯಾವುದೇ ಸಿಜೆಯಗಳು ಸೇರಿದಂತೆ ಅದರ ನಡವಳಿಯ ಬಗ್ಗೆ ಯಾವುದೇ ಮಾಡಿತಿಯನ್ನು ಪ್ರತೀಕೆಗಳಿಗೆ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ತಿಳಿಸಲು ಅನುಮತಿ ಶರುವುದಿಲ್ಲ;

(15) ರಹಸ್ಯ ಅಥವಾ ಗೋಪ್ಯ ಎಂದು ಗುರುತು ಮಾಡಲಾದ ಒಂದು ಕಾಗದಪತ್ರ ಅಥವಾ ದಸ್ತಾವೇಜನ್ನು ಸಮಿತಿಯ ಸದಸ್ಯರಲ್ಲಿ ಪರಿಚಲಿಸಿದಾಗ, ಯಾರೇ ಸದಸ್ಯರು ಅಂಥ ಕಾಗದಪತ್ರ ಅಥವಾ ದಸ್ತಾವೇಜಿನ ಒಳ ವಿಷಯಗಳನ್ನು ಆಸಮೃತಿಂಗು ಟಿಪ್ಪಣಿಂಗುಲ್ಲಾಗಲೀ ಅಥವಾ ಸದನದಲ್ಲಾಗಲೀ ಅಥವಾ ಅನ್ಯಥಾ, ಸಭಾಪತಿಯವರ ಅನುಮತಿಯಿಲ್ಲದೆಯೇ ಬಹಿರಂಗಪಡಿಸಕೂಡು; ಮತ್ತು ಅಂಥ ಅನುಮತಿ ನೀಡಿದಂಥ ಸಂದರ್ಭದಲ್ಲಿ, ದಸ್ತಾವೇಜಿನಲ್ಲಿ ಒಳಗೊಂಡಿರುವ ಮಾಡಿತಿಯನ್ನು ಯಾವ ರೀತಿ ಅಥವಾ ಎಷ್ಟರಮಟ್ಟಿಗೆ ಬಹಿರಂಗಪಡಿಸಬಹುದೆಂಬ ಬಗ್ಗೆ ಸಭಾಪತಿಯವರು ವಿಧಿಸುವ ಯಾವುದೇ ನಿರ್ಬಂಧವನ್ನು ಕಟ್ಟಿಸಿಕೊಂಡು ಪಾಲಿಸತಕ್ಕದ್ದು.

(16) ಒಂದು ಸಮಿತಿಯ ಮುಂದೆ ನೀಡಲಾದ ಸಾಕ್ಷಿವನ್ನು, ಸಮಿತಿಯ ಯಾರೇ ಸದಸ್ಯರು ಅಥವಾ ಇತರ ಯಾರೇ ವ್ಯಕ್ತಿಯು ಅದನ್ನು ಸದನದ ಮುಂದೆ ಮಂಡಿಸುವವರೆಗೆ ಪ್ರಕಟಿಸತಕ್ಕದ್ದಲ್ಲ.

*303ಬಿ. ವಿಧಾನಪರಿಷತ್ತಿನ ಅಧಿಕಾರ ವಿಧಾನಪಂಡಲ ಸಮಿತಿಗಳ ಅಧ್ಯಯನ ಪ್ರಮಾಣಗಳ ಅವಧಿಯಲ್ಲಿ ಸದಸ್ಯರು ಪಾಲಿಸಬೇಕಾದ ನಿಯಮಗಳು :-

(1) ಪ್ರಮಾಣಗಳ ಅವಧಿಯಲ್ಲಿ ಮಧ್ಯಂತರ ಪ್ರಯಾಣ ಮಾಡ ಕೊಡಬು ;

(2) ಸಮಿತಿಯ ಪ್ರಮಾಣಗಳ ಅವಧಿಯಲ್ಲಿ, ಸರ್ಕಾರ / ಉದ್ದೇಶಮಂಡಳಿ ಸಾರಿಗೆ ಸೌಲಭ್ಯ ಒದಗಿಸಿದೆ ಸಂದರ್ಭದಲ್ಲಿ, ಸಮಿತಿಯ ಕೆಲಸಕ್ಕಾಗಿ ಅಂಥ ಸಾರಿಗೆ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಆದರೆ, ಒಟ್ಟು ಸದಸ್ಯರು ಮಾರದ ಬಿಂದಿಗೆ ಭೇಟಿಗಳಾಗಿ ಬಳಸಿಕೊಳ್ಳಬಾರದು ;

(3) ಸದಸ್ಯರು ಪ್ರಮಾಣಗಳ ಅವಧಿಯಲ್ಲಿ ಸಮಿತಿಯ ಬಗ್ಗೆ ಯಾವುದೇ ರೀತಿಯ ಟೋಕೆ ಬರದ ಹಾಗೆ, ತಕ್ಕ ಘನತ್ವ ಹಾಗೂ ಶಿಕ್ಷನ್ನು ಪಾಲಿಸಿಕೊಂಡು ಬರಲು ವಿಶೇಷ ಎಚ್ಚರಿಕೆ ವಹಿಸಬೇಕು *

(4) ಯಾರೇ ಸದಸ್ಯರು ಸಮಿತಿಯ ನಾಯಕರೆಯ ಸಂಬಂಧವಾಗಿ ಪತ್ರಿಕಾ ಹೇಳಿಕೆ ನೀಡಬೇಕ್ಕದ್ದಲ್ಲ. ಪತ್ರಿಕಾ ಹೇಳಿಕೆ ನೀಡುವುದು ಅಗತ್ಯವಾದಾಗಳಿಂದ ಅದನ್ನು ಸಮಿತಿಯ ಅಧ್ಯಕ್ಷರು ನೀಡಬೇಕು ;

(5) ಪ್ರಮಾಣದ ಅವಧಿಯಲ್ಲಿ ಸದಸ್ಯರು ಯಾವ ಕಾಣಿಕೆಗಳನ್ನು ಸ್ವೀಕರಿಸಬಾರದು;

* ನಿಯಮಾವಳಿ ಸಮಿತಿಯ ಶಿಥಾರಸ್ವಿನಂತಹ ದಿ:14.02.2006 ರಂದು ಸೇರಿಸಲಾಗಿರುತ್ತದೆ

(6) ಪ್ರವಾಸದಲ್ಲಿರುವಾಗ ಸಮಿತಿ ಅಥವಾ ಉಪ ಸಮಿತಿಯು ಅಥವಾ ಅಧ್ಯಯನ ತಂಡವು, ಅಧ್ಯಯನ ಪ್ರವಾಸ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ಯಾಸಗಿ ವ್ಯಕ್ತಿ ನೀಡಬಹುದಾದ ಮಧ್ಯಾಹ್ನದ ರೂಟ, ಭೋಜನ ಅಥವಾ ಇತರ ಆಧ್ಯಾತ್ಮಿಕ ಯಾವುದೇ ಆಹ್ವಾನವನ್ನು ಒಪ್ಪಿಕೊಳ್ಳಬಾರದು;

(7) ಯಾರೇ ಸದಸ್ಯರು ಅಧಿಕತ್ವ ಪ್ರವಾಸಗಳ ಅವಧಿಯಲ್ಲಿ ಇತರ ಯಾರೇ ವ್ಯಕ್ತಿಯನ್ನು ಜೊತೆಗೆ ಕರೆದುಕೊಂಡು ಹೋಗತಕ್ಕದ್ದಲ್ಲಿ ಸಮಿತಿಯ ಅಧ್ಯಕ್ಷರ ಪ್ರಾರ್ಥನಮಾತ್ರ ಪಡೆದು ವ್ಯಾಧಿಕೀರ್ಯ ಕಾರಣಗಳ ಮೇಲೆ ಒಬ್ಬ ಸೇವಕನನ್ನು ಅಥವಾ ಸದಸ್ಯರು ತಮ್ಮ ಪತ್ತಿ / ಪತ್ತಿಯನ್ನು ಕರೆದುಕೊಂಡು ಹೋಗಬಹುದು. ಅಂಥ ಪ್ರಕರಣಗಳಲ್ಲಿ, ಸದಸ್ಯರು ತಮ್ಮ ಪತ್ತಿ / ಪತ್ತಿಯ ಅಥವಾ ಸೇವಕನ ಸಂಬಂಧವಾದ ಹೋಟಲ್ ವೆಚ್ಚಗಳು ಸೇರಿದಂತೆ ಎಲ್ಲಾ ವೆಚ್ಚಗಳನ್ನು ವಹಿಸಬೇಕು. ಯಾರೇ ಸದಸ್ಯರು ಪ್ರಾರ್ಥನಮಾತ್ರ ಪಡೆಯದೆಯೇ ಯಾರೇ ವ್ಯಕ್ತಿಯನ್ನು ಜೊತೆಗೆ ಕರೆದುಕೊಂಡು ಹೋಗಿರುವುದು ಕಂಡುಬಂದರೆ, ಆ ಸದಸ್ಯರು ಅಂಥ ವ್ಯಕ್ತಿಯ ಎಲ್ಲಾ ವೆಚ್ಚಗಳನ್ನು ಭರಿಸುವುದಕ್ಕೇ ಅಲ್ಲಿದ, ತದನಂತರ ಯಾವುದೇ ಸಮಿತಿಯ ಪ್ರವಾಸವನ್ನು ಕೃಗೊಳ್ಳಲು ಅನಹರಾಗುತ್ತಾರೆ;

(8) ಯಾವುದೇ ಶಾಫ್ತಾಪನೆ, ಕಭೀರಿ ಅಥವಾ ಸಾರ್ವಜನಿಕ ಸಂಸ್ಥೆಗೆ ಅಧಿಕೃತ ಭೇಟಿ ನೀಡುವ ಯಾವುದೇ ಸಂದರ್ಭದಲ್ಲಿ ಅಥವಾ ಸಂಬಂಧಪಟ್ಟ ಸಾರ್ವಜನಿಕ ಸಂಸ್ಥೆ, ಉದ್ಯಮ, ಮುಂತಾದುವುಗಳ ಅಧಿಕಾರಿಗಳೊಂಬಿಗೆ ಅನೌಪಚಾರಿಕವಾಗಿ ಚರ್ಚಿಸುತ್ತಿರುವ ಯಾವುದೇ ಅವಧಿಯಲ್ಲಿ ಯಾರೇ ಸದಸ್ಯರ ಪತ್ತಿ/ಪತ್ತಿ ಅಥವಾ ಸೇವಕರು ಜೊತೆಯಲ್ಲಿ ಹೋಗತಕ್ಕದ್ದಲ್ಲ.

*303. ವಿದೇಶಗಳಿಗೆ ನಿಯೋಗ ಹೋಡಾಗ ಪಾಲಿಸಬೇಕಾದ ನೀತಿ
ವಂಹಿತೆ:- ನಿಯೋಗದ ಸದಸ್ಯರು ತಮ್ಮ ಅಧಿಕೃತ ಪ್ರವಾಸ/ಭೇಟಿಗಳ

* ನಿಯಮಾಂಶ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು
ಪ್ರತ್ಯೇಕೀಜಿಸಲಾಗಿದೆ

ಅವಧಿಯಲ್ಲಿ ಯಾವುದೇ ಪತ್ರಿಕೆ ಸಂದರ್ಭನ ಅಥವಾ ಹೇಳಿಕೆಗಳನ್ನಾಗಲೀ ನೀಡಬಾರದು. ವೀದೇಶಗಳಿಗೆ ನಿಯೋಗ ಹೋದಾಗ ನಿಯೋಗದ ನಾಯಕರು ಮಾತ್ರ ಪತ್ರಿಕೆಗಳಿಗೆ ಹೇಳಿಕೆಗಳನ್ನು ಕೊಡಲು ಅಥವಾ ಸಂದರ್ಭನ ನೀಡಲು ಅಧಿಕಾರ ಹೊಂದಿರುತ್ತಾರೆ.

304. ಸಭಾಪತಿಯವರಿಂದ ಕರೆಬಂದಾಗ ಸದಸ್ಯರು ಮಾತನಾಡುವುದು:-
ಒಬ್ಬ ಸದಸ್ಯನು ಮಾತನಾಡಲು ಎಡ್ಡನಿಂತರೆ, ಸಭಾಪತಿಂಹರು ತವರ ಹೆಸರನ್ನು ಕರೆಯತಕ್ಕದ್ದು. ಒಬ್ಬರಿಗಿಂತ ದೆಟ್ಟ ಸದಸ್ಯರು ವಿಕಾಲದಲ್ಲಿ ಎಡ್ಡ ನಿಂತರೆ, ಸಭಾಪತಿಯವರು ಹೆಸರು ಕರೆದಿರುವ ಸದಸ್ಯರಿಗೆ ಮಾತನಾಡಲು ಹಕ್ಕಿರುವುದು.

305. ಸದನವನ್ನು ಖಚೇಷಿ ಮಾತನಾಡುವ ರೀತಿ :- ಸದನದಲ್ಲಿ ಯಾವುದೇ ವಿಷಯದ ಒಗ್ಗೆ ಒಬ್ಬ ಸದಸ್ಯನು ಯಾವುದೇ ಅಭಿಪ್ರಾಯವನ್ನು ವ್ಯಕ್ತಗೊಳಿಸಲಿಷ್ಟಿಸಿದರೆ, ತನ್ನ ಸ್ಥಾಳದಿಂದ ಲೇ ಎಡ್ಡನಿಂತು ಸಭಾಪತಿಯವರನ್ನು ಸಂಭೇಧಿಸಿ ಮಾತನಾಡತಕ್ಕದ್ದು:

ಪಾಠೀತ, ಕಾಯೋ ಅಥವಾ ದಾಖಲಿತ್ಯೋಂದ ನಿಶ್ಚಯಿತಾಗಿರುವ ರಸ್ತು ಕುಳಿತುಕೊಂಡೆ ಬೊತನಾಡಲು ಅನುಮತಿಸಲಬಹುದು.

306. ಮಾತನಾಡುವಾಗ ಪಾಠೀಸಚೇಕಾದ ನಿಯಮಗಳು :-

ಸದಸ್ಯರು ಮಾತನಾಡುವಾಗ -

*(1) ಸ್ವಯಂಪಾಲಯದಲ್ಲಿ ಇತ್ಯಾಧಿಕಾರದಲ್ಲಿದ್ದ ತೀಕ್ಷ್ಣ ವೀಡಿರದ ಯಾವುದೇ ಸಂಗತಿಯನ್ನು ಕುರಿತು ಮಾತನಾಡತಕ್ಕದ್ದು :

* ನಿಯಮರಾಜಿ ಸಮಿತಿಂಪು ತಿಫಾಲಿಸ್ಟಿನಂತೆ ವಿಧ.4.02.2006 ರಂತು ನ್ಯಾಯೋಚಿಸಲಾಗಿದೆ

(2) ಸದಸ್ಯರೇಖೆಗೆ ಮೇಲೆ ವ್ಯಾಪುಕ್ತಿಕ ದೋಷಾರೋಪಣ ಮಾಡತಕ್ಕದ್ವಳಿ :

(3) ಸಂಸತ್ತು ಅಥವಾ ಯಾವುದೇ ರಾಜ್ಯ ವಿಧಾನಮಂಡಳದ ವ್ಯವಹರಣಗಳು ಮತ್ತು ನಡವಳಿಕೆಗಳನ್ನು ಕುರಿತು ಒಿನಾಯವಾಗಿ ಮಾತನಾಡತಕ್ಕದ್ವಳಿ :

(4) ಸದಸ್ಯರ ಯಾವುದೇ ತೀರ್ಮಾನನವನ್ನು ಕುರಿತು ಆದನ್ನು ರದ್ದುಪಡಿಸಲು ಪ್ರಸ್ತಾವ ಮಂಡಿಸುವಾಗ ಹೊರತು ಇನ್ನಾವುದೇ ಅರೋಪಣೆ ಮಾಡತಕ್ಕದ್ವಳಿ :

(5) ಸರಿಯಾದ ಘಾಕ್ತಗಳಲ್ಲಿ ರಚಿತಾರ್ಥ ಅಥಾರತಸಿತ ಪ್ರಸ್ತಾವದ ಮೇಲೆ ಚರ್ಚೆ ನಡೆಸಿದ್ದ ಹೊರತು ಇನ್ನಾಧಿಕಾರದಲ್ಲಿರುವ ವ್ಯಕ್ತಿಗಳ ನಡವಳಿಕೆ ಕುರಿತು ಅರೋಪಿಸತಕ್ಕದ್ವಳಿ :

ಮಿವರಣೆ : ಇನ್ನಾಧಿಕಾರದಲ್ಲಿರುವ ವ್ಯಕ್ತಿಗಳು ಇಂದರೆ ಭಾರತ ಸಂವಿಧಾನದ ಮೇರೆಗೆ ಯಾದ ನಡವಳಿಕೆಯನ್ನು ಸರಿಯಾದ ಘಾಕ್ತಗಳಲ್ಲಿ ರಚಿಸಿದ ಅಥಾರತಸಿತ ಪ್ರಸ್ತಾವಗಳ ಮೇಲೆ ಪೂರ್ತವೇ ಚರ್ಚೆ ನಡೆಸಬಹುದೋ ಈ ವ್ಯಕ್ತಿಗಳು ಅಧಿಪತಿ ಯಥಾರ ನಡವಳಿಕೆಯನ್ನು ತಾಬ್ಯ ಒಷ್ಣವಂತಹ ಘಾಕ್ತಗಳ್ಲಿ ರಚಿತಾರ್ಥ ಅಥಾರತಸಿತ ಪ್ರಸ್ತಾವದ ಮೇಲೆ ವಾತ್ತಾವೇ ಜರ್ಜೆಸತಕ್ಕದ್ವಾರೆ ಇಂದು ಸಭಾಪತಿಯವರು ಅಂತಿಮಾಯಾದುತ್ತಾರೋ ಈ ವ್ಯಕ್ತಿಗಳಿ ;

(6) ಚರ್ಚೆಯ ಮೇಲೆ ಪ್ರಭಾವ ಬೇರುವಾದಕ್ಕಾಗಿ ರಾಜ್ಯಪಾಲರ ಹೆಸರನ್ನು ಉಪಯೋಗಿಸತಕ್ಕದ್ವಳಿ :

(7) ರಾಷ್ಟ್ರದ್ರೋಹ, ರಾಷ್ಟ್ರವಿರೋಧ ಅಥವಾ ಅಪಮಾನಕರವಾದ ಮಾತುಗಳನ್ನು ಆಡತಕ್ಕದ್ವಳಿ :

(8) ಸದಸ್ಯ ಕಾರ್ಯಕಲ್ಪಗಳನ್ನು ಅಡ್ಫಿಟ್‌ಎಂಟ್‌ನುವುದಕ್ಕಾಗಿ ತಮ್ಮ ವಾಕ್ ಸ್ವಾತಂತ್ರ್ಯವನ್ನು ಬಳಸಬಾರದು ;

(9) ಸಭಾಪತಿಯವರ ಕಾರ್ಯಕ್ರಮ ಅಥವಾ ವಿಧಾನಮಾಂಡಳಿ ಸಚಿವಾಲಯದ ಯಾವುದೇ ಉದ್ದೇಶವನ್ನು ಕುರಿತು ಆರೋಜಿಸತಕ್ಕದ್ದಿಂದ;

(10) ರಾಷ್ಟ್ರಾಧ್ಯಕ್ಷರು ಅಥವಾ ರಾಷ್ಟ್ರಪಾಲರ ಅಥವಾ ಯಾವುದೇ ನ್ಯಾಯಾಲಯದ ನಡವಳಿಯನ್ನು ಸುರಿತು ಆರೋಜಿಸತಕ್ಕದ್ದಿಂದ ಅಥವಾ ಜರ್ಜೆಂಟ್‌ನ್ಯಾಯ ಪರಿಣಾಮಕಾರಿಯಾಗಿ ಪರಾಬೂದ ಉದ್ದೇಶಕ್ಕಾಗಿ ರಾಷ್ಟ್ರಪಾಲರ ಅಥವಾ ರಾಷ್ಟ್ರಾಧ್ಯಕ್ಷರ ಹೆಸರನ್ನು ಇಳಾಖತಕ್ಕದ್ದಿಂದ :

(11) ಯಾವುದೇ ಗ್ರಾಲರಿಯಲ್ಲಿದ್ದುವರ ಆಪರಿಟಿಕಲ ಬಗ್ಗೆ ಯಾವುದೇ ಉದ್ದೇಶಿ ಮಾಡತಕ್ಕದ್ದಿಂದ :

(12) ಸರ್ಕಾರಿ ಅಧಿಕಾರಿಗಳನ್ನು ಹೇಸರು ಹಿಡಿದು ಕರೆಯಿತಕ್ಕದ್ದಿಂದ : ಮತ್ತು

(13) ಓರ್ಡರ ಪ್ರೈಮಾರ್ಕೆನ್‌ಮಾರ್ಕೆಟ್‌ನು ಹೇಳಿತು ಒರವಣಿಗೆಯಲ್ಲಿರುವ ಭಾಷ್ಯಾಂಪನ್ನು ಟೆದತಕ್ಕದ್ದಿಂದ :

*(14) ಒಬ್ಬ ಸದಸ್ಯರು ತಮ್ಮ ಭಾಷಣದ ಸಂದರ್ಭದಲ್ಲಿ ಸರ್ಕಾರದ ರಹಸ್ಯ ದಸ್ತಾವೇಜೀ, ಕಾಗದ ವತ್ತ ಅಥವಾ ವರದಿಯೆಂದ ಉದ್ದರಿಕಬೇಕಂದು ಅಪೇಕ್ಷಿತಪಟ್ಟಿಲ್ಲ, ಅದರ ಪ್ರತಿಯನ್ನು ಸಭಾಪತಿಯವರಿಗೆ ಮುಂಚಿತವಾಗಿ ನೀಡತಕ್ಕದ್ದು ಮತ್ತು ತಾವು ಉದ್ದರಿಸಲು ಅಪೇಕ್ಷಿಸುವ ಅದರ ಭಾಗಗಳನ್ನು ಕಾಡ ಸೂಚಿಸತಕ್ಕದ್ದು. ಸಭಾಪತಿಯವರು ದಸ್ತಾವೇಜೆನಿಂದ ಉದ್ದರಿಸಲು ಅನುಮತಿಸಿದರೆ, ಸದಸ್ಯರು ಸೂಕ್ತ ಸಮಂಯದಲ್ಲಿ ಹಾಗೆ ಮಾಡಬಹುದು;

* ನಿಯಮಾವಳಿ ಸಮಿತಿಯ ಶಿಫಾರಸ್ಕೆನಂತೆ ದಿ:14.02.2006 ರಂತು ನೇರಿಸಲಾಗಿದೆ

*(15) ಸದನದಲ್ಲಿ ಒಂದು ಆರೋಪವನ್ನು ಮಾಡಬಯಸುವ ಒಬ್ಬ ಸದಸ್ಯರು, ತಾವು ಮಾಡುತ್ತಿರುವ ಆರೋಪವನ್ನು ಸಮರ್ಥಸುವಂಥ ತಮ್ಮಲ್ಲಿರುವ ಸಾಕ್ಷ್ಯವನ್ನು ಸಭಾಪತಿಯವರ ಮುಂದಿಡತಕ್ಕದ್ದು;

*(16) ಒಬ್ಬ ಸಚಿವರು ಅಥವಾ ಯಾರೇ ಸದಸ್ಯರು ನೀಡಿದ ಹೇಳಿಕೆಯಲ್ಲಿರುವ ಯಾವುದೇ ತಪ್ಪನ್ನು ಅಥವಾ ಅಸ್ವಾಪ್ತಿಯನ್ನು ಸೂಚಿಸಲು ಅಂತಹಕ್ಕಾಗಿ ಸದಸ್ಯರು, ಸದನದಲ್ಲಿ ಈ ವಿಷಯವನ್ನು ಉಳ್ಳೇಖಿಸುವುದಕ್ಕೆ ಮೊದಲು ಸಭಾಪತಿಯವರಿಗೆ ಆ ತಪ್ಪಿ ಅಥವಾ ಅಸ್ವಾಪ್ತಿಯ ವಿವರಗಳನ್ನು ಬರೆದು ತಿಳಿಸತಕ್ಕದ್ದು ಮತ್ತು ಸದನದಲ್ಲಿ ಈ ವಿಷಯವನ್ನು ಎತ್ತಲು ಅನುಮತಿಯನ್ನು ಕೇರಿತಕ್ಕದ್ದು;

*(17) ಸದನದ ಮುಂದಿರುವ ವಿಷಯದ ಒಗ್ಗೆ ಪ್ರೇರಣೆಕಾರಿ ಹಾಗೀರಿಸಿನ ಅಥವಾ ನೇರ ಹಿತಾಸಕ್ತಿಯನ್ನು ಹೊಂದಿರುವ ಒಬ್ಬ ಸದಸ್ಯರು ಈ ವಿಷಯದ ನಡವಳಿಗಳಲ್ಲಿ ಭಾಗವಹಿಸುವಾಗ ಆ ಹಿತಾಸಕ್ತಿಯ ಸ್ವಾದುಶಬದನ್ನು ಫೋನ್‌ಫೋನ್‌ತಕ್ಕದ್ದು;

307. ಒಬ್ಬ ಪ್ರೇರಣೆಯನ್ನು ಕುರಿತ ಆಜಾಪನೆಯ ಒಗ್ಗೆ ಕೈಗೊಳ್ಳಬೇಕಾದ ಕಾರ್ಯಗಳಿಧಾನ :- ಸದಸ್ಯರು ಸಭಾಪತಿಯವರಿಗೆ ಮತ್ತು ಸಂಬಂಧಿಸಬೇಕಾಗಿ ಮಂತ್ರಿಗಳು, ಮಂತ್ರಿಗಳ ಉತ್ತರ ನೀಡುವ ಉದ್ದೇಶಕ್ಕಾಗಿ ತನಿಖೆ ನಡನಲು ಸಾಧ್ಯವಾಗುವಂತೆ ಪೂರ್ವ ಮೂರ್ಕಿತೆಯನ್ನು ಕೊಟ್ಟಿದ್ದ ಹೇರಲು, ಯಾವ ಸದಸ್ಯರು ಯಾರೇ ಪ್ರತ್ಯೇಕ ಇರುದ್ದ ಅಪಮಾನಕರವಾದ ಅಥವಾ ಆಪರಾಧದ ಸ್ವಾದುವಾದ ಯಾವ ಆರೋಪವನ್ನು ಮಾಡತಕ್ಕದ್ದಿಳಿ;

ಈರಂತು, ಸಭಾಪತಿಯವರು ಅಂಥ ಆರೋಪವು ಸದನದ ಮುಂದಾದೆಗೆ ಹುಂದು ತಡುವಂತಹದು ಅಥವಾ ಅದರಿಂದ ಯಾವುದೇ ಸಾಂದರ್ಭಿಕ ಹಿತಾಸಕ್ತಿ ರಕ್ಷಣೆಯಾಗುವುದಿಲ್ಲ ಎಂದು ಅಭಿಪ್ರಾಯ

* ನಿಯಮಾವಳಿ ಸದೀತಿಯ ತಿಥಾರಸಿನಂತೆ ದಿ:14.02.2006 ರಂದು ಸೇರಿಸಲಾಗಿದೆ

ಪಡುವುದಾದರೆ, ಯಾವುದೇ ಸಂದರ್ಭದಲ್ಲಿ ಯಾರೇ ಸದಸ್ಯರು ಅಂತಹ ಯಾವುದೇ ಆರೋಪ ಮಾಡುವುದನ್ನು ನಿಷೇಧಿಸಬಹುದು.

308. ವಿಧಾನ ಸಭೆಯಲ್ಲಿ ಮಾಡಲಾದ ಭಾಷಣಗಳನ್ನು ಉದ್ಧರಿಸುವುದಕ್ಕೆ ಪ್ರತಿಬಂಧ :- ವಿಧಾನಸಭೆಯಲ್ಲಿ ಮಾಡಲಾದ ಯಾವುದೇ ಭಾಷಣವನ್ನು ಅದು ಒಂದು ಕಾರ್ಯವಿಧಿಯ ಬಗ್ಗೆ ಸಚಿವರ ಸ್ವಾಷ ಹೇಳಿಕೊಗಿದ್ದ ಹೊರತು ಪರಿಷತ್ತಿನಲ್ಲಿ ಉದ್ಧರಿಸತಕ್ಕದ್ದಲ್ಲ ;

ಪರಂತು, ಸಭಾಪತಿಯವರು ತಮಗೆ ಮುಂಚಿತವಾಗಿ ಸಲ್ಲಿಖಿದ ಕೋರಿಕೆಯ ಮೇಲೆ ಯಾರೇ ಸದಸ್ಯರಿಗೆ ವಿಧಾನ ಸಭೆಯಲ್ಲಿ ಮಾಡಿನ ಭಾಷಣಗಳನ್ನು ಉದ್ಧರಿಸಲು ಅಥವಾ ಅಲ್ಲಿನ ಕಾರ್ಯವಿಧಾನವನ್ನು ಕುರಿತು ಉಲ್ಲೇಖಿಸಲು, ಹಾಗೆ ಮಾಡುವುದು ಆ ಸದಸ್ಯರು ಹಕ್ಕಿ ಬಾಧ್ಯತೆಯ ಅಥವಾ ಕಾರ್ಯವಿಧಾನದ ಅಂಶವೊಂದನ್ನು ವಿಶದಿಕರಿಸಲು ಅವಶ್ಯವೆಂದು ಸಭಾಪತಿಯವರು ರೋಚಿಸಿದಲ್ಲಿ, ಆನುಮತಿ ನೀಡಬಹುದು.

309. ಪ್ರಶ್ನೆಗಳನ್ನು ಸಭಾಪತಿಯವರ ಮೂಲಕ ಕೇಳತಕ್ಕದ್ದು :- ಸದನದ ಮುಂದಿರುವ ಯಾವುದೇ ವಿಷಯವನ್ನು ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಯಾರೇ ಸದಸ್ಯರು ವಿವರಣೆಯನ್ನು ಅಥವಾ ಪ್ರಶ್ನೆಯನ್ನು ಕೇಳಬಯಸಿದಲ್ಲಿ, ಆದರು ಸಭಾಪತಿಯವರ ಮೂಲಕ ಪ್ರಶ್ನೆಯನ್ನು ಕೇಳಬಹುದೇ ಹೊರತು, ಇನ್ನೊಬ್ಬಿ ಸದಸ್ಯರಿಗೆ ನೇರವಾಗಿ ಕೇಳತಕ್ಕದ್ದಲ್ಲ.

310. ಅಸಂಬಂಧಿತ ಅಥವಾ ಪುನರ್ತ್ವ : - ಅಸಂಬಂಧ ಹಾಗೂ ಅಪ್ರಸ್ತುತ ವಿಷಯಗಳನ್ನು ಪ್ರಸ್ತಾಪಿಸುವ ಅಥವಾ ತನ್ನ ವಾದವನ್ನು ಅಥವಾ ಇತರ ಸದಸ್ಯರು ಮಾಡಿದ ವಾದಗಳನ್ನು ಬೇಸರ ಮಾಡುವಪ್ಪು ಪ್ರಾನಃ ಪ್ರಾನಃ ಹೇಳುತ್ತಲೇ ಇರುವ ಸದಸ್ಯರೊಬ್ಬರ ವರ್ತನೆಯನ್ನು ಸದನದ

ಗಮನಕ್ಕೆ ತಂದನಂತರ ಸಭಾಪತಿಯವರು ಭಾಷಣವನ್ನು ನಿಶ್ಚಯಿಸಬೇಕೆಂದು ಈ ಸದಸ್ಯರಿಗೆ ನಿರ್ದೇಶಿಸಬಹುದು.

311. ವೈಯಕ್ತಿಕ ವಿವರಣೆಗಳು :- ಸದಸ್ಯರು ಸಭಾಪತಿಯವರ ಆನುಮತಿ ಪಡೆದು ಒಂದು ವಿಷಯವು ಸದನದ ಮುಂದೆ ಜರ್ಜೀಗೆ ಒಂದಿರದಿದ್ದರೂ ಈ ಬಗ್ಗೆ ತಮ್ಮ ವೈಯಕ್ತಿಕ ವಿವರಣೆಯನ್ನು ನೀಡಬಹುದು, ಆದರೆ ಯಾಗೆ ಮಾಡುವಾಗ ಯಾವುದೇ ಚರ್ಚಾ ಸ್ವಾದ ಅಂಶವನ್ನು ತರತಕ್ಕಾದ್ದಲ್ಲಿ ಮತ್ತು ಈ ಬಗ್ಗೆ ಯಾವ ಜರ್ಜೀಗೂ ಅವಕಾಶ ನೀಡತಕ್ಕಾದ್ದಲ್ಲಿ.

ಭಾಷಣಗಳ ಅನುಕ್ರಮ ಮತ್ತು ಉತ್ತರ ನೀಡಲು ಹಕ್ಕು

312. ಭಾಷಣಗಳ ಅನುಕ್ರಮ ಮತ್ತು ಉತ್ತರ ನೀಡಲು ಹಕ್ಕು :-

(1) ಪ್ರಸ್ತಾವವನ್ನು ಮಂಡಿಸಿದ ಸದಸ್ಯರು ಮಾತನಾಡಿದ ನಂತರ ಇತರ ಸದಸ್ಯರು, ಸಭಾಪತಿಯವರು ಆವರ ಹೆಸರನ್ನು ಕರೆದಾಗ ಮಾತ್ರ ಮಾತನಾಡತಕ್ಕಾದ್ದು. ಯಾರೇ ಸದಸ್ಯರು ಸಭಾಪತಿಯವರು ಕರೆದಾಗ ಮಾತನಾಡದಿದ್ದಲ್ಲಿ ಜರ್ಜೀ ಮುಂದುವರೆದಾಗ, ಸಭಾಪತಿಯವರ ಅನುಮತಿಯ ಮೇರೆಗೆ ಹೊರತು ಮಾತನಾಡಲು ಹಕ್ಕಳುವರಾಗತಕ್ಕಾದ್ದಲ್ಲಿ.

(2) ಉತ್ತರ ಹೇಳುವ ತಮ್ಮ ಹಕ್ಕನ್ನು ಜಲಾಯಿಸುವಾಗ ಹೊರತು ಅಥವಾ ಈ ನಿಯಮಗಳ ಮೂಲಕ ಅನ್ಯಥಾ ಉಪಬಂಧಿಸಿದ ಹೊರತು ಸಭಾಪತಿಯವರ ಅನುಮತಿ ಪಡೆದಲ್ಲಿದೆ ಯಾವ ಸದಸ್ಯರೂ ಒಂದು ಪ್ರಸ್ತಾವದ ಮೇಲೆ ಒಂದು ಸಲಕ್ಕಿಂತ ಹಚ್ಚಿ ಬಾರಿ ಮಾತನಾಡತಕ್ಕಾದ್ದಲ್ಲಿ.

(3) ಒಂದು ಪ್ರಸ್ತಾವವನ್ನು ಮಂಡಿಸಿದ ಸದಸ್ಯರು ಉತ್ತರ ಹೇಳುವ ಸಲುವಾಗಿ ಮತ್ತೊಮ್ಮೆ ಮಾತನಾಡಬಹುದು ಮತ್ತು ಪ್ರಸ್ತಾವವನ್ನು ಖಾಸಗಿ ಸದಸ್ಯರೊಬ್ಬರು ಮಂಡಿಸಿದ್ದರೆ, ಸಂಬಂಧಪಟ್ಟ ಸಚೆವರು ಸಭಾಪತಿಯವರ ಅನುಮತಿ ಪಡೆದು (ಅವರು ಜರ್ಜೀಯಲ್ಲಿ ಈ ಒಂದೆ ಮಾತನಾಡಿರಲೆ,

ಇಳ್ಳದಿರಲೆ) ಪ್ರಸ್ತಾವ ಮಂಡಿಸಿದ ಸದಸ್ಯರು ಉತ್ತರ ನೀಡಿದ ನಂತರ ಮಾತನಾಡಬಹುದು.

ಪರಂತು, ಈ ಉಪನಿಷತ್ತಿಯಮದಲ್ಲಿರುವುದು ಯಾವುದೂ ಒಂದು ವಿಧೇಯಕಕ್ಕೆ ತಿಳ್ಳುತ್ತಡಿಯನ್ನು ಅಥವಾ ೧೦ದು ನಿರ್ಣಯಿಸಬನ್ನು ಪ್ರಸ್ತಾವಿಸಿ ಮಂಡಿಸುವ ಯಾವ ವ್ಯಕ್ತಿಗೂ ಸಭಾಪತಿಯವರ ಅನುಮತಿ ಪಡೆದಲ್ಲದೆ ಉತ್ತರ ನೀಡಲು ಯಾವುದೇ ಹಕ್ಕನ್ನು ನೀಡುತ್ತದೆ ಎಂದು ಭಾವಿಸತಕ್ಕದ್ದಲ್ಲ.

313. ಪ್ರಸ್ತಾವ ಮಂಡಿಸಿದವರ ಉತ್ತರದೊಂದಿಗೆ ಚಚೋಯ ಸಮಾಪ್ತಿ:-
ಎಲ್ಲ ಸಂದರ್ಭಗಳಲ್ಲಿಯೂ ಮೂಲ ಪ್ರಸ್ತಾವವನ್ನು ಮಂಡಿಸಿದ ವ್ಯಕ್ತಿಯ ಉತ್ತರದೊಂದಿಗೆ ಚಚೋಯು ಮುಕ್ತಾಯವಾಗತಕ್ಕದ್ದು.

ಭಾಷಣಗಳ ಕಾಲಾವಧಿ

314. ಭಾಷಣಗಳ ಕಾಲಾವಧಿ :- ಸಭಾಪತಿಯವರು ನಿಯಮಗಳಲ್ಲಿ ನಿರ್ದಿಷ್ಟ ಉಪಬಂಧಗಳನ್ನು ಕಲ್ಪಿಸದ ಸಂದರ್ಭಗಳಲ್ಲಿ ಮತ್ತು ಸದನದ ಕಾರ್ಯಕಲಾಪಗಳ ಪರಿಸ್ಥಿತಿಯನ್ನು ಮತ್ತು ಪ್ರಸ್ತಾವದ ಸ್ವರೂಪವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತಾವವನ್ನು ಕುರಿತು ಭಾಷಣಗಳಿಗೆ ಕಾಲಮಿತಿಯನ್ನು ನಿಗದಿಪಡಿಸಬಹುದು.

ಸಭಾಪತಿಯವರ ಭಾಷಣ

315. ಸಭಾಪತಿಯವರ ಭಾಷಣ :- ಸಭಾಪತಿಯವರು ಯಾವುದೇ ಸಮಯದಲ್ಲಿ ತಾವಾಗಿಯೇ ಅಥವಾ ಸದಸ್ಯರು ಯಾವುದೇ ಒಂದು ಅಂಶವನ್ನು ಎತ್ತಿದಾಗ ಅಥವಾ ಸದಸ್ಯರೊಬ್ಬರು ಮಾಡಿದ ವಿನಂತಿಯ ಮೇಲೆ, ಸದನದ ಮುಂದೆ ಪರ್ಯಾಲೋಚನೆಯಲ್ಲಿರುವ ವಿಷಯದ ಮೇಲೆ ಸದಸ್ಯರ ಚಚೆಗೆ ಸೇರವು ನೀಡುವ ಉದ್ದೇಶದಿಂದ ಸದನವನ್ನು

ಉದ್ದೇಶಿಸಿ ಮಾತನಾಡಬಹುದು ಮತ್ತು ಹಾಗೆ ಅಪರು ತಿಳಿಸಿದ ತಮ್ಮ
ಅಭಿಪ್ರಾಯಗಳನ್ನು ಒಂದು ಶೀಪ್ರೋ ಎಂದು ಪರಿಗಣಿಸತಕ್ಕದ್ದಲ್ಲ.

*316. ಕೈ ಬಿಡಲಾಗಿದೆ.

ಮುಕ್ತಾಯ

****317. ಮುಕ್ತಾಯ :-** (1) ಪ್ರಸ್ತಾವವನ್ನು ಮಂಡಿಸಿದ ಆ ಸಂತರ
ಯಾವುದೇ ಸಮಯದಲ್ಲಿ ಯಾರೇ ಸದಸ್ಯರು “ಈಗ ಸಭೆಯ ಅಭಿಪ್ರಾಯಕ್ಕೆ
ಹಾಕಬೇಕು” ಎಂದು ಪ್ರಸ್ತಾವವನ್ನು ಮಂಡಿಸಬಹುದು ಮತ್ತು ಈ
ಪ್ರಸ್ತಾವದಿಂದ ನಿಯಮಾವಳಿಯ ಮುದುಪಯೋಗವಾಗುವುದಿಲ್ಲವೆಂದು
ಅಥವಾ ಸದಾಂಜಸ ಚಚ್ಚೆಗೆ ಇರುವ ಹಕ್ಕನ್ನು ಇದು
ಮಂತ್ರಿಗಳೇ ಸುವುದಿಲ್ಲವೆಂದು ಅಭಿಪ್ರಾಯಪಟ್ಟಿರೆ ಸಭಾಪತಿಯವರು
ಸದರಿ ಪ್ರಸ್ತಾವವನ್ನು ಸದನದ ಮತ್ತೆ ಹಾಕತಕ್ಕದ್ದು;

(2) “ಈಗ ಪ್ರಶ್ನೆಯನ್ನು ಕೇಳಬಹುದು” ಎಂಬ ಪ್ರಸ್ತಾವಕ್ಕೆ ಸದನದ
ಅನುಮೋದನೆ ಮೂರೆತಲ್ಲಿ ಅದಕ್ಕೆ ಅನುಷಂಗಿಕವಾದ ಪ್ರಶ್ನೆಯನ್ನು ಅಥವಾ
ಪ್ರಶ್ನೆಗಳನ್ನು ಹೆಚ್ಚಿನ ಚಚ್ಚೆ ಇಲ್ಲದೆ ಕೂಡಲೇ ಕೇಳತಕ್ಕದ್ದು :

ವರಂತು, ಸಭಾಪತಿಯವರು ಯಾರೇ ಸದಸ್ಯರಿಗೆ ಈ ನಿಯಮದ
ಮೇರೆಗೆ ಅವರಿಗಿರುವ ಉತ್ತರ ನೀಡುವ ಹಕ್ಕನ್ನು ಚಳಾಯಿಸಲು
ಅವಕಾಶ ನೀಡಬಹುದು.

318. ಚಚ್ಚೆಯ ದರಿಮಿತಿ :- (1) ಒಂದು ವಿಧೇಯಕ್ಕೆ ಸಂಬಂಧಿಸಿದ
ಯಾವುದೇ ಪ್ರಸ್ತಾವದ ಮೇಲಿನ ಚಚ್ಚೆಯು ಅಥವಾ ಯಾವುದೇ ಇತರ
ಪ್ರಸ್ತಾವದ ಮೇಲಿನ ಚಚ್ಚೆಯೂ ಸಮಯ ಏರಿ ಮುಂದುವರಿಯುತ್ತಾ
ಯೋದಾಗಳೆಲ್ಲ ಸಭಾಪತಿಯವರು ಸದನದ ಒಟ್ಟು ಅಭಿಪ್ರಾಯವನ್ನು

* ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು ಕೈ
ಬಿಡಲಾಗಿದೆ.

** ನಿಯಮಾವಳಿ ಸಮಿತಿಯ ಶಿಫಾರಸಿನಂತೆ ದಿ:14.02.2006 ರಂದು
ಪ್ರತ್ಯಾಯೋಜಿಸಿದೆ

ತೀಳಿದುಕೊಂಡು ಸಂದರ್ಭಾನುಸಾರ ವಿಧೇಯಕದ ಅಥವಾ ಪ್ರಸ್ತಾವದ ಯಾವುದೇ ಹಂತ ಅಥವಾ ಎಲ್ಲಾ ಹಂತಗಳ ಮೇಲಿನ ಚಚೆಗಳನ್ನು ಮುಕ್ತಾಯಗೊಳಿಸಲು ಕಾಲ ಪರಿಮಿತಿಯನ್ನು ನಿಗದಿಪಡಿಸತಕ್ಕದ್ದು;

(2) ಒಂದು ವಿಧೇಯಕ ಅಥವಾ ಪ್ರಸ್ತಾವದ ನಿರ್ದಿಷ್ಟ ಹಂತಕ್ಕ ನಿಗದಿಪಡಿಸಲಾದ ಸಮಯದೊಳಗೆ ಚಚೆಯ ಮುಗಿಯಿದ್ದರೆ, ಸಭಾಪತಿಯವರು ಆ ವಿಧೇಯಕದ ಅಥವಾ ಪ್ರಸ್ತಾವದ ಎಲ್ಲಾ ಹಂತಗಳನ್ನು ಮೂರ್ಕೆಸುವುದಕ್ಕಾಗಿ ನಿಯಮಗಳಿಗನುಸಾರವಾಗಿ ಕೂಡಲೇ ಕ್ರಮ ಕೈಗೊಳಿತಕ್ಕದ್ದು.

ತೀಮಾರ್ನಕ್ಕಾಗಿ ಪ್ರಶ್ನೆ

319. ಸದನದ ನಿರ್ಣಯವನ್ನು ಪಡೆಯಲು ಅನುಸರಿಸಬೇಕಾದ ಕಾರ್ಯವಿಧಾನ :- ಸದನದ ನಿರ್ಣಯವನ್ನು ಪಡೆಯಬೇಕಾಗಿರುವ ಯಾವುದೇ ವಿಷಯವು ಯಾರೇ ಸದಸ್ಯರು ಮಂಡಿಸಿದ ಪ್ರಸ್ತಾವದ ಮೇಲೆ ಸಭಾಪತಿಯವರು ಪ್ರಶ್ನೆಯನ್ನು ಸದನದ ಅಭಿಮತಕ್ಕ ಹಾಕಿ ಆ ಮೂಲಕ ನಿರ್ಧರಿಸತಕ್ಕದ್ದು.

320. ಪ್ರಸ್ತಾವ ಮತ್ತು ಪ್ರಶ್ನೆಯನ್ನು ಅಭಿಮತಕ್ಕಾಗಿ ಹಾಕುವುದು :- ಒಂದು ಪ್ರಸ್ತಾವವನ್ನು ಸೂಚಿಸಿದಾಗ ಸಭಾಪತಿಯವರು ಅದರ ಪರವಾಗಿ ಮತ್ತು ಅದಕ್ಕೆ ವಿರೋಧವಾಗಿ, ಸದಸ್ಯರ ಮತಗಳನ್ನು ಕೇಳುವ ಸಲುವಾಗಿ ಪ್ರಶ್ನೆಯನ್ನು ಹಾಕಿ ಅದನ್ನು ಸದನದ ತೀಮಾರ್ನಕ್ಕೆ ಬಿಡತಕ್ಕುದು. ಒಂದು ಪ್ರಸ್ತಾವದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಪ್ರಶ್ನೇಕವಾದ ವಿಜಾರಗಳು ಅಡಕವಾಗಿದ್ದ ಪಕ್ಷದಲ್ಲಿ, ಅವುಗಳಲ್ಲಿ ಒಂದೊಂದರ ವಿಷಯವಾಗಿಯೂ ಸದನದ ಅಭಿಪ್ರಾಯವನ್ನು ನಿರ್ಧರಿಸಲು ಸಭಾಪತಿಯವರು ಪ್ರಶ್ನೇಕವಾದ ಪ್ರಶ್ನೆಯನ್ನು ಹಾಕಬಹುದು.

321. ಧ್ವನಿಮತವನ್ನು ಪಡೆದುಕೊಂಡ ಮೇಲೆ ಸದಸ್ಯರು ಆ ವಿಷಯದ ಮೇಲೆ ಮಾತನಾಡಕೂಡಿಲ್ಲ :- ಸಭಾಪತಿಯವರು ಸದಸ್ಯರಿಂದ ಧ್ವನಿಮತ ಪಡೆದುಕೊಂಡ ತರುವಾಯ ಆ ವಿಷಯದ ಮೇಲೆ ಯಾವ ಸದಸ್ಯರೂ ಮಾತನಾಡತಕ್ಕದ್ದಲ್ಲ.

ಪ್ರಸ್ತಾಪಿಸಿದ ಕಾಗದ ಪತ್ರಗಳನ್ನು ಸಭೆಯ ಮುಂದೆ ಇಡುವುದು

322. ಪ್ರಸ್ತಾಪಿಸಲ್ಪಟ್ಟ ಕಾಗದ ಪತ್ರಗಳನ್ನು ಸಭೆಯ ಮುಂದೆ ಇಡುವುದು:-
ಒಬ್ಬ ಸಚಿವರು ಸದನದ ಮುಂದೆ ಹಾಜರಿಪಡಿಸದ ಒಂದು ಕಾಗದವನ್ನು
ಅಥವಾ ರಾಜ್ಯದ ಇತರ ಪತ್ರವನ್ನು ಸದನದಲ್ಲಿ ಪ್ರಸ್ತಾಪಿಸಿದ ಪಟ್ಟದಲ್ಲಿ
ಅವರು ಸಂಬಂಧಪಟ್ಟ ಆ ಪತ್ರವನ್ನು ಸಭೆಯ ಮುಂದೆ ಇಡತಕ್ಕದ್ದು;

ಪರಂತು, ಈ ನಿಯಮವು ಕಾಗದ ಪತ್ರಗಳನ್ನು
ಹಾಜರಿಪಡಿಸುವುದರಿಂದ ಸಾರ್ವಜನಿಕ ಹಿತಸಾಧನೆಗೆ ಅಸಂಗತವಾದ
ಸ್ವಭಾವದವುಗಳಾಗಿರುತ್ತವೆಂಬುದಾಗಿ ಸಚಿವರಿಂದ ತಿಳಿಸಲಾಗುವಂಥ
ಕಾಗದ ಪತ್ರಗಳಿಗೆ ಅನ್ವಯಿಸತಕ್ಕದ್ದಲ್ಲ.

ಮತ್ತು ಪರಂತು, ಅಂತಹ, ಕಾಗದದ ಅಥವಾ ರಾಜ್ಯ ಪತ್ರದ
ಸಾರಾಂಶ ಅಥವಾ ಮುಖ್ಯಾಂಶಗಳನ್ನು ಒಬ್ಬ ಸಚಿವರು ತಮ್ಮ ಸ್ವಂತ
ಮಾತುಗಳಲ್ಲಿ ತಿಳಿಸಿದಾಗ ಸಂಬಂಧಪಟ್ಟ ಕಾಗದ ಪತ್ರವನ್ನು ಸಭೆಯ
ಮುಂದಿಡುವುದು ಅವಕ್ಕವಾಗಿರತಕ್ಕದ್ದಲ್ಲ.

323. ಸಭೆಯ ಮುಂದಿಟ್ಟ ಕಾಗದ ಪತ್ರಗಳ ಬಗೆಗಿನ ವ್ಯವಹಾರ:- (1)
ಸಭೆಯ ಮುಂದಿಟ್ಟ ಒಂದು ಕಾಗದ ಅಥವಾ ದಸ್ತಾವೇಜನ್ನು ಅದನ್ನು
ಮಂಡಿಸುವ ಸದಸ್ಯರಿಂದ ಕ್ರಮವಾಗಿ ಅಧಿಕೃತಗೊಳಿಸತಕ್ಕದ್ದು.

(2) ಸಭೆಯ ಮುಂದಿಟ್ಟ ಎಲ್ಲ ಕಾಗದಗಳೂ ಮತ್ತು ದಸ್ತಾವೇಜುಗಳೂ
ಸಾರ್ವಜನಿಕವಾದುದೆಂದು ಭಾವಿಸತಕ್ಕದ್ದು.

ಮಂತ್ರಿಗಳಿಂದ ಹೇಳಿಕೆ

324. ಮಂತ್ರಿಗಳಿಂದ ಹೇಳಿಕೆ :— ಸಭಾಪತಿಯವರ ಅನುಮತಿ ಪಡೆದು ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಸಚಿವರು ಹೇಳಿಕೆ ನೀಡಬಹುದು. ಅಂತಹ ಹೇಳಿಕೆಯ ಮೇಲೆ ಯಾವುದೇ ಚರ್ಚೆಗೆ ಅವಕಾಶವಿರತಕ್ಕದ್ದಲ್ಲ. ಆದರೆ, ರಾಜ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶಕ್ಕಾಗಿ ಸ್ವಷ್ಟಿಕರಣ ಕೇಳಲು ಸದಸ್ಯರಿಗೆ ಅನುಮತಿ ನೀಡಬಹುದು.

ಮತಗಳನ್ನು ಎಣಿಸುವುದು

325. ಅಭಿಪ್ರಾಯ :— (1) ಒಂದು ಚರ್ಚೆಯ ಮುಕ್ತಾಯವಾದ ಮೇಲೆ ಸಭಾಪತಿಯವರು ಚರ್ಚೆಯ ವಿಷಯವನ್ನು ಸದನದ ಮುಂದೆ ಮಂಡಿಸತಕ್ಕದ್ದು ಮತ್ತು ಪ್ರಸ್ತಾವಕ್ಕೆ ಒಪ್ಪಿಗೆಯುಳ್ಳವರು, “ಹೌದು” ಎಂದು ಹೇಳಬೇಕೆಂಬಿದಾಗಿಯೂ ಮತ್ತು ಅದಕ್ಕೆ ವಿರೋಧವಾಗಿರುವವರು “ಇಲ್ಲ” ಎಂದು ಹೇಳಬೇಕೆಂದಾಗಿಯೂ ತೀಳಿಸಬೇಕು.

(2) ಸಭಾಪತಿಯವರು, ಆ ನಂತರ, ತೀಮಾರ್ಗವು “ಹೌದು” ಎಂದು ಹೇಳುವವರಿಗೆ (ಅಥವಾ ಆಯಾ ಸಂದರ್ಭಾನುಸಾರವಾಗಿ “ಇಲ್ಲ” ಎಂದು ಹೇಳುವವರಿಗೆ) ಅನುಕೂಲವಾಗಿದೆಯೆಂದು ನನಗೆ ತೋರುತ್ತದೆ ಎಂದು ತೀಳಿಯತಕ್ಕದ್ದು, ಒಂದು ಪ್ರಶ್ನೆಯ ತೀಮಾರ್ಗದ ಸಂಬಂಧದಲ್ಲಿ ಸಭಾಪತಿಯವರ ಅಭಿಪ್ರಾಯವನ್ನು ಪ್ರತಿಭಟೆಸದಿದ್ದಲ್ಲಿ ಅವರ ತೀಮಾರ್ಗವು “ಹೌದು” ಎನ್ನುವವರಿಗೆ (ಅಥವಾ ಆಯಾ ಸಂದರ್ಭಾನುಸಾರವಾಗಿ “ಇಲ್ಲ” ಎನ್ನುವವರಿಗೆ) ಅನುಕೂಲವಾಗಿದೆ ಎಂದು ಎರಡು ಸಲ ಹೇಳತಕ್ಕದ್ದು ಮತ್ತು ಸದನದ ಮುಂದೆ ತೀಮಾರ್ಗನಕ್ಕೆ ಒಂದಿರುವ ವಿಚಾರವನ್ನು ಅದಕ್ಕೆ ತಕ್ಕಂತೆ ತೀಮಾರ್ಗನಿಸತಕ್ಕದ್ದು.

(3) ಒಂದು ಪ್ರಶ್ನೆಯ ತೀಮಾರ್ಕನದ ಸಂಬಂಧದಲ್ಲಿ ಸಭಾಪತಿಯವರ ಅಭಿಪ್ರಾಯವನ್ನು ಪ್ರತಿಭಟಿಸಿದ್ದಲ್ಲಿ ಮತದ ಎಣಿಕೆ ಗಂಟೆಯನ್ನು ಏರಡು ನಿಮಿಷಗಳವರೆಗೆ ಬಾರಿಸುವಂತೆ ವ್ಯವಸ್ಥೆ ಮಾಡತಕ್ಕುದು.

(4) ಆ ಏರಡು ನಿಮಿಷಗಳು ಮುಗಿದ ಮೇಲೆ ಬಾಗಿಲುಗಳನ್ನು ಮುಚ್ಚೆಬಿಡುವಂತೆ ಹೇಳತಕ್ಕುದು ಮತ್ತು ಪ್ರಶ್ನೆಯನ್ನು ಏರಡನೆಯ ಸಲಹಾಕರಿಕೆ ಮತ್ತು ಪ್ರಸ್ತಾವಕ್ಕೆ ಒಪ್ಪಿಗೆಯುಳ್ಳವರು “ಹೌದು” ಎಂದು ಹೇಳಬೇಕೆಂಬುದಾಗಿಯೂ ಮತ್ತು ಅದಕ್ಕೆ ವಿರೋಧವಾಗಿರುವವರು “ಇಲ್ಲ” ಎಂದು ಹೇಳಬೇಕೆಂಬುದಾಗಿಯೂ ತಿಳಿಸತಕ್ಕುದು.

(5) ಒಂದು ಪ್ರಶ್ನೆಯ ತೀಮಾರ್ಕನದ ಸಂಬಂಧದಲ್ಲಿ ಸಭಾಪತಿಯವರ ಅಭಿಪ್ರಾಯವನ್ನು ಪ್ರನಃ ಪ್ರತಿಭಟಿಸಿದರೆ, ಅವರು ತಾವು ಯುಕ್ತವೆಂದು ಭಾವಿಸಿದರೆ “ಹೌದು” ಎನ್ನುವ ಅಭಿಪ್ರಾಯವುಳ್ಳ ಮತ್ತು “ಇಲ್ಲ” ಎನ್ನುವ ಅಭಿಪ್ರಾಯವುಳ್ಳ ಸದಸ್ಯರು ಕ್ರಮವಾಗಿ ತಮ್ಮ ತಮ್ಮ ಸ್ಥಳಗಳಲ್ಲಿ ಎದ್ದು ಸಭೆಯ ತೀಮಾರ್ಕನವನ್ನು ಪ್ರಕಟಿಸಬಹುದು. ಅಂಥ ಸಂದರ್ಭಗಳಲ್ಲಿ ಮತಗಳನ್ನು ಕೊಟ್ಟಿರುವರೆ ಹೆಸರುಗಳನ್ನು ದಾಖಿಲು ಮಾಡತಕ್ಕುದಲ್ಲ.

(6) ಮೇಲಿನ (5)ನೇರು ಉಪನಿಂರುವುದಲ್ಲಿ ವಿಧಾಂರುಕ ವಾಾಡಿರುವಂಥ ಕಾಂರ್ಯ ವಿಧಾನವನ್ನು ಸಭಾಪತಿಯವರು ಅನುಸರಿಸದಿದ್ದಲ್ಲಿ, ಅವರು ತಾವು ತೀಮಾರ್ಕನಿಸಬಹುದಾದಂಥ ಇತರ ಯಾವುದೇ ವಿಧಾನದಲ್ಲಿ ವಿಷಯದ ಪರವಾಗಿಯೂ ಮತ್ತು ವಿಷಯಕ್ಕೆ ವಿರುದ್ಧವಾಗಿಯೂ ಎಷ್ಟು ಮಂದಿ ಮತನೀಡುತ್ತಾರೆಂಬುದನ್ನು ತಿಳಿಸಬೇಕೆಂದು ಆದೇಶಿಸತಕ್ಕುದು.

ಸದಸ್ಯರುಗಳನ್ನು ಸದನದಿಂದ ಹೊರಕ್ಕೆ ಕಳುಹಿಸುವುದು ಮತ್ತು ಕೆಲಕಾಲ ಸದನಕ್ಕೆ ಬರದಂತೆ ಆದೇಶ ಮಾಡುವುದು

326. ಸದಸ್ಯರು ಸದನದ ಹೊರಗೆ ಹೋಗಬೇಕೆಂದು ಆದೇಶ ಮಾಡುವುದು :— ಸಭಾಪತಿಯವರು ಯಾರೇ ಸದಸ್ಯರ ನಡವಳಿಕೆಯು ತುಂಬಾ ಅಸಭ್ಯವಾಗಿದೆಯೆಂದು ಭಾವಿಸುತ್ತಾರೋ, ಅಂಥ ಸದಸ್ಯರಿಗೆ ಸದನದಿಂದ ಕೂಡಲೇ ಹೊರಗೆ ಹೋಗುವಂತೆ ಆದೇಶಿಸಬಹುದು ಮತ್ತು ಆ ರೀತಿ ಹೋಗಬೇಕೆಂದು ಆದೇಶ ಮಾಡಿದ ಯಾರೇ ಸದಸ್ಯರು ಕೂಡಲೇ ಸದನದಿಂದ ಹೊರಗೆ ಹೋಗಬೇಕು ಮತ್ತು ಆ ದಿನದ ಉಪವೇಶನದ ಉಳಿದ ಸಮಯದಲ್ಲಿ ಅವರು ಗೈರುಹಾಜರಾಗತಕ್ಕದ್ದು.

327. ಸದಸ್ಯರನ್ನು ಕೆಲಕಾಲ ಸದನಕ್ಕೆ ಬರದಂತೆ ತಡೆ ಹಿಡಿಯುವುದು:-

(1) ಸಭಾಪತಿಯವರು ತಾವು ಅವಶ್ಯವಂದು ಭಾವಿಸಿದ ಪಕ್ಷದಲ್ಲಿ ಯಾರೇ ಸದಸ್ಯರು ಸಭಾಪತಿಯವರ ಅಧಿಕಾರದ ವಿಷಯದಲ್ಲಿ ಲಕ್ಷ್ಯವಿಲ್ಲದೆ ತಿರಸ್ಯಾರ ಮಾಡುತ್ತಾರೋ ಅಥವಾ ಸದನದ ಕಾರ್ಯಕಲಾಪಗಳಿಗೆ ಒಂದೇ ಸಮನಾಗಿ ಮತ್ತು ಉದ್ದೇಶಪೂರ್ವಕವಾಗಿ ಅಡಚಣೆಯನ್ನುಂಟು ಮಾಡುವುದರ ಮೂಲಕ ಸದನದ ನಿಯಮಗಳಿಗೆ ವಿರೋಧವಾಗಿ ವರ್ತಿಸುತ್ತಾರೋ ಆ ಸದಸ್ಯರ ಹೆಸರನ್ನು ಸದನಕ್ಕೆ ತಿಳಿಸಬಹುದು.

(2) ಆ ರೀತಿ, ಸಭಾಪತಿಯವರು ಒಬ್ಬ ಸದಸ್ಯರ ಹೆಸರೆತ್ತಿ ತಿಳಿಸಿದ ಪಕ್ಷದಲ್ಲಿ ಆ ಕೂಡಲೇ ಆ ಸದಸ್ಯರು ಅಧಿವೇಶನದ ಉಳಿದ ಕಾಲದಲ್ಲಿ ಅಥವಾ ಸಭಾಪತಿಯವರು ನಿರ್ದಿಷ್ಟಗೊಳಿಸಬಹುದಾದಂಥ ಅಧಿವೇಶನದ ಒಂದು ಭಾಗದವರಿಗೆ ಸದನಕ್ಕೆ ಬರಬಾರದಂತೆ ಪ್ರಸ್ತಾವವನ್ನು ಮಂಡಿಸಬೇಕು;

ಪರಂತು, ಸದನವು ಯಾವ ಕಾಲದಲ್ಲಾದರೂ, ಒಂದು ಪ್ರಸ್ತಾವವನ್ನು ಸೂಚಿಸಿದ ವೇಳೆ ಅಂಥ ನಿಷೇಧವನ್ನು ಮುಕ್ತಾಯಗೊಳಿಸಬೇಕೆಂದು ನಿರ್ಣಯ ಮಾಡಬಹುದು.

(3) ಈ ನಿಯಮದ ಮೇರೆಗೆ ಸದನಕ್ಕೆ ಬರದಂತೆ ನಿಷೇಧಿಸಲ್ಪಟ್ಟ ಸದಸ್ಯರು, ಆ ಕೂಡಲೇ ಸದನದ ಆವರಣವನ್ನು ಬಿಟ್ಟು ಹೊರಟುಹೋಗತಕ್ಕದ್ದು.

ಉಪವೇಶನವು ಕೆಲಕಾಲ ನಡೆಯದಂತೆ ಆದೇಶ ಮಾಡುವುದು

*328. ಸದನವು ಕೆಲಕಾಲ ನಡೆಯದಂತೆ ಮುಂದಕ್ಕೆ ಹಾಕುವುದಕ್ಕೆ ಅಥವಾ ಉಪವೇಶನವು ಕೆಲಕಾಲ ನಡೆಯದಂತೆ ಆದೇಶ ಮಾಡುವುದಕ್ಕೆ ಸಭಾಪತಿಯವರ ಅಧಿಕಾರಃ:- ಸದನದಲ್ಲಿ ಭಾರಿ ಗೊಂದಲವಿದ್ದ ಪಕ್ಷದಲ್ಲಿ ಸಭಾಪತಿಯವರು ಸದನವನ್ನು ಕೆಲಕಾಲ ನಡೆಯದಂತೆ ಮುಂದಕ್ಕೆ ಹಾಕುವುದು ಅಥವಾ ಉಪವೇಶನವು ಹೊಂಚ ಕಾಲ ನಡೆಯದಂತೆ ತಡೆಹಿಡಿಯುವುದು ಅವಕ್ಷವೆಂದು ಭಾವಿಸಿದ ಪಕ್ಷದಲ್ಲಿ, ನಿರ್ದಿಷ್ಟಪಡಿಸುವ ಸಮಯದವರೆಗೆ ಸದನವನ್ನು ಮುಂದಕ್ಕೆ ಹಾಕಬಹುದು, ಅಥವಾ ಉಪವೇಶನವನ್ನು ಕೆಲಕಾಲ ನಡೆಯದಂತೆ ಮುಂದೂಡಬಹುದು.

ತ್ರೀಯಾಲೋಪಗಳು

329. ತ್ರೀಯಾಲೋಪಗಳು ಮತ್ತು ಅವುಗಳ ಬಗ್ಗೆ ನಿರ್ಣಯಗಳು:-

(1) ಒಂದು ತ್ರೀಯಾಲೋಪವು ಈ ನಿಯಮಗಳ ಅಥಾರ್ವವ್ಯಾಯಕ್ಕೆ ಅಥವಾ ಈ ನಿಯಮಗಳನ್ನು ಜಾರಿಗೆ ತರುವುದಕ್ಕೆ ಇಲ್ಲವೇ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ಕ್ರಮವಡಿಸುವುದಕ್ಕಿರುವಂತೆ ಸಂವಿಧಾನದ ಅನುಚ್ಛೇದಗಳ ಅಥಾರ್ವವ್ಯಾಯಕ್ಕೆ ಅಥವಾ ಅನುಚ್ಛೇದಗಳನ್ನು ಜಾರಿಗೆ ತರುವುದಕ್ಕೆ ಸಂಬಂಧಪಟ್ಟಿರತಕ್ಕದ್ದು ಮತ್ತು ಸಭಾಪತಿಯವರು ಗಮನಕ್ಕೆ ತೆಗೆದುಹೊಳ್ಳುವುದಕ್ಕೆ ಸಾಧ್ಯವಿರುವಂಥ ವಿಷಯವನ್ನು ಸದನದ ಗಮನಕ್ಕೆ ತರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ

(2) ಸದನದ ಮುಂದೆ ತತ್ತಾಲದಲ್ಲಿ ಬಂದಿರುವ ಕಾರ್ಯಕಲಾಪದ ಸಂಬಂಧದಲ್ಲಿ ಒಂದು ಶ್ರೀಯಾಲೋಪವನ್ನು ತರಬಹುದು ;

ಪರಂತು, ಒಂದು ಶ್ರೀಯಾಲೋಪವು ಸದನದ ಶಿಸ್ತಪಾಲನೆಯನ್ನು ವಾಡುವುದಕ್ಕಾಗಲಿ ಅಥವಾ ಸದನದ ಮುಂದೆ ಬಂದಿರುವ ಕಾರ್ಯಕಲಾಪಗಳನ್ನು ವ್ಯವಸ್ಥಿಗೊಳಿಸುವುದಕ್ಕಾಗಲಿ ಸಂಬಂಧಪಟ್ಟದ್ದರೆ ಕಾರ್ಯಕಲಾಪಗಳ ಪ್ರಕ್ರಿಯೆ ಒಂದು ವಿಷಯ ಮುಗಿದು ಇನ್ನೊಂದು ವಿಷಯ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಬರುವ ಮಧ್ಯ ಕಾಲಾವಧಿಯಲ್ಲಿ ಒಬ್ಬರು ಸದಸ್ಯರು ಒಂದು ಶ್ರೀಯಾಲೋಪವನ್ನೆತ್ತುವುದಕ್ಕೆ ಸಭಾಪತಿಯವರು ಅನುಮತಿ ಕೊಡಬಹುದು.

(3) ಮೇಲಿನ (1)ನೆಯ ಮತ್ತು (2)ನೆಯ ಉಪನಿಯಮಗಳಲ್ಲಿ ತಿಳಿಸಿರುವಂಥ ಷರತ್ತಾಗಳಿಗೊಳಿಸಬಹುದು ಒಬ್ಬ ಸದಸ್ಯರು ಒಂದು ಶ್ರೀಯಾಲೋಪವನ್ನು ರೂಪಿಸಿ ಮಂಡಿಸಬಹುದು. ಹಾಗೆ ಮಂಡಿಸಿರುವುದು ಶ್ರೀಯಾಲೋಪ ಹೌದೇ ಅಥವಾ ಅಲ್ಲಿದೇ ಎಂಬುದನ್ನು ಸಭಾಪತಿಯವರು ತೀರ್ಮಾನಿಸತಕ್ಕುದು ಮತ್ತು ಅದು ಶ್ರೀಯಾಲೋಪವಾಗಿದ್ದರೆ ಅದರ ವಿಷಯದಲ್ಲಿ ತಮ್ಮ ನಿರ್ಣಯವನ್ನು ಕೊಡತಕ್ಕುದು, ಅಂಥ ನಿರ್ಣಯ ಅಂತಿಮವಾಗಿರತಕ್ಕುದ್ದು.

(4) ಶ್ರೀರಾಲೋಪದ ಹೇಳಿಗೆ ರಾಜ್ಯ ಚಚೋಗ್ರಾ ಅವಕಾಶಕೊಡತಕ್ಕದ್ದಲ್ಲ. ಆದರೆ ಸಭಾಪತಿಯವರು ತಮಗೆ ಯುಕ್ತವೆಂದು ಕಂಡು ಬಂದರೆ, ತಮ್ಮ ನಿರ್ಣಯವನ್ನು ಕೊಡುವುದಕ್ಕಿಂತ ಮುಂಚಿತವಾಗಿ ಸದಸ್ಯರುಗಳ ಹೇಳಿಕೆಗಳನ್ನು ಕೇಳಬಹುದು.

(5) ಶ್ರೀರಾಲೋಪವು ಹಕ್ಕಬಾಧ್ಯತೆಗಳಿಗೆ ಸಂಬಂಧಪಟ್ಟ ಸೂಚನೆಯಾಗುವುದಿಲ್ಲ.

(6) ಒಬ್ಬ ಸದಸ್ಯರು ಈ ಕೆಳಕಂಡ ವಿಷಯಗಳಿಗೆ ಸಂಬಂಧಪಟ್ಟಿರುತ್ತಿರುವ ಶ್ರೀಯಾಲೋಪವನ್ನು ಎತ್ತಕೊಡು:—

- (ಎ) ಮಾಹಿತಿಯನ್ನು ಕೇಳುವುದಕ್ಕಾಗಲಿ; ಅಥವಾ
- (ಬಿ) ತಮ್ಮ ಅಭಿಪ್ರಾಯವನ್ನು ವಿವರಿಸುವುದಕ್ಕಾಗಲಿ; ಅಥವಾ
- (ಸಿ) ಯಾವ ಪ್ರಸ್ತಾವದ ಮೇಲೆ ಆಗಲಿ ಬಂದಿರುವ ಒಂದು ಪ್ರಶ್ನೆಯು ವಿಧಾನ ಪರಿಷತ್ತಿನ ಮುಂದೆ ಮಂಡಿಸುತ್ತಿರುವಾಗ ಆಗಲಿ, ಅಥವಾ
- (ಡಿ) ಕೇವಲ ಉಹಂಗೆ ಸಂಬಂಧಪಟ್ಟಿರುತ್ತಿರುವುದಕ್ಕಾಗಲಿ; ಅಥವಾ
- (ಇ) ಮತಗಳ ಎಣಿಕೆಯಾಗುವುದೆಂದು ಸೂಚಿಸುವ ಗಂಟೆಗಳ ಶಬ್ದವಾಗಲಿಲ್ಲವೆಂದು ಅಥವಾ ಆ ಶಬ್ದಗಳು ಕೇಳಿಸಲಿಲ್ಲವೆಂದು ಒಂದು ಶ್ರೀಯಾಲೋಪವನ್ನು ಎತ್ತಕೊಡು.

330. ಶ್ರೀಯಾಲೋಪವಲ್ಲದ ಒಂದು ವಿಜಾರವನ್ನೆತ್ತುವುದು :— ಒಂದು ಶ್ರೀಯಾಲೋಪವಲ್ಲದಂಥ ಯಾವ ವಿಷಯವನ್ನಾಗಲಿ ಸದನದ ಗಮನಕ್ಕೆ ತರಬೇಕೆಂದು ಇಚ್ಛಿಸುವ ಸದಸ್ಯರು ಸದನದಲ್ಲಿ ತಾವು ಪ್ರಸ್ತಾಪಿಸಬೇಕೆಂದಿರುವ ವಿಷಯವನ್ನು, ಅದನ್ನು ಸೂಚಿಸಬೇಕೆಂದಿರುವ ಕಾರಣಗಳೊಡನೆ ಸಂಕ್ಷೇಪವಾಗಿ ತಿಳಿಸಿ ಲಿಖಿತ ಮೂಲಕವಾಗಿ ಕಾರ್ಯದರ್ಶಿಯವರಿಗೆ “ಸೂಚನಾ ಪತ್ರ” ವನ್ನು ಹೊಡಬೇಕು. ಸಭಾಪತಿಯವರು ಅನುಮತಿ ಕೊಟ್ಟ ಮೇಲೆ ಮಾತ್ರವೇ ಆ ಸದಸ್ಯರು ಸಭಾಪತಿಯವರು ಗೊತ್ತುಮಾಡಬಹುದಾದ ಕಾಲದಲ್ಲಿ ಮತ್ತು ಆ ದಿನ ಮಾತ್ರ ಅದನ್ನು ಸೂಚಿಸತಕ್ಕದ್ದು.

***330. ವಿಶೇಷ ಪ್ರಸ್ತಾಪಗಳು (ಶಾಷ್ಟ್ರೀಯ ವೇಳೆಗೆ ಬದಲಾಗಿ) :—** ಪ್ರಬೇಷ್ಯತ್ತರದ ವೇಳೆ ಇಲ್ಲದ ದಿನದಲ್ಲಿ ಕಾರ್ಯಕಲಾಪಗಳು ಪ್ರಾರಂಭವಾಗುವ ಮುಂಚಿ

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಸೇರಿಸಲಾಗಿದೆ

ಯಾರೇ ಸದಸ್ಯರು ಇತ್ತೀಚಿನ ಘಟನೆಗಳ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ನೂರು ಪದಗಳಿಗೆ ಏರದಂತೆ ಸಭಾಪತಿಗಳ ಅನುವಂಶಿಕೆಯ ಮೇರೆಗೆ ವಿಶೇಷ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಬಹುದು. ಸರ್ಕಾರವು ಆ ಪ್ರಸ್ತಾವಕ್ಕೆ ಮೂರು ದಿನಗಳ ಒಳಗೆ ಉತ್ತರವನ್ನು ಸದನಕ್ಕೆ ನೀಡತಕ್ಕದ್ದು.

ಸಭಾಪತಿಯವರು ಒಂದು ದಿನಕ್ಕೆ ಮೂರಕ್ಕಿಂತ ಹೆಚ್ಚು ಇಲ್ಲದಂತೆ ಪ್ರಸ್ತಾವಗಳನ್ನು ಚರ್ಚಿಸಲು ಅನುಮತಿಸತಕ್ಕದ್ದಲ್ಲ.

ಶಿಸ್ತ ಪಾಲನೆ

331. ಸಭಾಪತಿಯವರು ಘ್ಯವಸ್ಥೆಯನ್ನು ಪಾಲಿಸುವುದು ಮತ್ತು ತಮ್ಮ ತೀರ್ಮಾನಗಳು ಆರ್ಥಿಕ ಬರುವಂತೆ ಮಾಡುವುದು : - ಸಭಾಪತಿಯವರು ಶಿಸ್ತ ಪಾಲನೆಯಾಗುವಂತೆ ಮಾಡುವುದು ಮತ್ತು ತಮ್ಮ ತೀರ್ಮಾನಗಳು ಜಾರಿಗೆ ಬರುವಂತೆ ಮಾಡುವ ಉದ್ದೇಶಕ್ಕಾಗಿ ಅವಶ್ಯಕವಾದ ಎಲ್ಲ ಅಧಿಕಾರಗಳನ್ನೂ ಹೊಂದಿರತಕ್ಕದ್ದು.

ಸಭೆಯ ನಡವಳಿಕೆಗಳ ಮೇಲಿನ ಪರದಿ

332. ಸದನದ ನಡವಳಿಕೆಗಳ ಮೇಲಿನ ಪರದಿ:- ಕಾರ್ಯದರ್ಶಿಯವರು, ಸದನದ ಪ್ರತಿಯೋಂದು ಉಪವೇಶನದಲ್ಲಿಯೂ ಸದನದ ನಡವಳಿಕೆಗಳ ಮೇಲೆ ಒಂದು ಪೂರ್ಣ ವರದಿಯನ್ನು ತಯಾರಿಸುವಂತೆ ಏರಾಡು ವುವಾಡತಕ್ಕದು ವುತ್ತು ಸಭಾಪತಿಯವರು ಆಗಿಂದಾಗ್ಗೆ ನಿರ್ದೇಶಿಸಬಹುದಾದಂಥ ನಮೂನೆಯಲ್ಲಿ ಮತ್ತು ಕಾರ್ಯ ಸಾಧ್ಯವಾದಪ್ಪು ಬೇಗನೆ ಜಾಗ್ರತೆಯಾಗಿ, ಆ ವರದಿಯನ್ನು ಪ್ರಕಟಿಸತಕ್ಕದ್ದು.

333. ಚರ್ಚಾಯ ವರದಿಯಿಂದ ಕೆಲವು ಪದಗಳನ್ನು ತೆಗೆದುಹಾಕುವುದು:- ಇತರರಿಗೆ ಮಾನನಷ್ಟವನ್ನುಂಟುಮಾಡುವಂಥ ಅಥವಾ ಅಸಭ್ಯವಾದ

ಅಧವಾ ಸದನದ ಮಯ್ಯಾದೆಗೆ ತಕ್ಕುದಲ್ಲವಾದ ಅಧವಾ ವ್ಯಕ್ತಿಯ ಘನತೆಗೆ ಯೋಗ್ಯವಲ್ಲದ ಪದವನ್ನು ಅಧವಾ ಪದಗಳನ್ನು ಚರ್ಚೆಯಲ್ಲಿ ಉಪಯೋಗಿಸಲಾಗಿದೆ ಎಂಬುದಾಗಿ ಸಭಾಪತಿಯವರು ಅಭಿಪ್ರಾಯಪಟ್ಟರೆ, ಅವರು ತಮ್ಮ ವಿವೇಚನಾನುಸಾರ, ಸದನದ ಕಾರ್ಯಕಲಾಪಗಳ ವರದಿಯಿಂದ ಅಂಥ ಪದಗಳನ್ನು ಬಿಟ್ಟುಬಿಡಬೇಕೆಂಬುದಾಗಿ ಆದೇಶಿಸಬಹುದು.

334. ಹಾಗೆ ತೆಗೆದುಹಾಕಿದ ವಿವಯಗಳ ಬಗ್ಗೆ ಮುದ್ರಿತ ವರದಿಗಳಲ್ಲಿ ಸೂಚನೆ.- ಪರಿಷತ್ತಿನ ಕಾಂಪ್ಯಕಲಾಪಗಳ ವರದಿಯಿಂದ ಹಾಗೆ ತೆಗೆದುಹಾಕಿದ ಭಾಗಗಳನ್ನು ಚುಕ್ಕೆ ಗುರುತಿನಿಂದ ಗುರುತಿಸತಕ್ಕದ್ದು ಮತ್ತು ಈ ಕೆಳಕಂಡಂತೆ ವಿವರಣಾತ್ಮಕವಾದ ಒಂದು ಟಿಪ್ಪಣಿಯನ್ನು ಸೇರಿಸತಕ್ಕದ್ದು; ಹೇಗೆಂದರೆ.-

“ಸಭಾಪತಿಯವರ ಆಜ್ಞಾನುಸಾರ ತೆಗೆದುಹಾಕಲಾಗಿದೆ”.

ದಸ್ತಾವೇಜುಗಳ ಮುದ್ರಣ ಮತ್ತು ಪ್ರಕಟಣೆ

335. ಇತರ ದಸ್ತಾವೇಜುಗಳೇ ಮೊದಲಾದುವುಗಳನ್ನು ಅಚ್ಚಿಸಾಡಿಸುವುದು ವಾತ್ತು ಪ್ರಕಟಿಸುವುದು :- (1) ಸದನದ ಕಾರ್ಯಕಲಾಪಗಳಿಗೆ ಸಂಬಂಧಪಟ್ಟ ಅಧವಾ ಸದನದ ಮುಂದೆ ಮಂಡಿಸಲು ಅಧವಾ ಸದನಕ್ಕಾಗಲಿ ಇಲ್ಲವೇ ಅದರ ಒಂದು ಸಮಿತಿಗಾಗಲಿ ಒಟ್ಟಿಸಿದ ಯಾವುದಾದರೂ ಲೇಖಿನ, ದಸ್ತಾವೇಜು ಅಧವಾ ವರದಿಯನ್ನು ಮುದ್ರಿಸುವುದಕ್ಕೆ, ಪ್ರಕಟಿಸುವುದಕ್ಕೆ, ಹಂಚುವುದಕ್ಕೆ ಅಧವಾ ಮಾರುವುದಕ್ಕೆ ಸಭಾಪತಿಯವರು ಅಧಿಕಾರ ಕೊಡಬಹುದು.

(2) (1)ನೇಯ ಉಪನಿಯಮದ ಮೇರೆಗೆ ಮುದ್ರಿಸಿದ, ಪ್ರಕಟಿಸಿದ, ಹಂಚಿದ ಅಧವಾ ಮಾರಾಟ ಮಾಡಿದ ಒಂದು ಲೇಖಿನವು, ದಸ್ತಾವೇಜು

ಅಥವಾ ವರದಿಯು ಭಾರತ ಸಂವಿಧಾನದ 194ನೇಯ ಅನುಚ್ಛೇದದ
(2)ನೇಯ ಖಂಡದ ಅರ್ಥ ವ್ಯಾಪ್ತಿಯಲ್ಲಿ ಸದನದ ಅಧಿಕಾರಕ್ಕೊಳ್ಳಲಷಟ್ಟ
ಮುದ್ರಿಸಿರುವುದಾಗಿ, ಪ್ರಕಟಿಸಿರುವುದಾಗಿ, ಹಂಚಿರುವುದಾಗಿ ಅಥವಾ
ಮಾರಾಟ ಮಾಡಿದುದಾಗಿ ಭಾವಿಸತಕ್ಕುದು.

(3) ಒಂದು ಕಾಗದ, ದಸ್ತಾವೇಚು ಅಥವಾ ವರದಿಯು ಸದನದ
ಕಾರ್ಯಕಲಾಪಗಳಿಗೆ ಸಂಬಂಧಪಟ್ಟದಾಗಿದೆಯೇ ಅಥವಾ ಇಲ್ಲವೇ
ಎಂಬ ಪ್ರಶ್ನೆಯೇನಾದರೂ ಉದ್ದೇಶಿಸಿದ ಸಂದರ್ಭದಲ್ಲಿ, ಆ ವಿಚಾರವನ್ನು
ಸಭಾಪತಿಯವರ ಅಭಿಪ್ರಾಯಕ್ಕೆ ಒಳಪಟಕ್ಕಾದ್ದು ಮತ್ತು ಆ ವಿಚಾರದಲ್ಲಿ
ಸಭಾಪತಿಯವರ ತೀಮಾನನವು ಅಂತಿಮವಾಗಿರತಕ್ಕಾದ್ದು.

336. ಕಾಗದ ಪತ್ರಗಳನ್ನು ವಶದಲ್ಲಿಟ್ಟುಕೊಂಡಿರುವುದು :-
ಕಾರ್ಯದರ್ಶಿಯವರು ಸದನದ ಅಥವಾ ಯಾವುದಾದರೂ ಸಮಿತಿಗಳಿಗೆ
ಅಥವಾ ಪರಿಷತ್ತಿನ ಸಚಿವಾಲಯಕ್ಕೆ ಸೇರಿದ ಎಲ್ಲಾ ದಾಖಿಲೆಗಳನ್ನು
ದಸ್ತಾವೇಚುಗಳನ್ನು ಮತ್ತು ಕಾಗದಗಳನ್ನು ವಶದಲ್ಲಿಟ್ಟುಕೊಂಡಿರಬೇಕು
ಮತ್ತು ಅಂಥ ದಾಖಿಲೆಗಳನ್ನು ದಸ್ತಾವೇಚುಗಳು ಅಥವಾ ಕಾಗದಗಳು
ವಿಧಾನ ಪರಿಷತ್ತಿನ ಸಚಿವಾಲಂಬಂದಿಂದ ಸಭಾಪತಿಯವರ
ಅನುಮತಿಯಿಲ್ಲದೆ ಹೋರಿಗೆ ಸಾಗಿಸಲು ಅವಕಾಶ ಕೊಡತಕ್ಕಾದ್ದಲ್ಲ.

337. ಅಪರಿಚಿತರುಗಳಿಗೆ ಪ್ರವೇಶ :- ಸದನದಲ್ಲಿ ಯಾವ ಸ್ಥಳಗಳನ್ನು
ಸದಸ್ಯರುಗಳ ಉಪಯೋಗಕ್ಕೆ ಪ್ರತ್ಯೇಕವಾಗಿ ಮೀಸಲಾಗಿಟ್ಟಿರುವುದಿಲ್ಲವೋ
ಅಂಥ ಸ್ಥಳಗಳಿಗೆ, ಸದನದ ಉಪವೇಶನಗಳು ನಡೆಯುತ್ತಿರುವಾಗ
ಅಪರಿಚಿತರುಗಳು ಅಲ್ಲಿಗೆ ಪ್ರವೇಶಿಸುವುದನ್ನು ಸಭಾಪತಿಯವರು
ಮಾಡಿರುವ ಆದೇಶಗಳಿಗನುಸಾರವಾಗಿ ಕ್ರಮಗೊಳಿಸತಕ್ಕಾದ್ದು.

338. ಅಪರಿಚಿತರನ್ನು ಸದನದಿಂದ ಹೊರಡಾವಂತೆ ಆದೇಶ ಮಾಡುವುದು:- ಸಭಾಪತಿಯವರು ತಮಗೆ ಯುಕ್ತವೆಂದು ಭಾವಿಸುವ ಸಂದರ್ಭಗಳಲ್ಲಿ ಸದನದ ಯಾವುದೇ ಭಾಗದಿಂದ ಹೊರಟು ಹೋಗುವಂತೆ ಅಪರಿಚಿತರಿಗೆ ಆದೇಶ ಮಾಡಬಹುದು.

339. ಅಪರಿಚಿತರನ್ನು ಸದನದಿಂದ ಹೊರಡಾಡುವುದು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳುವುದು :- ಸಭಾಪತಿಯವರಿಂದ ಈ ಸಂಬಂಧದಲ್ಲಿ ಅಧಿಕಾರ ಪಡೆದಿರುವ ಸಚಿವಾಲಯದ ಅಧಿಕಾರಿಯು ಸದಸ್ಯರ ಉಪಯೋಗಕ್ಕಾಗಿರುತ್ತಿರುವ ಸದನದ ಆವರಣದ ಯಾವುದಾದರೂ ಭಾಗದಲ್ಲಿ ತಾವು ನೋಡಬಹುದಾದ ಅಥವಾ ಹಾಗೆ ಆ ಭಾಗದಲ್ಲಿರುವುದಾಗಿ ತಮಗೆ ವರದಿಯಾಗಿರುವ ಯಾವೋಬ್ಬ ಅಪರಿಚಿತನನ್ನು ಮತ್ತು ಸದನದ ಆವರಣದ ಯಾವುದಾದರೂ ಭಾಗಕ್ಕೆ ಪ್ರವೇಶ ಮಾಡಲು ಅವಕಾಶ ಕೊಟ್ಟ ತರುವಾಯ ಅಸಭ್ಯತೆಯಿಂದ ವರ್ತಿಸುವ ಅಥವಾ 338ನೆಯ ನಿಯಮದ ಮೇರೆಗೆ ಸಭಾಪತಿಯವರು ರಚಿಸಿರುವ ನಿಬಂಧನೆಗಳನ್ನು ಉದ್ದೇಶಮಾರ್ವಕವಾಗಿ ಉಲ್ಲಂಘಿಸುವ ಅಥವಾ ಸದನವು ಉಪವೇಶನದಲ್ಲಿರುವಾಗ 339ನೆಯ ನಿಯಮದ ಮೇರೆಗೆ ಸದನದಿಂದ ಹೊರಡಬೇಕೆಂದು ಅಪರಿಚಿತರಿಗೆ ನಿರ್ದೇಶನ ಮಾಡಿದಾಗ ಹೊರಟು ಹೋಗದಿರುವ ಯಾವೋಬ್ಬ ಅಪರಿಚಿತನನ್ನು ಸದನದ ಆವರಣದಿಂದ ಹೊರಡಾಡಬಹುದು ಅಥವಾ ವಶಕ್ಕೆ ತೆಗೆದುಕೊಳ್ಳಬಹುದು.

340. ನಿಯಮಗಳ ನಿಬಂಧನೆ:- ಯಾರೇ ಒಬ್ಬ ಸದಸ್ಯರು ಸಭಾಪತಿಯವರ ಅನುಮತಿಯನ್ನು ಪಡೆದು ಸದನದ ಮುಂದಿರುವ ಯಾವುದಾದರೂ ಒಂದು ಪ್ರಸ್ತಾವಕ್ಕೆ ಯಾವುದೇ ನಿಯಮವು ಅನ್ವಯಿಸದಂತೆ ತಾತ್ಕಾಲಿಕವಾಗಿ ತಡೆದಿದುವಂತೆ ಒಂದು ಪ್ರಸ್ತಾವವನ್ನು

ತರಬಹುದು ಮತ್ತು ಆ ಪ್ರಸ್ತಾವವು ಅಂಗೀಕೃತವಾದರೆ ಸಂಬಂಧಪಟ್ಟ
ಆ ನಿಂದಾವಾಪ್ತ ಪ್ರಸಕ್ತ ಅನ್ವಯಿಸದಂತೆ ತಾತ್ಕಾಲಿಕವಾಗಿ
ತಡೆಹಿಡಿಯಲ್ಪಡತಕ್ಕದ್ದು.

ಕಾರ್ಯದರ್ಶಿಯವರ ಕರ್ತವ್ಯಗಳು

341. ಕಾರ್ಯದರ್ಶಿಯವರ ಕರ್ತವ್ಯಗಳು :- ಕಾರ್ಯದರ್ಶಿಯವರು
ಸದನದ ಪ್ರತಿಯೊಂದು ಉಪವೇಶನದಲ್ಲಿಯೂ ಹಾಜರಿರತಕ್ಕದ್ದು ಮತ್ತು
ಪ್ರತಿಯೊಂದು ಸಮಿತಿಯ ಕಾರ್ಯದರ್ಶಿಯೂ ಆಗಿರತಕ್ಕದ್ದು ಮತ್ತು
ನಿಯಮಗಳಿಂದ ವಿಶೇಷವಾಗಿ ವಿಧಾಯಕವಾಗಿರುವ ಇತರ ಕರ್ತವ್ಯಗಳ
ಜೊತೆಗೆ ಈ ಕೆಳಕಂಡ ಕರ್ತವ್ಯಗಳನ್ನು ಹೂಡ ಅವರು ನೋಡಿಕೊಳ್ಳತಕ್ಕದ್ದು,
ಈ ಕರ್ತವ್ಯಗಳು ಯಾವುವೆಂದರೆ :

- (ಎ) ಪರಿಷತ್ತಿನ ದಾಖಿಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಳ್ಳುವುದು ;
- (ಬಿ) ಪರಿಶೀಲನಾ ಸಮಿತಿಗಳ ನಡವಳಿಕೆಗಳನ್ನು ತಮ್ಮ ವಶದಲ್ಲಿ
ಇಟ್ಟುಕೊಳ್ಳುವುದು;
- (ಸಿ) ಸಭಾಪತಿಯವರ ಆದೇಶಾನುಸಾರ ಎಲ್ಲ ಪತ್ರಗಳನ್ನು
ಬರೆಯುವುದು ;
- (ಡಿ) ಮುದ್ರಿಸಬೇಕೆಂದು ಆದೇಶಿಸಿರುವ ಎಲ್ಲ ವಿಧೇಯಕಗಳೂ ಮತ್ತು
ಕಾಗದ ಪತ್ರಗಳೂ ವುಂದುಣಿಪಾಗುವುದರ
ಮೇಲ್ಮೈಕಾರಣಯನ್ನಿಟ್ಟುಕೊಳ್ಳುವುದು ; ಮತ್ತು
- (ಇ) ಸದನದ ಮತ್ತು ಎಲ್ಲ ಸಮಿತಿಗಳ ಕರ್ತವ್ಯಗಳಿಗೆ ಸಂಬಂಧಪಟ್ಟ
ಎಲ್ಲ ಕಾರ್ಯಗಳಿಗೆ ಎಲ್ಲ ಸಂದರ್ಭಗಳಲ್ಲಿಯೂ ನೇರವು ನೀಡುವುದು.

342. ಉಳಿದ ಅಧಿಕಾರಗಳು :- ಈ ನಿಯಮಗಳಲ್ಲಿ ನಿರ್ದಿಷ್ಟವಾಗಿ ವಿಧಾಯಕ ಮಾಡದೇ ಇರುವ ಎಲ್ಲ ವಿಷಯಗಳನ್ನೂ ಮತ್ತು ಈ ನಿಯಮಗಳಿಗನುಸಾರವಾಗಿ ಕೆಲಸ ನಡೆಯುವುದಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ಸಭಾಪತಿಯವರು ಆಗಿಂದಾಗ್ಗೆ ನಿರ್ದೇಶಿಸುವಂತೆ ಕ್ರಮಗೊಳಿಸಬೇಕು.

ಅಧ್ಯಾಯ - XXVI

ನಿಯಮಗಳ ತಿದ್ದುಪಡಿ

*343. ನಿಯಮಗಳನ್ನು ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾವ ಕುರಿತ ಸೂಚನೆ:- (1) ಸಭಾಪತಿಯವರು ಅನ್ವಯಾ ಆದೇಶ ಕೊಟ್ಟಿ ಹೊರತು, ಈ ನಿಯಮಗಳನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ಕೋರಿಯಾವೋಣಿ ಸದಸ್ಯನಾಗಲಿ ಹತ್ತು ದಿನಗಳಿಗಿಂತ ಕಡಿಮೆಯಾಗಿಲ್ಲದಷ್ಟು ಕಾಲಾವಕಾಶವಿರುವಂತೆ ಸೂಚನಾ ಪತ್ರವನ್ನು ಕಳುಹಿಸತಕ್ಕದ್ದು, ಮತ್ತು ಉದ್ದೇಶಿಸಿರುವ ತಿದ್ದುಪಡಿಗಳ ಕರಡು ಪ್ರತಿಯನ್ನು ಅದರ ಜೊತೆಯಲ್ಲಿ ಕಳುಹಿಸತಕ್ಕದ್ದು.

(2) ಈ ಸಂಬಂಧದಲ್ಲಿ ಸಭಾಪತಿಯವರು ಸೂಚನೆ ಕೊಡಬಹುದಾದಂಥ ದಿನಗಳಿಂದು ಪ್ರಸ್ತಾವನೆಯನ್ನು ತೆಗೆದುಕೊಳ್ಳತಕ್ಕದ್ದು.

344. ಕಾರ್ಯವಿಧಾನ:- ಪ್ರಸ್ತಾವನೆಯನ್ನು ತೆಗೆದುಕೊಂಡಾಗ, ಸಭಾಪತಿಯವರು ತಿದ್ದುಪಡಿಯ ಕರಡು ಪ್ರತಿಗಳನ್ನು ಓದಿ ಹೇಳಬೇಕು ಮತ್ತು ಅವುಗಳನ್ನು ಸೂಚಿಸಲು ಸದಸ್ಯರಿಗೆ ಸದನದ ಅನುಮತಿಯುಂಟೇ? ಎಂದು ಕೇಳಬೇಕು. ಯಾರಾದರೂ ಆಕ್ಷೇಪವನ್ನೆತ್ತಿದರೆ ಸಭಾಪತಿಯವರು ಅವುಗಳನ್ನು ಸೂಚಿಸಲು ಅನುಮತಿಯನ್ನು ಕೊಡುವುದಕ್ಕೆ ತಮ್ಮ ಸಮೃದ್ಧಿಯನ್ನು ಸೂಚಿಸುವ ಸದಸ್ಯರು ತಮ್ಮ ತಮ್ಮ ಸಾಫಾನಗಳಲ್ಲಿ ಎದ್ದು ನಿಲ್ಲುವಂತೆ ಕೋರತಕ್ಕದ್ದು ಮತ್ತು ಹತ್ತು ಮಂದಿ ಸದಸ್ಯರಿಗಿಂತ ಕಡಿಮೆಯಿಲ್ಲದಷ್ಟು ಮಂದಿ ಸದಸ್ಯರು ಎದ್ದು ನಿಂತರೆ, ಸಭಾಪತಿಯವರು ಸದನದ ಅನುಮತಿಯ ದೋರೆತಿದೆಯೆಂಬುದಾಗಿ ಸದಸ್ಯರಿಗೆ ತಿಳಿಸತಕ್ಕದ್ದು. ಹತ್ತು ವುಂದಿಗಿಂತಲೂ ಕಡಿಮೆ ಸದಸ್ಯರು ಎದ್ದು ನಿಂತರೆ,

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತ್ಯಾಯೋಚಿಸಲಾಗಿದೆ

ಸಭಾಪತಿಯವರು ಸದನ ಅನುಮತಿ ಕೊಟ್ಟಲ್ಲವೆಂಬುದಾಗಿ ಸದಸ್ಯರಿಗೆ ತಿಳಿಸತಕ್ಕದ್ದು.

345. ವಿಶೇಷ ಸಮಿತಿಗೆ ಕಳುಹಿಸುವುದು :— ಮುಂದಿನ ಕ್ರಮವನ್ನು ಹೈಗೋಳಲು ಸದಸ್ಯರಿಗೆ ಸದನದ ಅನುಮತಿ ದೊರೆತಿರುವ ಸಂದರ್ಭದಲ್ಲಿ, ಅವರು ಕರಡು ತಿದ್ದುಪಡಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಅಥವಾ ಅವುಗಳನ್ನು ವಿಶೇಷ ಸಮಿತಿಗೆ ಒಟ್ಟಿಸಬೇಕೆಂದು ಪ್ರಸ್ತಾವಿಸಬಹುದು.

346. ತಿದ್ದುಪಡಿಗಳ ಪರಿಶೀಲನೆ :— ಕರಡು ತಿದ್ದುಪಡಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ ಅಂಗೀಕೃತವಾದರೆ ಸಭಾಪತಿಯವರು ನಿರ್ದೇಶಿಸಬಹುದಾದಂಥ ಮಾರ್ಪಾಡುಗಳಿಗೆ ಒಳಪಟ್ಟ ವಿಧೇಯಕಗಳ ಸಂಬಂಧದಲ್ಲಿ ಈ ನಿಯಮಗಳಲ್ಲಿ ಗೊತ್ತುಪಡಿಸಿರುವಂತೆ ಮುಂದಿನ ಕಾರ್ಯವಿಧಾನವನ್ನು ಅನುಸರಿಸತಕ್ಕದ್ದು.

347. ಸಮಿತಿಯ ರಚನೆ :— ಕರಡು ತಿದ್ದುಪಡಿಯನ್ನು ವಿಶೇಷ ಸಮಿತಿಗೆ ಒಟ್ಟಿಸಬೇಕೆಂಬ ಪ್ರಸ್ತಾವವನ್ನು ಸದನ ಅನುಮೋದಿಸಿದರೆ, ಕರಡು ತಿದ್ದುಪಡಿಯನ್ನು ಸಭಾಪತಿಯವರು ಅಧ್ಯಕ್ಷರಾಗಿ ಹಾಗೂ ಉಪಸಭಾಪತಿಯವರು ಸದಸ್ಯರಾಗಿಯೂ ಇರುವ ವಿಶೇಷ ಸಮಿತಿಯ ಪರಿಶೀಲನೆಗಾಗಿ ಒಟ್ಟಿಸಬೇಕು. ಸಮಿತಿಯ ಉಳಿದ ಏಳು ಸದಸ್ಯರ ಪ್ರೇಕ್ಷಣೆಯ ತಿದ್ದುಪಡಿಯ ಬಗ್ಗೆ ಸೂಚನೆ ನೀಡಿದ ಸದಸ್ಯರಾಗಿರಬೇಕು. ಇನ್ನುಳಿದ ಆರು ಜನರನ್ನು ಸಭಾಪತಿಯವರು ನಾಮನಿರ್ದೇಶನ ಮಾಡತಕ್ಕದ್ದು.

348. ಮುಂದಿನ ಕಾರ್ಯವಿಧಾನ :— (1) ಕರಡು ತಿದ್ದುಪಡಿಯ ಪರಿಶೀಲನೆಗಾಗಿ ವಹಿಸಿರುವ ವಿಶೇಷ ಸಮಿತಿಯವರು ಅನುಸರಿಸಬೇಕಾದ

ಕಾರ್ಯವಿಧಾನವು ಸಭಾಪತಿಯವರು ನಿರ್ದೇಶಿಸಬಹುದಾದಂಥ ಬರಲಾವಣೆಗಳಿಗೊಳಪಟ್ಟಿ ಸಾಧ್ಯಪಡೆಯ್ತೆ ಮಟ್ಟಗೂ, ವಿಧೇಯಕಗಳ ವಿಚಾರ ವಲ್ಲಿ ವಿಶೇಷ ಸಮಿತಿಂಂದರೂ ಅನುಸರಿಸುವ ಕಾರ್ಯವಿಧಾನದಂತೆಯೇ ಇರತಕ್ಕದ್ದು.

(2) ವಿಶೇಷ ಸಮಿತಿಯವರು ತಮ್ಮ ವರದಿಯನ್ನು ಸದನಕ್ಕೆ ಒಟ್ಟಿಸಿದ ತಪ್ಪಾಯ ಸದನವು ಈ ವಿಷಯವನ್ನು ವಿಧೇಯಕಗಳ ಬಗ್ಗೆ ಪರಿಶೀಲನಾ ಸಮಿತಿಯವರು ಒಟ್ಟಿಸುವ ವರದಿಗಳನ್ನು ಯಾವ ರೀತಿ ಇತ್ಯಧ್ರ ಮಾಡುವರೇ ಅದೇ ರೀತಿಯಲ್ಲಿ ಆದರೆ, ಈ ಸಂಬಂಧದಲ್ಲಿ ಸಭಾಪತಿಯವರು ನಿರ್ದೇಶಿಸಬಹುದಾದಂಥ ಬರಲಾವಣೆಗಳಿಗೊಳಪಟ್ಟಿ ಇತ್ಯಧ್ರವಡಿಸಬೇಕು.

(3) ತಿದ್ದುವಡಿಗಳನ್ನು ಸದನವು ಅನುಮೋದಿಸಿದ ತರುವಾಯ ಅವುಗಳನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು ಮತ್ತು ಅಂಥ ಪ್ರಕಟಣೆಯ ದಿನಾಂಕವಿಂದ ಅವು ಜಾರಿಗೆ ಬರಬೇಕು.

ಅಧ್ಯಾಯ - XXVII

ವಸತಿ ಸಮಿತಿ

***349.** ವಸತಿ ಸಮಿತಿ :-(1) ವಿಧಾನ ಪರಿಷತ್ತಿನ ಸದಸ್ಯರ ಸೌಕರ್ಯ ಮತ್ತು ಅನುಕೂಲತೆಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಕುರಿತು ಪರಿಶೀಲಿಸಿ ವಿಧಾನ ಪರಿಷತ್ತಿಗೆ ಸಲಹೆ ನೀಡುವುದಕ್ಕಾಗಿ ಒಂದು ವಸತಿ ಸಮಿತಿಯನ್ನು ನೇಮಕ ಮಾಡತಕ್ಕದ್ದು.

(2) ಸಮಿತಿಯ ರಚನೆ:- ಈ ಸಮಿತಿಗೆ ವಿಧಾನ ಪರಿಷತ್ತಿನ ಉಪಸಭಾಪತಿಯವರು ಅಧ್ಯಕ್ಷರಾಗಿರತಕ್ಕದ್ದು ಮತ್ತು ಇದು ಮಾರ್ಗ ಸದಸ್ಯರನ್ನು ಏಕವರ್ಗಾವಣೆಯ ಮತದ ಮೂಲಕ ದಾರ್ಮಾತ್ಮಾ ಪ್ರಾಳೀಸಿದ್ದ ತತ್ವಕ್ಕನುಸಾರವಾಗಿ ಪರಿಷತ್ತಿನಿಂದ ಚುನಾಯಿಸತಕ್ಕದ್ದು.

(3) ಸಭಾಪತಿಯವರು ಗೊತ್ತುಮಾಡಬಹುದಾದಂಥ ದಿನಾಂಕದಂದು ಸಮಿತಿಗೆ ಚುನಾವಣೆಯನ್ನು ನಡೆಸತಕ್ಕದ್ದು.

(4) ಸಮಿತಿಯು ಎರಡು ವರ್ಷಗಳಿಗೆ ಮೀರದ ಅವಧಿಯವರೇಗೆ ಅಧಿಕಾರದಲ್ಲಿ ಇರತಕ್ಕದ್ದು.

ಗ್ರಂಥಾಲಯ ಸಮಿತಿ

***350.** ಗ್ರಂಥಾಲಯ ಸಮಿತಿ :-(1) ವಿಧಾನಸಭೆಯ ಮತ್ತು ವಿಧಾನ ಪರಿಷತ್ತಿನ ಪ್ರಸ್ತರ ಭಂಡಾರಕೆ ಸಂಬಂಧಪಟ್ಟ ವಿಷಯಗಳನ್ನು ಪರಿಶೀಲಿಸಲು ಮತ್ತು ಆ ಬಗ್ಗೆ ಸಲಹೆ ನೀಡಲು ಸಭಾಪತಿಯವರು ಗ್ರಂಥಾಲಯ ಸಮಿತಿಯಾದನ್ನು ರಚಿಸಬಹುದು.

* ನಿಯಮಾವಳಿ ಸಮಿತಿಯ ಶಿಫಾರಸ್ಸಿನಂತೆ ದಿ:14.02.2006 ರಂದು ಪ್ರತಾಯೋಜಿಸಲಾಗಿದೆ

(2) ಸಮಿತಿಯ ರಚನೆ :- ಈ ಸಮಿತಿಯಲ್ಲಿ ವಿಧಾನಸರ್ಕಾರು ಸಭಾದ್ವಾರ್ಕರು ಮತ್ತು ವಿಧಾನಪರಿಷತ್ತಿನ ಸಭಾಪತಿಯವರು ಮತ್ತು ಎಂಟು ಮಂದಿ ಸದಸ್ಯರು ಇರಬೇಕು. ಆ ಎಂಟು ಮಂದಿ ಸದಸ್ಯರ ಪ್ರಕ್ರಿಯೆ ಇದು ಮಂದಿ ಸದಸ್ಯರನ್ನು ವಿಧಾನಸರ್ಕಾರು ಸಭಾದ್ವಾರ್ಕರು ಮತ್ತು ಮೂವರನ್ನು ವಿಧಾನ ಪರಿಷತ್ತಿನ ಸಭಾಪತಿಯವರು ನಾಮನಿರ್ದೇಶನ ಮಾಡತಕ್ಕದ್ದು.

*ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯಕ್ರಮದಿನಾಂಕದಿನ ಸತತವಾಗಿ ಇರತಕ್ಕದ್ದು.

*(3) ಸಮಿತಿಯು ಎರಡು ವರ್ಷಗಳಿಗೆ ಏರ್ಪಾಡು ಅವಧಿಯವರೆಗೆ ಅಧಿಕಾರದಲ್ಲಿ ಇರತಕ್ಕದ್ದು.

* ನಿಯಮಾವಳಿ ಸಮಿತಿಯ ಶಿಥಾರಸ್ವಿನಂತೆ ದಿ:14.02.2006 ರಂದು ಪ್ರತ್ಯಾಯೋಜಿಸಲಾಗಿದೆ.

* ಅಧಿಸೂಚನೆ ಸಂಖ್ಯೆ: ಕರ್ವ/ಶಾರಶಾ/ಕಾನನಿತಿ/395/2012, ದಿನಾಂಕ: 24-12-2012 ರೇತಿನ್ನು.

ಅನೂಮಾಚಿ - I

ಶಾಸಗಿ ಸದಸ್ಯರು ಕಳುಹಿಸಿದ ವಿಧೇಯಕಗಳನ್ನು ಮತ್ತು ನಿರ್ಣಯಗಳನ್ನು ಒಳಗೊಂಡಿ ತೆಗೆದುಕೊಳ್ಳುವ ಅನುಕ್ರಮವನ್ನು ಗೊತ್ತುಮಾಡುವುದಕ್ಕಾಗಿ ಮತದಾನದ ಮೂಲಕ ಕ್ರಮ.

(29ನೇಯ ಮತ್ತು 143ನೇಯ ನಿಯಮ)

1. ಒಬ್ಬರು ಸದಸ್ಯರು ಒಂದು ವಿಧೀಂಪುಕ ವನ್ನನ್ನು ಮಂಡಿಸಬೇಕೆಂದಾಗಲಿ, ಒಂದು ನಿರ್ಣಯವನ್ನು ಪ್ರಸ್ತಾವಿಸಬೇಕೆಂದಾಗಲಿ ಇಷ್ಟಪಟ್ಟರೆ ಅದಕ್ಕೆ ಸಂಬಂಧಿಸಿದ ಸೂಚನಾ ಪತ್ರವನ್ನು ಸದಸ್ಯರು ಕಳುಹಿಸುವ ಶಾಸಗಿ ಕಾರ್ಯಕಲಾಪಗಳಾಗಿ ಗೊತ್ತು ಮಾಡಿರುವ ದಿನಗಳ ಪ್ರಕ್ರಿಯೆಯ ವಿನಾಯಕ ಅದನ್ನು ಪ್ರಸ್ತಾವಿಸಬೇಕೆಂದು ಇಚ್ಛಿಸುತ್ತಾರೋ ಈ ದಿನಕ್ಕೆ ಏಳು ದಿನಗಳ ಮುಂಚಿತವಾಗಿ ಕೊಡಬೇಕು.

2. ಒಂದು ವಿಧೇಯಕಕ್ಕಿಂತಲೂ ಹೆಚ್ಚಿಗೆ ವಿಧೇಯಕಗಳನ್ನಾಗಲೇ ಅಥವಾ ಒಂದು ನಿರ್ಣಯಕ್ಕಿಂತಲೂ ಹೆಚ್ಚಿಗೆ ನಿರ್ಣಯಗಳನ್ನಾಗಲೇ ಮಂಡಿಸುವುದಾಗಿ ಅಥವಾ ಪ್ರಸ್ತಾವಿಸುವುದಾಗಿ ಸೂಚನೆಯನ್ನು ಕೊಡುವ ಸದಸ್ಯರು, ಅವುಗಳನ್ನು ಯಾವ ಅನುಕ್ರಮದಲ್ಲಿ ಮಂಡಿಸಬೇಕೆಂದು ಅಥವಾ ಪ್ರಸ್ತಾವಿಸಬೇಕೆಂದು ಇಚ್ಛಿಸುತ್ತಾರೋ ಅದಕ್ಕೆನುಗೊಂಡಿ ಅವುಗಳಿಗೆ ಕ್ರಮಸಂಪೂರ್ಣವಾಗಿ ಹಾಕಿರಬೇಕು. ಆದಾಗ್ಯಾಗಿ, ಅವುಗಳ ಅನುಕ್ರಮವನ್ನು ಮತದಾನ ನಡೆದ ಒಂದು ಗಂಟೆಯೊಳಗಾಗಿ ಯಾವ ಕಾಲದಲ್ಲಿ ಬೇಕಾದರೂ ಬದಲಾಯಿಸಬಹುದು.

3. ಸದಸ್ಯರು ವಿಧೇಯಕಗಳಿಗೆ ಅಥವಾ ನಿರ್ಣಯಗಳಿಗೆ ಯಾವ ಪ್ರಾಶ್ನೆಯ ಅನುಕ್ರಮವಿರಬೇಕೆಂಬ ವಿಜಾರಣೆಯಲ್ಲಿ ತಮ್ಮ ಇಷ್ಟವೇನೆಂಬುದನ್ನು

ಸಭೆಯ ಕಾರ್ಯದರ್ಶಿಯವರಿಗೆ ತೀಳನಲು ತಪ್ಪಿದಲ್ಲಿ, ಅವುಗಳಿಗೆ ಈ ಕೇಳಕಂಡ ನಿಂದಾವುಗೇಳಿಗನುಗುಣವಾಗಿ ಅನುಕ್ರಮವಾಗುವುದು ಎಂದರೆ;

(ಎ) ಹಿಂದಿನ ಆಧಿಕೇಶನದಿಂದ ಮುಂದುವರಿಸಿದ ವಿಧೇಯಕಗಳಿಗೆ ಇತರ ವಿಧೇಯಕಗಳಿಗಿಂತಲೂ ಹೆಚ್ಚು ಪ್ರಾಶ್ನೆವಿರುತ್ತದೆ.

(ಬಿ) ಹೊಸ ವಿಧೇಯಕಗಳನ್ನಾಗಲಿ ಅಥವಾ ನಿರ್ಜಂಯಗಳನ್ನಾಗಲಿ ಸೂಚಿಸುವ ಸಂದರ್ಭಗಳಲ್ಲಿ ಅವುಗಳನ್ನು ಸೂಚಿಸುವ ಸದಸ್ಯರು ತಾವು ಕೊಟ್ಟ ಸೂಚನಾ ಪತ್ರದಲ್ಲಿ ಅವುಗಳಿಗೆ ಯಾವ ಅನುಕ್ರಮದಲ್ಲಿ ಪ್ರಾಶ್ನೆವನ್ನು ಕೊಟ್ಟಿರುತ್ತಾರೋ, ಅದೇ ಅನುಕ್ರಮವನ್ನು ಅವುಗಳಿಗೆ ಕೊಡಲಾಗುವುದು, ಒಬ್ಬ ಸದಸ್ಯರು ಒಂದಕ್ಕಿಂತ ಹೆಚ್ಚು ಸೂಚನೆಗಳನ್ನು ಕೊಟ್ಟಿದ್ದರೆ, ಆಗ ಮುಂಚೆನ ಸೂಚನೆಯಲ್ಲಿ ಸೂಚಿತವಾಗಿರುವ ವಿಧೇಯಕಗಳಿಗೆ ಅಥವಾ ನಿರ್ಜಂಯಗಳಿಗೆ ಆ ತರುವಾಯ ಸೂಚನೆಯಲ್ಲಿ ಸೂಚಿತವಾಗಿರುವ ವಿಧೇಯಕಗಳಿಗಿಂತಲೂ ಅಥವಾ ನಿರ್ಜಂಯಗಳಿಗಿಂತಲೂ ಹೆಚ್ಚು ಪ್ರಾಶ್ನೆವಿರುತ್ತದೆ.

4. ಕಾರ್ಯದರ್ಶಿಗಳು, ವಿಧೇಯಕಗಳಿಗೆ ಮತ್ತು ನಿರ್ಜಂಯಗಳಿಗೆ ಪ್ರತ್ಯೇಕ ಕ್ರಮಾಂಕಿತ ಪಟ್ಟಿಗಳನ್ನಿಡ್ಡಬೇಕು. ಪ್ರತಿಯೊಂದು ಪಟ್ಟಿಯಲ್ಲಿಯೂ ಅಯಾ ಸಂದರ್ಭನುಸಾರವಾಗಿ ಒಂದು ವಿಧೇಯಕ ಅಥವಾ ನಿರ್ಜಂಯವನ್ನು ಸೂಚಿಸಿರುವ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಕಂಡಲೇ ಸೇರಿಸಲಾಗುವುದು.

5. ವಿಧೇಯಕಗಳ ಮತ್ತು ನಿರ್ಜಂಯಗಳ ಒಗ್ಗೆ ಪ್ರತ್ಯೇಕ ಪ್ರತ್ಯೇಕವಾಗಿ ಮತದಾನ ನಡೆಯಬೇಕು.

6. ನಿರ್ಣಯವನ್ನು ಮಂಡಿಸಲು ಇಚ್ಛಿಸುವ ಸದಸ್ಯರ ಹೆಸರುಗಳ ಜೀಜಿಂಪುನ್ನು ವಿಧಾನ ಸಭಾಪತಿಂಪುವರು ಹೊರಡಿಸಿದ ಆದೇಶಗಳಿಗನು ಸಾರವಾಗಿ, ವಿಧಾನ ಸಭಾಪತಿಂಪುವರು ನಿರ್ಣಯಿಸಬಹುದಾದಂಥ ದಿನಾಂಕದಂದು ಹೊರಡಿಸಲಕ್ಕಾದು. ಆದಿನ ಯಾರಾದರೂ ಸದಸ್ಯರು ಅಲ್ಲಿ ಹಾಜರಿರಲು ಇಚ್ಛಿಸಿದಲ್ಲಿ ಅವರು ಹಾಜರಿರಬಹುದು.

7. ಮೇಲೆ ಹೇಳಿದಂತೆ ಕ್ರಮಾಂಕಿತ ಪಟ್ಟಿಯಲ್ಲಿ ಸೇರಿಸಿರುವ ಕ್ರಮಾಂಕಗಳಿಗೆ ಅನುಗುಣವಾಗಿ ಕ್ರಮಾಂಕಗಳನ್ನು ನಮೂದಿಸಿರುವ ಕಾಗದಗಳನ್ನು ಒಂದು ಪಟ್ಟಿಗೆಯಲ್ಲಿ ಇಡಲಾಗುವುದು.

8. ಒಬ್ಬ ಗುಮಾಸ್ತನು ಅಷ್ಟು ಕಾಗದಗಳ ಪ್ರಕ್ರಿಯೆಗೆ ಸಿಕ್ಕುವ ಯಾವುದಾದರೂಂದು ಕಾಗದವನ್ನು ಆ ಪಟ್ಟಿಗೆಯಿಂದ ಎತ್ತಲೇಕು. ಕಾರ್ಯದರ್ಶಿಯವರು ಕ್ರಮಸಂಶ್ಯೇಯನ್ನು ಕೊಟ್ಟಿರುವ ಪಟ್ಟಿಯಿಂದ ಆ ನಂಬಿರು ಯಾರ ಹೆಸರಿಗೆ ದಾಖಲಾಗಿದೆಯೋ ಆ ಸದಸ್ಯರ ಹೆಸರನ್ನು ತಿಳಿಸಬೇಕು. ಆ ನಂತರ ಆ ಹೆಸರನ್ನು ಪ್ರಾಶ್ನಾದ ಪಟ್ಟಿಯಲ್ಲಿ ಸೇರಿಸಬೇಕು, ಎಲ್ಲ ನಂಬಿರುಗಳನ್ನೂ ಪಟ್ಟಿಗೆ ಸೇರಿಸಿ, ಮುಗಿಸುವವರ್ಗೂ ಇದೇ ರೀತಿ ಮತ್ತೆ ಮತ್ತೆ ಕಾರ್ಯಕ್ರಮವನ್ನು ನಡೆಸಬೇಕು.

9. ಪ್ರಾಶ್ನಾದ ಪಟ್ಟಿಯಲ್ಲಿ ಸದಸ್ಯರ ಹೆಸರುಗಳು ಯಾವ ಅನುಕ್ರಮದಲ್ಲಿ ನಮೂದಾಗಿರುತ್ತವೋ ಆದೇ ಅನುಕ್ರಮದಲ್ಲಿ ಆಯಾ ಸದಸ್ಯರು 2ನೇಯ ವಿಂಡದ ಮೇರೆಗೆ ತಾವು ಯಾವ ನಿರ್ಣಯದ ಅಥವಾ ವಿಧೇಯಕದ ವಿಷಯದಲ್ಲಿ ಪ್ರಾಶ್ನಾವನ್ನು ಕೊಟ್ಟಿರುತ್ತಾರೋ ಅಂಥ ನಿರ್ಣಯವನ್ನು ಆಥವಾ ವಿಧೇಯಕವನ್ನು ಸಭೆಯಲ್ಲಿ ಪ್ರಸ್ತಾಫಿಸುವ ಅವಕಾಶ ಸಿಕ್ಕುತ್ತದೆ : ಆದಾಗ್ಯೂ 2ನೇಯ ವಿಂಡದ ಮೇರೆಗೆ ಪ್ರಾಶ್ನಾವನ್ನು

ಪಡೆದಿರುವ ನಿರ್ಣಯವನ್ನು ಮೂರೆಸಕೂಡದೆಂದು ನಿಷೇಧಿಸಿದಲ್ಲಿ ಆ ಸದಸ್ಯರ ಹೆಸರಿನಲ್ಲಿರುವ ಈ ಮುಂದಿನ ನಿರ್ಣಯವನ್ನು ಪ್ರಸ್ತಾಪಿಸಬಹುದು.

10. ಸದಸ್ಯರುಗಳು, ವೊದಲನೇಯ ಸ್ಥಾನವನ್ನು ಕೊಟ್ಟಿರುವ ವಿಧೇಯಕಗಳ ಮತ್ತು ನಿರ್ಣಯಗಳ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಪಡೆದಿರುತ್ತಾರೋ ; ಅದೇ ಪ್ರಶ್ನೆಗೆ, 2ನೇ ವಿಂಡದ ಮೇರೆಗೆ ಅವರು ಕೊಟ್ಟಿರುವ ಎರಡನೇ ಸ್ಥಾನದ ವಿಧೇಯಕಗಳ ಅಥವಾ ನಿರ್ಣಯಗಳ ವಿಷಯದಲ್ಲಿಯೂ ಅವರಿಗೆ ಇರಬೇಕು.

11. ನಡವಳಿಕೆಯ ಸಂಬಂಧದಲ್ಲಿ ಸಫ್ಫಾಪತ್ತಿಯವರು ತಮಗೆ ಅವಶ್ಯಕವೆಂದಾಗಲಿ ಅಥವಾ ಅನುಕೂಲವೆಂದಾಗಲಿ ಕಂಡುಬರುವಂಥ ಬದಲಾವಣೆಗಳನ್ನು ಮಾಡಬಹುದು.

ಅನೂಕೂಳಿ - II

(182 ನೇಯ ಮತ್ತು 183 ನೇಯ ನಿಯಮ)

ಒಬ್ಬರು ಸದಸ್ಯರನ್ನು, ಸಂದಭಾನುಸಾರವಾಗಿ, ದಸ್ತಗಿರಿ ಮಾಡುವುದನ್ನು ಬಂಧನದಲ್ಲಿಡುಪುದನ್ನು, ಅವರಿಗೆ ಶಿಕ್ಷೆ ವಿಧಿಸುವುದನ್ನು ಅಥವಾ ಅವರನ್ನು ಬಿಡುಗಡೆ ಮಾಡುವುದನ್ನು ತಿಳಿಸುವುದಕ್ಕೆ ಸಂಬಂಧಪಟ್ಟಿನ ನಮೂನೆ.

ಸ್ಥಳ
ದಿನಾಂಕ

ಸಭಾಪತ್ತಿಯವರು
ವಿಧಾನ ಪರಿಷತ್ತು
ಚೆಂಗಳಿರು.

“ಎ”

ಸಭಾಪತ್ತಿಯವರೆ,

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ
ಅವರನ್ನುಕ್ಷಾಗಿ (ದಸ್ತಗಿರಿಗೆ ಅಥವಾ ಬಂಧನದಲ್ಲಿಡುಪುದಕ್ಕೆ ಇರುವ ಕಾರಣಗಳನ್ನು ಇಲ್ಲಿ ನಮೂದಿಸಬೇಕು.)
ದಸ್ತಗಿರಿ ಪೂಡಬೇಕೆಂದು, ಬಂಧನದಲ್ಲಿಡಬೇಕೆಂದು ಅಧಿನಿಯಮದನೇಯ
ಪ್ರಕರಣದ ಮೇರೆಗೆ ನನಗೆ ಹೊಟ್ಟಿರುವ ಅಧಿಕಾರಗಳನ್ನು ಜಳಾಯಿಸಿ

ಅಜ್ಞ ಮಾಡಿರುವ ವಿಷಯವನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯವೆಂದು
ಭಾವಿಸಿದ್ದೇನೆ.

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ
ಅವರನ್ನು ಅದರಂತೆ
..... ನಿಮಗೆ ಗಂಟೆಯಲ್ಲಿ ಪ್ರಸ್ತರಿ ಮಾಡಲಾಯಿತು.
ರಿಂದಿಗಳ ಬಂಧನದಲ್ಲಿಡಲಾಯಿತು ; ಮತ್ತು ಈಗ ಅಪರಾಧ ರಲ್ಲಿರುವ
ಬಂಧನದಲ್ಲಿಡಲಾಯಿತು ; ಮತ್ತು ಈಗ ಅಪರಾಧ ರಲ್ಲಿರುವ
(ಸ್ಥಳವನ್ನು ನಮೂದಿಸಿ) ಸರ್ವಮನೆಯಲ್ಲಿರಿಂದಲಾಗಿದೆ.

“ಬ್ರಾ”

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ
ರಂದರನ್ನು ಸ್ವಾಯಂ ಬಳಸಿದಲ್ಲಿ ಅಪಾದನೆಯ
(ಅಪಾದನೆಗಳ) ಸಂಯಂಧದಲ್ಲಿ (ದೋಡನೊಂಬತ್ತು ಕಾರಣಗಳನ್ನು
ಇಲ್ಲಿ ತಿಳಿಸಬೇಕು.) ನನ್ನ ಸಮುದ್ರದಲ್ಲಿ ವಿಷಭರಣ ಮಾಡಲಾಯಿತೆಂದು
ನಿಮಗೆ ತಿಳಿಸಲಿಚ್ಚಿಕ್ಕೇನೆ.

..... ಹಂಡ ರಿಂದಿಗಳ ರಿಂದ
..... ದಿನಗಳ ಕೂಲ ಸರ್ವ ವಿಜ್ಞಾನಕ್ಕೆಯ
ಸಂಶರ ಅಪಶೇ ದೂರವಾಗಿ
ತತ್ತ್ವಿಕ್ಷಿತ ಸ್ಥಳಗಳಾದ್ದರಿಂಬುದಾಗಿ ಕಂಡು ಬಂದ ಯೋಳೆ ಅವರನ್ನು
ಗಳಷ್ಟು ಕಾಲ ಕಾರಣಗ್ರಹ ಶಿಕ್ಷಣ ಗೂರು ಮಾಡಿರುತ್ತೇನೆ.

(ಅವರು *ನಾಯಾಲಯಕ್ಕೆ
ಹೇಳುವವಿಲ್ಲವುನ್ನ ಪೂರ್ಕಿನ ಶಬ್ದದ ಕ್ಷಮೆಗೆ ಅನುಮತಿ ಕೊಡಿ
ಬರೆದುಕೊಂಡಿರುವ ಅರ್ಥವು ಪರ್ಯಾಯ ಲೋಜನೆಯಲ್ಲಿದೆ).

“ಖ”

ಧಾರಾಪರಿಶ್ಲೀಪ ಸದಸ್ಯರಾದ ಶ್ರೀ ರವರಿಗೆ
.....ನೆರಿ ನಿರೂಪಣಿಯಲ್ಲಿ ಶಿಕ್ಷ
ವಿಧಿಸಿದ್ದು ಕ್ಷಮೆ (ಶಿಕ್ಷಗೆ ಕಾರಣಗಳನ್ನು
ನಿಶ್ಚಯಿಸಿ ತಿಳಿಸಬೇಕು) ಅಪರಿಗೆ ಗಳ ಕಾಲದವರೆಗೆ
ಕಾರಣ ವ ಶಿಕ್ಷ ಏಧಿಸಲಾಗಿತ್ತು, ಅದರು ಹೀಗೆ ಸಾಮಾನ್ಯವಾಗಿ
ಪೂರ್ಕಿನ ಶಬ್ದದ ಶಿಕ್ಷಾರ್ಥಾವಿಳಿವಾಗಿ ಜಾರಿಗೊಂಡಿರುತ್ತದೆ (ಅಥವಾ
ಉದ್ದೇಶ ಸಂಪರ್ಕಾನಂತರ ಮೇಲ್ಮೈಯಾಗಿ ಮೊಕ್ಕಾಯಿಲ್ಲಿ ಅಪರಿಗೆ
ಎಧಿಕಾರ ಶಿಕ್ಷೆಯನ್ನು ತಾತ್ಪರ್ಯವಿಸುವ ಕಾರಣದ ಚೇತಿನೆ) ಅವರನ್ನು
.....ನೇರಿ ನಿರೂಪಣಿಯಲ್ಲಿ ಉತ್ತರಾದೇಶ ಮಾಡಿಲ್ಲಿತ್ತಾಯಿತ್ತದು
ನಿಮಗೆ ತಿಳಿಸಲಿಟ್ಟಿರುತ್ತೇನೆ.

ತಮ್ಮ ವರ್ತಮಾನ
(ನಾಯಕಾರ್ಥಿ, ದಂಡಾರ್ಥಿಕಾರಿ ಅಥವಾ
ಕಾಂಪ್ಯಾರಿಷಾರ್ಥಕ ಅರ್ಥಿಕಾರಿ)

* ನಾಯಕಾರ್ಥಿಯದ ಹೆಸರು.

ಅನೂಕೂಲಿ - III

**ಸಾರ್ವಜನಿಕ ಉದ್ಯಮಗಳ ಸಮಿತಿಯ ವ್ಯಾಪ್ತಿಗೊಳಿಸಬಹುದ್ದ
ನಿಗಮಗಳು / ಮಂಡಳಗಳು ಹಾಗೂ ಕಂಪನಿಗಳು**

ಕೃಷಿ ಮತ್ತು ತೋಟಗಾರಿಕೆ ಇಲಾಖೆ

1. ಕನಾರಾಟಕ ಅಗ್ರೋ ಇಂಡಸ್ಟ್ರಿಸ್ ನಿಗಮ ನಿಯಮಿತ, ಬೆಂಗಳೂರು.
2. ಕನಾರಾಟಕ ರಾಜ್ಯ ಅಗ್ರೋ ಕಾರನ್ ಪ್ರಾದೇಶಿಕ ನಿಯಮಿತ,
ಬೆಂಗಳೂರು.
3. ಕನಾರಾಟಕ ರಾಜ್ಯ ಅಗ್ರೋ ಪ್ರೋಟೋನ್ ನಿಯಮಿತ.
4. ಕನಾರಾಟಕ ರಾಜ್ಯ ಕೃಷಿ ಉತ್ತರವ್ಯವಸ್ಥೆ ಮತ್ತು ರಷ್ಟು ನಿಗಮ
ನಿಯಮಿತ.
5. ಕನಾರಾಟಕ ರಾಜ್ಯ ಡಿಜಿಟಲ್ ನಿಗಮ ನಿಯಮಿತ (619ಇ ಕಂಪನಿ).

ಅಧೀನ ಸಂಸ್ಥೆಗಳು

6. ಕನಾರಾಟಕ ಕಾಂಪ್ಲೋಸ್ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.

ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ

7. ಕನಾರಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ. ಬೆಂಗಳೂರು.
8. ಕನಾರಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
9. ಕನಾರಾಟಕ ಮಾಂಸ ಮತ್ತು ಕೋಳಿ ಮಾರಾಟ ನಿಗಮ ನಿಯಮಿತ.
10. ಕನಾರಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ.
ಮಂಗಳೂರು.

11. ಕನಾಡಿಕ ರಾಜ್ಯ ಅರಣ್ಯ ಕೃಗಾರಿಕಾ ನಿಗಮ ನಿಯಮಿತ,
ಬೆಂಗಳೂರು.

ವಾಣಿಜ್ಯ ಮತ್ತು ಕೃಗಾರಿಕ ಇಲಾಖೆ

12. ಕನಾಡಿಕ ಚರ್ಮೋದ್ಯಮ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.
13. ಕನಾಡಿಕ ರ್ಯಾಷ್ಟ್ ಕೃಗಾರಿಕಾ ನಿಗಮ ನಿಯಮಿತ, ಬೆಂಗಳೂರು.
14. ಕನಾಡಿಕ ಮಾರಾಟ ಮಂಡಳ ನಿಗಮ ನಿಯಮಿತ, ಬೆಂಗಳೂರು.
15. ಕನಾಡಿಕ ಸೋಪ್ಸ್ ವುತ್ತು ಡಿಟಜೆಂಟ್ ನಿಯಮಿತ,
ಬೆಂಗಳೂರು.
16. ಕನಾಡಿಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.
17. ಕನಾಡಿಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.
18. ಕನಾಡಿಕ ರಾಜ್ಯ ಕರಕುಶಲ, ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.
19. ಕನಾಡಿಕ ರಾಜ್ಯ ಕೃಗಾರಿಕಾಗಳ ಬಂಡಪಾಠ ಮತ್ತು ಅಭಿವೃದ್ಧಿ
ನಿಗಮ ನಿಯಮಿತ, ಬೆಂಗಳೂರು.
20. ಕನಾಡಿಕ ರಾಜ್ಯ ಸಣ್ಣ ಕೃಗಾರಿಕಾಗಳ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.
21. ಕನಾಡಿಕ ವಿದ್ಯುತ್ ಕಾರ್ಬಾನ್ ನಿಯಮಿತ. ಬೆಂಗಳೂರು.
22. ಮೃಸೂರು ಮನರಳ್ ನಿಯಮಿತ. ಬೆಂಗಳೂರು.

23. ಕನಾಡಿಕ ರಾಜ್ಯ ಟೆಕ್ಸ್ಟ್‌ಲೈನ್ ನಿಯಮಿತ, ಬೆಂಗಳೂರು.
24. ಎನ್‌ಜೆಎಫ್ ನಿಯಮಿತ, ಬೆಂಗಳೂರು.
25. ಹಬ್ಬಿ ಜಿನ್‌ದ ಗಡಿ ನಿಯಮಿತ, ಬೆಂಗಳೂರು.
26. ಮೃಸೂರು ಅಸಿಟೇಟ್ ಮತ್ತು ಕೆಮಿಕಲ್ ಕಂಪನಿ ನಿಯಮಿತ, ಬೆಂಗಳೂರು.
27. ಮೃಸೂರು ಎಲೆಕ್ಟ್ರಿಕ್ ಇಂಧಸ್ಟ್ರಿ ನಿಯಮಿತ, ಬೆಂಗಳೂರು.
28. ಮೃಸೂರು ಪೇಂಟ್ ಮತ್ತು ವಾನಿಕ್ ನಿಯಮಿತ, ಮೃಸೂರು.
29. ಕನಾಡಿಕ ಕ್ರೀಮ್‌ಗ್ರಾಹಿ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
30. ಮೃಸೂರು ಕಾಗದ ಕಾರ್ಬಾನ್ ನಿಯಮಿತ, ಬೆಂಗಳೂರು.
31. ಮೃಸೂರು ಸಕ್ಕರೆ ಕಾರ್ಬಾನ್ ನಿಯಮಿತ, ಬೆಂಗಳೂರು.
32. ಕನಾಡಿಕ ರಾಜ್ಯ ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ ನಿಯಮಿತ.
33. ಬೇವರಾಚ ಅರಸ ಟ್ರೆಕ್ ಟ್ರಿಮೆನಲ್ ಲಿಮಿಟೆಡ್.
34. ಮೃಸೂರು ಲ್ಯಾಂಡ್ ವರ್ಕ್ ಲಿಮಿಟೆಡ್ (619 ಇ ಕಂಪನಿ).
35. ಕನಾಡಿಕ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್.
36. ಕನಾಡಿಕ ಟ್ರಿಸ್ಟ್ ಕಂಪನಿ ಪ್ರೇಸ್‌ಟ್ ಲಿಮಿಟೆಡ್.

ಅಧೀನ ಸಂಸ್ಥೆಗಳು

37. ಕನಾಡಿಕ ಸಣ್ಣ ಕ್ಯಾರಿಕಾ ಮಾರುಕಟ್ಟೆ ನಿಗಮ ನಿಯಮಿತ, ಬೆಂಗಳೂರು.
38. ಮಾರ್ಕೆಟಿಂಗ್ ಕನ್ಸಲ್ಟಿಂಟ್ ಮತ್ತು ಏಜನ್ಸಿಸ್ ನಿಯಮಿತ, ಬೆಂಗಳೂರು.

39. ಮೃಸೂರು ಸೇಲ್ನ್ ತಂಟರ್‌ನ್ಯಾಷನ್‌ಲ್ ನಿಯಮಿತ, ಬೆಂಗಳೂರು.

40. ಎನ್‌ಡಿಎಫ್ ನಿಯಮಿತ, ಹುಬ್ಬಳ್ಳಿ.

41. ಮೃಸೂರು ಕಾಸ್ಟಿಕ್‌ಸ್ ನಿಯಮಿತ, ಬೆಂಗಳೂರು

ಗೃಹ ಇಲಾಖೆ

42. ಕನಾಟಕ ರಾಜ್ಯ ಪ್ರೋಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತ,
ಬೆಂಗಳೂರು.

ವಾತಾ ಪ್ರವಾಸೋದ್ಯಮ ಮತ್ತು ಯಾವಜನ ಸೇವಾ ಇಲಾಖೆ

43. ಕನಾಟಕ ಚಲನಚಿತ್ತೋದ್ಯಮ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.

44. ಶ್ರೀ ಕರ್ನಾಟಕ ಸ್ಪೃಜಿಯೋಸ್ ನಿಯಮಿತ, ಬೆಂಗಳೂರು.

45. ಕನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.

ಅಧೀನ ಸಂಸ್ಥೆಗಳು

46. ಅರಣ್ಯ ವಸತಿ ಗೃಹಗಳು ಮತ್ತು ವಿಹಾರಧಾಮಗಳು ನಿಯಮಿತ,
ಬೆಂಗಳೂರು.

ಕೋಕೋಪಯೋಗಿ ಮತ್ತು ಕಾಡಾ ಇಲಾಖೆ

47. ಕನಾಟಕ ರಾಜ್ಯ ನಿರ್ಮಾಣ ನಿಗಮ, ಬೆಂಗಳೂರು.

48. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ.

49. ಕನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.

50. ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಅಭಿವೃದ್ಧಿ ನಿಗಮ.

51. ಕನಾಡಕ ನೀರಾವರಿ ನಿಗಮ ನಿಯಮಿತ

ಇಂಥನ ಇಲಾಖೆ

52. ಕನಾಡಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

53. ಜಿಡದಿ ವಿದ್ಯುತ್ ನಿಯಮಿತ.

54. ಕನಾಡಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು.

55. ಕನಾಡಕ ರಿಸ್ಯೂಯೆಬಲ್ ಎನಜೆ ಡೆವಲಪ್‌ಮೆಂಟ್ ಲಿಮಿಟೆಡ್.

56. ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ.

ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಇಲಾಖೆ

57. ಕನಾಡಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.

58. ಕನಾಡಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸಿಫಾರಿಶ,
ಬೆಂಗಳೂರು.

59. ಕನಾಡಕ ಪರಿಶೀಲ್ಷಣೆ ಜಾತಿ ಮತ್ತು ಪರಿಶೀಲ್ಷಣೆ ವರ್ಗಗಳ ಅಭಿವೃದ್ಧಿ
ನಿಗಮ ನಿಯಮಿತ, ಬೆಂಗಳೂರು.

60. ಕನಾಡಕ ಅಲ್ಲಸಂಪೂರ್ಣತರ ಅಭಿವೃದ್ಧಿ ನಿಗಮ ನಿಯಮಿತ,
ಬೆಂಗಳೂರು.

ಆಹಾರ ಮತ್ತು ಸಾರಿಗೆ ಇಲಾಖೆ

61. ಕನಾಡಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
ನಿಯಮಿತ, ಬೆಂಗಳೂರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರೆ ರಾಜ್ಯ ಇಲಾಖೆ

62. ಕನಾರ್ಕಾಟಕ ಭಾರತೀನಾ ನಿಗಮ ನಿಯಮಿತ, ಬೆಂಗಳೂರು.

ನಗರಾಭಿವೃದ್ಧಿ ಇಲಾಖೆ

63. ಕನಾರ್ಕಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ, ಬೆಂಗಳೂರು.

64. ಬೆಂಗಳೂರು ವಾಸ ರಾಷ್ಟ್ರಿಯ ಟ್ರಾನ್ಸ್‌ಪೋರ್ಟ್ ನಿಯಮಿತ

ಶಾಸನಬಧ್ಯ ನಿಗಮಗಳು

65. ಕನಾರ್ಕಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು (ಒಳಾಡಣಿ, ಅಹಾರ ಮತ್ತು ಸಾರಿಗೆ ಇಲಾಖೆಯ ಅಧಿನಿರ್ದಿಷ್ಟವ)

66. ಕನಾರ್ಕಾಟಕ ರಾಜ್ಯ ಹಣಕಾಸು ಸಂಸ್ಥೆ, ಬೆಂಗಳೂರು (ಅಧಿಕ ಇಲಾಖೆಯ ಅಧಿನಿರ್ದಿಷ್ಟವ)

67. ಕನಾರ್ಕಾಟಕ ರಾಜ್ಯ ಉಗ್ರಾಜ ನಿಗಮ, ಬೆಂಗಳೂರು (ಸರ್ವಕಾರ ಇಲಾಖೆಯ ಅಧಿನಿರ್ದಿಷ್ಟವ)

68. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು

69. ವಾಯುವ್ಯ ಕನಾರ್ಕಾಟಕ ರಸ್ತೆ ಸಾರಿಗೆ ಸಂಸ್ಥೆ, ಮುಬ್ಬಳ್ಳಿ

70. ಆಶಾನ್ಯ ಕನಾರ್ಕಾಟಕ ರಸ್ತೆ ಸಾರಿಗೆ ಸಂಸ್ಥೆ, ಗುಲ್ಬಾಗ ಮುಖ್ಯ ಶಿತಿಯಲ್ಲಿರುವ ಕಂಪನಿಗಳ ಪಟ್ಟಿ

62. ಮೈಸೂರು ತೊಬ್ಬಕೊ ಕಂಪನಿ ನಿಯಮಿತ, ಬೆಂಗಳೂರು

63. ಚಾಮುಂಡಿ ಮೇಟೀನ್ ಟ್ರೋಲ್ಸ್ ನಿಯಮಿತ, ಬೆಂಗಳೂರು

64. ವಿಜಯನಗರ ಸ್ಟೇಲ್ಸ್ ನಿಯಮಿತ.

65. ಕನಾರ್ಚಿಕ ಟೆಲಿಕಾಂ ನಿಯಮಿತ, ಬೆಂಗಳೂರು.
66. ಕನಾರ್ಚಿಕ ಪಲ್ಲ್ವ ವ್ಯಾಪಕ ನಿಯಮಿತ, ಬೆಂಗಳೂರು.
67. ಮೈಸೂರು ಮ್ಯಾಟ್ ಕಂಪನಿ ನಿಯಮಿತ, ಬೆಂಗಳೂರು.
68. ಕನಾರ್ಚಿಕ ರಾಜ್ಯ ವೇನೀರ್ನ ನಿಯಮಿತ, ದಾಂಡೇಲಿ
69. ಕನಾರ್ಚಿಕ ಇಂಟಿಮೆಂಟ್ಸ್ ಮತ್ತು ಮೆಷನರಿಸ್ ಕಂಪನಿ, ನಿಯಮಿತ, ಬೆಂಗಳೂರು.
70. ಮೈಸೂರು ಕ್ರೋಮೋಟ್ಯೂನಿಂಗ್ ಕಂಪನಿ ನಿಯಮಿತ, ಬೆಂಗಳೂರು.
71. ಕನಾರ್ಚಿಕ ಟಂಗ್ಸ್ಟಿನ್ ವೋಲಿ ನಿಯಮಿತ, ಬೆಂಗಳೂರು.

ಮುಚ್ಚಿರುವ ಕಂಪನಿಗಳ ಪಟ್ಟಿ

72. ಕನಾರ್ಚಿಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು.
73. ಕಾವೇರಿ ಏತ ನೀರಾವರಿ ನಿಗಮ ನಿಯಮಿತ, ಮೈಸೂರು.
74. ಕೃಷ್ಣಾ ಏತ ನೀರಾವರಿ ನಿಗಮ ನಿಯಮಿತ, ಬಿಜಾಪುರ.

ಟೆಪ್ಪಣಿ

ಕನಾರ್ಚಿಕ ಸಾರ್ವಜನಿಕ ಉದ್ಯಮಗಳ ಮಹೋದ್ಯಯದ ವ್ಯಾಪ್ತಿಯಲ್ಲಿರುವ ಈ ಕೆಳಗಿನ ನಾಲ್ಕು ವುಂಡಳಿಗಳ ಕಾರ್ಯಾಚರಣೆಯ ಪರಿಶೀಲನೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವ್ಯಾಪ್ತಿಯಲ್ಲಿರುತ್ತದೆ.

75. ಕನಾರ್ಚಿಕ ಗೃಹ ಮಂಡಳಿ.
76. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.

77. ಕನಾರಿಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
78. ಕನಾರಿಕ ರಾಜ್ಯ ಖಾದಿ ಮತ್ತು ಗ್ರಾಮ ಕೃಗಾರಿಕೆಗಳ ಮಂಡಳಿ.
79. ಕನಾರಿಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ನಿಯಮಿತ.

ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಕೆಯ ನಿಯಮಗಳ
ವಿಷಯಕೊಂಡಿ

(ಸಂಬಂಧಪಟ್ಟ ನಿಯಮಗಳನ್ನು ಅಂಕಣದಲ್ಲಿ ತೋರಿಸಿದೆ)

ಗೈರು ಹಾಜರಿ

ಸದನದ ಅಧಿವೇಶನಗಳಿಗೆ ಗೈರು ಹಾಜರಾಗಲು ಅನುಮತಿಯನ್ನು
ಪಡೆಯುವುದು (186)

ಸಮಿತಿಯ ಉಪವೇಶನಗಳಿಗೆ ಗೈರು ಹಾಜರಾದ ಸದಸ್ಯರನ್ನು ತೆಗೆದು
ಹಾಕುವುದು (196)

ಭಾಷಣ

ಸದನ ಅಧಿವಾ ಸದನಗಳನ್ನು ಸಮಾಪನಗೊಳಿಸುವಾಗ ಭಾಷಣ
ಮಾಡುವುದು (27)

ಸಭಾಪತಿಯವರ ಭಾಷಣ (315)

ಮುಂದೂಡಿಕೆ

ಮುಕ್ತಾಯ (317)

ನಿಲುವಳಿ ಸೂಚನೆ ತರಲು ಅನುಮತಿ ಕೇಳುವುದು (63)

ನ್ಯಾಯಾಧಿಕರಣಗಳು, ಆಯೋಗಗಳು ಮುಂತಾದವುಗಳ ಮುಂದಿರುವ
ವಿಷಯಗಳನ್ನು ಕುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು
(62)

ನಿಲುವಳಿ ಸೂಚನೆ ತರುವ ಹಕ್ಕನ್ನು ನಿರ್ಬಂಧಿಸುವುದು (61)

ನಿಲುವಳಿ ಸೂಚನೆ

ನಿಲುವಳಿ ಸೂಚನೆ ತರಲು ಸಭಾಪತಿಯವರ ಅನುಮತಿ ಅಗತ್ಯ (59)

ಚರ್ಚೆಯ ಮುಗಿದ ನಂತರ ಪ್ರಶ್ನೆಯನ್ನು ಕೇಳುವುದು (66)

ಸೂಚನೆಯನ್ನು ನೀಡಲು ಕಾಲಾವಧಿ (60)

ನಿಲುವಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳುವ ಕಾಲ (64)

ಭಾಷಣಗಳಿಗೆ ಕಾಲಮತಿ ಮತ್ತು ಚರ್ಚೆಯನ್ನು ಕ್ರಮಗೊಳಿಸುವುದು (67)

ತಿದ್ದುಪಡಿಗಳು

ತಿದ್ದುಪಡಿಗಳು (20)

ತಿದ್ದುಪಡಿಗಳ ವ್ಯವಸ್ಥೆ (92)

ತಿದ್ದುಪಡಿಗಳ ಅಂಗೀಕಾರಕ್ಕೆ ಘರತ್ತುಗಳು (90)

ತಿದ್ದುಪಡಿಗಳ ಪರಿಶೀಲನೆ (346)

ಸೂಚನೆ, ತರಾವು ಅಥವಾ ತಿದ್ದುಪಡಿ ರದ್ದಾಗತಕ್ಕದಲ್ಲ (17)

ತಿದ್ದುಪಡಿಯ ಸೂಚನೆ (88)

ಪರಿಶೀಲನೆ ಸಮಿತಿಯಲ್ಲಿನ ತಿದ್ದುಪಡಿಗಳ ಸೂಚನೆಗಳು ಮತ್ತು ಸಾಮಾನ್ಯ ಕಾರ್ಯವಿಧಾನ (231)

ಪರಿಶೀಲನಾ ಸಮಿತಿ ಸದಸ್ಯರುಗಳಲ್ಲಿದ ಸದಸ್ಯರುಗಳಿಂದ ತಿದ್ದುಪಡಿಗಳಿಗೆ

ಸಂಬಂಧಿಸಿದ ಸೂಚನಾ ಪತ್ರ (232)

ನಿಯಮಗಳನ್ನು ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾವ ಕುರಿತ ಸೂಚನೆ (343)

ತಿದ್ದುಪಡಿಗಳ ಕ್ರಮ (93)

ವಿಂಡದ ಮುಂದೊಡಿಕೆ (96)

ಸೂಚನೆಯ ಅವಧಿಯನ್ನು ಸಡಿಲಗೊಳಿಸಲು ಸಭಾಪತಿಯವರ ಅಧಿಕಾರ (121)

ಹೊಸ ವಿಂಡಗಳ ಅಥವಾ ತಿದ್ದುಪಡಿಗಳ ಆಯ್ದುಗೆ ಸಭಾಪತಿಯವರ ಅಧಿಕಾರ (91)

ಕಾರ್ಯವಿಧಾನ (344)

ತಿದ್ದುಪಡಿಗಳನ್ನು ಮುಂದಿಡುವುದು (302)

ತಿದ್ದುಪಡಿಗಳ ವ್ಯಾಪ್ತಿ (299)

ತಿದ್ದುಪಡಿಗಳ ಆಯ್ದು (301)

ಭಾಷಣಗಳಿಗೆ ಕಾಲಮಿತಿ ಮತ್ತು ಚರ್ಚೆಯನ್ನು ಕ್ರಮಗೊಳಿಸುವುದು (67)

ವಿಂಡ ವಿಂಡವಾಗಿ ವಿಧೇಯಕದ ಮಂಡನೆ (95)

ವಿಶೇಷ ಸಮಿತಿಗೆ ಕಳುಹಿಸುವುದು (345)

ತಿದ್ದುಪಡಿಗಳ ಸೂಚನೆಗೆ ಅನುಬಂಧಿತವಾಗಬೇಕಾಗುವ ಮಂಜೂರಾತಿ (89)

ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು (94)

ಸದಸ್ಯರುಗಳ ದಸ್ತಗಿರಿ

ದಸ್ತಗಿರಿ ಕಾರ್ಯವಿಧಾನ (181)

ಸದಸ್ಯರ ದಸ್ತಗಿರಿ, ಬಂಧನ, ಇತ್ಯಾದಿಯ ಬಗ್ಗೆ ಮ್ಯಾಜಿಸ್ಟ್ರೇಟರು

ಸಭಾಪತಿಯವರಿಗೆ ತಿಳಿಸಬೇಕು (182)

ಸದಸ್ಯರು ಬಿಡುಗಡೆಯಾದುದನ್ನು ಸಭಾಪತಿಯವರಿಗೆ ತಿಳಿಸಬೇಕು (183)

ವಿಧೇಯಕ

- ವಿಧೇಯಕದ ಮೇಲಿನ ಚಚೆಯನ್ನು ಮುಂದಾಡುವುದು (105)
 ಖಂಡಖಂಡವಾಗಿ ವಿಧೇಯಕದ ಮಂಡನೆ (95)
 ತಿದ್ದುಪಡಿಗಳ ವ್ಯವಸ್ಥೆ (92)
 ವಿಧೇಯಕವನ್ನು ಅಧಿಕೃತಗೊಳಿಸುವುದು (122)
 ಒಂದನೇ ಖಂಡ ಪ್ರಸ್ತಾವನೆ ಮತ್ತು ವಿಧೇಯಕದ ಶೀಫೋಕೆ (99)
 ತಿದ್ದುಪಡಿಗಳ ಅಂಗೀಕಾರಕ್ಕೆ ಷರತ್ತುಗಳು (90)
 ವಿಧೇಯಕಗಳ ಪರಿಶೀಲನೆ ಮತ್ತು ಅನುಮೋದನೆ (117)
 ಸ್ವಷ್ಟ ತಪ್ಪಗಳನ್ನು ತಿದ್ದುವುದು (102)
 ಚಚೆ (115)
 ಶಾಸನ ರಚನಾಧಿಕಾರವನ್ನು ಪ್ರತ್ಯಾಯೋಜಿಸುವ ವಿಧೇಯಕಗಳಿಗೆ
 ವಿವರಣಾತ್ಮಕ ಜ್ಞಾಪನ ಪತ್ರ (76)
 ವಿಧೇಯಕಗಳಿಗೆ ಮತ್ತು ವಿಧೇಯಕಗಳಲ್ಲಿ ಆಧಿಕ ವಿಷಯಗಳಲ್ಲಿನ
 ಖಂಡಗಳ ಬಗ್ಗೆ ಆಧಿಕ ಜ್ಞಾಪನ ಪತ್ರ (75)
 ಮಂಡನೆಯ ತರುವಾಯ ಪ್ರಸ್ತಾವಗಳು (81)
 ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ (113)
 ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ (78)
 ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ ವರದಿಯನ್ನು
 ಮಂಡಿಸಿದ ತರುವಾಯ ಮಂಡಿಸಬಹುದಾದ ಪ್ರಸ್ತಾವ (85)
 ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ (114)
 ತಿದ್ದುಪಡಿಯ ಸೂಚನೆ (88)

- ಖಾಸಗಿ ಸದಸ್ಯರ ವಿಧೇಯಕಗಳನ್ನು ಮಂಡಿಸಲು ಅನುಮತಿ ನೀಡುವ
ನಿಲುವಳಿ ಸೂಚನೆ (74)
- ತಿದ್ದುಪಡಿಗಳ ಕ್ರಮ (93)
- ತಿದ್ದುಪಡಿಗಳೊಂದಿಗೆ ಅನುಮೋದಿಸಲಾದ ವಿಧೇಯಕಗಳು (119)
- ತಿದ್ದುಪಡಿಗಳಿಲ್ಲದ ಅನುಮೋದಿಸಲಾದ ವಿಧೇಯಕಗಳು (118)
- ವಿಧೇಯಕದ ಅಂಗೀಕಾರ (100)
- ವಿಧೇಯಕಗಳಿಗೆ ಸಂಬಂಧಿಸಿದ ಯಾವ ವ್ಯಕ್ತಿಗಳು ಪ್ರಸ್ತಾವವನ್ನು
ಮಂಡಿಸಬಹುದು (84)
- ಖಂಡದ ಮುಂದೂಡಿಕೆ (96)
- ಹೊಸ ಖಂಡಗಳ ಅಥವಾ ತಿದ್ದುಪಡಿಗಳ ಅಯ್ದೆಗೆ ಸಭಾಪತಿಯವರ
ಅಧಿಕಾರ (91)
- ಖಾಸಗಿ ಸದಸ್ಯರು ಮಂಡಿಸುವ ವಿಧೇಯಕಗಳಿಗೆ ಆದೃತೆ (30)
- ಪರಿಶೀಲನಾ ಸಮಿತಿಗೆ ಕಳುಹಿಸುವುದು (116)
- ವಿಧೇಯಕಗಳ ವಹಿಯಿಂದ ವಿಧೇಯಕವನ್ನು ತೆಗೆದುಹಾಕುವುದು (107)
- ತಿದ್ದುಪಡಿಯಾದ ವಿಧೇಯಕವನ್ನು ಅದನ್ನು ಮೊದಲು ಮಂಡಿಸಿದ
ಸದನಕ್ಕೆ ಹಿಂತಿರುಗಿಸುವುದು (108)
- ವಿಧೇಯಕವನ್ನು ಅಂಗೀಕರಿಸಲು ಸೂಚಿಸುವ ಪ್ರಸ್ತಾವ ಕುರಿತ ಚರ್ಚೆಗೆ
ಆಷದ (101)
- ಅನುಸೂಚಿ (97)
- ಚಿಕ್ಕ ಹೆಸರು (1)

ಸೂಚನೆಯ ಅವಧಿಯನ್ನು ಸದಿಲಗೊಳಿಸಲು ಸಭಾಪತಿಯವರ ಅಧಿಕಾರ
(121)

ವಿಧೇಯಕಗಳ ಭಾಷಾಂಶ (80)

ವಿಧಾನ ಪರಿಷತ್ತು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಸಭೆಗೆ
ಕಳುಹಿಸುವುದು (103)

ವಿಧೇಯಕಗಳ ಮತ್ತು ಅನುಸೂಚಿಗಳ ಸಮೂಹಗಳ ಮೇಲೆ ಮತದಾನ
(98)

ವಿಧೇಯಕವನ್ನು ಹಿಂತೆಗೆದುಕೊಳ್ಳುವುದು (106)

ತೀದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು (94)

ವಿಶ್ಲೇಷ ಕಾರ್ಯಕಲಾಪಗಳು

ಬಜೆಟ್ (169)

ಬಜೆಟ್‌ನ್ನು ಮಂಡಿಸುವಾಗ ಆ ಬಗ್ಗೆ ಚರ್ಚೆ ನಡೆಸಕೂಡು (170)

ಬಜೆಟ್‌ನ್ನು ಭಾಗಗಳಲ್ಲಿ ಮಂಡಿಸುವುದು (172)

ಪೂರಕ ಅಥವಾ ಹೆಚ್ಚಿನ ವೆಚ್ಚುದ ವಿವರಣೆ (173)

ಕಾರ್ಯಕಲಾಪ

ಶಿಂಗಿ ಕಾರ್ಯಕಲಾಪಗಳಿಗೆ ಕಾಲವನ್ನು ಗೊತ್ತುಪಡಿಸುವುದು (29)

ಸರ್ಕಾರಿ ಕಾರ್ಯಕಲಾಪಗಳ ಏಪಾರಾಟು (28)

ಕಾರ್ಯಕಲಾಪಗಳ ಪಟ್ಟಿ (33)

ಗಮನ ಸೆಳೆಯುವುದು

ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಗಮನ ಸೆಳೆಯುವ

ಕಾರ್ಯ ವಿಧಾನ (72)

ನ್ಯಾಯಾಧಿಕರಣಗಳು, ಆಯೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳ ಮೇಲೆ ಚರ್ಚಿಸುವುದು (147)

ಸಮಿತಿಗಳು

ಸಮಿತಿಗಳಿಗೆ ಸಾಮಾನ್ಯ ನಿಯಮಗಳು ಅನ್ವಯಿಸುವುದು (190)

ಸಮಿತಿಗಳ ಅಧಿಕಾರವಧಿ (191)

ವರದಿಯನ್ನು ಮಂಡಿಸುವುದಕ್ಕೆ ಮುಂಚೆ ಅದು ಸರ್ಕಾರಕ್ಕೆ ದೊರಕುವಂತೆ ಮಾಡುವುದು (214)

ಪರಿಷತ್ತಿನ ಅಧಿವೇಶನದ ಮುಂದೂಡಿಕೆಯಿಂದಾಗಿ ಸಮಿತಿಯ ಕಾರ್ಯಕಲಾಪಗಳು ನಿಂತು ಹೋಗಕೂಡು (221)

ಸಮಿತಿಯ ಅಧ್ಯಕ್ಷರು ನಿರ್ವಾಯಕ ಮತದಾನ ಮಾಡುವುದು (198)

ಸಮಿತಿಗಳ ಅಧ್ಯಕ್ಷರು (194)

ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರು (241)

ಸಾಕ್ಷಿಯ ಪರವಾಗಿ ನ್ಯಾಯವಾದಿ (207)

ಸಮಿತಿಯ ಉಪವೇಶನಗಳಿಗೆ ಗೈರು ಹಾಜರಾದ ಸದಸ್ಯರನ್ನು ತೆಗೆದು ಹಾಕುವುದು (196)

ವರದಿಯ ಮೇಲೆ ಚರ್ಚಿಗಳು (217)

ಪ್ರಮಾಣ ವಚನದ ಸಾಕ್ಷರ್ ಹೇಳುವುದು (208)

ಸಾಕ್ಷಿಯ ವರದಿ ಮತ್ತು ಸಮಿತಿಯ ಕಾರ್ಯವಹಿಗಳು

ರಹಸ್ಯವಾದವುಗಳೆಂದು ಪರಿಗಣಿಸುವುದು (211)

ಆಕಸ್ಮಿಕವಾಗಿ ಖಾಲಿ ಬೀಳುವ ಸದಸ್ಯ ಸಾಫ್ತನವನ್ನು ಭರ್ತಿ ಮಾಡುವುದು (192)

- ಸದನವು ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ ನಡೆಸಬಹುದು (201)
- ಸಮಿತಿಯ ವರದಿ (213)
- ಜನರನ್ನ ಕರೆಸುವುದಕ್ಕೆ ಕಾಗದಪತ್ರಗಳನ್ನು ಮತ್ತು ಅಭಿಲೇಖನಗಳನ್ನು ತರಿಸಿಕೊಳ್ಳುವುದಕ್ಕೆ ಸಮಿತಿಯ ಅಧಿಕಾರ (206)
- ವಿವರವಾದ ನಿಯಮಗಳನ್ನು ರಚಿಸಲು ಸಮಿತಿಯ ಅಧಿಕಾರ (219)
- ಕಾರ್ಯವಿಧಾನ ಕುರಿತು ಅಥವಾ ಅನ್ಯಧಾ ನಿರ್ದೇಶನ ನೀಡಲು ಸಭಾಪತ್ರಿಯವರ ಅಧಿಕಾರ (220)
- ಉಪ ಸಮಿತಿಗಳನ್ನು ನೇಮಿಸಲು ಅಧಿಕಾರ (199)
- ಸಾಕ್ಷಾತ್ ತೆಗೆದುಕೊಳ್ಳುವುದಕ್ಕೆ ಅಥವಾ ಕಾಗದ ಪತ್ರಗಳನ್ನು ಅಭಿಲೇಖನಗಳನ್ನು ಅಥವಾ ದಸ್ತಾವೇಜುಗಳನ್ನು ತರಿಸಿಕೊಳ್ಳುವ ಅಧಿಕಾರ (205)
- ವರದಿಯನ್ನು ಒಪ್ಪಿಸುವುದು (215)
- ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸುವುದಕ್ಕೆ ಮುಂಚೆ ಅದರ ಮುದ್ರಣ (216)
- ಸಾಕ್ಷಿಗಳನ್ನು ವಿಚಾರಣೆ ಮಾಡುವ ವಿಧಾನ (209)
- ಸಭೆಯು ನಡೆಯಲು ಕನಿಷ್ಠ ಪಕ್ಷ ಹಾಜರಾಗಿರಬೇಕಾದ ಸದಸ್ಯರ ಸಂಖ್ಯೆ (ಗಣಪೂರ್ತಿ) (195)
- ತೀವ್ರಾನದ ಅಭಿಲೇಖನಗಳು (210)
- ಸಮಿತಿಯ ವರದಿ (213)
- ಸಮಿತಿಗೆ ಸದಸ್ಯರ ರಾಜೀನಾಮೆ (193)
- ಸಮಿತಿಯ ಉಪವೇಶನಗಳು (200)

- ಶಾಸಗಿಯಾಗಿ ಸಮಿತಿಯ ಉಪವೇಶನಗಳು (202)
 ವಿಶೇಷ ವರದಿಗಳು (212)
 ಸಮಿತಿಯು ಚಚೆ ನಡೆಸುತ್ತಿರುವಾಗ ಅಪರಿಚಿತರು ಹೊರಗೆ
 ಹೋಗುವುದು (204)
 ಸಮಿತಿಯ ಉಪವೇಶನಗಳನ್ನು ಸದನದ ಅವರಣದೊಳಗೆ ನಡೆಸತಕ್ಕದ್ದು
 (203)
 ಸಮಿತಿಯಲ್ಲಿ ಮತದಾನ (197)
 ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ
 ಸಮಿತಿಯ ರಚನೆ (267)
 ಸಮಿತಿಯ ಪ್ರಕಾರ್ಯಗಳು (268)
 ಹೋರಂ (269)
 ಕಾರ್ಯಕಲಾಪಗಳ ಸಲಹಾ ಸಮಿತಿ
 ಸಮಿತಿಯ ರಚನೆ (222)
 ಸಮಿತಿಯ ಪ್ರಕಾರ್ಯಗಳು (223)
 ಇತ್ಯಧ್ಯವಾಗದೇ ಇರುವ ವಿಷಯಗಳನ್ನು ನಿಗಧಿಪಡಿಸಿದ ಅವಧಿಯಲ್ಲಿ
 ವಿಲೇಮಾಡುವುದು (227)
 ವರದಿಯ ಮೇಲಿನ ಪ್ರಸ್ತಾವವನ್ನು ಪರಿಷತ್ತಿನಲ್ಲಿ ಮಂಡಿಸುವುದು (225)
 ಸಮಿತಿಯ ವರದಿ (224)
 ಸಕಾರಿ ಭರವಸೆಗಳ ಸಮಿತಿ
 ಸಮಿತಿಯ ರಚನೆ (260)
 ಸಮಿತಿಯ ಪ್ರಕಾರ್ಯಗಳು (259)

ವಸತಿ ಸಮಿತಿ

- ಸಮಿತಿಯ ರಚನೆ (349)
- ಜಂಟಿ ಪರಿಶೀಲನಾ ಸಮಿತಿ
- ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರು (241)
- ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸುವುದಕ್ಕೆ ವಿಧಾನ ಪರಿಷತ್ತಿನ ಒಪ್ಪಿಗೆ (238)
- ಅಂಥ ಒಂದು ಸಮಿತಿಯನ್ನು ರಚಿಸಲು ವಿಧಾನ ಸಭೆಯ ಒಪ್ಪಿಗೆ (237)
- ಜಂಟಿ ಪರಿಶೀಲನಾ ಸಮಿತಿಯ ರಚನೆ (236)
- ಮೊದಲನೆ ಸಭೆಯ ಸಮಯ ಮತ್ತು ಸ್ಥಳವನ್ನು ಗೊತ್ತು ಪಡಿಸುವುದು (240)
- ಜಂಟಿ ಪರಿಶೀಲನಾ ಸಮಿತಿಯ ಕಾರ್ಯವಿಧಾನ (242)
- ಜಂಟಿ ಪರಿಶೀಲನಾ ಸಮಿತಿಯಲ್ಲಿರಬೇಕಾದ ಸದಸ್ಯರುಗಳ ಸಂಖ್ಯೆ (239)
- ಗ್ರಂಥಾಲಯ ಸಮಿತಿ (350)

ಅಜ್ಞಾಗಳ ಪರಿಶೀಲನಾ ಸಮಿತಿ

- ಸಮಿತಿಯ ರಚನೆ (243)
- ಸಮಿತಿಯ ಪ್ರಕಾರ್ಯಗಳು (244)
- ಸಮಿತಿಗೆ ಉಲ್ಲೇಖ (142)
- ವಿಶೇಷ ಸದನ ಸಮಿತಿಯ ರಚನೆ (242ಎ)
- ಪಂಚಾಯತ್ರೋ ರಾಜ್ಯ ಸಂಸ್ಥೆಗಳ ಸಮಿತಿ**
- ಸಮಿತಿಯ ರಚನೆ (242ಬಿ)

- ಸಮಿತಿಯ ಪ್ರಕಾರ್ಯಗಳು
 ಸಮಿತಿಯ ವರದಿ
 ನೀತಿ ನಿರೂಪಣಾ ಸಮಿತಿ
 ಸಮಿತಿಯ ರಚನೆ (242ಂ)
 ಸಮಿತಿಯ ಪ್ರಕಾರ್ಯಗಳು
 ಸಮಿತಿಯ ವರದಿ
 ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿಜಾಯಗಳ ಸಮಿತಿ
 ಸಮಿತಿಯ ರಚನೆ (261)
 ನಿರ್ದಿಷ್ಟಪಡಿಸಿದ ಸಮಯದಲ್ಲಿ ಬಾಕಿ ಇರುವ ವಿಷಯಗಳ ಎಲೆ (263)
 ವರದಿಯ ಮೇಲೆ ಪರಿಷತ್ತಿನಲ್ಲಿ ಪ್ರಸ್ತಾವದ ಮಂಡನೆ (262)
- ಹಕ್ಕಭಾದ್ಯತಾ ಸಮಿತಿ**
- ಹಕ್ಕಭಾದ್ಯತಾ ಸಮಿತಿಯ ರಚನೆ (250)
 ಸಮಿತಿಯಿಂದ ಪ್ರಶ್ನೆಗಳ ಪರಿಶೀಲನೆ (251)
 ವರದಿಯನ್ನು ಪರಿಶೀಲಿಸುವುದು (252)
 ಸಮಿತಿಯ ವರದಿಯ ಪರಿಶೀಲನೆಗೆ ಆದ್ಯತೆ (253)
 ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ
 ಸಮಿತಿಯ ರಚನೆ (246)
 ಸಮಿತಿಯ ಪ್ರಕಾರ್ಯಗಳು (245)
 ಸಾರ್ವಜನಿಕ ಲೆಕ್ಕಪತ್ರಗಳ ವರದಿಯನ್ನು ಮಂಡಿಸುವುದು (247)
- ಸಾರ್ವಜನಿಕ ಉದ್ದೇಶಗಳ ಸಮಿತಿ**
- ಸಮಿತಿಯ ರಚನೆ (249)

ಸಮಿತಿಯ ಪ್ರಕಾರ್ಯಗಳು (248)
ನಿಯಮಗಳ ತಿದ್ದುಪಡಿ
ಸಮಿತಿಯ ರಚನೆ (347)
ಮುಂದಿನ ಕಾರ್ಯವಿಧಾನ (348)
ಪರಿಶೀಲಿಸುತ್ತಿರುವ ಪರಿಶೀಲಿಸುತ್ತಿರುವ ಪಂಗಡಗಳ ಕಲ್ಯಾಣ ಸಮಿತಿ
ಸಮಿತಿಯ ರಚನೆ (264)
ಸಮಿತಿಯ ಪ್ರಕಾರ್ಯಗಳು (265)
(i) ಸಮಿತಿಯ ಅಧಿಕಾರಾವಧಿ (ii) ಕೋರಂ (266)

ಪರಿಶೀಲನಾ ಸಮಿತಿ

ಪರಿಶೀಲನಾ ಸಮಿತಿಯ ರಚನೆ (229)
ಪರಿಶೀಲನಾ ಸಮಿತಿಯ ಸಭೆಗಳು (230)
ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ ವರದಿಯನ್ನು
ಮಂಡಿಸಿದ ತರುವಾಯ ಮಂಡಿಸಬಹುದಾದ ಪ್ರಸ್ತಾವ (85)
ಪರಿಶೀಲನಾ ಸಮಿತಿಯಲ್ಲಿನ ತಿದ್ದುಪಡಿಗಳ ಸೂಚನೆಗಳು ಮತ್ತು ಸಾಮಾನ್ಯ
ಕಾರ್ಯವಿಧಾನ (231)
ಪರಿಶೀಲನಾ ಸಮಿತಿ ಸದಸ್ಯರುಗಳಲ್ಲಿದೆ ಸದಸ್ಯರುಗಳಿಂದ ತಿದ್ದುಪಡಿಗಳಿಗೆ
ಸಂಬಂಧಿಸಿದ ಸೂಚನಾ ಪತ್ರ (232)
ತಜ್ಞರ ಸಾಕ್ಷಿವನ್ನು ಕೇಳಲು ಅಧಿಕಾರ (233)
ವರದಿಗಳನ್ನು ಮುದ್ರಿಸುವುದು ಮತ್ತು ಪ್ರಕಟಿಸುವುದು (235)
ಪರಿಶೀಲನಾ ಸಮಿತಿಗೆ ಕಳುಹಿಸುವುದು (116)
ಸಮಿತಿಯ ವರದಿ (234)

ಪರಿಶೀಲನಾ ಸಮಿತಿಯ ಅಧವಾ ಸಂಯುಕ್ತ ಪರಿಶೀಲನಾ ಸಮಿತಿಯ
ವರದಿಯ ಮೇಲಿನ ಚರ್ಚೆಯ ವ್ಯಾಪ್ತಿ (86)

ಅಧೀನ ಶಾಸನ ರಚನಾ ಸಮಿತಿ

ಸಮಿತಿಯ ರಚನೆ (255)

ಸಮಿತಿಯ ಕರ್ತವ್ಯಗಳು (256)

ಸಮಿತಿಯ ಪ್ರಕಾರ್ಯಗಳು (254)

ನಿರ್ದೇಶನ ನೀಡಲು ಸಭಾಪತಿಯವರ ಅಧಿಕಾರ (258)

ಸಮಿತಿಯ ವರದಿ (257)

ಪತ್ರಪೂರ್ವಖಾರ

ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳು (188)

ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು (189)

ಸಂವಿಧಾನ

ಸಂವಿಧಾನದ ತಿದ್ದುಪಡಿಯ ಬಗ್ಗೆ ಚರ್ಚೆ (124)

ಸಂಸತ್ತಿಗೆ ಸಂದೇಶ (125)

ಸಂವಿಧಾನಕ್ಕೆ ಮಾಡಿದ ತಿದ್ದುಪಡಿಯ ಸ್ಥಿರೀಕರಣ (123)

ಕಾಗದ ಪತ್ರಗಳನ್ನು ವಶದಲ್ಲಿಟ್ಟುಕೊಂಡಿರುವುದು (336)

ಚರ್ಚೆ

ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುವುದು (105)

ಪರಿಶೀಲನಾ ಸಮಿತಿಯ ವರದಿಯ ಮೇಲಿನ ಚರ್ಚೆಯ ವ್ಯಾಪ್ತಿ (86)

ಅಧ್ಯ ವಿವರಣೆ (2)

ಅಧ್ಯಕ್ಷರ ಹೆಸರುಗಳ ಪಟ್ಟಿ

ಸಭಾಪತಿಯವರ ಪದಧಾರಣ ಮಾಡುವವರ ಹೆಸರುಗಳ ಪಟ್ಟಿ (9)

ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವವರ ಅಧಿಕಾರ (10)

ಕಾಗದ ಪತ್ರಗಳ ಮಂಡನೆ

ಸಭೆಯ ಮುಂದಿನ ನಿಬಂಧನೆ, ನಿಯಮ, ಇತ್ಯಾದಿಯನ್ನು ಮಂಡಿಸುವುದು (126)

ಪ್ರಸ್ತಾಪಿಸಲ್ಪಟ್ಟ ಕಾಗದ ಪತ್ರಗಳನ್ನು ಸಭೆಯ ಮುಂದಿಡುವುದು (322)

ತಿದ್ದುಪಡಿಯಾದ ರೀತ್ಯಾ ಇರುವ ನಿಬಂಧನೆ, ನಿಯಮ, ಮುಂತಾದವುಗಳನ್ನು ಸಭೆಯ ಮುಂದಿಡುವುದು (131)

ಸಭೆಯ ಮುಂದಿಟ್ಟ ಕಾಗದ ಪತ್ರಗಳ ಬಗೆಗಿನ ವ್ಯವಹಾರ (323)

ಅರ್ಜಿಗಳು

ಅರ್ಜಿಯನ್ನು ಅಧಿಕೃತಗೊಳಿಸುವುದು (135)

ಮೇಲು ರುಚು (137)

ದಸ್ತಾವೇಜುಗಳನ್ನು ಜೋಡಿಸುವುದು (136)

ಅರ್ಜಿ ಕೊಡುವ ರೀತಿ (141)

ಅರ್ಜಿಯ ಸಾಮಾನ್ಯ ರೀತಿ (134)

ಅರ್ಜಿಯನ್ನು ಒಟ್ಟಿಸುವ ಸೂಚನೆ (139)

ಅರ್ಜಿಯನ್ನು ಒಟ್ಟಿಸುವುದು (140)

ಅರ್ಜಿಗಳ ವ್ಯಾಪ್ತಿ (133)

ಅರ್ಜಿಯನ್ನು ಬರೆಯುವ ಮೆತ್ತು ಅದನ್ನು ಮುಕ್ತಾಯಗೊಳಿಸುವ ರೀತಿ (138)

ಕ್ರಿಯಾಲೋಪ

ತ್ರೇಯಾಲೋಪ ಮತ್ತು ಆ ಬಗ್ಗೆ ತೀವ್ರಾನ (329)

ಅಧ್ಯಕ್ಷಾದಿಕಾರಗಳು

ಸಭೆಯ ಅಧ್ಯಕ್ಷತೆ ವಹಿಸುವವರ ಅಧಿಕಾರ (10)

ಸದಸ್ಯರ ಖಾಸಗಿ ಕಾರ್ಯಕಲಾಪ

ಸದಸ್ಯರ ಖಾಸಗಿ ಕಾರ್ಯಕಲಾಪಕ್ಕೆ ವೇಳೆಯನ್ನು ನಿಗದಿ ಪಡಿಸುವುದು (29)

ಹಕ್ಕುಭಾಧ್ಯತೆ

ಹಕ್ಕುಭಾಧ್ಯತೆ ಪ್ರಶ್ನೆಯನ್ನು ಅನುಮತಿಸಲು ಘರತ್ವಗಳು (176)

ಅನುಮತಿಸಲಾದ ಹಕ್ಕುಭಾಧ್ಯತೆ ಪ್ರಶ್ನೆಯನ್ನು ಸದನವು ಪರಿಶೀಲಿಸುವುದು
ಅಥವಾ ಹಕ್ಕುಭಾಧ್ಯತೆ ಸಮೀಕ್ಷೆ ಒಳಗೊಂಡಿಸುವುದು (178)

ಹಕ್ಕುಭಾಧ್ಯತೆ ಪ್ರಶ್ನೆಯನ್ನು ಹಾಕುವ ರೀತಿ (177)

ಸಮಿತಿಯ ಮುಂದೆ ಹಕ್ಕುಭಾಧ್ಯತೆ ಪ್ರಶ್ನೆಯನ್ನು ಕಳುಹಿಸಲು
ಸಭಾಪತ್ತಿಯವರ ಅಧಿಕಾರ (179)

ಹಕ್ಕುಭಾಧ್ಯತೆ ಪ್ರಶ್ನೆ (174)

ಕಾರ್ಯವಿಧಾನವನ್ನು ಕ್ರಮಪಡಿಸುವುದು (180)

ಕಾರ್ಯವಿಧಾನ

ಜಂಟಿ ಪರಿಶೀಲನಾ ಸಮಿತಿಯ ಕಾರ್ಯವಿಧಾನ (242)

ಕಾರ್ಯವಿಧಾನ ಕುರಿತು ಅಥವಾ ಅನ್ಯಥಾ ನಿರ್ದೇಶನ ನೀಡಲು
ಸಭಾಪತ್ತಿಯವರ ಅಧಿಕಾರ (220)

ಸಮಿತಿಯ ಮುಂದೆ ಹಕ್ಕು ಭಾಧ್ಯತೆ ಪ್ರಶ್ನೆಯನ್ನು ಕಳುಹಿಸಲು
ಸಭಾಪತ್ತಿಯವರ ಅಧಿಕಾರ (179)

- ಕಾರ್ಯವಿಧಾನದ ಮೇಲೆ ಸಲಹೆಗಳನ್ನು ಕೊಡುವುದಕ್ಕೆ ಅಧಿಕಾರ (218)
- ಕಾರ್ಯವಿಧಾನವನ್ನು ಕ್ರಮಪಡಿಸುವುದು (180)
- ನಡವಳಿಗಳು
- ಸಾಫ್ಟೀಯ ವರದಿ ಮತ್ತು ಸಮಿತಿಯ ವ್ಯವಹಾರಗಳು ರಹಸ್ಯವಾದವು
- ಗಳಂದು ಪರಿಗಣಿಸುವುದು (211)
- ನಡವಳಿಗಳಿಂದ ಕೆಲವು ಪದಗಳನ್ನು ತೆಗೆದುಹಾಕುವುದು (333)
- ದಸ್ತಾವೇಜುಗಳನ್ನು ಲಗತ್ತಿಸಬಾರದು (136)
- ತೀವ್ರಾನಿಸದ ಅಭಿಲೇವಿನಗಳು (210)
- ಪರಿಷತ್ತಿನ ನಡವಳಿಕೆಗಳ ಮೇಲಿನ ವರದಿ (332)
- ಉಪಾಧ್ಯಕ್ಷರು
- ಉಪಸಭಾಪತಿಯವರ ಚುನಾವಣೆ (8)
- ಉಪಸಭಾಪತಿಯವರನ್ನು ತೆಗೆದುಹಾಕಲು ಮಾಡಿರುವ ನಿಜಯದ
- ಸಂಬಂಧವಾದ ಸೂಚನೆ (165)
- ಗೊತ್ತಾದ ದಿನ ಕಾರ್ಯಕ್ರಮದ ಪಟ್ಟಿಯಲ್ಲಿ ನಿಜಯವನ್ನು ಸೇರಿಸುವುದು (167)
- ಭಾಷಣಗಳಿಗೆ ಕಾಲಮೀತಿ (163)
- ಉಪ ಸಭಾಪತಿಗಳಿಗೆ ಅಧಿಕಾರಗಳ ಪ್ರತ್ಯಾಯೋಜನೆ (10೯)
- ಚಚ್ಚೆ
- ಕಾಲಾವಧಿಯನ್ನು ಗೊತ್ತು ಮಾಡುವುದು ಮತ್ತು ಪ್ರಸ್ತಾವಗಳನ್ನು ಚಚ್ಚೆ ಮಾಡುವುದು (161)
- ರಾಜ್ಯಪಾಲರ ಭಾಷಣದ ಮೇಲೆ ಚಚ್ಚೆ ನಡೆಸಲು ಕಾಲವನ್ನು ಗೊತ್ತು ಮಾಡುವುದು (18)

- ಜರ್ಜ್ಯಾರ್ಡನ್ನು ನಿರೀಕ್ಷಿಸುವುದು (298)
- ಒಜೆಟನ್ನು ಮಂಡಿಸುವಾಗ ಆ ಬಗ್ಗೆ ಜರ್ಜ್ ನಡೆಸಕೂಡಿಲ್ಲ (170)
- ಜರ್ಜ್ಯಾರ್ಡ ಪರಿಮಿತಿ (318)
- ಕಾರ್ಯನಿರ್ವಹಣೆ ಅಥವಾ ಪರಿಸ್ಥಿತಿ ಅಥವಾ ವಿವರಣೆ ಅಥವಾ ಯಾವುದೇ ಇತರ ವಿಷಯದ ಪರಿಶೀಲನೆಗಾಗಿ ಪ್ರಸ್ತಾವ (297)
- ಪ್ರಸ್ತಾವ ಮಂಡಿಸಿದವರ ಉತ್ತರದೊಂದಿಗೆ ಜರ್ಜ್ಯಾರ್ಡ ಸಮಾಪ್ತಿ (313)
- ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲೆ ಜರ್ಜ್ ನಡೆಸುವುದು (68)
- ಸಮಿತಿಯ ವರದಿ (213)
- ಸಂವಿಧಾನದ ತೀದ್ದುಪಡಿಯ ಬಗ್ಗೆ ಜರ್ಜ್ (124)
- ಪ್ರಶ್ನಾಂಗಗಳ ಉತ್ತರವಾಗಿ ಬಂದ ಸಾರ್ವಜನಿಕ ಮಹತ್ವವನ್ನಿಳ್ಳಿ ವಿಷಯದ ಮೇಲೆ ಜರ್ಜ್ (58)
- ನ್ಯಾಯಾಧಿಕರಣಗಳು, ಅರ್ಥೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳ ಮೇಲೆ ಜರ್ಜ್ಯಾರ್ಡನ್ನುವುದು (147)
- ವಿಧೇಯಕದ ಮುಖ್ಯಾಂಶವನ್ನು ಕುರಿತ ಜರ್ಜ್ (82)
- ಜರ್ಜ್ಯಾರ್ಡ ಮುಗಿದ ನಂತರ ಪ್ರಶ್ನಾಂಗನ್ನು ಕೇಳುವುದು (66)
- ನ್ಯಾಯಾಧಿಕರಣಗಳು, ಅರ್ಥೋಗಗಳು ಇತ್ಯಾದಿಗಳ ಮುಂದೆ ಇರುವ ವಿಷಯಗಳ ಮೇಲೆ ಜರ್ಜ್ಯಾರ್ಡನ್ನುವುದು (147)
- ಜರ್ಜ್ಯಾರ್ಡ ವ್ಯಾಪ್ತಿ (19)
- ಭಾಷಣಗಳಿಗೆ ಕಾಲಮಿತಿ ಮತ್ತು ಜರ್ಜ್ಯಾರ್ಡನ್ನು ಮಿತಗೊಳಿಸುವುದು (67)
- ಅಂತಿಮ (325)

ದಸ್ತಾವೇಜುಗಳು

ಕಾಗದ ಪತ್ರಗಳನ್ನು ವಶದಲ್ಲಿಟ್ಟುಕೊಂಡಿರುವುದು (336)

ಸಾಕ್ಷಾತ್ ಶೆಗೆದುಕೊಳ್ಳುವುದಕ್ಕೆ ಅಥವಾ ಕಾಗದ ಪತ್ರಗಳನ್ನು
ಅಭಿಲೋಪಿಸಣಾಗಳನ್ನು

ಅಥವಾ ದಸ್ತಾವೇಜುಗಳನ್ನು ತರಿಸಿಕೊಳ್ಳುವ ಅಧಿಕಾರ (205)

ಇತರ ದಸ್ತಾವೇಜುಗಳೇ ಮೊದಲಾದವುಗಳ ಮುದ್ರೆಗಳ ಮತ್ತು ಪ್ರಕಟಣೆ
(335)

ಚುನಾವಣೆ

ಉದ್ದ ಸಭಾಪತಿಯವರ ಚುನಾವಣೆ (8)

ಸಭಾಪತಿಯವರ ಚುನಾವಣೆ (7)

ಸಾಕ್ಷಾತ್

ಪ್ರಮಾಣ ವಚನದ ಸಾಕ್ಷಾತ್ ಹೇಳುವುದು (208)

ಜನರನ್ನು ಕರೆಸುವುದಕ್ಕೆ ಕಾಗದ ಪತ್ರಗಳನ್ನು ಮತ್ತು ಅಭಿಲೋಪಿಸಣಾಗಳನ್ನು
ತರಿಸಿಕೊಳ್ಳುವುದಕ್ಕೆ ಸಮಿತಿಯ ಅಧಿಕಾರ (206)

ತಜ್ಞರ ಸಾಕ್ಷಾತ್ವನ್ನು ಕೇಳಲು ಅಧಿಕಾರ (233)

ಸಾಕ್ಷಾತ್ ಶೆಗೆದುಕೊಳ್ಳುವುದಕ್ಕೆ ಅಥವಾ ಕಾಗದಪತ್ರಗಳನ್ನು ಅಭಿಲೋಪಿಸಣಾಗಳನ್ನು
ಅಥವಾ ದಸ್ತಾವೇಜುಗಳನ್ನು ತರಿಸಿಕೊಳ್ಳುವ ಅಧಿಕಾರ (205)

ಶೆಗೆದು ಹಾಕುವುದು

ಶೆಗೆದು ಹಾಕಿದ ವಿಷಯಗಳ ಬಗ್ಗೆ ಮುದ್ರಿತ ವರದಿಗಳಲ್ಲಿ ಸೂಚನೆ
(334)

ಜೀಕ್ಷಣೆ ವರದಿಯಿಂದ ಕೆಲವು ಪದಗಳನ್ನು ಶೆಗೆದು ಹಾಕುವುದು
(333)

- ವಿಶ್ರೇಯ ಕಾರ್ಯಕಲಾಪ
ಬಜೆಟ್ (169)
- ಬಜೆಟ್ನ್ನ ಭಾಗಗಳಲ್ಲಿ ಮಂಡಿಸುವುದು (172)
- ಪೂರಕ ಅಥವಾ ಹೆಚ್ಚಿನ ವೆಚ್ಚದ ವಿವರಣೆ (173)
- ರಾಜ್ಯಪಾಲರು
- ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು (189)
- ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳು (188)
- ರಾಜ್ಯಪಾಲರ ಭಾಷಣ
- ರಾಜ್ಯಪಾಲರ ಭಾಷಣಕ್ಕೆ ಸಮಯವನ್ನು ಗೊತ್ತುಪಡಿಸುವುದು (24)
- ತಿದ್ದುಪಡಿಗಳು (20)
- ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸಲು ಕಾಲವನ್ನು ಗೊತ್ತು
ಪಡಿಸುವುದು (18)
- ಸದನ
- ಸದನದ ಉಪವೇಶನ ಮುಂದೂಡಿಕೆ (14)
- ಅಪರಿಚಿತರುಗಳಿಗೆ ಪ್ರವೇಶ (337)
- ಸದನದ ಅಧಿವೇಶನಗಳಿಗೆ ಗೃಹ ಹಾಜರಾಗಲು ಅನುಮತಿಯನ್ನು
ಪಡೆಯುವುದು (186)
- ಉಪವೇಶನಗಳ ಪ್ರಾರಂಭ (13)
- ಸದನವು ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ
ನಡೆಸಬಹುದು (201)
- ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು (189)

- ರಾಜ್ಯಪಾಲರಿಂದ ಸದನಕ್ಕೆ ಬರುವ ಪತ್ರಗಳು (188)
 ಸದನದ ತೀವ್ರಾನವನ್ನು ಪಡೆಯಲು ಅನುಸರಿಸಬೇಕಾದ
 ಕಾರ್ಯವಿಧಾನ (319)
- ಪ್ರಸ್ತಾವ ಮತ್ತು ಪ್ರಶ್ನೆಯನ್ನು ಅಭಿಮತಕ್ಕಾಗಿ ಹಾಕುವುದು (320)
- ಪರಿಷತ್ತಿನ ನಡವಳಿಕೆ ಮೇಲಿನ ವರದಿ (332)
- ಪರಿಷತ್ತಿನ ಸಾಫ್ಟನಕ್ಕೆ ರಾಜೀನಾಮೆ (185)
- ಪರಿಷತ್ತಿನ ಉಪವೇಶನಗಳು (12)
- ಕ್ರಮವಾಗಿ ರಚಿತವಾದ ಪರಿಷತ್ತಿನ ಉಪವೇಶನ (11)
- ಸದನದಲ್ಲಿ ಸದಸ್ಯರ ಸಾಫ್ಟನಗಳು ಖಾಲಿ ಬೀಳುವುದು (187)
- ಅಪರಿಚಿತರನ್ನು ಸದನದಿಂದ ಹೊರಡುವಂತೆ ಆದೇಶ ನೀಡುವುದು
 (338)
- ಶಾಸನ ರಚನೆ
- ವಿಧೇಯಕದ ಮೇಲಿನ ಚರ್ಚೆಯನ್ನು ಮುಂದೂಡುವುದು (105)
- ಖಂಡ ಖಂಡವಾಗಿ ವಿಧೇಯಕದ ಮಂಡನೆ (87)
- ತಿದ್ದುಪಡಿಗಳ ವ್ಯವಸ್ಥೆ (92)
- ವಿಧೇಯಕವನ್ನು ಅಧಿಕೃತಗೊಳಿಸುವುದು (122)
- ತಿದ್ದುಪಡಿಗಳಿಲ್ಲದೆ ಅಂಗೇಕರಿಸಲಾಗುವ ವಿಧೇಯಕಗಳು (118)
- ತಿದ್ದುಪಡಿಗಳೊಂದಿಗೆ ಅನುಮೋದಿಸಲಾದ ವಿಧೇಯಕಗಳು (119)
- ಒಂದನೇ ಖಂಡ ಪ್ರಸ್ತಾವನೆ ಮತ್ತು ವಿಧೇಯಕದ ಶೀಳಿಂಕೆ (99)
- ವಿಧೇಯಕಗಳ ಪರಿಶೀಲನೆ ಮತ್ತು ಅನುಮೋದನೆ (117)
- ಸ್ವಾತಂತ್ರ್ಯಗಳನ್ನು ತಿದ್ದುವುದು (102)

ಚಚೆ (115)

ವಿಧೇಯಕದ ಮುಖ್ಯಾಂಶವನ್ನು ಕುರಿತೆ ಚಚೆ (82)

ಶಾಸನ ರಚನಾಧಿಕಾರವನ್ನು ಪ್ರತ್ಯಾಯೋಚಿಸುವ ವಿಧೇಯಕಗಳಿಗೆ
ವಿವರಣಾತ್ಮಕ ಜ್ಞಾಪನ ಪತ್ರ (76)

ವಿಧೇಯಕಗಳಿಗೆ ಮತ್ತು ವಿಧೇಯಕಗಳಲ್ಲಿನ ಆರ್ಥಿಕ ವಿಷಯಗಳಲ್ಲಿನ
ವಿಂಡಗಳ ಬಗ್ಗೆ ಜ್ಞಾಪನ ಪತ್ರ (75)

ವಿಧಾನ ಸಭೆಯು ಅಂಗೀಕರಿಸಿರುವ ವಿಧೇಯಕಗಳನ್ನು ವಿಧಾನ
ಪರಿಷತ್ತಿನಲ್ಲಿ ಮಂಡಿಸುವುದು (112)

ಸಭೆಯ ಮುಂದೆ ನಿಬಂಧನೆ, ನಿಯಮ, ಇತ್ಯಾದಿಯನ್ನು ಮಂಡಿಸುವುದು
(126)

ಮಂಡನೆಯ ತರುವಾಯ ಪ್ರಸ್ತಾವಗಳು (81)

ತಿದ್ದುಪಡಿಗಳನ್ನು ಪಯಾರಲೋಚನೆಗೆ ತೆಗೆದುಕೊಳ್ಳುವುದು (110)

ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ (114)

ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ (78)

ಪರಿಶೀಲನಾ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ ವರದಿಯನ್ನು
ಮಂಡಿಸಿದ ತರುವಾಯ ಮಂಡಿಸ ಬಹುದಾದ ಪ್ರಸ್ತಾವ (85)

ಖಾಸಗಿ ಸದಸ್ಯರ ವಿಧೇಯಕಗಳನ್ನು ಮಂಡಿಸಲು ಅನುಮತಿ ನೀಡುವ
ನಿಲುವಳಿ ಸೂಚನೆ (74)

ತಿದ್ದುಪಡಿಗಳ ಕ್ರಮ (93)

ವಿಧೇಯಕದ ಅಂಗೀಕಾರ (100)

ವಿಧೇಯಕಗಳಿಗೆ ಸಂಬಂಧಿಸಿದ ಯಾವ ವೈಕಿಂಗಳು ಪ್ರಸ್ತಾವವನ್ನು
ಮಂಡಿಸಬಹುದು (84)

ಖಂಡದ ಮುಂದೂಡಿಕೆ (96)

ಹೊಸ ಖಂಡಗಳ ಅಥವಾ ತಿದ್ದುಪಡಿಗಳ ಆಯ್ದುಗೆ ಸಭಾಪತಿಯವರ ಅಧಿಕಾರ (91)

ವಿಧೇಯಕವನ್ನು ಪ್ರಕಟಿಸುವುದಕ್ಕೆ ಮುಂಚೆ ಅದನ್ನು ಪ್ರಕಟಿಸುವುದು (73)

ಅನುಮೋದಿತವಾದ ವಿಧೇಯಕವನ್ನು ವಿಧಾನ ಪರಿಷತ್ತು ಪುನಃ ಯಾರ್ಥೀಕರಿಸುವುದು (104)

ಪರಿಶೀಲನಾ ಸಮಿತಿಗೆ ಕಳುಹಿಸುವುದು (116)

ವಿಧೇಯಕಗಳ ವಹಿಯಿಂದ ವಿಧೇಯಕವನ್ನು ತೆಗೆದು ಹಾಕುವುದು (107)

ತಿದ್ದುಪಡಿಯಾದ ವಿಧೇಯಕವನ್ನು ಅದನ್ನು ಮೊದಲು ಮಂಡಿಸಿದ ಸದನಕ್ಕೆ ಹಿಂತಿರುಗಿಸುವುದು (108)

ವಿಧಾನ ಸಭೆಗೆ ಕಳುಹಿಸುವುದು (103)

ತಿದ್ದುಪಡಿಗಳ ಸೂಚನೆಗೆ ಅನುಬಂಧಿತವಾಗ ಬೇಕಾಗುವ ಮಂಜೂರಾತಿ (89)

ಅನುಮೂಲಿ (97)

ವಿಧೇಯಕವನ್ನು ಅಂಗೀಕರಿಸಲು ಸೂಚಿಸುವ ಪ್ರಸ್ತಾವ ಕುರಿತು ಚರ್ಚೆಗೆ ಆಸ್ತಿದ (101)

ಸೂಚನೆಯ ಅವಧಿಯನ್ನು ಸಡಿಲಗೊಳಿಸಲು ಸಭಾಪತಿಯವರ ಅಧಿಕಾರ (121)

ಅಧ್ಯಾದೇಶಗಳಿಗೆ ಸಂಬಂಧಿಸಿದಂತೆ ವಿವರಣೆ (77)

ವಿಧಾನ ಪರಿಷತ್ತು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಸಭೆಗೆ ಕಳುಹಿಸುವುದು (103)

ಎಧೇಯಕಗಳ ಭಾಷಾಂತರ (80)

ಶಿಂಡಗಳ ಮತ್ತು ಅನುಸೂಚಿಗಳ ಸಮೂಹಗಳ ಮೇಲೆ ಮತದಾನ (98)

ತಿದ್ಯುಪಡಿಗಳನ್ನು ಹಿಂತೆಗೆದುಕೊಳ್ಳುವುದು (94)

ಎಧೇಯಕವನ್ನು ಹಿಂತೆಗೆದುಕೊಳ್ಳುವುದು (106)

ಕಾರ್ಯಕಲಾಪಗಳ ಪಟ್ಟಿ (33)

ಸಾರ್ವಜನಿಕ ಮಹತ್ವದ ವಿಷಯ

ಯಾವುದೇ ವಿಧ್ಯುತ್ ನಿಲುವಳಿ ಸೂಚನೆ ಮಂಡಿಸಬಾರದು (70)

ಚರ್ಚೆ ನಡೆಸಲು ಉದ್ದೇಶಿಸಿ ಸೂಚನೆ ಕೊಡುವುದು (68)

ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಗಮನ ಸೆಳೆಯುವ
ಕಾರ್ಯವಿಧಾನ (72)

ಸೂಚನೆಯನ್ನು ಅಂಗೀಕರಿಸುವ ಮತ್ತು ಕಾಲವನ್ನು ನಿರ್ಣಯಿಸುವ
ವಿಜಾರಣವನ್ನು ಸಭಾಪತಿಯವರು ತೀರ್ಮಾನಿಸುವುದು (69)

ಭಾಷಣಗಳಿಗೆ ಕಾಲಮಿತಿ (71)

ಸದಸ್ಯರು

ಸದನದ ಅಧಿವೇಶನಗಳಿಗೆ ಗೈರು ಹಾಜರಾಗಲು ಅನುಮತಿಯನ್ನು
ಪಡೆಯುವುದು (186)

ಅಜ್ಞಯನ್ನು ಅಧಿಕೃತಗೊಳಿಸುವುದು (135)

ನಿರ್ಣಯಗಳ ಮೇಲಣ ಭಾಷಣಕ್ಕೆ ಕಾಲಮಿತಿ (150)

ಭಾಷಣಗಳಿಗೆ ಕಾಲಮಿತಿಯನ್ನು ಗೊತ್ತು ಮಾಡುವುದು (23)

ಸದನದಲ್ಲಿ ಸದಸ್ಯರ ಸ್ಥಾನಗಳು ಖಾಲಿ ಬೀಳುವುದು (187)

ಸಮಿತಿಯಲ್ಲಿ ಮತದಾನ (197)

ಸದಸ್ಯರು ಸಭೆಯಿಂದ ಹೊರಕ್ಕೆ ಹೋಗಬೇಕೆಂದು ಆದೇಶ ಮಾಡುವುದು
(326)

ಜ್ಞಾಪನದ ಪತ್ರ

ಶಾಸನ ರಚನಾಧಿಕಾರವನ್ನು ಪ್ರತ್ಯಾಯೋಚಿಸುವ ವಿಧೇಯಕಗಳಿಗೆ

ವಿವರಣಾತ್ಮಕ ಜ್ಞಾಪನ ಪತ್ರ (76)

ವಿಧೇಯಕಗಳಿಗೆ ಮತ್ತು ವಿಧೇಯಕಗಳಲ್ಲಿನ ಆಧಿಕ ವಿಷಯಗಳಲ್ಲಿನ
ವಿಂಡಗಳ ಬಗ್ಗೆ ಆಧಿಕ ಜ್ಞಾಪನ ಪತ್ರ (75)

ಸಂದೇಶಗಳು

ಸದನದಿಂದ ರಾಜ್ಯಪಾಲರಿಗೆ ಹೋಗುವ ಪತ್ರಗಳು (189)

ರಾಜ್ಯಪಾಲರ ಸಂದೇಶಗಳು (25)

ಸಂಸತ್ತಿಗೆ ಸಂದೇಶಗಳು (125)

ಸಚಿವರು

ರಾಜೀನಾಮೆಯನ್ನು ಕೊಟ್ಟಿರುವ ಮಂತ್ರಿಗಳ ಹೇಳಿಕೆ (164)

ಮಂತ್ರಿಯವರು ಕೊಟ್ಟ ಹೇಳಿಕೆ (324)

ಪ್ರಸ್ತಾವ

ಪ್ರಸ್ತಾವದ ಮೇಲಿನ ಚರ್ಚೆಯನ್ನು ಮುಂದೂಡುವುದು (295)

ಪ್ರಸ್ತಾವಗಳನ್ನು ಅಂಗೀಕರಿಸಬೇಕೆ ಅಥವಾ ಬೇಡವೆ ಎಂಬುದನ್ನು
ಸಭಾಪತಿಯವರು

ನಿರ್ಧರಿಸುವುದು (259)

ಕಾಲಾವಧಿಯನ್ನು ಗೊತ್ತುಪಡಿಸುವುದು ಮತ್ತು ಪ್ರಸ್ತಾವಗಳನ್ನು ಚರ್ಚೆ
ಮಾಡುವುದು (161)

ಮುಕ್ತಾಯ (318)

- ಪ್ರಸ್ತಾವನೆಯ ಅಂಗೀಕಾರಕ್ಕೆ ಷರತ್ತುಗಳು (158)
 ಪರಿಷತ್ತಿನ ನಿಯಮಗಳನ್ನು ದುರುಪಯೋಗ ಪಡಿಸುವಲ್ಲಿ ವಿಳಂಬಾತ್ಮಕ
 ಪ್ರಸ್ತಾವ (296)
- ಪ್ರಸ್ತಾವನೆಯ ಮೂಲಕ ಸಾರ್ವಜನಿಕ ಹಿತದೃಷ್ಟಿಯ ವಿಷಯದ ಚರ್ಚೆ
 (156)
- ಮಂಡನೆಯ ತರುವಾಯ ಪ್ರಸ್ತಾವನೆಗಳು (81)
- ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ (113)
- ನ್ಯಾಯಾಧಿಕರಣಗಳು, ಆರ್ಥಿಕಗಳು, ಮುಂತಾದವುಗಳ ಮುಂದಿರುವ
 ವಿಷಯಗಳನ್ನು ಕುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು
 (62)
- ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ (78)
- ನಿರ್ಣಯವನ್ನು ಪ್ರಸ್ತಾವಿಸುವುದು (148)
- ಸೂಚನೆ. ತರಾವು ಅಥವಾ ತಿದ್ದುಪಡಿ ರದ್ದುಗೆದಿರುವುದು (17)
- ಪ್ರಸ್ತಾವಗಳನ್ನು ಅಂಗೀಕರಿಸುವವರೆಗೆ ಪ್ರಕಟಿಸಬಾರದು (291)
- ಕಾರ್ಯನೀತಿ ಅಥವಾ ಪರಿಸ್ಥಿತಿ ಅಥವಾ ವಿವರಣೆ ಅಥವಾ ಯಾವುದೇ
 ಇತರ ವಿಷಯದ ಪರಿಶೀಲನೆಗಾಗಿ ಪ್ರಸ್ತಾವ (297)
- ಪ್ರಸ್ತಾವಗಳನ್ನು ಮಂಡಿಸುವುದು (292)
- ಯಾವುದೇ ವಿಧ್ಯುತ್ತ ನಿಲುವಳಿ ಸೂಚನೆ ಮಂಡಿಸಬಾರದು (70)
- ಪ್ರಸ್ತಾವದ ಸೂಚನೆ (157)
- ಪ್ರಶ್ನೆಯನ್ನು ಪ್ರಸ್ತಾವಿಸುವುದು (294)
- ಪ್ರಸ್ತಾವದ ಪ್ರಸರಾವೃತ್ತಿ (289)

- ಪ್ರಸ್ತಾವಗಳನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದನ್ನು
ಸಭಾಪತಿಯವರು ನಿರ್ಧರಿಸುವುದು (159)
- ಸಭಾಪತಿಯವರು ಗೊತ್ತುಪಡಿಸಿದ ಸಮಯದಲ್ಲಿ ಪ್ರಶ್ನೆ ಹಾಕುವುದು
(162)
- ಭಾಷಣಗಳಿಗೆ ಕಾಲಮಿತಿ (163)
- ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳುವುದು (293)
- ವಿಶೇಷ ಪ್ರಸ್ತಾವಗಳು (330ಎ)
- ಸೂಚನೆಗಳು
- ಸದಸ್ಯರಿಂದ ಸೂಚನೆಗಳು (286)
- ಸೂಚನೆ ಮತ್ತು ಕಾಗದ ಪತ್ರಗಳನ್ನು ಸದಸ್ಯರಿಗೆ ಕಳುಹಿಸುವುದು (287)
- ಸೂಚನಾ ಪತ್ರದ ಸ್ವರೂಪ (36)
- ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ (113)
- ಸದನದ ಉಪವೇಶನವು ಮುಕ್ತಾಯವಾದಾಗ, ಇತ್ಯಧ್ರವಾಗದಿರುವ
ಸೂಚನೆಗಳ ರದ್ದಿಯಾತಿ (16)
- ಪರಿಶೀಲನಾ ಸಮಿತಿಯಲ್ಲಿನ ತಿದ್ದುಪಡಿಗಳ ಸೂಚನೆಗಳು ಮತ್ತು ಸಾಮಾನ್ಯ
ಕಾರ್ಯವಿಧಾನ (231)
- ಅನುಮತಿಸಲಾದ ಪ್ರಶ್ನೆಗಳ ಒಗ್ಗೆ ಸಚಿವರಿಗೆ ಸೂಚನಾ ಪತ್ರ (37)
- ಪರಿಶೀಲನಾ ಸಮಿತಿ ಸದಸ್ಯರುಗಳಲ್ಲಿದ ಸದಸ್ಯರುಗಳಿಂದ ತಿದ್ದುಪಡಿಗಳಿಗೆ
ಸಂಬಂಧಿಸಿದ ಸೂಚನಾ ಪತ್ರ (232)
- ತಿದ್ದುಪಡಿಯ ಸೂಚನೆ (88)
- ಪ್ರಸ್ತಾವಗಳಿಗೆ ತಿದ್ದುಪಡಿಯ ಸೂಚನೆ (300)

ಖಾಸಗಿ ಸದಸ್ಯರ ವಿಧೇಯಕಗಳನ್ನು ಮಂಡಿಸಲು ಅನುಮತಿ ನೀಡುವ
ನಿಲ್ವಳಿ ಸೂಚನೆ (74)

ಪ್ರಸ್ತಾವನೆ ಮೂಲಕ ಸಾರ್ವಜನಿಕ ಹಿತದೃಷ್ಟಿಯ ವಿಷಯದ ಚರ್ಚೆ
(156)

ನಿರ್ಣಯದ ಸೂಚನೆ ಕೊಡುವುದು (143)

ಸಭಾಪತಿಯವರನ್ನು ಅಥವಾ ಉಪಸಭಾಪತಿಯವರನ್ನು ತೆಗೆದು ಹಾಕಲು
ಮಾಡಿರುವ ನಿರ್ಣಯದ ಸಂಬಂಧವಾದ ಸೂಚನೆ (165)

ಪ್ರಶ್ನೋತ್ತರ ಅವಧಿ (34)

ಪ್ರಶ್ನೋತ್ತರ ಮತ್ತು ಪ್ರಸ್ತಾವಗಳೇ ಮೊದಲಾದುವುದಗಳಿಗೆ ಸಂಬಂಧಪಟ್ಟ
ಸೂಚನೆಗಳನ್ನು ಸಭಾಪತಿಯವರು ತಿದ್ದುಪಡಿಮಾಡುವುದು (288)

ಸೂಚನೆಯ ಆವಧಿಯನ್ನು ಸಡಿಲಗೊಳಿಸಲು ಸಭಾಪತಿಯವರ ಆಧಿಕಾರ
(121)

ಸೂಚನೆಯನ್ನು ನೀಡಲು ಕಾಲಾವಧಿ (60)

ಪ್ರಮಾಣವಚನ ಅಥವಾ ಪ್ರತಿಜ್ಞಾವಚನ (5)

ಸಂತಾಪ ಸೂಚನೆ

ಅಭಿನಂದನೆ ಸೂಚನಾ ನಿರ್ಣಯ (31ಎ)

ಸಂತಾಪ ಸೂಚನಾ ನಿರ್ಣಯ (31ಬಿ)

ಅಭಿನಂದನೆ ಸೂಚನೆ ಪ್ರಸ್ತಾಪ (32ಎ)

ಸಂತಾಪ ಸೂಚನೆ ಪ್ರಸ್ತಾಪ (32ಬಿ)

ಅಧ್ಯಾದೇಶಗಳು

ಅಧ್ಯಾದೇಶಗಳನ್ನು ಅನುಮೋದಿಸದೆ ಇರುವ ನಿರ್ಣಯದ ಸೂಚನೆ
(132)

ಅಧ್ಯಾದೇಶಗಳಿಗೆ ಸಂಬಂಧಿಸಿದಂತೆ ವಿವರಣೆ (77)

- ಸಾರಸದ ಅವಿಷೇಕಸದ ಮುಕ್ತಾಯಿ
ಸದಸ್ಯ ಆಧಿಕ ಸಾರಸಗಳನ್ನು ಸಂಪರ್ಕಪಡಿಸಿದ್ದಾಗ ಹೀಗೆಯೇ
ವಾದಾನ್ವಯ (27)
- ಹಂತಾತ್ಮಿಕ ಉತ್ತಿಷಠಸದ ಪಾಲಾದ್ವಾಡಿಕ್ಯಂದಾಗಿ ಸಾಮಾಜಿಕ
ಸಾಂಸ್ಕಾರಿಕಲೋಕಗಳಲ್ಲಿ ವಿಂತೆಮಾರ್ಗಕ್ಕಿಡೆ (28)
- ಸಾರಸದ ಲಾಘವೇಶನವು ಮುಕ್ತಾಯಿಷಾಂಕಾಗಿ ಕೃಷ್ಣರೂಪ
ಸಾರಸಗಳ ಶರ್ವಿಂದ್ರಾಂಶಿ (16)
- ಪ್ರತ್ಯುಷಾಂಶಿ**
ನಿಂಬುಮಾರ್ಗಾಗಳನ್ನಾಂತರ ಪ್ರತ್ಯುಷಾಂಶಿ ಶಿಚ್ಯಾಂಶಿ ವಾದಾನ್ವಯ (34)
- ಪ್ರತ್ಯುಷಾಂಶಿ ಅಂಗಿಂಜಾರ್ಥಿ ತಾಂತ್ರ್ಯಾಲು (43)
- ಪ್ರತ್ಯುಷಾಂಶಿಗಳ ಗ್ರಂಥ ಸಾರಸದ್ವಿಕಿ ಮಹತ್ವಾದನ್ನಾಳು ವಿಷಯದ
ಮಾತ್ರ ಜಿಜ್ಞಾಸಾ (48)
- ಪ್ರತ್ಯುಷಾಂಶಿ ಗ್ರಂಥಾ ಪತ್ರದ ಸ್ಥಾಪನ (35)
- ಸದಸ್ಯಾರ್ಥಿಗಳಿಗೆ ಕಾಲುಹಿಸಿರು ಮತ್ತು ಇತ್ಯಾಧಿಷಾಂಕದೆ ಉಂಟಾಗಿ ಪ್ರತ್ಯುಷಾಂಶಿ
ವಾದಾನ್ವಯ (55)
- ಜ್ಯೋತಿಂತಿನ ಪ್ರತ್ಯುಷಾಂಶಿ ಸಂಕ್ಷೇಪ ಮತ್ತಿ (39)
- ಪ್ರತ್ಯುಷಾಂಶಿ (47)
- ಪ್ರತ್ಯುಷಾಂಶಿ ಕೇಳಿವ ರೀತಿ (50)
- ಪ್ರತ್ಯುಷಾಂಶಿ ಕೇಳಿವ ಬಗ್ಗೆ ಶಿವಿವರಿಗೆ ಮಂಜುಂಭಾ ಪತ್ರ (37)
- ಜ್ಯಾಂತಿಸಣಾದ ಪ್ರತ್ಯುಷಾಂಶಿ ಬಗ್ಗೆ ಶಿವಿವರಿಗೆ ಮಂಜುಂಭಾ ಪತ್ರ
ಜ್ಯಾಂತಿಸಣಾದ ಪತ್ರ ವಾದಾನ್ವಯ (44)
- ಸಾರಸದ ಪತ್ರ ವ್ಯಾಪಹಾರದ ವಿಷಯದ ಬಗ್ಗೆ ಪ್ರತ್ಯುಷಾಂಶಿ (44)

Digitized by srujanika@gmail.com

ప్రాంతమై తెలుగు విభజనమైన రుద్రమ జిల్లా (53)

ಇದ್ದು ಕಾರಣ ಅವಿಷಯಕವಾಗುತ್ತದೆ. ಈ ವಾಕ್ಯ ಬೇರೆಯನ್ನಿಂದ ವ್ಯಾಖ್ಯಾನಿಸಲು
ಅವಕಾಶವಿಲ್ಲಂತಹಾಗಿ ಸಾಧ್ಯ ಲಿಖಿತವಾಗುತ್ತದೆ (46).

ప్రాణికాల వోక్క గుండీల వద్ద అభివృద్ధి అస్త్రాన్ని ఉపయోగించాలని
అనుమతించున్నాడు. నిష్ఠ రిసెవ్చర్స్ (46)

Digitized by srujanika@gmail.com

ପ୍ରକାଶ କରିବାକୁ ଅନୁମତି ଦେଇ ହେଲାମଣିକିରଣ ପଟ୍ଟନାୟକ (51)

卷之三十一 (52)

卷之三

ప్రాంతములకు వారిప్రాంతములకు ప్రాంతములకు ప్రాంతములకు (41)

200607

కుండలి సుమార్లు (125)

ಕರ್ನಾಟಕದಲ್ಲಿ ಮಾತ್ರಾಗಿದೆ ತೀವ್ಯಾಪಾಡುತ್ತಿರುತ್ತದೆ (123)

ଓঁ শশী কল্পনা

కృష్ణ అంబులిన్స్ (210)

କୁଳାଳେ କର୍ମଚାରୀଙ୍କ କାହାରେ ପରିଦ୍ୱାରା ମୁହଁ କାହାରେଟିବେ ? ଏହାରେ ଅନୁଷ୍ଠାନିକ କାହାରେ ଅନୁଷ୍ଠାନିକ କାହାରେ ? ଏହାରେ ଅନୁଷ୍ଠାନିକ କାହାରେ ?

କେବୁ ତୋରୁକେବୁ ଅନ୍ଧାଳୁମ୍ଭିଲୁ ଥିଲା ଏହା ପଦ କରିବିଲେ ଏହାକେବୁ

కాలువ లోచనవేదియాశ్రమ, తండ్రికులుని అధికారి (205)

三

ಖುತ್ತರಕೊಡುವ ವಿಚಾರದಲ್ಲಿ ಸರ್ಕಾರದ ಹಕ್ಕು (22)

ವರದಿಗಳು

ವರದಿಯನ್ನು ಮಂಡಿಸುವುದಕ್ಕೆ ಮುಂಚೆ ಅದು ಸರ್ಕಾರಕ್ಕೆ ಲಭ್ಯವಾಗುವಂತೆ
ಮಾಡುವುದು (214)

ಕಾರ್ಯದರ್ಶಿಯವರ ವರದಿ (15)

ಪರಿಶೀಲನಾ ಸಮಿತಿಯ ಅಥವಾ ಸಂಯುಕ್ತ ಪರಿಶೀಲನಾ ಸಮಿತಿಯ
ವರದಿಯ ಮೇಲೆನ ಜಚ್ಚೆಯ ವ್ಯಾಪ್ತಿ (86)

ರಾಜೀನಾಮೆ

ಸಮಿತಿಗೆ ಸದಸ್ಯರ ರಾಜೀನಾಮೆ (193)

ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ (185)

ರಾಜೀನಾಮೆಯನ್ನು ಕೊಟ್ಟಿರುವ ಮಂತ್ರಿಗಳ ಹೇಳಿಕೆ (164)

ನಿಣಾಯ

ನಿಣಾಯದ ವಿಷಯ ಮತ್ತು ಅದನ್ನು ಅಂಗೀಕರಿಸಲು ಷರತ್ತುಗಳು
(144)

ತಿದ್ದುಪಡಿಗಳು (149)

ಅಂಗೀಕೃತವಾದ ನಿಣಾಯದ ಪ್ರತಿಯನ್ನು ಮಂತ್ರಿಗಳಿಗೆ ಕಳುಹಿಸಿ
ಕೊಡುವುದು (155)

ನಿಣಾಯದ ರೀತಿ (145)

ಸೂಚನೆ, ತರಾವು ಅಥವಾ ತಿದ್ದುಪಡಿ ರದ್ದುಗೆದಿರುವುದು (17)

ನಿಣಾಯವನ್ನು ಪ್ರಸ್ತಾಪಿಸುವುದು (148)

ಅಧ್ಯಾದೇಶಗಳನ್ನು ಅನುಮೋದಿಸದೆ ಇರುವ ನಿರ್ಣಯದ ಸೂಚನೆ
(132)

ಸಭಾಪತಿಯವರನ್ನು ಆಥವಾ ಉಪಸಭಾಪತಿಯವರನ್ನು ತೆಗೆದು ಹಾಕಲು
ಮಾಡಿರುವ ನಿರ್ಣಯದ ಸಂಬಂಧವಾದ ಸೂಚನೆ (165)

ಅಭಿನಂದನೆ ಆಥವಾ ಸಂತಾಪ ಸೂಚನೆ ನಿರ್ಣಯ (31)

ನಿರ್ಣಯದ ಪ್ರಾನರ್ಹತೆ (154)

ಸದಸ್ಯರು ಮಂಡಿಸುವ ಖಾಸಗಿ ವಿಧೇಯಕಗಳಿಗೆ ಆದ್ಯತೆ (30)

ಜರ್ಜರ್ಯ ವ್ಯಾಪ್ತಿ (151)

ಸಭಾಪತಿಯವರು ನಿರ್ಣಯದ ಅಂಗೀಕಾರಾಹಾತೆಯನ್ನು
ನಿರ್ಧರಿಸುವುದು (146)

ನಿರ್ಣಯವನ್ನು ವಿಂಗಡಿಸುವುದು (153)

ನಿರ್ಣಯದ ವಿಷಯ ಮತ್ತು ಅದನ್ನು ಅಂಗೀಕರಿಸಲು ಷರತ್ತುಗಳನ್ನು
(144)

ಭಾಷಣಗಳ ಕಾಲಮಿತಿ (150)

ನಿರ್ಣಯ ಮತ್ತು ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವುದು (152)

ಸದಸ್ಯರುಗಳ ಹೆಸರಿನ ಪಟ್ಟಿ (6)

ನಿಯಮ

ಸಮಿತಿಗಳಿಗೆ ಸಾಮಾನ್ಯ ನಿಯಮಗಳ ಅನ್ವಯ (190)

ಸಮಿತಿಗಳ ಅಧಿಕಾರಾವಧಿ (191)

ಸಭಾಪತಿಯವರು ನಿರ್ಣಯಕ ಮತದಾನ ಮಾಡುವುದು (198)

ಸಮಿತಿಗಳ ಅಧ್ಯಕ್ಷರು (194)

- ಅರ್ಥಾತ್ ಶಾಖೆಯೊಂದಿಗೆ ಅಧಿಕಾರಿಗಳಿಗೆ ಸಮಾಂತರವಾಗಿ ಬಿಂಬಿಸಿಕೊಂಡು
ನಾಜುಷ್ಟುಜೀರ್ಣಿಸಿ (೨೮೯)
- ತೀವ್ಯಾಧಿಕಿಗಳ ಸಹಿತಿಂದಿನೆ (೩೦೬)
- ಖಾತ್ರಾಕ್ತ ವಿಷಯಗಳಲ್ಲಿ ಅಧಿಕಾರಿಗಳಿಗೆ (೩೧೦)
- ಕ್ರಾಂತಿಕಾರಿಗಳ ಸಹಿತಿಂದಿನೆ (೩೧೫)
- ಸಾಂಪ್ರದಾಯಿಕವಾದ್ಯಾಯ ಕಾರ್ಯ ಇಂದ್ರಾಜಿ ಸದಸ್ಯರು ಮಾತ್ರಾತ್ಮಕವಾಗಿ (೩೧೯)
- ಇರಿತ್ತುನ್ನಿಲ್ಲದ್ದೇಶಿ ಮಾತ್ರಾತ್ಮಕವಾಗಿ ರೀತಿ (೩೨೫)
- ತ್ವಾಷ್ಟುವ ಮುಂಡಿಕರವರ ಶಿಶುರದ್ಯೋಂದಿಗೆ ಸಹಿತಿಂದಿನೆ (೩೨೬)
- ಆಳಿಮತವನ್ನಿಲ್ಲದ್ದು ಗ್ರಹಿಸಿರು ಮೇಲೆ ಪದಾರ್ಥಗಳ ಉದಿತ್ವವಿನಿಯೋಧಿ
ಮಾತ್ರಾತ್ಮಕವಾಗಿ (೩೨೭)
- ಎಂಬುಗಳನ್ನಿಲ್ಲದ್ದು ಅದ್ದುವಾದಿ ಮಾರಜಿಕಂಣ ಪ್ರಾಣಿ ಪುರಿತ ಮಾರಜಿ
(೩೨೮)
- ಸಾಂಪ್ರದಾಯಿಕ ವಿಷಯಗಳಿಗೆ (೩೨೯)
- ಖಾತ್ರಾಕ್ತ ವಿಷಯಗಳ ಮಾತ್ರಾತ್ಮಕವಾಗಿ ರೀತಿಂದಿನೆ (೩೩೦)
- ಒಂದುಕ್ಕಿಂತ ವಿಷಯಕ್ಕೆ ಮಾತ್ರಾತ್ಮಕ (೩೩೧)
- ತ್ವಾಷ್ಟಾಪ್ರಾಣಿಗಳಾಗಿ ಮಾತ್ರಾತ್ಮಕ ಅಂತಿಮವಾಗಿ (೩೩೨)
- ವಿಷಯವಾದ ವಿಷಯಗಳನ್ನಿಲ್ಲದ್ದು ರಜಿಸ್ಟರಿ ಗಮನಿಕಿಂದ ಪ್ರಾಣಿಗಳಿಗೆ (೩೩೩)
- ಉದ್ದರ್ಮಾರ್ಥಿಗಳನ್ನಿಲ್ಲದ್ದು ಪ್ರೇರಿಸಿದ್ದಾಗಿ ಅಧಿಕಾರ (೩೩೪)
- ಕಾಂಪ್ಯಾಡಿಕಾರ (೩೩೫)
- ಖದನದ ವೈಕಾರಣಿಕವನ್ನಿಲ್ಲದ್ದು ಇತ್ತೀರುಂದಿಲ್ಲ ಅವರಂತಿರಾತ್ಮಕ
ಕಾಂಪ್ಯಾಡಿಕಾರ (೩೩೬)

- ಒಬ್ಬ ಪ್ರತಿಯೊಮ್ಮೆ ಕುರಿತು ಅಪೂರವನ್ನಿಯ ಬಗ್ಗೆ ಕ್ರಿಂತಾಳಿಕೆಯ ಕಾಲೀನ
ವಿಜಾಪುರ (1917)
- ಸಫ್ರಾಹಾರ್ತಿಪ್ರಾಣಿ ಎಂಬ ನಿರ್ದಿಷ್ಟ ಅನುಸರಿಸಬೇಕಾದ ಕುರಿತು ವಿಜಾಪು
ರ (1918)
- ಕ್ರಿಯೋಸ್ಟೋಫಿನ್‌ಫ್ರಾಂಚ್‌ ಏಂಡ್ ಲಿಚೆಲರ್‌ವೆನ್‌ಪ್ರ್ಯಾಂಚ್ (330)
- ವರ್ತೆತ ಪ್ರಾಣಿಕಾರಣ (1918 ನ)
- ಪರ್ಸಿಕ ಸಮಾಜದ ಕಾಳಿಗಾಳಿಷ್ಯಾಂ (341)
- ಪಾರಿಷಿಕರಾಜ್ಯ ಅರ್ಥವಿರುದ್ಧ ಕಳಿಕ್‌ಸುಳ್ಳಳಿ ಯಾತ್ರೆ ಅವರಿಗೆ ವರ್ತೆತ
ಉರ್ದುಪ್ರಾಣಿ ಭಾಷಾಂ (1919)
- ಹಂಪ್ಯ ಅರ್ಪಿತರಾಖಾ (342)
- ಅಧಿಕಾರ ಸಭೆಯಾದ್ವಿ ವ್ಯಾಧಿಲಕ್ಷ ಭಾಷಣಗಳಲ್ಲಿ ಶಾಂಕ್ವರಿಸಂಪೂರ್ಣ
ಪ್ರಕ್ರಿಯೆಗಳು (1919)
- ಕ್ರಿಸ್ತಾಂತಿಕೆ (343)
- ರಾಷ್ಟ್ರೀಯಾರ್ಥ ಸಂಪರ್ಕ (344)
- ಕಾರಿಷ್ಮಾತ್ಮಿ ಅಧಿಕೃತರಿದ್ದ್ವಾಗಿ ಸರ್ವಸ್ಯಾಮಿ ಪಾಲಿಸಬೇಕಾಗು ರಾಷ್ಟ್ರೀಯಾರ್ಥ
(345)
- ಹರಿತಸಾಂಕ್ಷಾತಿಕ ಪಾಲಿಸಬೇಕಾದ ಲಿಂಗಮಾರ್ಗ (346)
- ವಿಜಾಪುರ (1919)
- ಘಾಳಿಗಳಿಂದ ಕರ್ಮಿಯು ಇತರನೇರಗಳು (347)
- ಪ್ರಾಣಿಗಳಲ್ಲಿ ಅಭಿವೃದ್ಧಿಯಾದ ಮೂಲಕ ಶೀಕರಣೆಗೆ (348)
- ಸಂಪನ್ಮೂಲ ಜೀವಿತದ (1919)

ಅನನ ವ್ಯವಸ್ಥೆ

ಸದಸ್ಯರು ಕುಳಿತುಕೊಳ್ಳಬೇಕಾದ ಕ್ರಮ (4)

ಕಾರ್ಯದಶಿಕ್ಯಾಯವರ ಕರ್ತವ್ಯಗಳು (341)

ಅನುಸೂಚಿ

ಅನುಸೂಚಿ 'I' (29 ಹಾಗೂ 143ನೇ ನಿಯಮ ನೋಡಿ)

ಅನುಸೂಚಿ 'II' (182 ಹಾಗೂ 183ನೇ ನಿಯಮ ನೋಡಿ)

ಅನುಸೂಚಿ 'III'

ಚಿಕ್ಕ ಹೆಸರು

ಚಿಕ್ಕ ಹೆಸರು (1)

ಸಮಿತಿಗಳು ಉಪವೇಶನ ಸೇರುವುದು

ಉಪವೇಶನಗಳ ಪ್ರಾರಂಭ (13)

ಸದನವು ಉಪವೇಶನದಲ್ಲಿರುವಾಗ ಸಮಿತಿಯು ಉಪವೇಶನ ನಡೆಸಬಹುದು (201)

ಮೂದಲನೆ ಸಭೆಯ ಸಮಯ ಮತ್ತು ಸ್ಥಳವನ್ನು ಗೊತ್ತುಪಡಿಸುವುದು (240)

ಸಮಿತಿಯ ಉಪವೇಶನಗಳು (200)

ಖಾಸಗಿಯಾಗಿ ಸಮಿತಿಯ ಉಪವೇಶನಗಳು (202)

ಪರಿಷತ್ತಿನ ಉಪವೇಶನಗಳು (12)

ಕ್ರಮವಾಗಿ ರಚಿತವಾದ ಸದನದ ಉಪವೇಶನ (11)

ಪರಿಷತ್ತು ಕೆಲಕಾಲ ನಡೆಯದಂತೆ ಮುಂದಕ್ಕೆ ಹಾಕುವುದಕ್ಕೆ ಅಥವಾ ಉಪವೇಶನವು ಕೆಲಕಾಲ ನಡೆಯದಂತೆ ಆಜ್ಞೆ ವಾಡುವುದಕ್ಕೆ ಸಭಾಪತಿಯವರ ಅಧಿಕಾರ (328)

ಸಮಿತಿಯು ಜರ್ಜ್ ನಡೆಸುತ್ತಿರುವಾಗ ಅಪರಿಚಿತರು ಹೊರಗೆ
ಹೋಗುವುದು (204)

ಸಮಿತಿಯ ಉಪರೇಶನಗಳನ್ನು ಸದನದ ಆವರಣದೊಳಗೆ ನಡೆಸತಕ್ಕದ್ದು
(203)

ಸಭಾಪತಿಯವರು

ಸಭಾಪತಿಯವರ ಭಾಷಣ (315)

ನಿಲುವಳಿ ಸೂಚನೆ ತರಲು ಸಭಾಪತಿಯವರ ಅನುಮತಿ ಆಗ್ತ್ಯ (59)
ಸಭಾಪತಿಯವರು ಸೂಚನೆಯನ್ನು ನಿರಾಕರಿಸುವುದು ಅಥವಾ ತಿದ್ದುಪಡಿ
ಮಾಡುವುದು (290)

ಸಭಾಪತಿಯವರ ಚುನಾವಕ್ಕೆ (7)

ಸಭಾಪತಿಯವರನ್ನು ಅಥವಾ ಉಪಸಭಾಪತಿಯವರನ್ನು ತೆಗೆದುಹಾಕಲು
ಮಾಡಿರುವ ನಿರ್ಣಯದ ಸಂಬಂಧವಾದ ಸೂಚನೆ (165)

ಪ್ರಶ್ನೆಗಳು ಮತ್ತು ಪ್ರಸ್ತಾವಗಳೇ ಮೂದಲಾದವುಗಳಿಗೆ ಸಂಬಂಧಪಟ್ಟಿ
ಸೂಚನೆಗಳನ್ನು ಸಭಾಪತಿಯವರು ತಿದ್ದುಪಡಿ ಮಾಡುವುದು (288)
ಪ್ರಸ್ತಾವಗಳನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದನ್ನು
ಸಭಾಪತಿಯವರು ನಿರ್ಧರಿಸುವುದು (159)

ಪ್ರಶ್ನೆಗಳನ್ನು ಅಂಗೀಕರಿಸಬೇಕೇ, ಅಥವಾ ಬೇಡವೇ ಎಂಬುದನ್ನು
ಸಭಾಪತಿಯವರು ನಿರ್ಧರಿಸುವುದು (45)

ಪ್ರಶ್ನೆಯು ಜುಕ್ಕೆಗುರುತಿನದೆ ಅಥವಾ ಅಲ್ಲಿವೆ ಎಂಬುದನ್ನು
ಸಭಾಪತಿಯವರು ನಿರ್ಧರಿಸುವುದು (46)

ಶಿಸ್ತ ಪಾಲನೆ (331)

ಅರಿವು ಉಲ್ಲಾಸ ಸಂಖ್ಯೆಯಿಂತ ಮೂರು ಕ್ಕಿಂತ ಹೆಚ್ಚಿನ
ಒಂದು ವರ್ಷದಲ್ಲಿ ಈ ಲಕ್ಷಣ ಸಾಮಾನ್ಯವಾಗಿ ಇರುತ್ತಿರುತ್ತದೆ.

ಸಾಧಾರಣವಾಗಿ ಅಧಿಕಾರ (32):
ಕ್ರಾಂತಿಕೀಯ ಪ್ರಾಣ ತಂತ್ರಾದ ಅನುದ್ದೇಶ ಇಂದ್ರಾಜಿನಿ ಪ್ರಾಣಿ
ಸಾಧಾರಣವಾಗಿ ಅಧಿಕಾರ (22):

ಸಾಧಾರಣ ಸ್ಥಾಪನೆ ಸಾಧಾರಣವಾಗಿ ಅಧಿಕಾರ (25):

ಸಾಧಾರಣವಾಗಿ ಸಾಧಾರಣ ಸಾಧಾರಣವಾಗಿ ಅಧಿಕಾರ (26):
ಸಾಧಾರಣವಾಗಿ (34):

ಸಾಧಾರಣವಾಗಿ ಸಾಧಾರಣ ಸಾಧಾರಣವಾಗಿ ಅಧಿಕಾರ (35):
ಸಾಧಾರಣವಾಗಿ ಸಾಧಾರಣ ಸಾಧಾರಣವಾಗಿ ಅಧಿಕಾರ (36):

ಸಾಧಾರಣವಾಗಿ (37):

ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (38):
ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (39):

ಸಾಧಾರಣವಾಗಿ (40):

ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (41):

ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (42):

ಸಾಧಾರಣವಾಗಿ (43):

ಸಾಧಾರಣವಾಗಿ ಅಧಿಕಾರ (44):

ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (45):

ಸಾಧಾರಣವಾಗಿ ಸಾಧಾರಣವಾಗಿ ಅಧಿಕಾರ (46):

ತಾರ್ಥಿಕರೂಪ ಹೇಳಿದ್ದರೆ ಕಾರಣವಿಶಿಷ್ಟಿಯನ್ನು ನೀಡಿ ಮಾರಿಕೊಂಡು (12)

ಹೇಳಿದ್ದೀ

ರಾಜೀವೇವೆಯಾದ್ದರಿಂದ ಸ್ವಾತಂತ್ರ್ಯ ಮುಂದುಗೆ ಅಂತಿಮ ಪ್ರಾಯಃ (12)

ಮುಂದುಗೆಯಾದ್ದರಿಂದ ಸ್ವಾತಂತ್ರ್ಯ ಹೇಳಿದ್ದೀ (3.1)

ಅಂತಿಮ ರಾಜೀವೇ ಹೇಳಿದ್ದೀ

ತಿಂಡ್ಲುಪಣಿಯೇ ಜಯಗಾಗಿ ಕಾಮಯಾದ ವೇಗಾದ್ದೀ (12)

ಉಧಾಸ ಶಬ್ದಮಿಂದ ಹಂಡಕ್ಕೆ ಕಳುಹಿಸಲ್ಪಟ್ಟ ತಿಂಡ್ಲುಪಣಿ ಹೇಳಿದ್ದೀ

ಉಭಯ ಕಡನಗಳ ಸಮರ್ಪ ಒಂದುಬಿಂದ್ರಾಯೇ (12)

ಸಭ್ಯರು ಮುಂದರೆ ನಿಬಂಧನೆ, ಸಾಂಘಿಕ ಇತಿಹಾಸದಲ್ಲಿ ಮುಂದಿಸಿದ್ದೀ

(12)

ತಿಂಡ್ಲುಪಣಿಯಾದಂಥ ವಿನಿಂದನೆ, ನಿಯಮ, ಮುಂತಾದುವ್ಯಾಖ್ಯಾನು ಸಭ್ಯರು

ಮುಂದಿಸಿದ್ದೀ (12)

ತಿಂಡ್ಲುತ್ವಾದಿಯೇ ಮಾನವ ಪರೋ ಕಾರಣಸೂಕ್ಷ್ಮಾದ್ದೀ (12)

ಹೇಳಿದ್ದೀ

ಕಾರ್ಯಾಧಿಕರ್ ಪಾರ್ಶ್ವಾ ಹೇಳಿದ್ದೀ (3)

ಜರ್ವರಸ್ಯ ಕರೀಕರಣದಲ್ಲಿ ಕಾಗದ ಪತ್ರಗಳನ್ನು ಮಾಡಿ ಅಂತಿಮಾದಿಗಳನ್ನು

ಅದಿಕಾರಿಗಳಾಗಿ ಮಾಡಿದ್ದೀ ಅಂತಿಮಾದಿಗಳನ್ನು (12)

ಹೇಳಿದ್ದೀ (ಇಂದಿನ್ನರೆ)

ಅಂತಿಮಾದಿಗಳನ್ನು ಕುರಿತಿಲ್ಲ ಎಂದೇ ಒಂದಿಂದ ತಿಂಡ್ಲುಪಣಿಯೇ (12)

ಉತ್ತಮತಾತ್ಮಕ ಹೇಳಿದ್ದೀ (34)

ನ್ಯಾಯಾಧಿಕರಣಗಳು

ನ್ಯಾಯಾಧಿಕರಣಗಳು, ಆಯೋಗಗಳು, ಇತ್ಯಾದಿಗಳ ಮುಂದೆ ಇರುವ
ವಿಷಯಗಳು (160)

ನ್ಯಾಯಾಧಿಕರಣಗಳು, ಆಯೋಗಗಳು, ಇತ್ಯಾದಿಗಳ ಮುಂದೆ ಇರುವ
ವಿಷಯಗಳ

ಮೇಲೆ ಚರ್ಚೆಸುವುದು (147)

ಖಾಲಿ ಸಾಫ್ತನ

ಅಕ್ಷಯಿಕವಾಗಿ ಖಾಲಿ ಬೀಳುವ ಸದಸ್ಯ ಸಾಫ್ತನವನ್ನು ಭತ್ತಿರ ಮಾಡುವುದು
(192)

ಪರಿಷತ್ತಿನ ಸಾಫ್ತನಕ್ಕೆ ರಾಜೇನಾಮೆ (185)

ಸದನದಲ್ಲಿ ಸದಸ್ಯರ ಸಾಫ್ತನಗಳು ಖಾಲಿ ಬೀಳುವುದು (187)

ಅಪರಿಚಿತರುಗಳಿಗೆ ಪ್ರವೇಶ

ಅಪರಿಚಿತರುಗಳಿಗೆ ಪ್ರವೇಶ (337)

ಅಪರಿಚಿತರನ್ನು ಸದನದಿಂದ ಕಳುಹಿಸುವುದು ಮತ್ತು ಅವರನ್ನು ವರ್ತಕ್ಕೆ
ಕೆಗೆದುಕೊಳ್ಳುವುದು (339)

ಅಪರಿಚಿತರನ್ನು ಸದನದಿಂದ ಹೊರಡುವಂತೆ ಆದೇಶ ನೀಡುವುದು
(338)

ಮತದಾನ

ಅಭಿಮತ (325)

ಸಮಿಳಿಯಲ್ಲಿ ಮತದಾನ (197)

ಅಭಿಮತವನ್ನು ಗ್ರಹಿಸಿದ ಮೇಲೆ ಸದಸ್ಯರು ಆ ವಿಷಯದ ಮೇಲೆ
ಮಾತನಾಡಕೊಡು (321)

ಸಮಿಕಿಯು ಚಚೆ ನಡೆಸುತ್ತಿರುವಾಗ ಅಪರಿಚಿತರು ಹೊರಗೆ
ಹೋಗುವುದು (204)

ಸದಸ್ಯರು ಸಭೆಯಿಂದ ಹೊರಗೆ ಹೋಗಬೇಕೆಂದು ಆಜ್ಞೆ ಮಾಡುವುದು
(326)

ಸಾಕ್ಷಿ

ಸಾಕ್ಷಿಯ ಪರವಾಗಿ ನ್ಯಾಯವಾದಿ (207)

ಪ್ರಮಾಣ ಮಾಡಿ ಸಾಕ್ಷೀ ಹೇಳುವುದು (209)

* * * * *